

ಕರ್ನಾಟಕ ವಿಧಾನ ಪರಿಷತ್ತು**ನೂರ ನಲವತ್ತಾರನೆಯ ಅಧಿವೇಶನ**

15ನೇ ಫೆಬ್ರವರಿ 2022

ಮಂಗಳವಾರ

ವಿಷಯಾನುಕ್ರಮಣಿಕೆ (Index)**1. ಸಂತಾಪ ಸೂಚನೆ****ಹಿರಿಯ ನಟ ಶ್ರೀಮತಿ ಭಾರ್ಗವಿ ನಾರಾಯಣ್‌ರವರ ನಿಧನದ ಕುರಿತು.**

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)
- ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು)

2. ಪ್ರಶ್ನೋತ್ತರಗಳು**ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು****56- ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಗೆ ಅನುದಾನ ನೀಡುವ ಕುರಿತು.**

- ಶ್ರೀಮತಿ ಎಸ್.ವೀಣಾ ಅಚ್ಚಯ್ಯ
- ಶ್ರೀ ಎನ್.ನಾಗರಾಜ್(ಎಂ.ಉ.ಬಿ.)(ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

26- ಪುರಸಭೆಗಳಿಗೆ ಸರ್ಕಾರದಿಂದ ನೀಡಿರುವ ಅನುದಾನಗಳ ಬಗ್ಗೆ

- ಶ್ರೀ ಎಂ.ಎಲ್.ಅನಿಲ್‌ಕುಮಾರ್
- ಶ್ರೀ ಎನ್.ನಾಗರಾಜ್(ಎಂ.ಉ.ಬಿ.)(ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

31 - ಬೀದರ್ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಬಗ್ಗೆ

- ಶ್ರೀ ಅರವಿಂದ ಕುಮಾರ್ ಅರಳ
- ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ(ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು)

12- ಅಕ್ರಮ ಗಣಿಗಾರಿಕೆಯಿಂದ ಭಾಧಿತವಾಗಿರುವ ವಲಯಗಳಲ್ಲಿ ಪರಿಸರ ಪುನಃಶ್ಚೇತನ

ಮತ್ತು ಪುನರ್ ವಸತಿ ಬಗ್ಗೆ

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

78- ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ/ಎ.ಪಿ.ಎಂ.ಸಿ.ಗಳ ವಿಲೀನಗೊಳಿಸುವ ಬಗ್ಗೆ

- ಶ್ರೀ ಕೆ.ಹರೀಶ್‌ಕುಮಾರ್
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

15 - ಅಪಾಯದ ಅಂಚಿನಲ್ಲಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ.

- ಶ್ರೀ ಆರ್.ರಾಜೇಂದ್ರ ರಾಜಣ್ಣ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

76- ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಜಾಗದ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಡಾ: ಮುರುಗೇಶ್ ಆರ್.ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು)

13- ಬೆಂಗಳೂರು ನಗರದ ಗುರು ರಾಘವೇಂದ್ರ ಮತ್ತು ವಶಿಷ್ಠ ಸೌಹಾರ್ದ ಸಹಕಾರ

ಬ್ಯಾಂಕ್‌ನ ಅವ್ಯವಹಾರ ಕುರಿತು.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

82- ಸಹಕಾರ ಇಲಾಖೆಯಡಿಯಲ್ಲಿ ಆಡಿಟ್ ವ್ಯವಸ್ಥೆ ಕುರಿತು

- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

94- ಹೊಸ ಮರಳು ನೀತಿಯ ಬಗ್ಗೆ

- ಶ್ರೀ ಸಿ.ಎನ್.ಮಂಜೇಗೌಡ

- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು)

68- ಸ್ಕಾಟ್ ಸಿಟಿ ಯೋಜನೆ ಕುರಿತು

- ಶ್ರೀ ಶಶಿಲ್ ಜಿ.ನಮೋಶಿ
- ಶ್ರೀ ಬಿ.ಎ.ಬಸವರಾಜು(ನಗರಾಭಿವೃದ್ಧಿ ಸಚಿವರು)

83 - ಕರ್ನಾಟಕ ರಾಜ್ಯದ ಮಹಿಳಾ ವಿಶ್ವವಿದ್ಯಾಲಯದ ಕುರಿತು

- ಶ್ರೀ ಅರುಣ ಶಹಾಪೂರ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರು)

89- ಮಂಡ್ಯದಲ್ಲಿ ಸರ್ಕಾರಿ ಸ್ವಾಮ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ

ಪುನಃಶ್ಚೇತನ ಕುರಿತು.

- ಡಾ.ತೇಜಸ್ವಿನಿಗೌಡ
- ಶ್ರೀ ಶಂಕರ ಬಿ.ಪಾಟೀಲ್ ಮುನೇನಕೊಪ್ಪ(ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರು)

22- ರಾಜ್ಯದ ಕೈಗಾರಿಕೆ ವಸಾಹತುಗಳ ಸದ್ಯದ ಪರಿಸ್ಥಿತಿ ಕುರಿತು

- ಶ್ರೀಮತಿ ಹೆಚ್.ಎಂ.ರಮೇಶ್‌ಗೌಡ
- ಡಾ. ಮುರುಗೇಶ್ ಆರ್.ನಿರಾಣಿ (ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು.

3. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಚಾಮರಾಜನಗರ ಜಿಲ್ಲೆ ಬೇಡಗುಳ-ಅತ್ತಿಖಾನೆ ಪ್ರದೇಶದಲ್ಲಿ ರಸ್ತೆ ದುರಸ್ತಿ

ಇಲ್ಲದೇ ತೊಂದರೆಯಾಗಿರುವ ಬಗ್ಗೆ.

- ಶ್ರೀ ಮುನಿರಾಜುಗೌಡ ಪಿ.ಎಂ.
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಆ) ಕೋಲಾರ ನಗರದಲ್ಲರುವ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ

ಮೇಲೆ ಸೇವೆ ಸಲ್ಲಿಸುತ್ತಿರುವ 134 ನೌಕರರ ವೇತನ ಪಾವತಿಯಾಗದಿರುವ

ಬಗ್ಗೆ

- ಶ್ರೀ ಗೋವಿಂದರಾಜು
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಇ) ಬೆಂಗಳೂರಿನ ನಾಗರೀಕರಿಗೆ ವಿದ್ಯುತ್ ಬಿಲ್ ಜೊತೆ ಕಸದ ತೆರಿಗೆ ವಿಧಿಸುವ ಪ್ರಸ್ತಾವನೆ

ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಈ) ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದ ಫಲಿತಾಂಶವನ್ನು ಪರೀಕ್ಷೆ

ಇಲ್ಲದೇ ಪ್ರಕಟಿಸಿರುವ ಬಗ್ಗೆ.

- ಶ್ರೀ ಎಸ್.ರುದ್ರೇಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಉ) ರಾಜ್ಯದಲ್ಲಿ ಭೂ ಸರ್ವೆ ಅರ್ಜಿ ಶುಲ್ಕವನ್ನು 35 ರೂಪಾಯಿಗಳಿಂದ ನಾಲ್ಕು

ಸಾವಿರ ರೂಪಾಯಿಗಳಿಗೆ ಹೆಚ್ಚಿಸಿರುವ ಕುರಿತು

- ಶ್ರೀ ಕೆ.ಹರೀಶ್‌ಕುಮಾರ್
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

ಊ) ಪಿ.ಯು.ಸಿ. ಹೆಚ್ಚುವರಿ ಉಪನ್ಯಾಸಕರ ನೇಮಕಾತಿ ಪಟ್ಟಿಯಲ್ಲಿ

ಇರುವವರಿಗೆ ನೇಮಕಾತಿ ಆದೇಶ ನೀಡದಿರುವ ಕುರಿತು.

- ಶ್ರೀ ಎಸ್.ವಿ.ಸಂಕನೂರು
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು)

4. ಸಂತ ಸೇವಾಲಾಲ್ ಜಯಂತಿಯ ಪ್ರಯುಕ್ತ ರಾಜ್ಯದ ಲಂಚಾಣಿ ಜನಾಂಗದವರಿಗೆ ಶುಭ ಹಾರೈಸುವ ಕುರಿತು.

- ಶ್ರೀ ಪ್ರಕಾಶ್ ಆರ್.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚಿವರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

5. ಪ್ರಕಟಣೆ**6. ಕಾರ್ಯದರ್ಶಿಯವರ ವರದಿ****7. ಗಮನ ಸೆಳೆಯುವ ಸೂಚನೆಗಳು**

ಅ) ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕಗೊಂಡಿರುವ ಹಾಗೂ ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ಎನ್.ಪಿ.ಎಸ್.ಯೋಜನೆಯಿಂದ ಪ್ರಯೋಜನವಾಗದಿರುವ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ

- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):-

ಅ) ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಕಾಡಾನೆಗಳ ನಿರಂತರ ದಾಳಿಯಿಂದ ಜೀವಹಾನಿ, ಬೆಳೆಹಾನಿ ಹಾಗೂ ಜಾನುವಾರುಗಳ ಮೇಲಿನ ದಾಳಿಯಿಂದಾಗಿ ಜನರು ಗಂಭೀರ ಸಮಸ್ಯೆ ಎದುರಿಸುತ್ತಿರುವ ಬಗ್ಗೆ.

- ಶ್ರೀ ಎಸ್.ವೀಣಾ ಅಜ್ಜಯ್ಯ

- ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು)

8. ಘನತೆವೆತ್ತ ರಾಜ್ಯಪಾಲರ ಭಾಷಣಕ್ಕೆ ಸಲ್ಲಿಸತಕ್ಕ ವಂದನಾ ನಿರ್ಣಯದ ಮಂಡನೆ ಹಾಗೂ ಚರ್ಚೆ.

- ಶ್ರೀ ಅರುಣ ಶಹಾಪೂರ

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

- ಶ್ರೀ ಕೆ.ಹರೀಶ್‌ಕುಮಾರ್

- ಡಾ.ತಳವಾರ್ ಸಾಬಣ್ಣ

9. ನಿಯಮ 330ರ ಮೇರೆಗೆ ಚರ್ಚೆ

ಅ) ವೃತ್ತಿ ಶಿಕ್ಷಣ (ಜಿ.ಓ.ಸಿ.) ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಖಾಯಂಗೊಳಿಸಿ ನಿಶ್ಚಿತ ಪಿಂಚಣಿ ನೀಡುವುದರೊಂದಿಗೆ ಹಿಂದಿನ ಅರ್ಹತಾ ಸೇವೆಯನ್ನು ಪರಿಗಣಿಸುವ ಕುರಿತು.

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು)

ಆ) ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸರಳೀಕರಣಗೊಳಿಸುವ ಬಗ್ಗೆ.

- ಶ್ರೀ ಪುಟ್ಟಣ್ಣ
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು)

10.ಘನತೆವೆತ್ತ ರಾಜ್ಯಪಾಲರ ಭಾಷಣಕ್ಕೆ ಸಲ್ಲಿಸತಕ್ಕ ವಂದನಾ ನಿರ್ಣಯದ ಮೇಲಿನ ಮುಂದುವರೆದ ಚರ್ಚೆ.

- ಶ್ರೀ ಅರವಿಂದಕುಮಾರ್ ಅರಳ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಶ್ರೀ ಎಂ.ಕೆ.ಪ್ರಾಣೇಶ್
- ಶ್ರೀ ಡಿ.ಎಸ್.ಅರುಣ್

11. ಗಮನ ಸೆಳೆಯುವ ಸೂಚನೆ

ಇ) ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ ಕಾರೆಕಟ್ಟಿ ಗ್ರಾಮದ ಸಮೀಪದಲ್ಲರುವ ರಾಸಾಯನಿಕ ತಯಾರಿಕಾ ಕಾರ್ಖಾನೆಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡುವ ಕುರಿತು.

- ಶ್ರೀ ದಿನೇಶ್ ಗೂಳಗೌಡ
- ಡಾ.ಮುರುಗೇಶ ಆರ್.ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು)

12. ಘನತೆವೆತ್ತ ರಾಜ್ಯಪಾಲರ ಭಾಷಣಕ್ಕೆ ಸಲ್ಲಸತಕ್ಕ ವಂದನಾ ನಿರ್ಣಯದ ಮೇಲಿನ ಮುಂದುವರೆದ ಚರ್ಚೆ.

- ಶ್ರೀ ಎಸ್.ರುದ್ರೇಗೌಡ

07) 15-02-2022 (10.30) ಕೆಜಿ-ಆರ್‌ಎನ್

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 15ನೇ ಫೆಬ್ರವರಿ 2022

ಸದನವು ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ

ಸಭಾಂಗಣದಲ್ಲಿ ಪೂರ್ವಾಹ್ನ 10 ಗಂಟೆ 39 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿಯವರಾದ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು) ಅವರು ಪೀಠದಲ್ಲಿ ಉಪಸ್ಥಿತರಿದ್ದರು.

1. ಸಂತಾಪ ಸೂಚನೆ

ಸಭಾಪತಿಯವರು:-

ರಂಗಭೂಮಿಯ ಹಿರಿಯ ಕಲಾವಿದೆ ಹಾಗೂ ನಟ ಭಾರ್ಗವಿ ನಾರಾಯಣ್ ರವರು ನಿಧನರಾದುದನ್ನು ಈ ಸದನಕ್ಕೆ ತಿಳಿಸಲು ವಿಷಾದಿಸುತ್ತೇನೆ.

ಭಾರ್ಗವಿ ನಾರಾಯಣ್

ರಂಗಭೂಮಿಯ ಹಿರಿಯ ಕಲಾವಿದೆ ಹಾಗೂ ನಟ ಭಾರ್ಗವಿ ನಾರಾಯಣ್ ರವರು ದಿನಾಂಕ 14.02.2022 ರಂದು ನಿಧನ ಹೊಂದಿರುತ್ತಾರೆ.

(ಮುಂದು..)

(8) 15-02-2022 (10.40) ಎಂ.ವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು (ಮುಂದು...):-

1938ರ ಫೆಬ್ರವರಿ, 4ರಂದು ಜನಿಸಿದ್ದ ಶ್ರೀಯುತರು ಜಿ.ಎಸ್ಸಿ., ಮತ್ತು ಇಂಗ್ಲಿಷ್ ಎಂ.ಎ., ಸ್ನಾತಕೋತ್ತರ ಪದವಿ ಪಡೆದಿದ್ದರು. ರಂಗಭೂಮಿ ಕಲಾವಿದರಾಗಿದ್ದಾಗಲೇ “ಮೇಕಪ್ ನಾಣಿ” ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ಮದುವೆಯಾದರು. 60ರ ದಶಕದಲ್ಲೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಶ್ರೀಯುತರು 'ಪ್ರೊ.ಹುಚ್ಚುರಾಯ' ಚಿತ್ರದಲ್ಲನ ಅವರ ನಟನೆಗೆ 1974-75ರ ಸಾಲಿನ ಅತ್ಯುತ್ತಮ ಪೋಷಕ ನಟ, ರಾಜ್ಯ ಪ್ರಶಸ್ತಿ; ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಅವರ “ನಾನು ಭಾರ್ಗವಿ” ಎಂಬ ಆತ್ಮಕಥನಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ರಂಗಭೂಮಿ ಕಲಾವಿದೆ ಹಾಗೂ ಚಲನಚಿತ್ರ ನಟಿಯೊಬ್ಬರನ್ನು ಕಳೆದುಕೊಂಡಂತಾಗಿದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ರಂಗಭೂಮಿಯ ಹಿರಿಯ ಕಲಾವಿದೆ ಹಾಗೂ ನಟ ಭಾರ್ಗವಿ ನಾರಾಯಣ್ ರವರ ನಿಧನಕ್ಕೆ ತಾವು ಸಂತಾಪ ಸೂಚನೆಯನ್ನು ಏನು ಮಂಡಿಸಿದ್ದೀರಿ, ಅದಕ್ಕೆ ಸರ್ಕಾರದ ಪರವಾಗಿ ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ. ಸುಮಾರು 60ರ ದಶಕಗಳ ದಿನಗಳಲ್ಲಿ ಮಹಿಳೆಯರು ರಂಗಭೂಮಿ ಅಥವಾ ಸಿನಿಮಾ ರಂಗಕ್ಕೆ ಬರುವುದು ಸುಲಭ ಸಾಧ್ಯವಾದಂತಹ ದಿನಗಳು ಅಲ್ಲ. ಅವತ್ತಿನ ದಿನಗಳಲ್ಲಿ ರಂಗಭೂಮಿಯ ಕಲಾವಿದೆಯಾಗಿ ಉತ್ತಮವಾದಂತಹ ನಟಿ ಎನ್ನುವಂತಹ ಗೌರವಕ್ಕೆ ಪಾತ್ರವಾಗಿದ್ದು ಮಾತ್ರವಲ್ಲ. ಸುಮಾರು 60ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, 'ಪ್ರೊ.ಹುಚ್ಚುರಾಯ' ಸಿನಿಮಾದಲ್ಲಿ ಒಬ್ಬ ಶ್ರೇಷ್ಠ ನಟಿ ಎಂಬುದಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವುದು ಮತ್ತು ಅವರು ಹಲವಾರು ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ಹಾಗೂ ಅವರ ಆತ್ಮಕಥನಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿರುವುದು ಅವರ ಪ್ರತಿಭೆಗೆ ಒಂದು ಸಾಕ್ಷಿ ಎಂದು ತಿಳಿದುಕೊಂಡಿದ್ದೇನೆ. ಒಟ್ಟಾರೆ ಸುದೀರ್ಘ ಕಾಲಾವಧಿವರೆಗೆ ರಂಗಭೂಮಿಯ ಒಬ್ಬ ಶ್ರೇಷ್ಠ ನಟಿಯಾಗಿ ಚಲನಚಿತ್ರ ರಂಗದಲ್ಲಿ ಒಬ್ಬ ಉತ್ತಮ ಕಲಾವಿದೆಯಾಗಿ ಮತ್ತು ಲೇಖಕಿಯಾಗಿ ಹಲವಾರು ಗಮನಾರ್ಹ ಸಾಧನೆ ಮಾಡಿದಂತಹ, ನಟ ಭಾರ್ಗವಿಯವರಿಗೆ ತಾವು ಏನು ಸಂತಾಪ ಸೂಚನೆಯನ್ನು ಮಂಡನೆ ಮಾಡಿದ್ದೀರಿ, ಅವರ ಸಂತಾಪ ಸೂಚನೆಗೆ ಸರ್ಕಾರ ಮತ್ತು ಸದನದ ಪರವಾಗಿ ಸಹಮತವನ್ನು ವ್ಯಕ್ತಪಡಿಸುತ್ತಾ, ಅವರ ಆತ್ಮಕ್ಕೆ ಪರಮಾತ್ಮ ಚಿರಶಾಂತಿಯನ್ನು ಕರುಣಿಸಲಿ ಎಂದು ಕೋರುತ್ತೇನೆ. ಧನ್ಯವಾದಗಳು.

ಶ್ರೀ ಜಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಾವು ಮಂಡಿಸಿರುವಂತಹ ಸಂತಾಪ ಸೂಚನೆಗೆ ನನ್ನ ಸಹಮತವನ್ನು ವ್ಯಕ್ತಪಡಿಸುತ್ತಾ, ರಂಗಭೂಮಿಯ ಹಿರಿಯ ಕಲಾವಿದೆ ಹಾಗೂ ನಟ ಭಾರ್ಗವಿ ನಾರಾಯಣ್‌ರವರು ಫೆಬ್ರವರಿ 14, 2022ರಂದು ನಿಧನ ಹೊಂದಿದ್ದಾರೆ. ಅವರು ಬೆಂಗಳೂರು ನಗರದಲ್ಲಿ ಇರತಕ್ಕಂತಹ ಥಿಯೇಟರ್‌ನಲ್ಲಿ ಬಹಳ ಜನಪ್ರಿಯರಾಗಿದ್ದಂತಹ ಕಲಾವಿದೆಯಾಗಿದ್ದರು. ಇವರು ನಟಿಸಿದಂತಹ 'ಪ್ರೊ.ಹುಚ್ಚುರಾಯ' ಮತ್ತು ಇನ್ನು ಹಲವು ಚಿತ್ರಗಳಲ್ಲಿ ಜನ ಮೆಚ್ಚುವಂತಹ ಪಾತ್ರಗಳನ್ನು ಮಾಡಿರುವಂಥದ್ದನ್ನು ಸಹ ನಾವುಗಳು ನೋಡಿದ್ದೇವೆ. ಇವರ ನಿಧನದಿಂದ ಕಲಾಕ್ಷೇತ್ರ ಒಬ್ಬ ಅತ್ಯುನ್ನತ ಕಲಾವಿದೆಯನ್ನು ಕಳೆದುಕೊಂಡಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಾವು ಪ್ರಸ್ತಾಪ ಮಾಡಿದಂತಹ ಸಂತಾಪ ಸೂಚನೆಗೆ ನಾನು ಸಹ ವಿರೋಧ ಪಕ್ಷದ ಪರವಾಗಿ ಸಹಮತವನ್ನು ಸೂಚಿಸುತ್ತಾ, ಅವರ ಆತ್ಮಕ್ಕೆ ಶಾಂತಿ ಸಿಗಲ ಎಂದು ಪ್ರಾರ್ಥನೆ ಮಾಡುತ್ತೇನೆ.

ಸಭಾಪತಿಯವರು:- ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.

(ಈ ಹಂತದಲ್ಲಿ ಮೃತರ ಗೌರವಾರ್ಥ ಸದನದಲ್ಲಿ ಉಪಸ್ಥಿತರಿದ್ದವರೆಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನವನ್ನಾಚರಿಸಿದರು)

2. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.

ಪ್ರಶ್ನೆ ಸಂಖ್ಯೆ: 56

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಎಸ್.ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಈಗ ಮಡಿಕೇರಿ ನಗರಸಭೆ ದಿನದಿಂದ ದಿನಕ್ಕೆ ವಿಸ್ತಾರವಾಗಿ ಬೆಳೆಯುತ್ತಿದೆ. ಸುಮಾರು ನಾಲ್ಕೈದು ವರ್ಷಗಳ ಹಿಂದೆ ಒಳಚರಂಡಿ ಕಾಮಗಾರಿಗಳನ್ನು ಕೈಗೊಂಡಿದ್ದರು. ಆದರೆ, ಅದು ಇನ್ನೂ ಕೂಡ ಪೂರ್ಣವಾಗಿಲ್ಲ. ಹಾಗೆಯೇ ಕಸ ವಿಲೇವಾರಿಯ ದೊಡ್ಡ ಗೊಂದಲ ಕೂಡ ಇದೆ. ಈಗಾಗಲೇ ಜಿಲ್ಲಾಡಳಿತ ಮತ್ತು ನಗರಸಭೆಯವರು ಒಂದು ಜಾಗವನ್ನು ಗುರುತು ಮಾಡಿದ್ದಾರೆ. ಆದರೆ, ಆ ಸ್ಥಳದಲ್ಲ ಜನರು ವಾಸಿಸುತ್ತಿದ್ದಾರೆಂದು ಕಳೆದ ಮೂರು-ನಾಲ್ಕು ದಿವಸಗಳ ಹಿಂದೆ ಒಂದು ಆಕ್ಷೇಪಣೆಯನ್ನು ಸಹ ಸಲ್ಲಿಸಿದ್ದಾರೆ. ಆಮೇಲೆ ನಗರಸಭೆಯ ಪಕ್ಕದಲ್ಲೇ ಕಾವೇರಿ ಕಲಾಕ್ಷೇತ್ರದ ಕಟ್ಟಡ ಇದೆ. ಅದು ಪುರಾತನ ಕಾಲದ ಕಟ್ಟಡವಾಗಿದೆ. ಅದನ್ನು ಆದಷ್ಟು ಶೀಘ್ರದಲ್ಲ ದುರಸ್ತಿ ಮಾಡಿಸಬೇಕಾಗಿದೆ. ಏಕೆಂದರೆ, ಅದು ಬೀಳುವ ಹಂತದಲ್ಲಿದೆ. ನಾನು ಈಗಾಗಲೇ ಹೇಳಿದ ಹಾಗೆ ಅನೇಕ ಪಂಚಾಯಿತಿಗಳು ನಗರಸಭೆಗೆ ಸೇರುವ ಹಂತದಲ್ಲಿದೆ. ಹಾಗಾಗಿ, ಸರ್ಕಾರ ಆದಷ್ಟು ಬೇಗ ಹಣವನ್ನು ಬಿಡುಗಡೆ ಮಾಡಬೇಕು. ಮತ್ತೆ ಮಡಿಕೇರಿ ನಗರಸಭೆ ಎಂದು ಹೇಳಿದ ತಕ್ಷಣ, ನಮಗೆ ಸಿಗ್ನಲ್ ಲೈಟ್‌ನ ಯೋಜನೆಯಾಗುತ್ತದೆ. ಬಹುಶಃ ಸಿಗ್ನಲ್ ಲೈಟ್ ಇಲ್ಲದ ನಗರಸಭೆ ಎಂದು ಹೇಳಿದರೆ ಅದು ನಮ್ಮ ಮಡಿಕೇರಿ ನಗರಸಭೆ. ಹಾಗಾಗಿ, ವಾಹನಗಳ ದಟ್ಟಣೆ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಅಲ್ಲಗೂ ಕೂಡ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಬೇಕೆಂದು, ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ಎನ್.ನಾಗರಾಜ (ಎಂ.ಐ.ಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ಈಗಾಗಲೇ ಬಹಳ ವಿವರವಾದ ಉತ್ತರವನ್ನು ನೀಡಿದ್ದೇವೆ. ಮಾನ್ಯ ಸದಸ್ಯರು ನಗರಸಭೆಗಳ ಅನುದಾನಗಳ ಬಗ್ಗೆ ಕೇಳಿದ್ದಾರೆ. ನಾವು ಹಿಂದೆ ಕೂಡ ಮೂರನೇ ಹಂತದಲ್ಲ ಸುಮಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

35 ಕೋಟಿ ರೂಪಾಯಿಗಳನ್ನು ನಗರೋತ್ಥಾನ ಯೋಜನೆಯಡಿಯಲ್ಲಿ ನೀಡಿದ್ದೇವೆ. ಈಗಾಗಲೇ 15ನೇ ಹಣಕಾಸು ಆಯೋಗದಿಂದ 2020-21ನೇ ಸಾಲಿನಲ್ಲಿ ಸುಮಾರು 202 ಲಕ್ಷಗಳನ್ನು ನೀಡಿದ್ದೇವೆ. ಅದೇ ರೀತಿ 2021-22ನೇ ಸಾಲಿನಲ್ಲಿ ಸುಮಾರು 140.46 ಲಕ್ಷಗಳನ್ನು ನೀಡಿದ್ದೇವೆ. ಈಗಾಗಲೇ ಹೊಸದಾಗಿ ನಗರೋತ್ಥಾನ 4ನೇ ಹಂತವೆಂದು ನಮ್ಮ ಮಾನ್ಯ ಮುಖ್ಯಮಂತ್ರಿಗಳು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ರಾಜ್ಯದಲ್ಲರುವಂತಹ ಎಲ್ಲಾ ನಗರಸಭೆಗಳಿಗೆ, ಪುರಸಭೆಗಳಿಗೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಅಲ್ಲನ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ನೀಡಿದ್ದೇವೆ. ಈಗ ಪಟ್ಟಣ ಪಂಚಾಯಿತಿಗಳಿಗೆ 5 ಕೋಟಿ ಹಣವನ್ನು ನೀಡಿದ್ದೇವೆ. ಪುರಸಭೆಗಳಿಗೆ 10 ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ಹಾಗೆಯೇ ನಗರಸಭೆಗಳಿಗೆ 30 ಕೋಟಿ ರೂಪಾಯಿಗಳನ್ನು ನೀಡಿದ್ದೇವೆ. ಅವುಗಳಲ್ಲಿ ಸುಮಾರು 23 ಗ್ರೇಡ್-1 ನಗರಸಭೆಗಳಿವೆ. ಇದರಲ್ಲಿ ಮಾನ್ಯ ಸದಸ್ಯರು ಕೇಳಿರುವ ನಗರಸಭೆಯು ಸಹ ಸೇರ್ಪಡೆಯಾಗುತ್ತದೆ. ಮಾನ್ಯ ಸದಸ್ಯರ ನಗರಸಭೆಗೂ ಕೂಡ ಈಗಾಗಲೇ ಸುಮಾರು 40 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದ್ದೇವೆ. ಈಗಾಗಲೇ ಮೊದಲನೇ ಹಂತದಲ್ಲಿ ಸುಮಾರು 15 ಕೋಟಿ ರೂಪಾಯಿಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಮಾನ್ಯ ಸದಸ್ಯರು ಮೂರು ವರ್ಷದ ಕ್ರಿಯಾ ಯೋಜನೆಯನ್ನು ಮಾಡಿಕೊಟ್ಟರೆ, ಅಲ್ಲಿ ಹಂತ-ಹಂತವಾಗಿ ಕಾಮಗಾರಿಗಳನ್ನು ಪ್ರಾರಂಭ ಮಾಡಬಹುದು. ಮಾನ್ಯ ಸದಸ್ಯರಿಗೆ ಇನ್ನೇನಾದರೂ ಹೆಚ್ಚಿನ ವಿವರಗಳು ಬೇಕಾದರೆ ಅದನ್ನು ನನ್ನ ಗಮನಕ್ಕೆ ತರಬಹುದು. ಈಗ ಪಟ್ಟಣ ಪಂಚಾಯಿತಿಗಳಿಗೆ ಇನ್ನೇರಡು ಕೋಟಿ ರೂಪಾಯಿಗಳನ್ನು ಮತ್ತು ಪುರಸಭೆಗಳಿಗೆ ಐದು ಕೋಟಿ ರೂಪಾಯಿಗಳನ್ನು ಹೆಚ್ಚುವರಿ ಅನುದಾನವಾಗಿ ನೀಡಬೇಕೆಂದು ಮೊನ್ನೆಯ ದಿವಸ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ. ಅದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಆಯಿತು ಮಾಡೋಣವೆಂದು ಭರವಸೆ ನೀಡಿದ್ದಾರೆ.

ಶ್ರೀಮತಿ ಎಸ್.ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಹೇಳಿರುವುದು ಎಲ್ಲವೂ ಸಹ ಸರಿಯಿದೆ. ಆದರೆ, ಕಸ ವಿಲೇವಾರಿ ಸಮಸ್ಯೆ ಸುಮಾರು ವರ್ಷಗಳಿಂದ ಹಾಗೆಯೇ ಇದೆ. ಈಗ ಕಸ ಹಾಕುವಂತಹ ಘಟಕ ಸುಬ್ರಮಣ್ಯ ನಗರದ ಹತ್ತಿರವಿದೆ ಎಂದು ಅಲ್ಲನ ನಿವಾಸಿಗಳು ಪ್ರತಿಭಟನೆಯನ್ನು ಸಹ ಮಾಡಿದ್ದಾರೆ. ಈಗ ಪುರಸಭೆಯಿಂದ ನಾಲ್ಕು ಎಕರೆ ಜಾಗವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಗುರುತು ಮಾಡಿದ್ದಾರೆ. ಅದೂ ಸಹ ಜನನಿಜಡ ಪ್ರದೇಶವಾಗಿದೆ. ಹಾಗಾಗಿ, ಅದರ ಪಕ್ಕದಲ್ಲ ಸ್ವಲ್ಪ ದೂರದಲ್ಲ ಎಂಟು ಎಕರೆ ಜಾಗವಿದೆ ಎಂದು ಹೇಳುತ್ತಿದ್ದಾರೆ. ದಯವಿಟ್ಟು ಮಾನ್ಯ ಸಚಿವರು ಅದನ್ನು ಪರಿಶೀಲನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರನ್ನು ಕೇಳಿಕೊಳ್ಳುತ್ತೇನೆ.

ಶ್ರೀ ಎನ್.ನಾಗರಾಜ (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೇ, ಅಲ್ಲರುವಂತಹ ಎಂಟು ಎಕರೆ ಜಾಗವನ್ನು ಕಾಯ್ದಿರಿಸುವುದಕ್ಕೆ, ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.

ಪ್ರಶ್ನೆ ಸಂಖ್ಯೆ: 26

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎಂ.ಎಲ್.ಅನಿಲ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ. ಈಗ ಎಸ್.ಎಫ್.ಸಿ ವಿಶೇಷ ಅನುದಾನ, ಅಮೃತ್ ನಗರೋತ್ಥಾನ ಯೋಜನೆ ಹಂತ-4 ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ. ಮಾನ್ಯ ಸಚಿವರು ಕೊಟ್ಟಿರುವಂತಹ ಉತ್ತರದಲ್ಲಿ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಹಂಚಿಕೆಯಾಗಿರುವುದು 238.64 ಕೋಟಿ ರೂಪಾಯಿಗಳು. ಅದು ಬಿಡುಗಡೆ ಸಹ ಆಗಿದೆ. ಆದರೆ, 117.08 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ. ಹಾಗೆಯೇ 2021-22ನೇ ಸಾಲಿನಲ್ಲಿ ಹಂಚಿಕೆಯಾಗಿರುವುದು 180.64 ಕೋಟಿ ರೂಪಾಯಿಗಳು. ಅದರಲ್ಲಿ ಸುಮಾರು 90.32 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ, 5.59 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿದೆ. ನಾವು ಇವತ್ತು ಫೆಬ್ರವರಿ ತಿಂಗಳಿನಲ್ಲಿ ಇದ್ದೇವೆ. ಈಗ ಮಾರ್ಚ್ 31ಕ್ಕೆ ಈ ಹಣಕಾಸು ವರ್ಷದ ಅವಧಿ ಮುಕ್ತಾಯವಾಗುತ್ತದೆ.

(ಮುಂದು...)

(009) 15.02.2022 10.50 LL-VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಂ.ಎಲ್. ಅನಿಲಕುಮಾರ್(ಮುಂದು):-

ಅದೇ ರೀತಿ ಎಸ್.ಎಫ್.ಎಸ್.ಸಿ.ಯಲ್ಲಿಯೂ ಕೂಡ ಏನು ಹಣ ನಿಗದಿಯಾಗಿದೆ, ಅಷ್ಟು progress ಆಗುತ್ತಿಲ್ಲ. 2020-21ರಲ್ಲಿಯೂ ಕೂಡ ಆಗಿರುವುದಿಲ್ಲ. 2021-22ರಲ್ಲಿಯೂ ಕೂಡ ಆಗಿರುವುದಿಲ್ಲ. ಕಾರಣ ಏನೆಂದರೆ, ಎಲ್ಲಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಸಿಬ್ಬಂದಿಗಳ ಕೊರತೆ ಬಹಳ ಇದೆ. ಅದು ಇಂಜಿನಿಯರ್ಸ್ ಆಗಿರಬಹುದು, ಎ.ಇ.ಇ.ಗಳು ಇರಬಹುದು, ಕೆಲಸ ಮಾಡುವುದಕ್ಕೆ grassroots level ನಲ್ಲಿ ಇಂಜಿನಿಯರ್ಸ್ ಕೊರತೆ ಇರುವುದರಿಂದ ಇದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಿನ್ನಡೆಯಾಗಿರುತ್ತದೆ. ನಾನು ಇಡೀ ರಾಜ್ಯಕ್ಕೆ ಸಂಬಂಧಪಟ್ಟಂತೆ ಹೇಳುವುದೇನೆಂದರೆ, ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿಯೂ ಸಹ ಒಂದು ಸುದ್ದಿಯಾಗಿದೆ. ಅದೇನೆಂದರೆ, 37,758 ಹುದ್ದೆಗಳಲ್ಲಿ ಸುಮಾರು 26,900 ಹುದ್ದೆಗಳು ಖಾಲಿ ಇರುತ್ತವೆ. ಈ ರೀತಿ ಹುದ್ದೆಗಳನ್ನು ಖಾಲಿ ಇಟ್ಟುಕೊಂಡು, ಸದರಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಂಡರೆ, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿದರೂ ಸಹ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದುದರಿಂದ, ಈ ಬಗ್ಗೆ ಮಾನ್ಯ ಸಚಿವರು ಉತ್ತರ ನೀಡಬೇಕೆಂದು ತಮ್ಮ ಮೂಲಕ ಕೋರುತ್ತೇನೆ.

ಶ್ರೀ ಎನ್. ನಾಗರಾಜು(ಎಂ.ಟಿ.ಬಿ.):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ವಿವಿಧ ಅನುಬಂಧಗಳಲ್ಲಿ ವಿವರವಾದ ಉತ್ತರವನ್ನು ಕೊಡಲಾಗಿದೆ. ಅವರ ಮೂಲ ಪ್ರಶ್ನೆ ಏನೆಂದರೆ, ಇಡೀ ರಾಜ್ಯದಲ್ಲಿರುವ ಎಲ್ಲಾ ಪಟ್ಟಣ ಪಂಚಾಯಿತಿಗಳು ಮತ್ತು ನಗರಸಭೆಗಳಿಗೆ ಜನಸಂಖ್ಯೆ ಅನುಗುಣವಾಗಿ ಎಸ್.ಎಫ್.ಎಸ್.ಸಿ. ಗ್ರಾಂಟ್ ಇರಬಹುದು ಅಥವಾ ನಗರೋತ್ಥಾನ 3ನೇ ಹಂತ ಇರಬಹುದು, 15ನೇ ಹಣಕಾಸು ಯೋಜನೆ, 14ನೇ ಹಣಕಾಸು ಯೋಜನೆ, ವಿಶೇಷ ಅನುದಾನ ಮತ್ತು ಅಮೃತ ಯೋಜನೆ ಈ ಎಲ್ಲಾ ಯೋಜನೆಗಳಲ್ಲಿಯೂ ಸಹ ಅಲ್ಲನ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಜನಸಂಖ್ಯೆಯ ಅನುಗುಣವಾಗಿ ನಾವು ಆಯಾ ವರ್ಷ ಬರತಕ್ಕಂತಹ ಎಸ್.ಎಫ್.ಎಸ್.ಸಿ.ಯಲ್ಲಿ ಕುಡಿಯುವ ನೀರು ಮತ್ತು ವಿಶೇಷ ಯೋಜನೆಗಳಿಗೆ ನಾವು ಕಾಲ ಕಾಲಕ್ಕೆ ಅನುದಾನವನ್ನು ಕೊಟ್ಟಿದ್ದೇವೆ. ಈ ಮಧ್ಯೆ ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ನಂತರ ಇಡೀ ರಾಜ್ಯದಲ್ಲಿರುವ ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಬರತಕ್ಕಂತಹ ಆಸ್ತಿ ತೆರಿಗೆಗಳಲ್ಲಿ ಶೇಕಡ 35ರಿಂದ 40 ರಷ್ಟು ಕಡಿಮೆ ತೆರಿಗೆ ಸಂಗ್ರಹವಾಗಿರುತ್ತದೆ. ಆ ಕಾರಣದಿಂದ ನಾವು ಈ ವರ್ಷದಲ್ಲಿ ಎಸ್.ಎಫ್.ಎಸ್.ಸಿ. ಗ್ರಾಂಟ್‌ಗಾಗಿ ಬರುವ ಆಯವ್ಯಯದಲ್ಲಿ ಅನುದಾನ ನೀಡಬೇಕೆಂದು ನಾವು ಮಾನ್ಯ ಮುಖ್ಯಮಂತ್ರಿಗಳ ಗಮನವನ್ನು ನಾವು ಸೆಳೆದಿದ್ದೇವೆ. ಎಸ್.ಎಫ್.ಎಸ್.ಸಿ. ಗ್ರಾಂಟ್‌ಗೆ ಹೆಚ್ಚಿನ ಅನುದಾನವನ್ನು ಈ ಸಾಲಿನ ಆಯವ್ಯಯದಲ್ಲಿ ಕೊಡಬೇಕಾಗುತ್ತದೆ. ಕೋವಿಡ್-19 ಕಾರಣದಿಂದ ಕಳೆದ ವರ್ಷದಿಂದ ನಗರಸಭೆಗಳಲ್ಲಿ ಅಭಿವೃದ್ಧಿ ಸ್ವಲ್ಪ ಮಟ್ಟಿಗೆ ಕುಂಠಿತವಾಗಿರುತ್ತದೆ ಎನ್ನುವ ವಿಷಯವನ್ನು ನಮ್ಮ ಇಲಾಖೆ ಮತ್ತು ಶ್ರೀ ಬಿ.ಎ. ಬಸವರಾಜು(ಭೈರತಿ)ಯವರ ಇಲಾಖೆಯನ್ನು ಒಂದೇ ಸಾರಿಗೆ ಬಜೆಟ್ ರಿವ್ಯೂ ಮಾಡುವಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂದರ್ಭದಲ್ಲಿ ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನವನ್ನು ಸೆಳೆದಿದ್ದೇವೆ. ಇದರ ಜೊತೆಗೆ, ಮಾನ್ಯ ಸದಸ್ಯರು ಸಿಬ್ಬಂದಿ ಕೊರತೆ ಬಗ್ಗೆ ಪ್ರಸ್ತಾಪ ಮಾಡಿರುತ್ತಾರೆ. ಸದರಿ 37,758 ಹುದ್ದೆಗಳಲ್ಲಿ ಕೊರತೆ ಇರುವುದು ಕೇವಲ 9300. ಆದರೆ, ಮಾನ್ಯ ಸದಸ್ಯರು ಹೇಳಿದ ರೀತಿ 26,900 ಹುದ್ದೆಗಳು ಖಾಲಿ ಇರುವುದಿಲ್ಲ. ಅದು ಸರಿಯಾದ ಮಾಹಿತಿ ಆಗಿರುವುದಿಲ್ಲ. ಆದಾಗ್ಯೂ, ಇಂಜಿನಿಯರ್‌ಗಳ ನೇಮಕಾತಿ ಮಾಡುವುದಕ್ಕೆ ನಾವು ಈಗಾಗಲೇ ಪ್ರಕ್ರಿಯೆ ಪ್ರಾರಂಭ ಮಾಡಿದ್ದು, ಸದರಿ ಇಂಜಿನಿಯರ್‌ ಹುದ್ದೆಗಳ ನೇಮಕಾತಿ ಮಾಡಬೇಕೆಂದು ಈಗಾಗಲೇ ನಾವು ಕೆ.ಪಿ.ಎಸ್.ಸಿ.ಗೆ ಪಟ್ಟಿಯನ್ನು ಸಹ ಕಳುಹಿಸಿದ್ದೇವೆ. ಅದರಂತೆ, ಸದರಿ ಹುದ್ದೆಗಳನ್ನು ನೇಮಕಾತಿ ಮಾಡುವುದಕ್ಕೆ ಸರ್ಕಾರ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತದೆ.

ಸಭಾಪತಿಯವರು:- ಪ್ರಶ್ನೆ ಸಂಖ್ಯೆ:22 ಶ್ರೀ ಹೆಚ್.ಎಂ. ರಮೇಶ್‌ಗೌಡರವರದ್ದು.

(ಈ ಹಂತದಲ್ಲಿ ಶ್ರೀ ಹೆಚ್.ಎಂ. ರಮೇಶ್‌ಗೌಡರವರು ಸದನದಲ್ಲಿ ಗೈರು ಹಾಜರಾಗಿದ್ದರು)

ಸಭಾಪತಿಯವರು:- ಪ್ರಶ್ನೆ ಸಂಖ್ಯೆ:89 ಡಾ: ತೇಜಸ್ವಿನಿಗೌಡರವರದ್ದು.

(ಈ ಹಂತದಲ್ಲಿ ಡಾ: ತೇಜಸ್ವಿನಿ ಗೌಡರವರು ಸದನದಲ್ಲಿ ಗೈರು ಹಾಜರಾಗಿದ್ದರು)

ಪ್ರಶ್ನೆ ಸಂಖ್ಯೆ:31

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದಾರೆ. ಆದರೆ, ನಾನು ಬೀದರ್ ಜಿಲ್ಲೆಯಲ್ಲಿ 03 ಸಹಕಾರ ಸಕ್ಕರೆ ಕಾರ್ಖಾನೆಗಳಿದ್ದು, 02 ಕಾರ್ಖಾನೆಗಳಿವೆ ಎಂದು ಉತ್ತರ ನೀಡಿರುತ್ತಾರೆ. ಸದರಿ ಕಾರ್ಖಾನೆ 2021ರ ಏಪ್ರಿಲ್ ಅದು ಜಾಲು ಆಗಿರುತ್ತದೆ. ಆದರೆ, ಈ ಬಗ್ಗೆ ಮಾಹಿತಿಯನ್ನು ತಪ್ಪು ಕೊಟ್ಟಿದ್ದಾರೆಂದು ನನಗನ್ನಿಸುತ್ತಿದೆ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಒಟ್ಟಿಗೆ ಸೇರಿ ಪ್ರತಿ ಟನ್ ಕಬ್ಬು ಬೆಳೆಗೆ ರೂ.2400/- ಕೊಡಬೇಕೆಂದು ನಿರ್ಧಾರ ಮಾಡಿ ಪತ್ರಿಕಾಗೋಷ್ಠಿ ಮಾಡಿ ರೈತರಿಗೆ ಆಶ್ವಾಸನೆ ನೀಡಿದ್ದರು. ಆದರೆ, ಮಾನ್ಯ ಸಚಿವರು ತಮ್ಮ ಉತ್ತರದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಿಗಾಗಲಿ ಅಥವಾ ಜಿಲ್ಲಾಡಳಿತಕ್ಕಾಗಲಿ ಬೆಲೆ ನಿರ್ಧಾರ ಮಾಡುವ ಅವಕಾಶ ಇರುವುದಿಲ್ಲ” ಎಂದು ಉತ್ತರ ನೀಡಿರುತ್ತಾರೆ. ಸದರಿ ಬೆಲೆಯನ್ನು ಎಫ್.ಆರ್.ಪಿ. ಪ್ರಕಾರ ಕೊಡಬೇಕೆಂದು ಉತ್ತರ ನೀಡಿರುತ್ತಾರೆ. ಆದರೆ, ಈ ಹಿಂದೆ ಮಾನ್ಯ ಸಚಿವರು ನಿಗದಿ ಮಾಡಿದಂತಹ ಬೆಲೆ ತಪ್ಪಾಗಿರುತ್ತದೆಯೇ? ಎನ್ನುವ ಪ್ರಶ್ನೆ ಕೇಳುವುದಕ್ಕೆ ಬಯಸುತ್ತೇನೆ. ಅಲ್ಲದೇ, ನಮ್ಮ ಬೀದರ್ ಜಿಲ್ಲೆಯಲ್ಲಿ 5-6 ಸಕ್ಕರೆ ಕಾರ್ಖಾನೆಗಳಿರುತ್ತವೆ. ಅವುಗಳು ಕಳೆದ 4-5 ವರ್ಷಗಳಿಂದ ಕಡಿಮೆ ಇಳುವಿರ ತೋರಿಸುತ್ತಾ ಬಂದಿರುತ್ತವೆ. ಏಕೆಂದರೆ, ಯಾವುದೇ ಕಾರಣಕ್ಕೂ 9 ರ ಮೇಲೆ ಮತ್ತು 10 ಒಳಗೆ ಇಳುವಿರಿ ಬರಬೇಕೆಂಬ ನಿಯಮ ಇರುತ್ತದೆ. ಆದರೆ, ಯಾವುದೇ ಕಾರ್ಖಾನೆಗಳು ಸಹ 8, 7, 6 ಈ ರೀತಿ ಇಳುವಿರಿ ತೋರಿಸಿ, ರೈತರಿಗೆ ಮೋಸ ಮಾಡಿರುತ್ತಾರೆಂಬ ಬಗ್ಗೆ ನಾನು ಪ್ರಶ್ನೆ ಕೇಳಿದ್ದೆನು. ಆ ಪ್ರಶ್ನೆಗೆ ಯಾವುದೇ ದೂರು ಸ್ವೀಕೃತವಾಗಿರುವುದಿಲ್ಲವೆಂದು ಉತ್ತರ ನೀಡಿರುತ್ತಾರೆ. ಆದರೆ, ಮಾನ್ಯ ಸಚಿವರು ಮಾಹಿತಿ ನೀಡಿರುವುದರಲ್ಲಿ, ಈ ವರ್ಷದಲ್ಲಿ ಇಂತಿಷ್ಟು ಇಳುವಿರಿ ಬಂದಿರುತ್ತದೆ ಎಂದು ಮಾಹಿತಿ ನೀಡಿದ್ದು, ಈ ಬಗ್ಗೆ ಯಾವುದೇ ದೂರು ಬಂದಿರುವುದಿಲ್ಲವೆಂದು ಉತ್ತರ ನೀಡಿರುತ್ತಾರೆ. ಹಾಗಾಗಿ, ಈ ಬಗ್ಗೆ ಮಾನ್ಯ ಸಚಿವರು ಸ್ಪಷ್ಟನೆ ನೀಡಬೇಕೆಂದು ಕೋರುತ್ತೇನೆ.

ಶ್ರೀ ಶಂಕರ ಬಿ. ಪಾಟೀಲ ಮುನೇನಕೊಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾಗಿರತಕ್ಕಂತಹ ಶ್ರೀ ಅರವಿಂದ ಕುಮಾರ್ ಅರಳಿಯವರು ನಾಲ್ಕು ಪ್ರಶ್ನೆಯನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೇಳುತ್ತಾರೆ. ಅದರಲ್ಲಿ, ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಎಫ್.ಆರ್.ಪಿ. ಬೆಲೆಯನ್ನು ಹೊರತುಪಡಿಸಿ ರೈತರಿಗೆ ಯಾವುದೇ ಹೆಚ್ಚುವರಿ ಹಣವನ್ನು ಕೊಡುವುದಕ್ಕೆ ಅವಕಾಶವಿರುವುದಿಲ್ಲ ಎನ್ನುವುದನ್ನು ಬಹಳ ಸ್ಪಷ್ಟವಾಗಿ ನಾನು ಉತ್ತರದಲ್ಲಿ ಹೇಳುತ್ತೇನೆ. ಅದರ ಜೊತೆಗೆ, ಬೀದರ್ ಜಿಲ್ಲೆಯಲ್ಲಿ ಹೊಸದಾಗಿ ಯಾವ ಕಾರ್ಖಾನೆಗಳು ಪ್ರಾರಂಭವಾಗಿವೆ ಅವುಗಳಿಗೆ ಮಾನ್ಯ ಸದಸ್ಯರ ಜೊತೆ ಒಂದು ತಿಂಗಳಿನಲ್ಲಿ ಎರಡು ಬಾರಿ ಸ್ವತಃ ನಾನೇ ಭೇಟಿ ನೀಡಿರುತ್ತೇನೆ. ಅದು ಹೊಸದಾಗಿ ಪ್ರಾರಂಭವಾಗಿರುವ ಕಾರ್ಖಾನೆ ಆಗಿರುವುದರಿಂದ, ಮಾನ್ಯ ಸದಸ್ಯರು ಪ್ರಶ್ನೆ ಕೇಳುವ ದಿನಾಂಕದ ಪ್ರಕಾರವಾಗಿ ಅದು ಉತ್ತರದಲ್ಲಿ ನಮೂದಾಗಿರುವುದಿಲ್ಲ. ಅದರಂತೆ, ಬೀದರ್ ಜಿಲ್ಲೆಯಲ್ಲಿ ಏನು ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದೆ, ಆ ಕಾರ್ಖಾನೆಯಿಂದ ರೈತರಿಗೆ ಕೊಡತಕ್ಕಂತಹ ಎಲ್ಲಾ ಬಾಕಿ ಹಣವನ್ನು ವಸೂಲಿ ಮಾಡಿ ಕೊಡಿಸುವಂತಹ ಎಲ್ಲಾ ಕೆಲಸವನ್ನು ಸಹ ಮಾಡಿದ್ದೇವೆ. ಇದರ ಜೊತೆಗೆ, ಕೇಂದ್ರ ಸರ್ಕಾರದ ನಿಯಮದಡಿಯಲ್ಲಿ ಎಫ್.ಆರ್.ಪಿ.ಯನ್ನು ನಿಗದಿ ಮಾಡಿರುತ್ತದೆ, ಅದನ್ನು ಹೊರತುಪಡಿಸಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲಿ ಅಥವಾ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಹೆಚ್ಚು ಮಾಡುವುದಕ್ಕೆ ನಿಯಮಾನುಸಾರ ಯಾವುದೇ ಅವಕಾಶ ಇರುವುದಿಲ್ಲ ಎನ್ನುವಂತಹದ್ದನ್ನು ನಾನು ಈಗಾಗಲೇ ಹೇಳುತ್ತೇನೆ. ಬೀದರ್ ಜಿಲ್ಲೆಯಲ್ಲಿ ಕಬ್ಬು ಇಳುವರಿ ಕಡಿಮೆ ತೋರಿಸುತ್ತಿರುವ ಬಗ್ಗೆ ದೂರುಗಳನ್ನು ಸ್ವತಃ ನಾನೇ ಬೀದರ್ ಜಿಲ್ಲೆಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ರೈತ ಮುಖಂಡರು ನನಗೆ ಮನವಿ ಮಾಡಿಕೊಂಡಿರುತ್ತಾರೆ. ಅಲ್ಲದೇ, ಆ ಭಾಗದ ಅನೇಕ ಜನಪ್ರತಿನಿಧಿಗಳು ಬೀದರ್ ಜಿಲ್ಲೆಯಲ್ಲಿ ರೈತರಿಗೆ ಬಹಳ ತೊಂದರೆಯಾಗುತ್ತಿದೆ, ಕಬ್ಬು ಬೆಳೆಗೆ ಕಡಿಮೆ ಇಳುವರಿ ತೋರಿಸುತ್ತಿದ್ದಾರೆ ಎನ್ನುವಂಥದ್ದನ್ನು ನನ್ನ ಗಮನಕ್ಕೆ ತಂದಿರುತ್ತಾರೆ. ಈ ಬಗ್ಗೆ ನಾನು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುತ್ತೇನೆ. ನಾನು ಕೂಡ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ಕೊಟ್ಟು ಬಂದಿರುತ್ತೇನೆ. ಅಲ್ಲದೇ, ನಮ್ಮ ಇಲಾಖೆಯ ಅಧಿಕಾರಿಗಳು ಸಹ ಸದರಿ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿ ಒಂದು ವಾರದೊಳಗಾಗಿ ನನಗೆ ಸೂಕ್ತ ವರದಿಯನ್ನು ನೀಡಬೇಕೆಂದು ಸೂಚನೆ ನೀಡಿರುತ್ತೇನೆ. ಅದರಂತೆ, ವರದಿ ಬಂದ ತಕ್ಷಣ ಬೀದರ್ ಜಿಲ್ಲೆಯಲ್ಲಿರುವ ಯಾವುದೇ ಸಕ್ಕರೆ ಕಾರ್ಖಾನೆಗಳಿದ್ದರೂ ಸಹ ನಾನು ಕ್ರಮವನ್ನು ತೆಗೆದುಕೊಳ್ಳುತ್ತೇನೆಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳುತ್ತೇನೆ.

ಪ್ರಶ್ನೆ ಸಂಖ್ಯೆ: 12

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ನಾನು ಸರ್ಕಾರಕ್ಕೆ ಒಂದು ಪ್ರಾರ್ಥನೆ ಮಾಡುವುದೇನೆಂದರೆ, ಗಣಿಗಾರಿಕೆ ಪ್ರಭಾವಕ್ಕೆ ಒಳಗಾಗಿರುವಂತಹ ಅದರಲ್ಲೂ ಸಹ ಅತಿ ಹೆಚ್ಚಾಗಿ ಗಣಿಗಾರಿಕೆ ಒಳಗಾಗಿರುವಂತಹ ಬಳ್ಳಾರಿ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಪರಿಸರ ಸಮತೋಲನ ಕಾಪಾಡುವುದಕ್ಕೆ ಮತ್ತು ಕೃಷಿ ಚಟುವಟಿಕೆ ಮೂಲ ಸೌಕರ್ಯ ಕಲ್ಪಿಸುವ ಸಲುವಾಗಿ ಸರ್ಕಾರ ಈಗಾಗಲೇ ದಿನಾಂಕ:11.10.2018ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಒಂದು comprehensive plan ಅನ್ನು ಕೊಟ್ಟಿರುತ್ತದೆ. ಅದರ ಒಟ್ಟು ಮೊತ್ತ ರೂ.24,996.71/- ಅದಕ್ಕೆ ಇದುವರೆವಿಗೂ ಸಹ ಮಾನ್ಯ ಸರ್ವೋಚ್ಚ ನ್ಯಾಯಾಲಯದಿಂದ ಅನುಮತಿ ದೊರಕಿರುವುದಿಲ್ಲ. ಸರ್ಕಾರ ಈ ವಿಷಯದಲ್ಲಿ ಬಹಳಷ್ಟು ಪ್ರಯತ್ನ ಮಾಡಿರುತ್ತದೆ. ಆದರೆ, ಇದೇ ರೀತಿ ಇರುವಂತಹ ಒರಿಸ್ಸಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಆಕ್ಷನ್ ಪ್ಲಾನ್‌ಗೆ ಮಂಜೂರಾತಿ ಕೊಟ್ಟು, ಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದೆಂದು ಅನುಮತಿ ನೀಡಿರುತ್ತದೆ. ಈ ಬಗ್ಗೆ ಮಾನ್ಯ ಸಚಿವರು ಉತ್ತರ ನೀಡಬೇಕೆಂದು ಕೋರುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, 2009ರಲ್ಲಿ ಸಮಾಜ ಪರಿವರ್ತನಾ ಸಮುದಾಯದವರು ಚಿತ್ರದುರ್ಗ, ಬಳ್ಳಾರಿ ಮತ್ತು ತುಮಕೂರು ಈ ಮೂರು ಜಿಲ್ಲೆಗಳಲ್ಲಿ ಗಣಿ ಬಾಧಿತ ಪ್ರದೇಶಗಳಲ್ಲಿ ತೊಂದರೆ ಆಗುತ್ತಿದೆ, ಅಲ್ಲಿ ಸರ್ಕಾರದಿಂದ ಒಂದು ನ್ಯಾಯವನ್ನು ಕೊಡಬೇಕು ಎನ್ನುವಂತಹ ದೃಷ್ಟಿಯಲ್ಲಿ ಅವೊತ್ತಿನ ದಿವಸ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದಂತಹ ಸಂದರ್ಭದಲ್ಲಿ, “ಆ ವಲಯಗಳಿಗೆ ಸಮರ್ಪಕ ಪರಿಸರ ಪುನಶ್ಚೇತನ ಯೋಜನೆಯನ್ನು ಅಲ್ಲಿ ತೆಗೆದುಕೊಳ್ಳಬೇಕು” ಎಂದು ಹೇಳಿದಾಗ, ಅವೊತ್ತಿನ ದಿವಸ ಸದರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ.

(ಮುಂದು...)

(10) 15.02.2022 11.00 YL-VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಚಾರ್ ಹಾಲಪ್ಪ ಬಸಪ್ಪ (ಮುಂದು):-

ಅದನ್ನು ಕೈಗೆತ್ತಿಕೊಂಡ ನಂತರ monitoring or supervision ಮಾಡಲು ಒಂದು ಸಮಿತಿಯ ಅವಶ್ಯಕತೆ ಇದ್ದ ಪ್ರಯುಕ್ತ Karnataka Mining Environment Restoration Corporation, ಕಂಪನಿ ಆಕ್ಟ್‌ನೊಳಗೆ ಪ್ರಾರಂಭ ಮಾಡಲಾಗಿತ್ತು. ನಂತರ ಅದಕ್ಕೆ ಅವಶ್ಯಕವಾಗಿರುವ ಸಂಪನ್ಮೂಲವನ್ನು ಕ್ರೋಡೀಕರಿಸಲು Monitoring Committee ಮಾಡಿ, ಆ ಕಮಿಷನ್ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದಾರೆ. ಹಾಗೆಯೇ ಮಾನ್ಯ ಸದಸ್ಯರು ಗಣಿ ಗುತ್ತಿಗೆದಾರರಿಂದ ಸಂದಾಯವಾದ ಮೊತ್ತವೆಷ್ಟು? ಎಂದು ಪ್ರಶ್ನೆಯಲ್ಲಿ ಕೇಳಿದ್ದು, ಗಣಿ ಗುತ್ತಿಗೆದಾರರಿಂದ ಹಣವನ್ನು ತೆಗೆದುಕೊಂಡಿಲ್ಲ. ಗಣಿ ಬಾಧಿತ ಪ್ರದೇಶದಲ್ಲಿ ನಿಯಮಬಾಹಿರವಾಗಿ ಮಾಡಿರುವ ಸಂಪನ್ಮೂಲವೆಂದರೆ, ಗಣಿ ಉತ್ಪಾದನೆ ಮಾಡಿದಂಥ ore ಅನ್ನು ಎ, ಬಿ ಮತ್ತು ಸಿ ವರ್ಗಗಳಾಗಿ ವಿಂಗಡಿಸಲಾಗಿದ್ದು, 'ಸಿ' ವರ್ಗದಲ್ಲಿರುವ ಸಂಪನ್ಮೂಲವನ್ನು ಜಪ್ತಿ ಮಾಡಿಕೊಂಡು ಎ ಮತ್ತು ಬಿ ವರ್ಗದಲ್ಲಿರುವ ಗಣಿ ಸಂಪನ್ಮೂಲಕ್ಕೆ ಸ್ವಲ್ಪ ದಂಡ ವಿಧಿಸಿ ಡಿಸೆಂಬರ್ ಮಾಹೆಯವರೆಗೂ ಕ್ರೋಡೀಕರಿಸಿದ ಒಟ್ಟು ಮೊತ್ತ ರೂ.19,443 ಕೋಟಿ ಸಂಗ್ರಹಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು Monitoring Committee ಮಾಡಿದ ಪ್ರಯುಕ್ತ Monitoring Committee ಅಧೀನದಲ್ಲಿಯೇ ಆ ಹಣ ಇದ್ದು, ಅದನ್ನು ಬಿಡುಗಡೆ ಮಾಡಬೇಕೆಂದರೆ ಸರ್ವೋಚ್ಚ ನ್ಯಾಯಾಲಯವೇ ಬಿಡುಗಡೆ ಮಾಡಬೇಕು. ಈಗಾಗಲೇ 8 ಸಲ Advocate General ರವರು, Solicitor General ರವರ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಗಿದೆ ಹಾಗೂ ಅದರ ಜೊತೆಗೆ ಹಿರಿಯ ವಕೀಲರನ್ನು ಸಹ ನೇಮಕ ಮಾಡಿ ಪ್ರಯತ್ನಿಸಲಾಗಿದೆ. ಆದಷ್ಟು ಬೇಗ ಸರ್ಕಾರದಿಂದ ಆ ಹಣವನ್ನು ಬಿಡುಗಡೆಗೊಳಿಸಿಕೊಂಡು ಆ ಭಾಗದ ಜನರಿಗೆ ಏನೇನು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ, ಆ ಕೆಲಸವನ್ನು ಮಾಡಿಕೊಡುತ್ತೇವೆ ಎಂದು ಹೇಳಲಾಗಿತ್ತು.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, Monitoring Committee ಕಮಿಟಿಯಲ್ಲಿ ಯಾರ್ಯಾರು ಇದ್ದಾರೆ? ಹಾಗೂ ರಾಜ್ಯ ಸರ್ಕಾರ ನೇಮಕ ಮಾಡಿರುವ ಸಮಿತಿಯೇ ಅಥವಾ ಸರ್ವೋಚ್ಚ ನ್ಯಾಯಾಲಯ ನೇಮಕ ಮಾಡಿರುವ ಸಮಿತಿಯೇ? ಜೊತೆಗೆ ಎ ಮತ್ತು ಬಿ ವರ್ಗದ ಗಣಿಗಾರಿಕೆ ಇದೆ ಅದರಿಂದ ಬರುವಂಥ ಸಂಪನ್ಮೂಲಕ್ಕೆ ಅವರ ಇಲಾಖೆಯ ಮೂಲಕವೇ ದಂಡ ವಿಧಿಸುತ್ತಿದ್ದಾರೆಯೇ ಅಥವಾ ಉಸ್ತುವಾರಿ ಸಮಿತಿಯ ಮೂಲಕ ದಂಡ ವಿಧಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟೀಕರಣವನ್ನು ನೀಡಬೇಕು.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, Monitoring Committee ಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಇಲಾಖಾ ಮುಖ್ಯಸ್ಥರಾಗಿ ಶ್ರೀ ದೀಪಕ್ ಶರ್ಮಾ, ನಿವೃತ್ತಿ, ಶ್ರೀ ಯು.ವಿ.ಸಿಂಗ್, ನಿವೃತ್ತ ಐ.ಎಫ್.ಎಸ್. ಅಧಿಕಾರಿ ಹಾಗೂ ನಮ್ಮ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಇದಕ್ಕೆ Convenor ಆಗಿರುತ್ತಾರೆ. ಈ ಮೂರು ಮಂದಿ ಮಾನಿಟರಿ ಕಮಿಟಿಯ ಸದಸ್ಯರಾಗಿದ್ದಾರೆ ಹಾಗೂ ಗಣಿಯಿಂದ ಸಂಗ್ರಹಿಸಿದ ಹಣವನ್ನು ಸರ್ವೋಚ್ಚ ನ್ಯಾಯಾಲಯದ ಮೂಲಕವೇ ಬಿಡುಗಡೆಗೊಳಿಸಬೇಕಾಗಿದೆ.

ಪ್ರಶ್ನೆ ಸಂಖ್ಯೆ 78

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಹರೀಶ್‌ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಎ.ಪಿ.ಎಂ.ಸಿ. ಕಾಯ್ದೆಯ ತಿದ್ದುಪಡಿಯನ್ನು ಹಿಂಪಡೆದುಕೊಳ್ಳುವ ಪ್ರಸ್ತಾವ ಸರ್ಕಾರದ ಮುಂದಿದೆಯೇ; ಎಂದು ಪ್ರಶ್ನೆಯನ್ನು ಕೇಳಿದ್ದೇನು. ಈಗಾಗಲೇ ಕೇಂದ್ರ ಸರ್ಕಾರವು ಆ ಕಾಯ್ದೆಯನ್ನು ಹಿಂಪಡೆದುಕೊಂಡಿದ್ದು, ಅದರ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ನಿಯಮ ಇರುವುದಿಲ್ಲ. ರಾಜ್ಯದ ರೈತರ ಹಿತಾಸಕ್ತಿಗಳಿಗೆ ಅನುಗುಣವಾಗಿ ಪರಿಶೀಲಿಸಲಾಗುವುದು. ಸದರಿ ತಿದ್ದುಪಡಿಯ ಅನುಕೂಲ ಹಾಗೂ ಅನಾನುಕೂಲಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಬಹುಶಃ ಇವತ್ತಿನ ದಿವಸ ಎಲ್ಲಾ ಮಾರುಕಟ್ಟೆಗಳು ಹೊಸ ಎ.ಪಿ.ಎಂ.ಸಿ. ಕಾಯ್ದೆ ಬಂದ ಮೇಲೆ ನಷ್ಟದಲ್ಲವೆ. ಒಂದೂವರೆ ರೂಪಾಯಿ ಇದ್ದ ಮಾರುಕಟ್ಟೆ ಶುಲ್ಕ ಈಗ ಅರವತ್ತು ಪೈಸೆಗೆ ಇಳಿದಿದ್ದು, ಎ.ಪಿ.ಎಂ.ಸಿ. ಗೆ ನಲವತ್ತೂರು ಪೈಸೆ ಸಿಗುತ್ತದೆ. ಇದರಿಂದಾಗಿ ಸುಮಾರು ಶೇಕಡಾ 70 ರಷ್ಟು ಆದಾಯ ಕೃಷಿಕ್ಕಾಗಿ ನಷ್ಟದಲ್ಲಿದೆ. ಈ ಮೊದಲು ಎ.ಪಿ.ಎಂ.ಸಿ. ಪ್ರಾಂಗಣದ ಹೊರಗಿನಿಂದ ಶುಲ್ಕ ಪಡೆಯಲು ಅವಕಾಶ ಇದ್ದು, ಈಗ ಆ ಅವಕಾಶವು ಇಲ್ಲದಂತಾಗಿದೆ. ಉದಾಹರಣೆಗೆ: ಪುತ್ತೂರು ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಸುಮಾರು ರೂ.7.00 ಕೋಟಿಗಳಷ್ಟು ಆದಾಯ ಬರುತ್ತಿತ್ತು. ಆದರೆ, ಕಳೆದ ವರ್ಷ ರೂ.4.00 ಕೋಟಿಗಳಿಗೆ ಇಳಿದಿದೆ. ಜೊತೆಗೆ ಇವತ್ತಿನ ದಿವಸ ಅಧ್ಯಕ್ಷರು ಸುಮಾರು ರೂ.2.00 ಕೋಟಿಗಿಂತ ಕಡಿಮೆ ಆದಾಯ ಬರಬಹುದೆಂದು ಹೇಳುತ್ತಿದ್ದಾರೆ. ಆದ್ದರಿಂದ ಈಗಾಗಲೇ ಎ.ಪಿ.ಎಂ.ಸಿ. ಕಾಯ್ದೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ಅದೇ ರೀತಿ ರಾಜ್ಯ ಸರ್ಕಾರವು ಎ.ಪಿ.ಎಂ.ಸಿ. ಕಾಯ್ದೆಯನ್ನು ರದ್ದುಪಡಿಸಿದರೆ ಎ.ಪಿ.ಎಂ.ಸಿ. ರವರು ಉಳಿಯಬಹುದು. ಜೊತೆಗೆ ಎ.ಪಿ.ಎಂ.ಸಿ.ಗಳನ್ನು ವಿಲೀನಗೊಳಿಸುವ ಕುರಿತು ಪತ್ರಿಕೆಯಲ್ಲಿ ವರದಿಯಾಗುತ್ತಿದೆ. ಇವತ್ತು ಅನುಭವಿಸುತ್ತಿರುವ ನಷ್ಟದಿಂದಾಗಿ ಬೆತ್ತಂಗಡಿಯ ಎಂ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ 12 ಹುದ್ದೆಗಳು ಖಾಲಿ ಇದ್ದು, ಕೇವಲ 03 ಹುದ್ದೆಗಳು ಭರ್ತಿ ಮಾಡಲಾಗಿತ್ತು. ಹಾಗಾಗಿ ಆ 12 ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ನೇಮಿಸಿ ಕೆಲಸ ಮಾಡಿಸಲಾಗುತ್ತಿದ್ದು, ಈಗ 06 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈಗಾಗಲೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎ.ಪಿ.ಎಂ.ಸಿ. ಕಾಯ್ದೆಯಿಂದ ನಮ್ಮ ರಾಜ್ಯದಲ್ಲಿ ಸಾವಿರಾರು ಜನ ಕೆಲಸವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಮತ್ತೆ ಆ ಕಾಯ್ದೆಯನ್ನು ಹಿಂಪಡೆದುಕೊಂಡರೆ ಅನೇಕ ಜನರಿಗೆ ಕೆಲಸ ಸಿಗುತ್ತದೆ ಮತ್ತು ಎ.ಪಿ.ಎಂ.ಸಿ. ಗೆ ಲಾಭ ಸಹ ಬರುತ್ತದೆ ಎನ್ನುವಂಥ ಮಾತನ್ನು ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಎ.ಪಿ.ಎಂ.ಸಿ. ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ, ಅದಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ರೈತ ಬೆಳೆದಂಥ ಬೆಳೆಯನ್ನು ಎಲ್ಲ ಬೇಕಾದರೂ ಮಾರಾಟ ಮಾಡಬಹುದು ಎಂದು ಬೈಲಾ ತಿದ್ದುಪಡಿ ಮಾಡಲಾಗಿದೆ. ಈ ಮೊದಲು ರೈತ ಬೆಳೆದಂತಹ ಉತ್ಪನ್ನವನ್ನು ಎ.ಪಿ.ಎಂ.ಸಿ. ಒಳಗೆ ಮಾರಾಟ ಮಾಡಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ, ಈಗ ಆ ಷರತ್ತನ್ನು ರದ್ದುಪಡಿಸಲಾಗಿದ್ದು, ಆತ ಬೆಳೆದ ಉತ್ಪನ್ನವನ್ನು ಹೊಲದಲ್ಲಾದರೂ ಮಾರಾಟ ಮಾಡಬಹುದು ಅಥವಾ ಇಡೀ ಕರ್ನಾಟಕ ರಾಜ್ಯದಲ್ಲಿ ಯಾವ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಗುವಂಥ ಯಾವ ಜಾಗದಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂಬ ದೃಷ್ಟಿಯಿಂದ ಈ ಕಾಯ್ದೆಯನ್ನು ಮಾಡಲಾಗಿದೆ. ಆದರೆ, ಈ ಮೊದಲು ಆ ರೀತಿಯ ವ್ಯವಸ್ಥೆ ಇರಲಿಲ್ಲ. ಆ ರೈತ ಬೆಳೆದ ಉತ್ಪನ್ನವನ್ನು ಹೊರಗೆ ಮಾರಾಟ ಮಾಡಿದರೆ ಆತನಿಗೆ ಸುಮಾರು ರೂ.5,000 ದಿಂದ ರೂ.25,000 ದವರೆಗೂ ದಂಡ ವಿಧಿಸಲಾಗುತ್ತಿತ್ತು. ಈಗ ಆ ದಂಡವನ್ನು ರದ್ದುಪಡಿಸಲಾಗಿದ್ದು, ರೈತರಿಗೆ ಅನುಕೂಲ ಮಾಡಿಕೊಡುವಂಥ ಕಾನೂನು ಮಾಡಲಾಗಿದೆ. ಆದ್ದರಿಂದ ಎ.ಪಿ.ಎಂ.ಸಿ. ಕಾಯ್ದೆಯನ್ನು ರದ್ದುಪಡಿಸುವಂಥ ಚಿಂತನೆ ಸರ್ಕಾರದ ಮುಂದೆ ಇರುವುದಿಲ್ಲ. ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಮಾಡಲಾಗಿದೆ. ಹಾಗೆಯೇ ಎರಡೆರಡು ಎ.ಪಿ.ಎಂ.ಸಿ. ಗಳನ್ನು ವಿಲೀನಗೊಳಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಸರ್ಕಾರದ ಮುಂದೆ ಯಾವುದೇ ಅರ್ಜಿ ಬಂದಿರುವುದಿಲ್ಲ. ಆ ರೀತಿ ಏನಾದರೂ ಅರ್ಜಿ ಬಂದು ಸರ್ಕಾರಕ್ಕೆ maintain ಮಾಡಲು ಸಾಧ್ಯವಿಲ್ಲ ಎನ್ನುವುದು ಸಹಕಾರ ಇಲಾಖೆಗೆ ಮನದಟ್ಟಾದರೆ, ಎರಡೆರಡು ಎ.ಪಿ.ಎಂ.ಸಿ.ಗಳನ್ನು ವಿಲೀನಗೊಳಿಸುವ ಕೆಲಸ ಮಾಡಲಾಗುವುದು.

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ, ಒಂದೊಂದು ಎ.ಪಿ.ಎಂ.ಸಿ. ಯಲ್ಲಿ ಸುಮಾರು 15 ಎಕರೆ, 20 ಎಕರೆ ಜಮೀನು ಇದೆ. ಕಟ್ಟಡ, ಗೋಡೌನ್‌ಗಾಗಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ಇಷ್ಟೆಲ್ಲಾ ಖರ್ಚು ಮಾಡಿ, ಈಗ ವಿಲೀನ ಮಾಡುವುದಕ್ಕೆ ಹೋದರೆ ಎರಡು ತಾಲ್ಲೂಕನ್ನು ಒಂದು ಮಾಡಿದಾಗ, ಒಂದು ಎ.ಪಿ.ಎಂ.ಸಿ. dead ಆಗುತ್ತದೆ. ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ಆದ್ದರಿಂದ ವಿಲೀನ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇರಬಾರದು. ಪ್ರತಿ ತಾಲ್ಲೂಕಿನಲ್ಲಿ ಎ.ಪಿ.ಎಂ.ಸಿ. ಮಾಡಲಾಗಿದ್ದು, ಅದು ಅಲ್ಲಿಯೇ ನಡೆಯುವಂತಾಗಬೇಕು, ಜೊತೆಗೆ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು, ಪ್ರತಿಯೊಂದು ಎ.ಪಿ.ಎಂ.ಸಿ. ಲಾಭ ಬರುವ ಹಾಗೆ ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಸ್.ಉ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, suo motu ಯಾವುದನ್ನು ವಿಲೀನ ಮಾಡುವುದಿಲ್ಲ. ಒಂದು ವೇಳೆ ಕಾನೂನು ಇದ್ದರೂ ಸಹ ಮಾಡುವುದಿಲ್ಲ. ಒಂದೊಂದು ರೂಪಾಯಿ ಶುಲ್ಕ ಇದ್ದ ಸಂದರ್ಭದಲ್ಲಿ ವರ್ಷಕ್ಕೆ 625 ಕೋಟಿ ರೂಪಾಯಿಯಿಂದ ರೂ.650 ಕೋಟಿ ಸಂಗ್ರಹವಾಗುತ್ತಿತ್ತು. ಈಗ ಅರವತ್ತು ಪೈಸೆ ಶುಲ್ಕ ವಿಧಿಸಿರುವುದರಿಂದ ರೂ. 135.00 ಕೋಟಿಯಿಂದ ರೂ.170.00 ಕೋಟಿ ಸಂಗ್ರಹವಾಗುತ್ತಿದೆ. ಯಾವುದೇ ಎ.ಪಿ.ಎಂ.ಸಿ. ಮಾರುಕಟ್ಟೆ ನಷ್ಟದಲ್ಲದೆ ಎನ್ನುವಂಥ ವಿಚಾರ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಒಂದು ವೇಳೆ ಆ ರೀತಿ ಯಾವುದಾದರೂ ಎ.ಪಿ.ಎಂ.ಸಿ. ಮಾರುಕಟ್ಟೆ ನಷ್ಟದಲ್ಲದರೆ ಸರ್ಕಾರವೇ ಅವರಿಗೆ ಸಂಬಳ ಮತ್ತು ಸೌಲಭ್ಯವನ್ನು ಒದಗಿಸುತ್ತದೆ. ಈಗ ವಿಧಿಸಿರುವ ಕಡಿಮೆ ಶುಲ್ಕವೇನಿದೆ, ಅದಕ್ಕೆ ಸಂಬಂಧಿಸಿದಂತೆ ನಷ್ಟವಾಗಿದೆ ಎನ್ನುವಂಥ ಯಾವುದೇ ಮಾಹಿತಿ ಸರ್ಕಾರದ ಮುಂದೆ ಇರುವುದಿಲ್ಲ. ಒಂದೊಂದು ರೂಪಾಯಿ ಶುಲ್ಕ ಇದ್ದಾಗ ಜಾಸ್ತಿ ಆದಾಯ ಸಂಗ್ರಹವಾಗುತ್ತಿತ್ತು. ಆದರೆ, ಅರವತ್ತು ಪೈಸೆ ಮಾಡಿರುವುದರಿಂದ ಕಡಿಮೆ ಆದಾಯ ಬರುತ್ತಿದೆ. ಆ ರೀತಿ ಏನಾದರೂ ನಷ್ಟದಲ್ಲರುವುದು ನನ್ನ ಗಮನಕ್ಕೆ ಬಂದರೆ ಸರ್ಕಾರವೇ ಅವರಿಗೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಸರ್ಕಾರದಲ್ಲೂ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರೇ ಆ 3 ಕಾಯ್ದೆಯನ್ನು ಹಿಂಪಡೆದುಕೊಂಡಿದ್ದಾರೆ. ಹಾಗಿರುವಾಗ ಡಬಲ್ ಇಂಜಿನ್ ಸರ್ಕಾರಕ್ಕೆ ಕೇಂದ್ರದಲ್ಲೂ ಒಂದು ತೀರ್ಮಾನ, ರಾಜ್ಯದಲ್ಲೂ ಒಂದು ತೀರ್ಮಾನ ಏತಕ್ಕೆ ಎಂಬುದರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟನೆ ನೀಡಿದರೆ ಒಳ್ಳೆಯದು.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ತಂದಿರುವಂಥ ಕಾಯ್ದೆಯಾಗಿದೆ. ರೈತ ಬೆಳೆದ ಬೆಳೆಯನ್ನು ಎ.ಪಿ.ಎಂ.ಸಿ. ಪ್ರಾಂಗಣದಲ್ಲೆಯೇ ಮಾರಾಟ ಮಾಡಬೇಕೆಂಬ ನಿಯಮ ಇತ್ತು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆದರೆ, ಈಗ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಆ ಮೂರು ಕರಾಳ ಕಾನೂನನ್ನು ವಾಪಸ್ಸು ತೆಗೆದುಕೊಂಡಿದ್ದು, ಅದು ತಪ್ಪು ಎಂದು ಮಾನ್ಯ ಸಚಿವರು ಹೇಳುತ್ತಿದ್ದಾರೆಯೇ?

ಸಭಾಪತಿಯವರು:- ಅದರ ಬಗ್ಗೆ ಏನೆಂದು ಸಚಿವರು ಹೇಳುತ್ತಾರೆ? ನಮ್ಮ ರಾಜ್ಯದ ಬಗ್ಗೆ ಮಾತ್ರ ಸಚಿವರು ಹೇಳುತ್ತಾರೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ನಾನು ನಮ್ಮ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿ ಹೇಳುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಚರ್ಚೆ ಸರಿಯಾಗಿ ಆಗುತ್ತಿದೆ ದಯವಿಟ್ಟು ಅದನ್ನು ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಚರ್ಚೆ ಪ್ರಶ್ನೆ ಬರುವುದಿಲ್ಲ. ಕೇಂದ್ರ ಸರ್ಕಾರದವರು ಒಂದು ವರ್ಷಗಳ ಕಾಲ ಅಲ್ಲಯ ರೈತರು ಚಳುವಳಿಯಲ್ಲ ಕುಳಿತುಕೊಂಡ ನಂತರ ಈ 3 ಕರಾಳ ಕಾನೂನನ್ನು ವಾಪಸ್ಸು ತೆಗೆದುಕೊಂಡಿದ್ದಾರೆ, ಜೊತೆಗೆ ರೈತರ ಹತ್ತಿರ ಕ್ಷಮಾಪಣೆಯನ್ನು ಸಹ ಕೇಳಿದ್ದಾರೆ. ಆ ರೀತಿ ಇರುವಾಗ ಮಾನ್ಯ ಸಚಿವರು ಮಾನ್ಯ ಪ್ರಧಾನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ವಿರುದ್ಧ ಹೋಗುತ್ತಿದ್ದಾರೆಯೇ? ನಾನು ಚರ್ಚೆ ಮಾಡುತ್ತಿಲ್ಲ. ಮಾನ್ಯ ಸಭಾಪತಿಯವರ ಅನುಮತಿ ಪಡೆದುಕೊಂಡೇ ಮಾತನಾಡುತ್ತಿದ್ದೇನೆ. ಮಾನ್ಯ ಸಚಿವರು ಸರಿಯಾಗಿ, ಸ್ಪಷ್ಟವಾದ ಉತ್ತರ ಕೊಡಲ ಎಂದು ಹೇಳುತ್ತಿದ್ದೇನೆ, ನಾನು ಇಲ್ಲ ಚರ್ಚೆ ಮಾಡಲು ತಯಾರಿಲ್ಲ. ಒಂದು ಲೈನ್‌ನಲ್ಲಿ ಸ್ಪಷ್ಟವಾದ ಉತ್ತರ ನೀಡಲ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ನಮ್ಮ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡಬೇಕೆನ್ನುವ ದೃಷ್ಟಿಯಿಂದ ಈ ಕಾಯ್ದೆಯನ್ನು ಮಾಡಿರುವುದು. ರೈತರಿಗೆ ತೊಂದರೆಯಾಗಬಾರದು, ದಂಡ ವಿಧಿಸಬಾರದು ಎನ್ನುವಂಥ ಕಾಯಿದೆ ಇದಾಗಿದೆ. ಇಡೀ ಕರ್ನಾಟಕದಲ್ಲ ಯಾವುದೇ ಎ.ಪಿ.ಎಂ.ಸಿ. ಮಾರುಕಟ್ಟೆಗೆ ರೈತರು ಉತ್ಪನ್ನವನ್ನು ಹಾಕುತ್ತಾರೆ ಅದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ದೂರು ಬಂದಿಲ್ಲ. ಒಂದು ವೇಳೆ ದೂರು ಬಂದರೆ ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ.

(...ಮುಂದು)

(011) 15.02.2022/11.10/ಎಸ್‌ಕೆ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ 15

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಆರ್. ರಾಜೇಂದ್ರ ರಾಜಣ್ಣ:- ನಾನು ಕೇಳಿರುವ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಿಥಿಲಗೊಂಡ ಅಂಗನವಾಡಿಗಳನ್ನು ಸಮೀಪದ ಬಾಡಿಗೆ ಕಟ್ಟಡ, ಸಮುದಾಯ ಭವನ ಮತ್ತು ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ. ಅನುದಾನದ ಲಭ್ಯತೆಗನುಗುಣವಾಗಿ ಸದರಿ ಅಂಗನವಾಡಿ ಕಟ್ಟಡಗಳನ್ನು ವಿವಿಧ ಯೋಜನೆಗಳಡಿ ಪುನರ್ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಇದಕ್ಕೆ ಒಂದು ಕಾಲಾವಕಾಶವನ್ನು ಅಥವಾ ಕಾಲಮಿತಿಯನ್ನು ಒದಗಿಸದೇ ಇರುವಂತಹದ್ದು. ನಮ್ಮ ಜಿಲ್ಲೆಯಲ್ಲಿ ದುರಸ್ತಿಯಾಗದೇ ಅಪಾಯದ ಅಂಚಿನಲ್ಲಿರುವ ಸುಮಾರು 74 ಅಂಗನವಾಡಿ ಕೇಂದ್ರಗಳು ಇದೆ ಎಂದು ಮಾಹಿತಿಯನ್ನು ಕೊಟ್ಟಿರುವಂತಹದ್ದು. ಗುಬ್ಬಿ ಸುಮಾರು 18 ಮತ್ತು ಮಧುಗಿರಿಯಲ್ಲಿ 12 ದುರಸ್ತಿಯಾಗದೇ ಅಪಾಯದ ಅಂಚಿನಲ್ಲಿರುವ ಅಂಗನವಾಡಿ ಕಟ್ಟಡಗಳು. ತುಮಕೂರು ಜಿಲ್ಲೆಯಲ್ಲಿ ಸುಮಾರು 3576 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ ಸುಮಾರು 1,54,000 ಜನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆ ಹಿಂದುಳಿದಿರುವಂತಹ ಜಿಲ್ಲೆಯಾಗಿದ್ದು, ಅದರಲ್ಲಿ ರೈತ ಮತ್ತು ಬಡವರ ಮಕ್ಕಳು ಓದುವಂತಹ ವಿದ್ಯಾರ್ಥಿಗಳು ನಮ್ಮ ಜಿಲ್ಲೆಯಲ್ಲಿದ್ದಾರೆ. ಮಾನ್ಯ ಸಚಿವರು ಆದಷ್ಟು ಬೇಗ ಅದಕ್ಕೆ ಒಂದು ಕಾಲಮಿತಿಯಲ್ಲಿ ಕಟ್ಟಡಗಳನ್ನು ದುರಸ್ತಿ ಮಾಡುವುದಕ್ಕೆ ಅನುದಾನವನ್ನು ಒದಗಿಸಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಬಯಸುತ್ತೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ತುಮಕೂರು ಜಿಲ್ಲೆಗೆ ಸಂಬಂಧಪಟ್ಟಂತೆ ದುಸ್ಥಿತಿಯಲ್ಲಿರುವ ಅಂಗನವಾಡಿ ಕಟ್ಟಡಗಳ ಮಾಹಿತಿಯನ್ನು ಮಾನ್ಯ ಸದಸ್ಯರು ಕೇಳಿದ್ದಾರೆ. ತುಮಕೂರು ಜಿಲ್ಲೆಗೆ ಸಂಬಂಧಪಟ್ಟಂತೆ, ಸುಮಾರು 4,109 ಒಟ್ಟು ಕಟ್ಟಡಗಳಿದ್ದು, ಅದರಲ್ಲಿ ಸುಮಾರು 25 ಅಂಗನವಾಡಿಗಳು ಪಂಚಾಯತಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಸುಮಾರು

163 ಅಂಗನವಾಡಿಗಳು ಸಮುದಾಯ ಭವನದಲ್ಲಿ ನಡೆಯುತ್ತಿವೆ. ಸುಮಾರು 328 ಅಂಗನವಾಡಿಗಳು ಶಾಲಾ ಆವರಣದಲ್ಲಿ ನಡೆಯುತ್ತಿವೆ. ಸುಮಾರು 587 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸುಮಾರು 59 ಅಂಗನವಾಡಿಗಳು ಪರ್ಯಾಯ ವ್ಯವಸ್ಥೆಯಲ್ಲಿ ನಡೆಯುತ್ತಿವೆ. ಒಟ್ಟು 4180 ಕಟ್ಟಡಗಳಲ್ಲಿ ಅಂಗನವಾಡಿಗಳು ನಡೆಯುತ್ತಿವೆ. ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ದುರಸ್ತಿ ಮಾಡಿಕೊಡುತ್ತೀರಾ ಹಾಗೂ ಅವುಗಳನ್ನು ಆದಷ್ಟು ಬೇಗ ಮಾಡಿಕೊಡಿ ಎಂದು ಮಾನ್ಯ ಸದಸ್ಯರು ಕೇಳಿದ್ದಾರೆ. ಇಂತಿಂಥ ಯೋಜನೆಗಳಲ್ಲಿ ಪ್ರತಿ ವರ್ಷದಲ್ಲಿ ಅಂಗನವಾಡಿ ಕಟ್ಟಡಗಳನ್ನು ಮಾಡುತ್ತೇವೆ. ವಿಶೇಷ ಅಭಿವೃದ್ಧಿ ಯೋಜನೆ, ನರೇಗಾ ಯೋಜನೆ, SCP/TSP ಯೋಜನೆ, ಆರ್.ಡಿ.ಪಿ.ಆರ್.ನಲ್ಲಿ ಬರುವ SCP/TSP ಯೋಜನೆ ಹಾಗೂ DMFT fund ನಲ್ಲಿ ಅಂಗನವಾಡಿಗಳನ್ನು ಮಾಡುತ್ತೇವೆ. ಲೋಕಸಭಾ ಸದಸ್ಯರ ಅನುದಾನ ಹಾಗೂ ಶಾಸಕರ ಅನುದಾನವನ್ನು ಕೊಡುತ್ತಾರೆ. ಹೀಗೆ ಉಳಿದಿರುವಂತಹ ಕಟ್ಟಡಗಳನ್ನು ಇಡೀ ರಾಜ್ಯದಾದ್ಯಂತ ಉಳಿದಿವೆ ಎನ್ನುವ ಹಾಗಿಲ್ಲ. ಕೆಲವು ಹಳೆಯದಾಗಿರುತ್ತವೆ. ಪ್ರತಿ ವರ್ಷ ನಮ್ಮ action plan ನೊಳಗೆ ಆಯಾಯ ಭಾಗಗಳಲ್ಲಿ ಕಟ್ಟಿಕೊಟ್ಟಿರುತ್ತೇವೆ. ಸರ್ಕಾರದಿಂದ ಏನಾದರೂ ವಿಶೇಷ ಯೋಜನೆಗಳು ಬಂದರೆ, ಬಹುಶಃ ಕೇಂದ್ರ ಸರ್ಕಾರದಿಂದ ಹಣ ಬಂದಿರಲಿಲ್ಲ. ಹಾಗಾಗಿ ಹೋದ ವರ್ಷ ಕೊಟ್ಟಿಲ್ಲ. ಈ ವರ್ಷ ಹಣ ಬಂದರೆ, ದುಸ್ಥಿತಿಯಲ್ಲಿರುವ ಕಟ್ಟಡಗಳೇನಿವೆ, ಅವುಗಳನ್ನು ರಿಪೇರಿ ಮಾಡಿ, ಹೊಸ ಕಟ್ಟಡಗಳನ್ನು ಮಾಡಿಕೊಡುತ್ತೇವೆ.

ಶ್ರೀ ಆರ್. ರಾಜೇಂದ್ರ ರಾಜಣ್ಣ:- ಮಾನ್ಯ ಸಭಾಪತಿಯವರೇ, ಇದು ನಮ್ಮ ಜಿಲ್ಲೆಯ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಇರುವಂತಹದ್ದು. ಮಾನ್ಯ ಸಚಿವರು ನರೇಗಾ ಅನುದಾನದಲ್ಲಿ ಇದನ್ನು ಆದಷ್ಟು ಬೇಗ ಮಾಡಬೇಕೆಂದು ನಾನು ತಮ್ಮ ಮೂಲಕ ಕೇಳಬಯಸುತ್ತೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದಲ್ಲಿ ನರೇಗಾ ಅನುದಾನದಲ್ಲಿ ಈಗಾಗಲೇ ಕಟ್ಟಡಗಳು ನಡೆಯುತ್ತಿವೆ. ನರೇಗಾ ಯೋಜನೆಯಲ್ಲಿ ಸುಮಾರು ಐದು ಲಕ್ಷರೂಪಾಯಿಗಳ ಅನುದಾನವನ್ನು ಕೊಡುತ್ತಾರೆ. ನಮ್ಮ ಇಲಾಖೆಯಿಂದ ಸುಮಾರು ಐದು ಲಕ್ಷ ರೂಪಾಯಿಗಳನ್ನು ಕೊಡುತ್ತಾರೆ. ಈಗಾಗಲೇ ಕಟ್ಟಡಗಳನ್ನು ಕಟ್ಟುವುದಕ್ಕೆ ಚಾಲನೆ ಮಾಡಿದ್ದೇವೆ. ಮಾನ್ಯ ಸದಸ್ಯರ ಜಿಲ್ಲೆಗೂ ಕೂಡ ಅನುಕೂಲ ಮಾಡಿಕೊಡುತ್ತೇವೆ.

ಪ್ರಶ್ನೆ ಸಂಖ್ಯೆ 76

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಉ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಆದರೆ ನನಗೆ ಸಮಾಧಾನ ತಂದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲ ಮೈಸೂರು ಮಹಾರಾಜರ ವಂಶ ಅದ್ಭುತವಾದಂತಹ ಕೆಲಸವನ್ನು ಈ ರಾಜ್ಯದಲ್ಲ ಮಾಡಿ ಹೋಗಿದ್ದಾರೆ. ಈ ಕೆಲಸ ಇಡೀ ದೇಶಕ್ಕೆ ಮಾದರಿಯಾಗಿದೆ. ಅದರಲ್ಲ ಮೈಸೂರು ಲ್ಯಾಂಪ್ ಕೂಡ ಒಂದು. ಮೈಸೂರು ಲ್ಯಾಂಪ್ ಆಸ್ತಿಯನ್ನು ಇವತ್ತು ಕಬಳಿಸುವ ಒಂದು ದೊಡ್ಡ ಹುನ್ನಾರ ನಡೆದಿದೆ. ನನಗೆ ಸಂತೋಷ, ಈ ಹಿಂದೆ ತಾವು ಸರ್ಕಾರ ಮೈಸೂರು ಮಿನರಲ್ಸ್‌ಗೆ ಮಾರಾಟ ಮಾಡಲು ಹೊರಟಾಗ, ನನ್ನ ಜಾಗದಲ್ಲ ತಾವು ನಿಂತು, ಅದನ್ನು ಉಳಿಸಿದ್ದೀರಿ. ನಾಡಿನ ಜನರ ಪರವಾಗಿ ತಮಗೆ ನಾನು ಧನ್ಯವಾದಗಳನ್ನರ್ಪಿಸುತ್ತೇನೆ. ಇವತ್ತಿಗೂ ಮೈಸೂರು ಲ್ಯಾಂಪ್‌ನ ಸುಮಾರು 22 ಎಕರೆ ಜಾಗವು ಸಾವಿರಾರು ಕೋಟಿ ರೂಪಾಯಿಗಳ ಬೆಲೆ ಬಾಳುವ ಜಾಗವಾಗಿದೆ. ಅದನ್ನು ಯಾವುದೇ ಒಂದು ಸಂಸ್ಥೆ ಅಥವಾ ಖಾಸಗಿ ಟ್ರಸ್ಟ್‌ನ್ನು ಮಾಡಿ ಪರಭಾರೆ ಮಾಡುವ ಪ್ರಯತ್ನ. ಅಲ್ಲ ಅಧ್ಯಾವುದೋ ಒಂದು ಮ್ಯೂಸಿಯಂ ಮಾಡುವಂತಹ ಹೆಸರು. ಅಧಿಕಾರಿಗಳ ಮತ್ತು ಖಾಸಗಿ ಜನರ ಹೆಸರಿನಲ್ಲ ಟ್ರಸ್ಟ್ ಮಾಡುವಂತಹ ಹುನ್ನಾರ ನಡೆದಿದೆ. ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಕೊಡುವಂತಹ ವಿಚಾರದಲ್ಲ ಈ ಆತುರ ಏಕೆ? ಕಾರಣ ಇದು ಒಂದು ಕಂಪನಿ. ಈ ಕಂಪನಿ ಇನ್ನೂ ಅಸ್ತಿತ್ವದಲ್ಲಿದೆ. ಇದರಲ್ಲ ಸಾವಿರಾರು ಜನ ಷೇರುದಾರರು ಇದ್ದಾರೆ. ಅದನ್ನು ಸಮಾಪ್ತಿ ಮಾಡದೇ, ಆ ಕಂಪನಿ ಅಸ್ತಿತ್ವದಲ್ಲಿದ್ದಾಗ್ಯೂ, ಇದರ ಆಸ್ತಿಗಳ ಕುರಿತಾಗಿ ನೂರಾರು ವ್ಯಾಜ್ಯಗಳಿವೆ. ಮಾನ್ಯ ಉಚ್ಚ ನ್ಯಾಯಾಲಯದಲ್ಲ ಹಾಗೂ ಬೇರೆ ಬೇರೆ ನ್ಯಾಯಾಲಯಗಳಲ್ಲವೆ. ಅಲ್ಲ ಇನ್ನೂ ಅಂತಿಮ ತೀರ್ಮಾನ ಬಂದಿಲ್ಲ. NGEF ಬಗ್ಗೆ ನಾನು ಕೇಳಿದ್ದೇನೆ. ಯಾವ ಕಾರಣಕ್ಕೂ ಸರ್ಕಾರವನ್ನು ಬಿಟ್ಟು, ಹೊರಗಡೆ ಪರಭಾರೆ ಮಾಡಬಾರದು ಎಂದು ಹೇಳಿರುವ ಬಗ್ಗೆ ಸ್ಪಷ್ಟವಾದ ಆದೇಶವಿದೆ. ಅದು ಸುಮಾರು 119 ಎಕರೆ, ಇದು ಸುಮಾರು 22 ಎಕರೆ ಇದೆ. ಈ ಬೆಂಗಳೂರಿನ ವಾಯುವ್ಯದ ಪರಿಸ್ಥಿತಿ ಎಲ್ಲರಿಗೂ ಹೋಗಿ ಮುಟ್ಟದೆ ಎಂಬುದರ ಬಗ್ಗೆ ನಾನು ನಿನ್ನೆ ರಾತ್ರಿ ಕಣ್ಣಡಿಸುತ್ತಿದ್ದೆ. ನಾವು ಈಗಾಗಲೇ ದೆಹಲಿಯ ಸಮೀಪಕ್ಕೆ ಹೋಗುತ್ತಿದ್ದೇವೆ. ದೆಹಲಿಯ ಬಗ್ಗೆ ತಾವೆಲ್ಲರೂ ಕೇಳಿದ್ದೀರಿ. ಅಲ್ಲಯ ಜನ ಉಸಿರಾಡುವುದಕ್ಕೆ ಅಮ್ಲಜನಕವಿಲ್ಲವೆಂದು ವಾರಗಟ್ಟಲೆ

ದೆಹಲಿಯನ್ನು ಬಂದ್ ಮಾಡಿದ್ದರು ಮತ್ತು ಶಾಲಾ-ಕಾಲೇಜುಗಳನ್ನು ಬಂದ್ ಮಾಡಿದ್ದರು. ನಮ್ಮಲ್ಲಿ 'AQI' which means Air Quality Index very poor ಇರುವಂತಹದ್ದು ಶೇಕಡ 60 ಭಾಗದಷ್ಟು ಬೆಂಗಳೂರಿನ ಏರಿಯಾಗಳಿದ್ದಾವೆ. ಅದರಲ್ಲಿ ಬಾಪೂಜಿ ನಗರ, ಹೆಬ್ಬಾಳ, ಜಯನಗರ, ಕೋರಮಂಗಲ, ಸಿಲ್ಕ್ ಬೋರ್ಡ್, ವಿಜಯನಗರ, ಪೀಣ್ಯಕ್ಕೆ ಹೊಂದಿಕೊಂಡಿರುವಂತಹ ಗೊರಗುಂಟೆಪಾಳ್ಯ ಸಹ ಇದೆ. ಹಾಗಾದರೆ, ಮಾಡಿ. ಕಬ್ಬನ್ ಪಾರ್ಕ್‌ನ್ನು ಮಾಡಿಲ್ಲವೇ? ಕಬ್ಬನ್ ಪಾರ್ಕ್‌ನ್ನು ಮಹಾರಾಜರು ಮಾಡಿರುವುದು ಬಿಟ್ಟರೆ, ಈ ನಾಗರೀಕ ಸರ್ಕಾರಗಳು ಯಾವ ದೊಡ್ಡ ಉದ್ಯಾನವನ್ನು ಬೆಂಗಳೂರಿನಲ್ಲಿ ಮಾಡಿದ್ದೀರಿ ಮತ್ತು ಉಳಿಸಿದ್ದೀರಿ. ಬೆಂಗಳೂರು ಉದ್ಯಾನ ನಗರ, ಸುಂದರವಾದ ನಗರ. ಈಗ ಏನಾಗುತ್ತಿದೆ? Concrete ನಗರ ಆಗುತ್ತಿದೆ. ಎಲ್ಲ ನೋಡಿದರೂ ನಲವತ್ತು-ಐವತ್ತು floors buildings ಬರುತ್ತಿವೆ. ಜನರು ಬದುಕುವುದಕ್ಕೆ ಆಮ್ಲಜನಕ ಬೇಕಲ್ಲ. ಆ ತರಹನೇ ದೊಡ್ಡ ಪಾರ್ಕ್ ಮಾಡಿ. ಸುಮಾರು 119 ಎಕರೆ ಪಾರ್ಕ್ ಮಾಡಿ. Lung space ಬೇಕಲ್ಲ. ಬೆಂಗಳೂರಿನಲ್ಲಿ ಸುಮಾರು ಒಂದೂವರೆ ಕೋಟಿ ಜನಸಂಖ್ಯೆ ಇದೆ. ಕರ್ನಾಟಕ ರಾಜ್ಯದ ಮೂರನೇ ಒಂದು ಭಾಗದ ಜನರು ಬೆಂಗಳೂರಿನಲ್ಲಿದ್ದಾರೆ. ಆ ಜನರಿಗೆ ಎಲ್ಲ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತಿದ್ದೀರಿ. ಊಟ ಮಾಡುವುದಕ್ಕೆ ಭತ್ತ, ರಾಗಿ, ಗೋಧಿ ಬೆಳೆಯುತ್ತೀರಿ. ಮನುಷ್ಯ ಉಸಿರಾಡುವುದಕ್ಕೆ ಆಮ್ಲಜನಕ ಬೇಕಲ್ಲ. ಮಾನ್ಯ ನ್ಯಾಯಾಲಯದ ತೀರ್ಮಾನ ಬರುವವರೆಗೂ ಯಾವ ಟ್ರಸ್ಟ್‌ಗೂ ಹಸ್ತಾಂತರ ಮಾಡಬಾರದು. NGEF ಆಸ್ತಿಯಾಗಲಿ...

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸದಸ್ಯರಾದ ಶ್ರೀ ಶ್ರೀಕಂಠೇಗೌಡರು ಹಿರಿಯ ಸದಸ್ಯರು. ಅವರು ಒಂದು ಭಾಗ ಮಾತ್ರ ಮಾತನಾಡುತ್ತಿದ್ದಾರೆ. ಈ ಪ್ರಶ್ನೆ ಈಗಾಗಲೇ ವಿಧಾನಸಭೆಯಲ್ಲಿ ಕೇಳಿದ್ದರು. ಇದಕ್ಕೆ ವಿವರವಾದಂತಹ ಉತ್ತರವನ್ನು ಕೊಟ್ಟಿದ್ದೇನೆ. ಇದರ ಟ್ರಸ್ಟ್ ಪರಭಾರೆ ಮಾಡುವಂತಹದ್ದು, ಯಾವುದೇ ಹುನ್ನಾರ ನಡೆದಿಲ್ಲ ಎನ್ನುವ ಬಗ್ಗೆ ನಾನು ಈ ಸದನದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಬಯಸುತ್ತೇನೆ. ಇದರಲ್ಲಿ ಏಳು ಜನ ಹಿರಿಯ ಐ.ಎ.ಎಸ್. ಅಧಿಕಾರಿಗಳು ಟ್ರಸ್ಟಿಗಳಾಗಿರುತ್ತಾರೆ. ಮೊದಲನೆಯದಾಗಿ, ಟ್ರಸ್ಟ್‌ನಲ್ಲಿ ಮುಖ್ಯ ಕಾರ್ಯದರ್ಶಿಯವರೇ ಈ ಟ್ರಸ್ಟ್‌ಗೆ ಅಧ್ಯಕ್ಷರಾಗಿರುತ್ತಾರೆ. ಇನ್ನುಳಿದಿರುವಂತಹ ಆರು ಜನ ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು ಇರುತ್ತಾರೆ. ಮೂರನೆಯದಾಗಿ, ಕರ್ನಾಟಕ ಸರ್ಕಾರದ ಅಪರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮುಖ್ಯ ಕಾರ್ಯದರ್ಶಿ, ನಗರಭಿವೃದ್ಧಿ ಇಲಾಖೆಯವರು ಇರುತ್ತಾರೆ. ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯವರು ಇರುತ್ತಾರೆ. ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಇರುತ್ತಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪರಿಸರ ಮತ್ತು ಜೀವ ವಿಜ್ಞಾನ ಇಲಾಖೆಯವರು ಇರುತ್ತಾರೆ. ಏಳನೆಯದಾಗಿ, ಕೈಗಾರಿಕಾ ಅಭಿವೃದ್ಧಿಯ ಆಯುಕ್ತರು ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕರು ಆ ಟ್ರಸ್ಟ್‌ನಲ್ಲಿ ಇರುತ್ತಾರೆ. ಈ ಟ್ರಸ್ಟ್‌ನಲ್ಲಿ ಸರ್ಕಾರಿ ಇಲಾಖೆಯ ಅಧಿಕಾರಿಗಳ ಜೊತೆಗೆ ಐದು ಜನ ನಾಮ ನಿರ್ದೇಶಕರು ಇರುತ್ತಾರೆ. ಅದರಲ್ಲಿ Architect ಒಬ್ಬರು ಮತ್ತು ಹಿರಿಯ ನಾಗರಿಕರು ಎಂದು ಒಬ್ಬರನ್ನು ಮಾಡಿದ್ದೇವೆ. ಈ ಕ್ಷೇತ್ರದಲ್ಲಿ ಯಾರಿಗೆ ಅನುಭವ ಇರುತ್ತದೆಯೋ, ಅವರು nominated ಇರುತ್ತಾರೆ. ಈ ಟ್ರಸ್ಟ್‌ನಲ್ಲಿ majority ಯಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಐ.ಎ.ಎಸ್. ಅಧಿಕಾರಿಗಳು ಇರುತ್ತಾರೆ. ಅದರ ಬಗ್ಗೆ ತಾವು ಓದಿದ್ದೀರಿ ಹಾಗೂ ತಮಗೆ ಡೀಡ್ ಕಾಪಿಯನ್ನು ಸಹ ಕೊಟ್ಟಿದ್ದೇವೆ. ಇದರ ಉದ್ದೇಶ, ತಾವು ಬೇರೆ ಬೇರೆ ದೇಶಗಳ ಪ್ರವಾಸ ಮಾಡಿದ್ದೀರಿ. ಬೇರೆ ಬೇರೆ ದೇಶಕ್ಕೆ ಹೋದಾಗ, ಆ ಸಿಟಿಯ ಸಂಪೂರ್ಣವಾಗಿರುವಂತಹ ನಕ್ಷೆಯನ್ನು ಹಿಂದಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಒಂದೇ ಸ್ಥಳದಲ್ಲಿ ತೋರಿಸಿಕೊಡುವಂತಹ ಒಂದು ವಿನೂತನವಾಗಿರುವಂತಹ ಒಂದು ಯೋಜನೆಯನ್ನು ಮಾಡುತ್ತಿದ್ದೇವೆ. 'ಬೆಂಗಳೂರಿನ ಬೆಳಕು', 'Excellence of Bengaluru' ಎಂದು ಮಾಡುತ್ತಿದ್ದೇವೆ. ಇದರಲ್ಲಿ ಎಲ್ಲವೂ ಕವರ್ ಆಗುತ್ತಿದೆ. ಅಲ್ಲರುವಂತಹ ಸುಮಾರು 21 ಎಕರೆಯಲ್ಲಿ ಯಾವುದೇ ಕಟ್ಟಡವನ್ನು ಒಡೆದು ಹಾಕುವುದಾಗಲೀ, ತೆಗೆದು ಹಾಕುವುದನ್ನು ಮಾಡುತ್ತಿಲ್ಲ. ಇದರಲ್ಲಿ ಬೆಂಗಳೂರಿನ ಒಟ್ಟು ಬೆಂಗಳೂರು ಗ್ಯಾಲರಿ ಆ ಸ್ಟೇಲ್ ಪ್ರಕಾರ entire Bengaluru ನ್ನು ಆ ಒಂದು ಸ್ಥಳದಲ್ಲಿ ಮಾಡುವಂತಹದ್ದು. ಬೆಂಗಳೂರಿನ ಅನುಭವವನ್ನು ಹಂಚಿಕೊಳ್ಳುವಂತಹದ್ದು. ಪ್ರಾದೇಶಿಕ ಯೋಜನಾ ಕೇಂದ್ರಗಳನ್ನು ಅಲ್ಲಿ ನಿರ್ಮಾಣ ಮಾಡುವಂತಹದ್ದು. ಇಡೀ ಕರ್ನಾಟಕ ರಾಜ್ಯದಲ್ಲಿ ಆಹಾರ ಪದ್ಧತಿ ಯಾವ ರೀತಿ ಇದೆ ಎನ್ನುವುದನ್ನು ಮುಂದಿನ ಪೀಳಿಗೆಗೆ ತೋರಿಸಿಕೊಡುವಂತಹದ್ದು. ಹಸಿರು ವಾತಾವರಣವನ್ನು ನಿರ್ಮಾಣ ಮಾಡುವುದಕ್ಕೂ ಕೂಡ ಅಲ್ಲಿ ಜಾಗವನ್ನು ಮೀಸಲಿಟ್ಟಿದ್ದೇವೆ. ಈ ರೀತಿಯ ಬೇರೆ ಬೇರೆ ಕೆಲಸಗಳನ್ನು ಬೆಂಗಳೂರು ಆಕರ್ಷಣೆಯಾಗುವ ಸಲುವಾಗಿ ಆ ತರಹ ಮಾಡುವಂತಹದ್ದು ಇದೆ. ಯಾವುದೇ ಕಾರಣಕ್ಕೂ ಸಹಿತ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ಆಸ್ತಿಯನ್ನು ಪರಭಾರೆ ಮಾಡುವಂತಹ ಹುನ್ನಾರ ಇದರಲ್ಲಿ ಇಲ್ಲ ಎನ್ನುವ ಬಗ್ಗೆ ನಾನು ಮಾನ್ಯ ಸದಸ್ಯರಿಗೆ ಸ್ಪಷ್ಟವಾಗಿ ಹೇಳಬಯಸುತ್ತಿದ್ದೇನೆ. ಡೀಡ್‌ನಲ್ಲಿರುವ ಬಗ್ಗೆ ಸಂಪೂರ್ಣವಾಗಿ ಓದಿ, ತಾವು ಯಾವಾಗ ಬೇಕಾದರೂ ಚರ್ಚೆಗೆ ತೆಗೆದುಕೊಂಡರೂ ಸಹಿತ, ಅದರ ಬಗ್ಗೆ ಸ್ಪಷ್ಟವಾಗಿ ಉತ್ತರ ಕೊಡುವುದಕ್ಕೆ ನಾನು ಸಿದ್ಧನಿದ್ದೇನೆ.

(ಮುಂದು)

(12) 15.02.2022, 11.20, ಟಿಸಿಹೆಚ್-ಬಿಎನ್‌ಎಸ್

(ಮಾನ್ಯ ಸಭಾಪತಿಯವರು)

ಶ್ರೀ.ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಬೆಳಗಾಂ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾದಾಗ ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆಂದು ತಾವು ಹೇಳಿದ್ದೀರಿ.

ಸಭಾಪತಿಯವರು:- ಈಗ ಟ್ರಸ್ಟ್ ಮಾಡುವ ಅವಶ್ಯಕತೆ ಏನಿತ್ತೆಂದು ಕೇಳಲಾಗಿದೆ.

ಶ್ರೀ.ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಅರ್ಧ ತಾಸು ಚರ್ಚೆ ಆಗಲೇ ಇಲ್ಲ. ಮತ್ತೆ ಸರ್ಕಾರದ ಆಸ್ತಿಯಾಗಿ ಒಂದು ಟ್ರಸ್ಟ್ ಮಾಡಿಕೊಡುವುದು ಏನಿದೆ, ನಾವು ಗಾಲ್ಫ್ ಕ್ಲಬ್ ಸ್ಥಿತಿಯನ್ನು ನೋಡುತ್ತಿದ್ದೇವೆ. ನಮ್ಮ ವಿಧಾನ ಪರಿಷತ್ತಿನ ವಿಧಾನ ಮಂಡಲದ ಕಚೇರಿಗೆ ಹೊಂದಿಕೊಂಡಿರುವ ಜಾಗವು ಇವತ್ತಿನ ದಿವಸ ಸಚಿವಾಲಯದ ಅಧಿಕಾರಿಗಳಿಗೆ ಸಿಕ್ಕಿದೆ. ನಿನ್ನೆ ದಿವಸ ಬೆಂಗಳೂರು ಟರ್ನಲ್ ಕ್ಲಬ್ ಹತ್ತಿರ ನಮ್ಮನ್ನು ಬಿಡಲಿಲ್ಲ. ರೇಸ್ ಆಡತಕ್ಕಂಥ ಜನರನ್ನು ಮಾತ್ರ ಬಿಡುತ್ತಾರೆ, ನಾವು ಮಾತ್ರ ಓಡಾಡಬಾರದಂತೆ. ಬರೀ ರೇಸ್ ಆಟ ಆಡುವವರು ಮಾತ್ರ ಬರಬಹುದು. ನಾವ್ಯಾರೂ ಅಲ್ಲಿ ಓಡಾಡಬಾರದೇ? ಅದು prime location ನಲ್ಲಿದೆ. ಆ ರಸ್ತೆಯನ್ನೇ ಬಂದ್ ಮಾಡಿದ್ದಾರೆ. ನಾನು ಮತ್ತು ಮಾನ್ಯ ಶಾಸಕರಾದ ಮಾನ್ಯ ಎಸ್.ಎಲ್.ಭೋಜೇಗೌಡ ನಾವಿಬ್ಬರೂ ಮುಷ್ಕರಕ್ಕೆ ಹೋಗುವಾಗ ಕೊನೆಗೆ ಗಲಾಟೆ ಮಾಡಿ ಹೋಗಬೇಕಾಯಿತು. ಅದಕ್ಕೆ ನಾನು ಏನು ಹೇಳುತ್ತಿದ್ದೇನೆಂದರೆ, ಇದು ಸರ್ಕಾರದ ಆಸ್ತಿ. ಈ ಸರ್ಕಾರದ ಆಸ್ತಿಯನ್ನು ಟ್ರಸ್ಟ್ ಗೆ ಕೊಡತಕ್ಕಂಥ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಗತ್ಯತೆ ಏನಿದೆ? ಮಾನ್ಯ ಸಚಿವರು ಈಗಷ್ಟೇ ಟ್ರಸ್ಟ್ ಡೀಡ್‌ನ್ನು ಕೊಟ್ಟಿದ್ದಾರೆ. ನಾನು ಓದುವುದಕ್ಕೆ ಆಗಿಲ್ಲ. ಅದರಲ್ಲಿ ಖಾಸಗಿಯವರನ್ನು ನಾಮಿನಿ ಮಾಡುವುದೆಲ್ಲಾ ಇದೆ. Senior citizen ಆ ಟ್ರಸ್ಟ್ ನಲ್ಲಿದ್ದಾರೆ. ಹಿಂಬಾಗಿಲ ಮೂಲಕ ಖಾಸಗಿಯವರಿಗೆ ಕೊಡತಕ್ಕಂಥ ಒಂದು ಪ್ರಯತ್ನವಾಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದ ಮೇಲೆ ನನಗೆ ವೇದ್ಯವಾಗಿದೆ. ಅರ್ಧ ತಾಸು ಚರ್ಚೆ ಇಲ್ಲ ಆಗಲೇ ಇಲ್ಲವಲ್ಲಾ. NGEFನ 119 ಎಕರೆ ಜಮೀನು, ಮೈಸೂರು ಲ್ಯಾಂಪ್‌ನ 22 ಎಕರೆ ಜಮೀನನ್ನು ಖಾಸಗಿಯವರಿಗೆ ಟ್ರಸ್ಟ್ ಮಾಡಿದ್ದಾರೆ. ಈಗ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿ ಇರತಕ್ಕಂಥ ಒಂದು ಮ್ಯೂಜಿಯಂಗೆ ಪ್ರತಿನಿತ್ಯ ಎಷ್ಟು ಜನ ಭೇಟಿ ಕೊಡುತ್ತಿದ್ದಾರೆ; ವೆಂಕಟಪ್ಪ ಆರ್ಟ್ ಗ್ಯಾಲರಿ ಇದೆ, ಅಲ್ಲಿಗೆ ಎಷ್ಟು ಜನ ಭೇಟಿ ಕೊಡುತ್ತಿದ್ದಾರೆ ಹೇಳಿ. ಅದನ್ನೇ stream line ಮಾಡಿ, ಇದನ್ನೇ ಏಕೆ ಮ್ಯೂಜಿಯಂಗೆ ಕೊಡುತ್ತೀರಿ. ಮಾನ್ಯ ಸಚಿವರು ಕೊಟ್ಟಿರತಕ್ಕಂಥ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತೇನೆ.

ಶ್ರೀ.ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ನಾವು ಪ್ರಶೋತ್ತರ ಅವಧಿಯಲ್ಲಿದ್ದೇವೆ. ಅರ್ಧಗಂಟೆ ಚರ್ಚೆಗೆ ಅವಕಾಶ ಕೊಡಿ. ಇದು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಈ ನಾಡಿನ ಆಸ್ತಿ ವಿಚಾರ, ಬೆಂಗಳೂರು ನಗರವನ್ನು ಉಳಿಸುವಂಥ ವಿಚಾರ. ಇದರ ಬಗ್ಗೆ ಗಂಭೀರವಾಗಿ ಅರ್ಧಗಂಟೆ ಕಾಲ ಚರ್ಚೆಯಾದ ನಂತರ ಅವರು ತೀರ್ಮಾನ ಹೇಳಲಿ. **ಸಭಾಪತಿಯವರು:-** ಮಾನ್ಯ ಸದಸ್ಯರು ಪತ್ರವನ್ನು ಕಳುಹಿಸಿದರೆ ಈ ವಿಚಾರವನ್ನು ಅರ್ಧಗಂಟೆ ಚರ್ಚೆಗೆ convert ಮಾಡುತ್ತೇನೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ ಆಯಿತು ಕಳುಹಿಸಿಕೊಡುತ್ತೇವೆ.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ:- ಮಾನ್ಯ ಸಭಾಪತಿಯವರೇ, ಲೋಕಲ್ ಎಂಎಲ್‌ಎ ಮತ್ತು ಎಂಎಲ್‌ಸಿಯವರನ್ನು ಆ ಟ್ರಸ್ಟ್‌ಗೆ consider ಮಾಡಿಲ್ಲ. ಬರೀ IAS Officers ಅನ್ನು consider ಮಾಡಿದರೆ ಹೇಗೆ?

ಸಭಾಪತಿಯವರು:- ಆಯಿತು. ಅರ್ಧಗಂಟೆ ಚರ್ಚೆಗೆ ಅವಕಾಶ ಕೊಡುತ್ತೇನೆ.

ಪ್ರಶ್ನೆ ಸಂಖ್ಯೆ.03

(ಉತ್ತರ ಲಗತ್ತಿಸಿದೆ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಬಹಳ ಚೆನ್ನಾಗಿ ಕೊಟ್ಟಿದ್ದಾರೆ. ನಾನು ಮೂರನೆಯ ಬಾರಿ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಮೂರನೆಯ ಬಾರಿಗೂ ಕೂಡ ಇದೇ ಉತ್ತರವನ್ನು ಕೊಟ್ಟಿದ್ದಾರೆ. ತಾವು ಬೇಕಾದರೆ ಕಡತ ತೆಗೆದು ನೋಡಬಹುದು. ಮೊದಲನೆಯ ಬಾರಿ ಏನಿತ್ತು, ಎರಡನೆಯ ಬಾರಿ ಏನಿತ್ತು ಮತ್ತು ಮೂರನೆಯ ಬಾರಿ ಕೂಡ ಅದೇ ಇದೆ. ಈ ಜನ ಪಾಪಿಷ್ಟರು. ಏತಕ್ಕಾದರೂ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಿ., ದಲ್ಲ ದುಡ್ಡನ್ನು ಇಟ್ಟಿದ್ದರೋ. ಏಕೆಂದರೆ, ಈಗಾಗಲೇ ಸುಮಾರು 100 ಜನ ಸತ್ತು ಹೋಗಿದ್ದಾರೆ. ಈ ಉತ್ತರದಲ್ಲ ಅವರಿಗೆ ಏನು ಕೊಡುತ್ತೇವೆಯೋ ಅಥವಾ ಬಿಡುತ್ತೇವೆಯೋ ಎಂದು ಏನೂ ಕಾಳಜಿಯೇ ಇಲ್ಲ. ನಮ್ಮ ಹಣದಿಂದ ಒಬ್ಬೊಬ್ಬರಿಗೆ ಒಂದೊಂದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಈ ಐದು ಲಕ್ಷ ರೂಪಾಯಿಗಳು ಬಿಟ್ಟು ಒಂದೊಂದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೀರಾ ಅಥವಾ ಐದು ಲಕ್ಷ ರೂಪಾಯಿಗಳು ಸೇರಿ ಒಂದೊಂದು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದೀರಾ ಎಂದು ಹೇಳಬೇಕು. 2018-19ನೇ ಸಾಲಿನ annual report ಪ್ರಕಾರ ಅವೊತ್ತಿನ ದಿನ ನಡೆದ ಸಭೆಯಲ್ಲಿ ಶೇ.16 ರಷ್ಟು dividend declare ಮಾಡುತ್ತಾರೆ. ಎಲ್ಲಾ ಆಡಿಟರ್ಸ್ ಇದು ಉತ್ತಮ ಬ್ಯಾಂಕ್ ಮತ್ತು ಅತ್ಯುತ್ತಮ ಬ್ಯಾಂಕ್ ಎಂದು ರಿಸರ್ವ್ ಬ್ಯಾಂಕಿನಿಂದ ಅವರಿಗೆ ಅವಾರ್ಡ್ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಮಾನ್ಯ ಸಹಕಾರ ಸಚಿವರಿಗೆ ಇದರ ಬಗ್ಗೆ ಸ್ವಲ್ಪ ಗಮನ ಕೊಡಿ ಎಂದು ಮೊದಲನಿಂದಲೂ ಹೇಳುತ್ತಿದ್ದೇನೆ. ಅವರು ಎರಡು ಬಾರಿ ಒಂದು ವಾರದಲ್ಲ ಸಭೆ ಕರೆಯುತ್ತೇನೆಂದು ಹೇಳಿದರು. ಕೊನೆಗೆ ಅಧಿವೇಶನ ಬಂದಿದ್ದರಿಂದ ಎರಡೂರು ದಿನಗಳ ಹಿಂದೆ ಸಭೆ ಕರೆದಿದ್ದರು. ಅದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಆದರೆ Reserve Bank of India (RBI) ನವರು ಸುಮಾರು 10 ವರ್ಷದ ಹಿಂದೆ fraud ಆಗಿರುವ ಈ ಬ್ಯಾಂಕ್‌ಗೆ ಸಂಬಂಧಿಸಿದಂತೆ ಎಲ್ಲವೂ ಸರಿಯಾಗಿದೆ ಎಂದು ವರದಿ ಕೊಟ್ಟಿದ್ದಾರೆ. ಆದರೆ ಇವತ್ತಿನ ದಿವಸ ಈ ಬ್ಯಾಂಕ್‌ನ್ನು ಮುಚ್ಚಿಸುತ್ತಿದ್ದಾರೆ. ಈಗ ನೀವು ಅವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ? ಸುಮಾರು 24 ಜನರಿಂದ ರೂ.924 ಕೋಟಿಗಳು ಬರಬೇಕು. ಅವರೆಲ್ಲಾ ಹೆಸರುಗಳನ್ನು publish ಮಾಡಿ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಫೋಟೋಗಳನ್ನು publish ಮಾಡಿ ಇಂತಹವರು ಹಣ ಕೊಡಲು ಬಾಕಿ ಇದ್ದಾರೆಂದು ಇವತ್ತಿನವರೆಗೂ ಮಾಡಿಲ್ಲ. ಯಾರ್ಯಾರು ಅವ್ಯವಹಾರ ಮಾಡಿದ್ದಾರೋ ಅವರನ್ನು ಸಿಬಿಡಿ ತನಿಖೆಗೆ ಕೊಟ್ಟಿದ್ದೇವೆಂದು ಹೇಳಿದರು. ಈಗ ಅವರೆಲ್ಲರೂ ಜಾಮೀನು ಪಡೆದುಕೊಂಡು ಹೊರಗಡೆ ಆರಾಮಾಗಿ ಇದ್ದಾರೆ. ಯಾರ್ಯಾರು ಹಣ deposit ಇಟ್ಟಿದ್ದಾರೋ ಅವರಲ್ಲಿ ಕೆಲವರು ಆಸ್ಪತ್ರೆಗಳಲ್ಲಿದ್ದಾರೆ, ಕೆಲವರ ಮಕ್ಕಳಿಗೆ ಇನ್ನೂ ಮದುವೆಯಾಗಿಲ್ಲ, ಕೆಲವರು ತಮ್ಮ ಮನೆಗಳನ್ನು ಮಾರಾಟ ಮಾಡಿಕೊಂಡಿದ್ದಾರೆ, ಕೆಲವರಿಗೆ ಆಸ್ಪತ್ರೆಗೆ ಕಟ್ಟಲು ದುಡ್ಡು ಇಲ್ಲ.

ಸಭಾಪತಿಯರು:- ಈಗ ಮಾನ್ಯ ಸಚಿವರು ಏನು ಮಾಡಬೇಕು ಹೇಳಿ.

ಶ್ರೀ ಯು.ಬಿ.ವೆಂಕಟೇಶ್:- ನಾನು ಕಳೆದ ಬಾರಿ ಪ್ರಶ್ನೆ ಕೇಳಿದ್ದಾಗ ಸರ್ಕಾರ High Power Committee ಅನ್ನು ರಚನೆ ಮಾಡಬೇಕೆಂದು ಹೇಳಿದ್ದನು. RoC (Registrar of Co-operative Societies), RBI ಮತ್ತು ಈ ಬ್ಯಾಂಕ್‌ನವರು ಇವತ್ತಿನವರೆಗೂ ಮಾಡಲಿಲ್ಲ. ಇವರು ಒಂದು High Power Committee ಮಾಡಿಕೊಂಡು ತಿಂಗಳಿಗೆ ಒಂದು ಸಭೆ ಮಾಡಬಹುದಿತ್ತು. ಸರ್ಕಾರ ಒಬ್ಬರು ಶ್ರೀ ಆರ್.ಅಶೋಕನ್ ಎನ್ನತಕ್ಕಂಥವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಅವರು ಸರ್, ನನ್ನ ಹತ್ತಿರ ಒಬ್ಬರು ಸ್ಟಾಫ್ ಕೂಡ ಇಲ್ಲವೆಂದು ಹೇಳಿದರು. ಒಂದೊಂದು ವರ್ಷ ಆಯಿತು. ಇನ್ನೂ ಆಡಿಟ್ ಆಗಿಲ್ಲ. ಈಗ ಏನಾಗಿದೆಯೆಂದರೆ, ಅವರೊಂದು ಜಾಮೀನು ತೆಗೆದುಕೊಂಡಿದ್ದಾರೆ, ಅವರೆಲ್ಲರಿಗೂ ಬೇನಾಮಿ ಹೆಸರಿನಲ್ಲಿ ಆಸ್ತಿ ಇತ್ತು, ಆ ಆಸ್ತಿಯನ್ನೆಲ್ಲಾ ಅರ್ಧಭಾಗ ಪರಭಾರೆ ಮಾಡಿದ್ದಾರೆ. ಸರ್ಕಾರ ಆಡಿಟ್ ಮಾಡಿ complete ಮಾಡುವ ಹೊತ್ತಿಗೆ ಏನೂ ಸಿಗುವುದಿಲ್ಲ. ಈ ಬಡಪಾಯಿಗಳು ವಿಷ ಸೇವಿಸಿ ಸಾಯಬೇಕಾಗುತ್ತದೆ ಅಷ್ಟೆ.

ಸಭಾಪತಿಯವರು:- ಮಾನ್ಯ ಯು.ಬಿ.ವೆಂಕಟೇಶ್ ರವರೇ, ಈಗ ಮಾನ್ಯ ಸಚಿವರಿಂದ ಏನಾಗಬೇಕು ಹೇಳಿ.

ಶ್ರೀ ಯು.ಬಿ.ವೆಂಕಟೇಶ್:- ನನ್ನದು ಎರಡು ಪ್ರಶ್ನೆ ಇದೆ. ಇದಾದ ನಂತರ ಶ್ರೀ ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಇದರಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರವಾಗಿದೆ. ಅದರ ಬಗ್ಗೆ ನಾವು supersede ಮಾಡಿ ಕೇಸ್‌ನ್ನು ಹಾಕಿದ್ದೇವೆಂದು ಹೇಳುತ್ತಾರೆ. ಸ್ವಾಮಿ, ಕೇಸ್ ಹಾಕಿದ್ದೀರಿ, ಆದರೆ ಅವರು ಜಾಮೀನು ತೆಗೆದುಕೊಂಡು ಹೊರಗಡೆ ಆರಾಮಾಗಿ ಇದ್ದಾರೆ. ಆಮೇಲೆ

depositors ಕೇಸ್ ದಾಖಲಿಸಲು ಹೋದರೆ ಅದರ ಮೇಲೆ ಒಂದು ಸ್ಟೇ ತೆಗೆದುಕೊಂಡಿದ್ದಾರೆ. ಸರ್ಕಾರ ಏಕೆ ಸ್ಟೇ ವೆಕೇಟ್ ಮಾಡಿಸುತ್ತಿಲ್ಲ? ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ ಅವರ ಬಗ್ಗೆ ಕಾಳಜಿ ಇಲ್ಲ. ಆಮೇಲೆ RBI ನಿಂದ ಐದೈದು ಲಕ್ಷ ರೂಪಾಯಿಗಳು ಕೊಟ್ಟಿದ್ದೇವೆಂದು ಹೇಳಿದ್ದಾರೆ. ಅದಕ್ಕೆ ಬಹಳ ಸಂತೋಷ. ಈ ರಾಜ್ಯದಲ್ಲಿ ನೂರಾರು ಸೊಸೈಟಿಗಳಿವೆ. ದೊಡ್ಡ ದೊಡ್ಡ ಸೊಸೈಟಿಗಳಲ್ಲಿ ಮಾನ್ಯ ಸಹಕಾರಿ ಸಚಿವರು ಅವರೇ ಇದ್ದಾರೆ. ಈ ಸಹಕಾರ ಬ್ಯಾಂಕಿನಲ್ಲಿ ಈ ರೀತಿ ಯಾವಾಗಲಾದರೂ ಆದಾಗ ಅವರಿಗೂ ಐದು ಲಕ್ಷದ ಪ್ರಕಾರ ಸರ್ಕಾರ ಎರಡೂರು ಲಕ್ಷ ರೂಪಾಯಿಗಳನ್ನು ಇವರಿಗೂ ಕೊಡುವುದಕ್ಕೆ ಏನು ತೊಂದರೆ ಇದೆ? ಈಗ ಒಬ್ಬರು ಅಲ್ಲ ಡೆಪಾಸಿಟ್ ಇಟ್ಟಿರುವುದೇ ಒಂದು ಲಕ್ಷ ರೂಪಾಯಿಗಳು ಇದ್ದಾಗ, ಆತನ ಜೀವನಕ್ಕೆ ದುಡ್ಡು ಇಲ್ಲ, ಹೀಗಾದರೆ ಅವರು ಬದುಕುವುದು ಹೇಗೆ ಎಂಬುದನ್ನು ಸರ್ಕಾರ ಹೇಳಲಿ. ಬೇಕಾದರೆ ನಾನು ಪೇಪರ್ ತಂದು ಕೊಡುತ್ತೇನೆ.

ಶ್ರೀ ಎಸ್.ಉ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಪ್ರತಿ ಬಾರಿ ಇದೇ ಪ್ರಶ್ನೆಯನ್ನು ಮಾನ್ಯ ಶಾಸಕರಾದ ಶ್ರೀ ಯು.ಬಿ.ವೆಂಕಟೇಶ್‌ವರವರು ಕೇಳುತ್ತಿದ್ದಾರೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮೂರು ಬಾರಿಯೂ ಅದೇ ಉತ್ತರವನ್ನು ಕೊಟ್ಟಿದ್ದಾರೆಂದು ನಾನು ಹೇಳಿದೆನು. ಅದು ಬಿಟ್ಟು ಬೇರೆ ಏನೂ ಇಲ್ಲ.

ಶ್ರೀ ಎಸ್.ಉ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಮೂರು ಬಾರಿಯೂ ಕೂಡ ಸಾಕಷ್ಟು developments ಆಗಿದೆ. ಹೈಕೋರ್ಟ್ ಮತ್ತು RBI direction ಮೇಲೆ, ಅವರದೇ ಆದಂತಹ Administrator ನ್ನು ಹಾಕಿದ್ದಾರೆ. ನಾವು ನಮ್ಮ Administrator ನ್ನು ಹಾಕಿದಂಥ ಸಂದರ್ಭದಲ್ಲಿ Additional Registrar ರವರನ್ನು ವಾಪಸ್ಸು ಕಳುಹಿಸಿ, ಹೈಕೋರ್ಟ್ ನಿರ್ದೇಶನದ ಮೇಲೆ RBI ನವರೇ ಆಡಳಿತಾಧಿಕಾರಿಯನ್ನು ಹಾಕಿದ್ದಾರೆ. ಅವರ ನೇತೃತ್ವದಲ್ಲಿ ಆ ಸಹಕಾರ ಬ್ಯಾಂಕ್ ನಡೆಯುತ್ತಿದೆ. 24 ಜನ ನಿರ್ದೇಶಕರು ಮತ್ತು ಒಬ್ಬರು ಅಧ್ಯಕ್ಷರ ಆಸ್ತಿಯನ್ನು ಇ.ಡಿ.ಯವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 2014-15ನೇ ಸಾಲಿನಿಂದ continuous ಆಗಿ re-auditing ನಡೆಯಿತು. ಈಗ ಏನು loss ಆಗಿದೆಯೆಂದು ಯಾರು ಏನೇ ಹೇಳಿದರೂ ಕೂಡ ಅದನ್ನು re-audit ಮಾಡಿದಾಗ ಮಾತ್ರ ತಿಳಿಯುತ್ತದೆ. ಮಾನ್ಯ ಸಭಾಪತಿಯವರೇ, 2014-15ನೇ ಸಾಲಿನಿದ್ದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

re-auditing ಆಗಿದೆ. ರೂ.807 ಕೋಟಿಗಳು ಅವ್ಯವಹಾರವಾಗಿದೆ ಎಂದು fix ಆಗಿದೆ. 2015-16ರಲ್ಲಿ ರೂ.483 ಕೋಟಿಗಳು. 2016-17ನೇ ಸಾಲಿನಲ್ಲಿ ರೂ.333 ಕೋಟಿಗಳು. 2019-20 ಮತ್ತು 2021-22 re-audit ಆಗಬೇಕು. ಎಲ್ಲಾ re-audit ಆಗಬೇಕಾಗಿದೆ. ಎಷ್ಟು ಕೋಟಿಗಳು ಯಾರಿಗೆ ಲಾಸ್ ಆಗಿದೆ ಎನ್ನತಕ್ಕಂಥದ್ದನ್ನು ಮೊದಲು ಪ್ರೊವ್ ಮಾಡಬೇಕು. ಆಮೇಲೆ ಸಿಓಡಿಯವರು ಕೂಡ ಅದರ enquiry ಮಾಡುತ್ತಿದ್ದಾರೆ. ಸಿಓಡಿಯವರು, ಯಾರ್ಯಾರು ಏನೇನು ಚೀಟಿಂಗ್ ಮಾಡಿದ್ದಾರೆ, ಅವರೆಲ್ಲರ ಮೇಲೂ ಕೂಡ ದೋಷಾರೋಪ ಪಟ್ಟಿ ಮಾಡಿ, ಅವರನ್ನೆಲ್ಲಾ ಅರೆಸ್ಟ್ ಕೂಡ ಮಾಡಿದ್ದಾರೆ. ಅವರು ಬೇಲ್ ತೆಗೆದುಕೊಂಡ ತಕ್ಷಣಕ್ಕೆ ಅವರ ಮೇಲಿನ ಆರೋಪ ಹೋಗುವುದಿಲ್ಲ. ಆಮೇಲೆ ಇಲಾಖೆಯವರು ಕೂಡ ಕಲಂ 64 ರಡಿಯಲ್ಲಿ ತನಿಖೆ ಮಾಡಿದ್ದಾರೆ. ಅದರ ವರದಿ ಕೂಡ ಬಂದಿದೆ. ಅದರಲ್ಲಿ ಯಾರೆಲ್ಲಾ culprits ಇದ್ದಾರೆ, ಯಾರ್ಯಾರು cheating ಮಾಡಿದ್ದಾರೆ ಇದೆಲ್ಲಾ ಒಂದು lengthy process ಇದೆ. ಇ.ಡಿ.ಯವರಿಗೆ inform ಮಾಡತಕ್ಕಂಥದ್ದು ಏನೆಲ್ಲಾ problems ಇದೆ. ಮಾನ್ಯ ತೇಜಸ್ವಿ ಸೂರ್ಯ ಇವರು ಆ ಭಾಗದ ಲೋಕಸಭಾ ಸದಸ್ಯರಾಗಿದ್ದಾರೆ. ಅವರು ಕೇಂದ್ರ ಸಚಿವರ ಹತ್ತಿರ ಮಾತನಾಡಿ ರೂ.719 ಕೋಟಿಗಳನ್ನು ರೂ.5 ಲಕ್ಷಗಳು ಯಾರ್ಯಾರು ಇಟ್ಟಿದ್ದಾರೆ, ಅವರಿಗೆ ಬಿಡುಗಡೆ ಮಾಡತಕ್ಕಂಥದ್ದನ್ನೂ ಕೂಡ ಮಾಡಿದ್ದಾರೆ. Health problems ಇರುವವರಿಗೆ ಒಂದೊಂದು ಲಕ್ಷ ರೂಪಾಯಿಗಳನ್ನು ಕೊಡತಕ್ಕಂಥದ್ದಕ್ಕೆ ವ್ಯವಸ್ಥೆ ಮಾಡಿದ್ದಾರೆ. ಎಲ್ಲಾ property ಯನ್ನು seize ಮಾಡಿ auction ಮಾಡತಕ್ಕಂಥದ್ದು ಆಗಬೇಕು. ರೂ.1792 ಕೋಟಿಗಳು ಏನು ಲಾಸ್ ಆಗಿದೆಯೋ ಅದನ್ನು ರಿಕ್ವರಿ ಮಾಡುವುದಕ್ಕೆ legally step by step ಮಾಡಲಾಗುತ್ತಿದೆ. ನಮ್ಮ ಇಲಾಖೆಯ ರಿಜಿಸ್ಟ್ರಾರ್‌ವರು, ಸಿಓಡಿ ಅಧಿಕಾರಿಗಳು ಮತ್ತು RBI ನವರು ಒಂದು ತಿಂಗಳಿಗೆ ಎರಡೂರು ಸಭೆಗಳನ್ನು continuous ಆಗಿ ಮಾಡುತ್ತಿದ್ದಾರೆ. ನಾನು ಕೂಡ 3 ಸಭೆಗಳನ್ನು ಮಾಡಿದ್ದೇನೆ. ಆ ಭಾಗದ ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್‌ನ ಸದಸ್ಯರನ್ನು ಕರೆದು ಸಭೆ ಮಾಡಿದ್ದೇನೆ. ಕಳೆದ ವಾರ ನನ್ನ ಕಚೇರಿಯಲ್ಲೂ ಕೂಡ COD Officers, RBI ನವರು ಮತ್ತು ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ಗೆ ಸಂಬಂಧಪಟ್ಟಂತಹ ಎಲ್ಲಾ ಅಧಿಕಾರಿಗಳನ್ನೂ ಕೂಡ ಕರೆದು ಸಭೆ ಮಾಡಿದ್ದೇನೆ. ಮುಂದಿನ ವಾರದಲ್ಲಿ ಡಿಸಿಪಿಯವರು ಮತ್ತು ಸಂಬಂಧಪಟ್ಟಂತಹ ಪೊಲೀಸ್ Officersನ್ನು ಕರೆದು ಸಭೆಯನ್ನು ಮಾಡಿ, ಅವರೆಲ್ಲರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಾಪರ್ಷಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಾಗ protection ಕೊಡಬೇಕು ಎನ್ನತಕ್ಕಂಥದ್ದಕ್ಕೆ ಕೂಡ ಸಭೆ ಮಾಡತಕ್ಕಂಥದ್ದನ್ನು ಹೇಳಿದ್ದೇವೆ. ಸಹಕಾರ ಇಲಾಖೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿ RBI direction ಮತ್ತು High Court direction ಇದ್ದರೂ ಕೂಡ ನಮ್ಮ ಇಲಾಖೆಯವರು ಏನು ಮಾಡಬೇಕಿದೆಯೋ ಅದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ನಾವು ಎಲ್ಲಾ ಸಿದ್ಧತೆ ಮಾಡುತ್ತಿದ್ದೇವೆ. ಸಹಕಾರ ಇಲಾಖೆ ಏನೂ ಸುಮ್ಮನೆ ಕುಳಿತಿಲ್ಲ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ್ನು ಏನು action ಮಾಡುತ್ತೇವೆ, ಅದರಿಂದ through out State ಗೆ ಒಂದು ಮೆಸೇಜ್ ಹೋಗಬೇಕು ಎನ್ನತಕ್ಕಂಥ ದೃಷ್ಟಿಯಿಂದ ಬಹಳ ಸೀರಿಯಸ್ ಆಗಿ ನಮ್ಮ ಅಧಿಕಾರಿಗಳು ಇದನ್ನು ತೆಗೆದುಕೊಂಡಿದ್ದಾರೆ. ಮಾನ್ಯ ಶಾಸಕರಾದ ಶ್ರೀ ಯು.ಬಿ.ವೆಂಕಟೇಶ್ ರವರು ಹೇಳಿದಂತೆ, ಸಹಕಾರ ಇಲಾಖೆ ಏನೂ ಸುಮ್ಮನೆ ಕುಳಿತಿಲ್ಲ. ಶ್ರೀ ವಶಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್‌ಗೆ ಕೂಡ ಶಾಸನಬದ್ಧವಾಗಿ enquiry ಮಾಡಿದ್ದೇವೆ. ಅಲ್ಲಿ ರೂ.295 ಕೋಟಿಗಳಷ್ಟು ಅವ್ಯವಹಾರ ಆಗಿದೆ. ಕಲಂ 64 ಅಡಿಯಲ್ಲಿ enquiry ನಲ್ಲಿ ಯಾರೆಲ್ಲಾ ಇದ್ದಾರೆ, ಅದನ್ನು procedure ಪ್ರಕಾರ ಮಾಡತಕ್ಕಂಥದ್ದಕ್ಕೆ ಚಾಲನೆ ಮಾಡಿದ್ದೇವೆ. ನಮ್ಮ ಇಲಾಖೆ ಏನೂ ಸುಮ್ಮನೆ ಕುಳಿತಿಲ್ಲ. ಸಿಓಡಿ ಅಧಿಕಾರಿಗಳು ಕೂಡ ಸುಮ್ಮನೆ ಕುಳಿತಿಲ್ಲ. 24 ನಿರ್ದೇಶಕರ ಆಸ್ತಿ ಮತ್ತು ಅಧ್ಯಕ್ಷರ ಆಸ್ತಿಯನ್ನು ಇ.ಡಿ.ಯವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

(ಮುಂದು...)

(13)15.2.2022/11.30/ಎಂ.ಎಂ-ಕೆ.ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಟಿ. ಸೋಮಶೇಖರ್ (ಮುಂದು):-

ಇನ್ನುಳಿದವರ ಪ್ರಾಪರ್ಷಿಯನ್ನು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 64ರ ವಿಚಾರಣೆಗೆ ಬರುತ್ತಿದೆ. ಆ ಪ್ರಾಪರ್ಷಿಯನ್ನು ಇಲಾಖೆಯು ತೆಗೆದುಕೊಳ್ಳಲಿದೆ. ಅದನ್ನು ಆಕ್ಷನ್ ಮಾಡಲಿದೆ. ಇವೆಲ್ಲಾ ಪ್ರೊಸೀಜರ್‌ಗಳು ರೆಗ್ಯುಲರ್ ಆಗಿ ಆಗುತ್ತಿವೆ. ಅವರಿಗೆ ಯಾವ ಕಾರಣಕ್ಕೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅನ್ಯಾಯವಾಗಬಾರದು ಎಂಬುದೇ ಸಹಕಾರ ಇಲಾಖೆಯ ಮತ್ತು ಸರ್ಕಾರದ ಆಶಯವಾಗಿದೆ. ನಾವೇನು ಸುಮ್ಮನೇ ಕುಳಿತಿಲ್ಲ. ಡಿಪಾಸಿಟ್ ಇಟ್ಟಿದ್ದವರಿಗೆ ರಕ್ಷಣೆಯನ್ನು ಕೊಡುವುದು, ಕಾನೂನಿನ ವ್ಯಾಪ್ತಿಯೊಳಗೆ ಏನೆಲ್ಲಾ ಮಾಡಬಹುದು, ಯಾರೆಲ್ಲಾ ಅವ್ಯವಹಾರ ಮಾಡಿದ್ದಾರೆ ಅವರಿಗೆ ಏನೆಲ್ಲಾ ಶಿಕ್ಷೆ ಆಗಬೇಕು ಅದನ್ನೆಲ್ಲಾ ಕಾನೂನಿನ ಒಳಗೆ ಮಾಡುವುದನ್ನು ಅವರ ಗಮನಕ್ಕೆ ತರುತ್ತೇವೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಇವರು ನಷ್ಟವನ್ನು ಹುಡುಕುವುದಕ್ಕೆ ಆಡಿಟ್ ಮಾಡುತ್ತೇವೆ ಎಂದು ಹೇಳುತ್ತಾರೆ. 24 ಜನ ಸುಸ್ತಿದಾರರು ಯಾರು ಬಾಕಿ ಇದ್ದಾರೆ ಅವರ ಹೆಸರುಗಳನ್ನು ಪಬ್ಲಿಷ್ ಮಾಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವುದಕ್ಕೆ ಸರ್ಕಾರಕ್ಕೆ ಏನಾಗಿದೆ? ವಸಿಷ್ಟ ಬ್ಯಾಂಕ್‌ನಲ್ಲಿ ಸರ್ಕಾರದಿಂದ 2-3 ಲಕ್ಷ ಡಿಪಾಸಿಟರ್‌ಗಳಿಗೆ ಕೊಡುವುದಕ್ಕೆ ಏನು? ಲೋಕಸಭಾ ಸದಸ್ಯರು ರೂ. 5 ಲಕ್ಷ ರೂಪಾಯಿಗಳನ್ನು ಕೊಡಿಸಿದರು ಎಂದು ಹೇಳಿದರು. ಸರ್ಕಾರದ ಪಾಲಿಸಿ; ಲೋಕಸಭಾ ಸದಸ್ಯರು ಕೊಡಿಸಲಿಲ್ಲ. ನೀವು ಮೆಚ್ಚಿಸುವುದಕ್ಕೆ ಮಾತನಾಡಬೇಡಿ. ಮೊನ್ನೆ ನಡೆದ ಮೀಟಿಂಗ್‌ನಿಂದ ನಾನು ಎದ್ದು ಹೋದೆ. ಲೋಕಸಭಾ ಸದಸ್ಯರು ಆನ್‌ಲೈನ್‌ನಲ್ಲಿ ನಮ್ಮ ಬಿ.ಜಿ.ಪಿ, ನಮ್ಮ ಮೋದಿ ಎಂದು ಹೇಳುತ್ತಿದ್ದರು. ನೀವು ಜನರಿಗೆ ಸಾಲ ಕೊಡಿಸಿ ಎಂದು ಹೇಳಿದರೆ; ದುಡ್ಡಿಟ್ಟಿರುವವರ ಮನೆ ಹತ್ತಿರ ಜನರು ಹೋದರೆ ಹೊಡೆಯುತ್ತಾರೆ. ಅವರ ಪರಿಸ್ಥಿತಿ ಹಾಗಿದೆ. ನಾನು ಕಳೆದ ಸಲವೇ ಹೇಳಿದೆ. ತಾವು ಯಾವಾಗಲಾದರೂ ಟೈಂ ಮಾಡಿಕೊಂಡು ಅರ್ಧ ಗಂಟೆ ಬಸವನಗುಡಿಗೆ ನನ್ನ ಜೊತೆಗೆ ಬನ್ನಿ. ನಾನು ಕರೆದುಕೊಂಡು ಹೋಗುತ್ತೇನೆ. 100 ಮನೆಗಳನ್ನು ಸುಮ್ಮನೇ ಸುತ್ತು ಹಾಕಿಸುತ್ತೇನೆ. ಅವರ ಕಷ್ಟಗಳನ್ನು ನೋಡಿ. ನಾನು ಹೇಳುತ್ತಿದ್ದೇನೆ, 24 ಜನರಿಂದ ರೂ. 924 ಕೋಟಿ ಹಣ ಮೋಸವಾಗಿದೆ ಅವರ ಹೆಸರುಗಳನ್ನು ಪಬ್ಲಿಷ್ ಮಾಡಿ. ಅವರನ್ನೇಕೆ ನೀವು ಬಿಟ್ಟುಕೊಂಡಿದ್ದೀರಿ? ನಿಮ್ಮ ಸಾಲ ಹುಡುಕುವುದು ಆಮೇಲೆ. ಬರಬೇಕಾಗಿರುವ ಹಣವನ್ನು ಕೇಳುವುದಕ್ಕೆ ನಿಮಗೇನು? ವಸಿಷ್ಟ ಬ್ಯಾಂಕ್‌ನ ಯಾರೋ investors ಒಂದು ಕೇಸ್ ಹಾಕಿದರೆ ಅದಕ್ಕೆ ಸ್ಟೇ ತಂದಿದ್ದಾರೆ. ಸರ್ಕಾರಕ್ಕೆ ಆ ಸ್ಟೇ ವೆಕೇಷನ್ ಮಾಡಿಸುವುದಕ್ಕೆ ಏನಾಗಿದೆ? ಅವರಿಗೆ ಸರ್ಕಾರದಿಂದ 2-3 ಲಕ್ಷ ಹಣವನ್ನು ಕೊಡಿ. ಇಲ್ಲಿ ರೂ. 05 ಲಕ್ಷ ಕೊಟ್ಟ ಹಾಗೆ. ನಿಮ್ಮ ಹೆಸರು ಮತ್ತು ಮಾನ್ಯ ಮುಖ್ಯಮಂತ್ರಿಯವರಾದ ಬೊಮ್ಮಾಯಿಯವರ ಹೆಸರನ್ನು ನಾವು ಎಲ್ಲಾ ಕಡೆ ಪ್ರಿಂಟ್ ಮಾಡಿ ಹಾಕಿಸುತ್ತೇವೆ. ದಯವಿಟ್ಟು ಇದನ್ನು ಮಾಡಿಕೊಡಿ. ಶ್ರೀ ಗುರು ರಾಘವೇಂದ್ರ ಸಹಕಾರ

ಬ್ಯಾಂಕ್ ಉದ್ಧಾರವಾಗಬೇಕಾದರೆ ಈ ಬ್ಯಾಂಕನ್ನು ಮರ್ಜ್ ಮಾಡಬೇಕು. ಇಷ್ಟು ಬ್ಯಾಂಕುಗಳಿವೆ. ಸರ್ಕಾರ ಒಂದು ತೀರ್ಮಾನವನ್ನು ತೆಗೆದುಕೊಂಡು ಈ ಬ್ಯಾಂಕನ್ನು ಯಾವುದಾದರೂ ಬ್ಯಾಂಕಿನ ಜೊತೆ merge ಮಾಡಿದರೆ ಇದು ಉಳಿಯುತ್ತದೆ. ಇಲ್ಲದೇ ಹೋದರೆ ಇವರೆಲ್ಲರೂ ಸತ್ತು ಹೋಗುತ್ತಾರೆ. ಅದೇ ರೀತಿ ವಸಿಷ್ಟ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ., ಇಲ್ಲಯೂ ಅಷ್ಟೇ, ಮಾನ್ಯ ಮಂತ್ರಿಯವರು co-operative sector ಬಗ್ಗೆ ಅರೆದು ಕುಡಿದು ಬಿಟ್ಟಿದ್ದಾರೆ. ಅವರು ಏತಕ್ಕೆ ಇದರ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂಬುದು ನನಗೆ ಗೊತ್ತಿಲ್ಲ. ಅವರು ಮನಸ್ಸು ಮಾಡಿದ್ದರೆ ಎರಡನ್ನೂ ಪರಿಹಾರ ಮಾಡಬಹುದಾಗಿತ್ತು. ಈ ಇಲಾಖೆ ಮೇಲೆ ಪ್ರೀತಿ ಇದೆ ಆದರೆ ಕೆಲಸ ಮಾಡುವುದಕ್ಕೆ ಮರುಸೂಚಿಲ್ಲ. ಇವರ ಕೆಲಸ ಹಾಗಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಸಲಹೆಯನ್ನು ಹೇಳಿದ್ದಾರೆ ಅದನ್ನು ನೋಡಿ.

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ಗೆ ಸಂಬಂಧಪಟ್ಟಂತೆ ನಾನು ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಮತ್ತು ಶಾಸಕರನ್ನು ಸಭೆಗೆ ಕರೆದಿದ್ದೆ. ಲೋಕಸಭೆ ನಡೆಯುತ್ತಿರುವುದರಿಂದ virtual ನಲ್ಲಿ ಮೀಟಿಂಗ್ ಅನ್ನು ಅಟೆಂಡ್ ಮಾಡುತ್ತೇನೆಂದು ಸಂಸದರಾದ ಮಾನ್ಯ ತೇಜಸ್ವಿ ಸೂರ್ಯವರು ಹೇಳಿದರು. ಅದರಲ್ಲಿ ರಾಜಕೀಯವೇನೂ ಇಲ್ಲ. ಸುಮಾರು ರೂ. 719 ಕೋಟಿ ಹಣವನ್ನು ಕೊಡಿಸಿದ ಬಗ್ಗೆ ಅವರು ಮಾಹಿತಿಯನ್ನು ಕೊಟ್ಟರು. ಜೊತೆಗೆ ತನಗೆ ತುರ್ತಾಗಿ ಬೇರೆ ಕಾರ್ಯಕ್ರಮವಿದೆ ನಾನು ಕೌನ್ಸಿಲ್‌ನಲ್ಲಿ ಮಾತನಾಡುತ್ತೇನೆ ಎಂದು ಮಾನ್ಯ ಸದಸ್ಯರಾದ ಯು.ಬಿ. ವೆಂಕಟೇಶ್‌ವರವರು ಎದ್ದು ಹೋದರು. ಈಗ ನೋಡಿದರೆ ಏನೋ ಮಾತನಾಡಿದರು ಅದಕ್ಕೆ ಎದ್ದು ಹೋದೆ ಎಂದು ಹೇಳುತ್ತಿದ್ದಾರೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈಗ ನಾನು ಅದನ್ನು ಹೇಳುತ್ತಿಲ್ಲ. ಮಾನ್ಯ ಸೋಮಶೇಖರ್‌ವರು ಸರ್ಕಾರದಲ್ಲ ಮಂತ್ರಿಯಾಗಿದ್ದಾರೆ. ನಾನು ನಿಮ್ಮ ಮುಂದೆ ಹಾಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿ ಹೋಗುವುದಕ್ಕಾಗುತ್ತದೆಯೇ? ನನಗೆ ಕೆಲಸವಿದೆ ಹೋಗುತ್ತೇನೆ ಎಂದು ಮರ್ಯಾದೆಯಿಂದ ಹೇಳಿ ಹೋದೆ.

ಶ್ರೀ ಎಸ್.ಉ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ನಾನು ಸಹಕಾರ ಮಂತ್ರಿಯಾಗಿ ಲೋಕಸಭಾ ಸದಸ್ಯರನ್ನು ಹೀಗೆಯೇ ಮಾತನಾಡಿ ಎಂದು ಹೇಳುವುದಕ್ಕಾಗುತ್ತದೆಯೇ? ಮಾನ್ಯ ಸದಸ್ಯರೂ ಮೀಟಿಂಗ್‌ನಲ್ಲಿದ್ದರು ಹೀಗೆಯೇ ಮಾತನಾಡಿ ಎಂದು ಹೇಳುವುದಕ್ಕಾಗುತ್ತದೆಯೇ? ಎಲ್ಲರೂ ಫ್ರೀಯಾಗಿ ಏನು ಬೇಕಾದರೂ ಮಾತನಾಡಿ. ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ಗೆ ಯಾರು ಡಿಪಾಸಿಟ್ ಇಟ್ಟರುತ್ತಾರೆ ಅವರಿಗೆ ವಾಪಸ್ ಕೊಡುವುದಕ್ಕೆ ಒಳ್ಳೆಯ ಸಲಹೆಗಳನ್ನು ಕೊಟ್ಟರೆ ಅದನ್ನು ಇಲಾಖೆಯು ಸ್ವೀಕಾರ ಮಾಡುತ್ತದೆ. ಕಠಿಣ ಕಾನೂನುಗಳನ್ನು ತೆಗೆದುಕೊಂಡು ಪ್ರತಿ ವಾರ, ಹದಿನೈದು ದಿನಕ್ಕೊಂದು ಸಲ ಆರ್.ಸಿ.ಎಸ್ ನವರು, ಆಡಿಟರ್‌ಗಳು, ರಿಸರ್ವ್ ಬ್ಯಾಂಕ್‌ನವರು ಮತ್ತು ಸಿ.ಓ.ಡಿ ಅಧಿಕಾರಿಗಳು ಎಲ್ಲರೂ ಮೀಟಿಂಗ್ ಮಾಡುತ್ತಿದ್ದಾರೆ. ಆ ಮೀಟಿಂಗ್‌ನ ನಡವಳಿಗಳೂ ಇವೆ. ಅವರು ಹೇಳಿದ ಹಾಗೆ High Power Committee ಅನ್ನು ಮಾಡುವುದಕ್ಕಾಗುವುದಿಲ್ಲ. ಏಕೆಂದರೆ, ಹೈಕೋರ್ಟ್ ಡೈರೆಕ್ಷನ್, ರಿಸರ್ವ್ ಬ್ಯಾಂಕ್ ಡೈರೆಕ್ಷನ್ ಇದೆ. ಆದರೂ ನಾವು ನಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಏನು ಕಾನೂನನ್ನು ಮಾಡಬಹುದು ಅದನ್ನೆಲ್ಲವನ್ನೂ ಮಾಡುತ್ತಿದ್ದೇವೆ. ಮಾನ್ಯ ಸದಸ್ಯರೂ ಮೀಟಿಂಗ್‌ನಲ್ಲಿದ್ದರು. ಪ್ರತಿಯೊಂದು ಅಂಶಗಳನ್ನೂ ಕೂಡ ಅವರ ಗಮನಕ್ಕೆ ತಂದಿದ್ದೇವೆ. ಇನ್ನು ಮುಂದೆ ಏನು ಮಾಡಬೇಕು, ಇ.ಡಿ., ಅವರು ಏನೆಲ್ಲಾ ಮಾಡಿದ್ದಾರೆ, ಉಳಿದ ಪ್ರಾಪರ್ತಿಗಳನ್ನು ಏನು ಸೀಜ್ ಮಾಡಬೇಕು ಎಂಬ ಬಗ್ಗೆ ಎಲ್ಲಾ ಮಾತನಾಡಿದ್ದೇವೆ. ಅವರು ಸುಮಾರು ರೂ. 895 ಕೋಟಿ ಹಣವನ್ನು 29 ಜನರಿಗೆ ಕೊಟ್ಟಿದ್ದಾರೆ ಎಂದು ಹೇಳಿದರು. ನಾನೇ ಮೀಟಿಂಗ್‌ನಲ್ಲ ಹೇಳಿದೆ. 29 ಜನರನ್ನು ಪೇಪರ್‌ನಲ್ಲಿ ನೋಟಿಫಿಕೇಷನ್ ಮಾಡಿ, ಎಷ್ಟು ಚೀಟಿಂಗ್ ಮಾಡಿದ್ದಾರೆ, ಎಷ್ಟು ಹಣವನ್ನು ತೆಗೆದುಕೊಂಡಿದ್ದಾರೆ, ಕಾನೂನುಬಾಹಿರವಾಗಿ ಏನು ಮಾಡಿದ್ದಾರೆ? ಇವೆಲ್ಲಾ ಸಮಾಜದಲ್ಲಿ ಅತಿ ಗಣ್ಯ ವ್ಯಕ್ತಿಗಳು. ಪೇಪರ್‌ನಲ್ಲಿ ನೋಟಿಫಿಕೇಷನ್ ಹಾಕಿ ಎಂದು ಸಿ.ಓ.ಡಿ ಅಧಿಕಾರಿಗಳಿಗೆ ನಾನೇ ಸಜೆಸ್ಟ್ ಮಾಡುತ್ತೇನೆ. ವಸೂಲಿ ಮಾಡುವುದಕ್ಕೆ ಏನೆಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದೋ ಅದನ್ನು ನಮ್ಮ ಇಲಾಖೆಯು 100ಕ್ಕೆ 100 ಭಾಗದಷ್ಟು ಕ್ರಮವನ್ನು ತೆಗೆದುಕೊಳ್ಳುತ್ತದೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಠೇವಣಿದಾರರಿಗೆ SMS ಮಾಡಿ ಹೀಗಿದೆ ಎಂದು ಒಂದು ಸಂದೇಶವನ್ನಾದರೂ ಕಳುಹಿಸಲಿ. ಒಬ್ಬ ಪಾಪಾತ್ಮ ಅಲ್ಲ ಹಣವಿಟ್ಟು ಎರಡು ವರ್ಷಗಳಾಯಿತು. ಬ್ಯಾಂಕಿಗೆ ಹೋದರೆ ಯಾರೂ ಮಾತನಾಡುವುದಿಲ್ಲ. ಪ್ರೊಗ್ರೆಸ್ ಹೀಗಿದೆ ಎಂದು ಅವರಿಗೆ ಒಂದು ಎಸ್.ಎಂ.ಎಸ್ ನಾದರೂ ಕಳುಹಿಸಲಿ.

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ತಕ್ಷಣವೇ ಮೀಟಿಂಗ್ ಮಾಡಬೇಕೆಂದು ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅಡ್ಮಿನಿಸ್ಟ್ರೇಟರ್ ಯಾರಿದ್ದಾರೆ ಅವರಿಗೆ ಮಾಹಿತಿ ಕೊಟ್ಟಿದ್ದೇವೆ. ಫೆಬ್ರವರಿ ತಿಂಗಳ ಅಂತ್ಯದಲ್ಲ ಡಿಪಾಸಿಟ್‌ಗಳನ್ನು ಯಾರು ಇಟ್ಟಿರುತ್ತಾರೆ ಅವರೆಲ್ಲರಿಗೂ virtual meeting ಮುಖಾಂತರ ಇದುವರೆಗೆ ಏನೆಲ್ಲಾ ರಿಕವರಿಯಾಗಿದೆ, ಏನೆಲ್ಲಾ ತೊಂದರೆಗಳಾಗಿದೆ, ಯಾರ ಮೇಲೆ ಕೇಸ್ ಹಾಕಿದ್ದೇವೆ, ಎಷ್ಟು ಕೋಟಿ ಲಾಸ್ ಆಗಿದೆ, ಯಾರು ಲಾಸ್ ಮಾಡಿದ್ದಾರೆ ಅದೆಲ್ಲಾ ಸಂಪೂರ್ಣವಾದ ಮಾಹಿತಿಗಳನ್ನು ಡಿಪಾಸಿಟರ್‌ಗಳಿಗೆ ಕೊಡಿ ಎಂಬ ನಿರ್ಣಯವನ್ನು ಮೀಟಿಂಗ್‌ನಲ್ಲಿ ತೆಗೆದುಕೊಂಡಿದ್ದೇವೆ. ಆಗ ಮಾನ್ಯ ಸದಸ್ಯರೂ ಅಲ್ಲದರು.

ಚುಕ್ಕೆ ಪ್ರಶ್ನೆ ಸಂಖ್ಯೆ: 82

(ಉತ್ತರದ ಪ್ರತಿ ಲಗತ್ತಿಸಿದೆ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಇದಕ್ಕೆ ಮುಂಚಿನ ಪ್ರಶ್ನೆಯನ್ನು ಮಾನ್ಯ ಸದಸ್ಯರಾದ ಯು.ಬಿ. ವೆಂಕಟೇಶ್‌ವರವರು ಏನು ಕೇಳಿದ್ದರು ಆ ರೀತಿಯ ಪ್ರಶ್ನೆಯನ್ನು ಕಳೆದ ಬಾರಿ ನಾನು ಕೂಡ ಹಾಕಿದ್ದೆ. ಅವರು ಹೇಳಿದ ಹಾಗೆ ಅದಕ್ಕೆ ಸಮರ್ಪಕವಾದ ಉತ್ತರ ಬಂದಿಲ್ಲ. ಇವತ್ತು ಬಹಳ ಚೆನ್ನಾಗಿ ಉತ್ತರವನ್ನು ಕೊಡುತ್ತಾ, re-audit ಆಗಿದೆ, ಸಹಕಾರ ಇಲಾಖೆಯಿಂದ ಎಲ್ಲಾ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಆದರೂ ಕೂಡ ಏತಕ್ಕೆ ಹೀಗೆ ಆಗುತ್ತದೆ? ಸಿ.ಎ., ಗಳಿಂದ ಆದಂತಹ ಗೋಲ್‌ಮಾಲನ್ನು ಇವರು ಒಪ್ಪುತ್ತಾರೆ. ನಾನು ಈಗ ಕೇಳಿದ ಪ್ರಶ್ನೆಗೆ ಲೆಕ್ಕಪರಿಶೋಧನಾ ವ್ಯವಸ್ಥೆಯನ್ನು ಸಿ.ಎ.ಗಳಿಗೆ ವಹಿಸಿದ ನಂತರ ಸಹಕಾರ ಸಂಘಗಳಲ್ಲಿ ಹಣ ದುರುಪಯೋಗವಾದಂತಹ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಬಗ್ಗೆ ದೂರುಗಳು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದರು. ನಮ್ಮ ಆಶಯವೇನೆಂದರೆ, ಪ್ರಸ್ತುತ ಇಲಾಖೆಯಲ್ಲಿ ತನ್ನ ಕಾರ್ಯದೊಂದಿಗೆ ವಿಚಕ್ಷಣಾ ದಳವನ್ನಾಗಿ ಕಾರ್ಯ ನಿರ್ವಹಿಸಿದಂತಾಗಲು ಸರ್ಕಾರ ಅಗತ್ಯ ತಿದ್ದುಪಡಿಯನ್ನು ತರುವುದೇ? ಹಾಗಿದ್ದಲ್ಲಿ ಅದಕ್ಕೇನಾದರೂ ಕಾಲಮಿತಿ ಇದೆಯೇ ಎಂಬುದು ನನ್ನ ಪ್ರಶ್ನೆ. ಏಕೆಂದರೆ, ಮಾನ್ಯ ಸಚಿವರು ಬಹಳ ಉದ್ದವಾದ ಉತ್ತರವನ್ನು ಬಹಳ ಚೆನ್ನಾಗಿ ಮಾನ್ಯ ಸದಸ್ಯರಾದ ಯು.ಬಿ. ವೆಂಕಟೇಶ್‌ವರರಿಗೆ ಕೊಟ್ಟರು. ಅವರು ಪಟ್ಟ ಪರಿಶ್ರಮ, ಅವರ ಇಲಾಖೆ ಮಾಡಿದ ಕೆಲಸವನ್ನೆಲ್ಲಾ ಹೇಳಿದರು. ಆದರೂ ಏನೂ ಆಗುವುದಿಲ್ಲ ಎಂದರೆ ಏನು ಮಾಡುವುದು? ಇವರು ಏನಾದರೂ ತಿದ್ದುಪಡಿಯನ್ನು ಮಾಡುತ್ತಾರೆಯೇ? ಇದಕ್ಕೆ ಏನಾದರೂ ಕಾಲಮಿತಿ ಇದೆಯೇ? ಅವ್ಯವಸ್ಥೆಗಳ ಬಗ್ಗೆ ಅವರು ಹೇಳಿದರು. 402 ಲೆಕ್ಕ ಪರಿಶೋಧಕರ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿದೆ, ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿದರು. ಇದು ಬರೀ ಚಾಲನೆಯಲ್ಲೆಯೇ ಇರುತ್ತದೆಯೇ ಅಥವಾ ನೇಮಕಾತಿ ಯಾವಾಗಾದರೂ ಭರ್ತಿಯಾಗುತ್ತದೆಯೇ? ಇದಕ್ಕಿರುವ ಕಾಲಮಿತಿ ಏನು ಎನ್ನುವುದನ್ನು ಮಾನ್ಯ ಸಚಿವರಲ್ಲಿ ತಮ್ಮ ಮೂಲಕ ಕೇಳಬಯಸುತ್ತೇನೆ.

ಶ್ರೀ ಎಸ್.ಐ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸಹೋದರಿಯಾದ ಭಾರತಿ ಶೆಟ್ಟಿಯವರು ಬಹಳ ಪ್ರಮುಖವಾದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಕೂಡ ಉತ್ತರವನ್ನು ಕೊಟ್ಟಿದ್ದೇವೆ. 402 ಲೆಕ್ಕ ಪರಿಶೋಧಕರ ಹುದ್ದೆಗಳು ಖಾಲಿ ಇವೆ ಎನ್ನುವುದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಎರಡು ವರ್ಷದಿಂದ ಕೋವಿಡ್-19 ಇದ್ದುದರಿಂದ ಇನ್ನೂ ಪರ್ಮಿಷನ್ ಕೊಟ್ಟಿಲ್ಲ. ಯಾವುದೇ ಸರ್ಕಾರ ಸಂಘ ಆಡಿಟ್ ಆಗಬೇಕಾದರೆ ಪ್ರೈವೇಟ್ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಮಾಡಬೇಕೆಂದು ಮಾಡಿದ್ದಾರೆ. 1700 ಜನರು ಚಾರ್ಟರ್ಡ್ ಅಕೌಂಟೆಂಟ್‌ಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಯಾವುದಾದರೂ ಒಂದು ಕಂಪ್ಲೆಂಟ್ ಬಂದರೆ ಅದನ್ನು re-audit ಮಾಡುವುದಕ್ಕೆ ಬಹಳ ಸೀರಿಯಸ್ ಮಾಡಿದ್ದೇವೆ. ಮೊದಲ ಸಲ 60 ಜನ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಇನ್ನು ಮುಂದೆ ಅವರು ಯಾವುದೇ ಕಾರಣಕ್ಕೂ ಚಾರ್ಟರ್ಡ್ ಅಕೌಂಟೆಂಟ್ ಕೆಲಸವನ್ನು ಮಾಡಬಾರದು ಎಂದು ಇಲಾಖೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಅವರಿಗೆ ನೋಟೀಸ್ ಕೊಟ್ಟಿದ್ದೇವೆ, ವಿಚಾರಣೆ ಮಾಡಿದ್ದೇವೆ. ಅದನ್ನು ಮಾಡಬಾರದೆಂದು ಮೊದಲ ಸಲ ಬ್ಯಾನ್ ಮಾಡಿದ್ದೇವೆ. ಒಬ್ಬ ಚಾರ್ಟರ್ಡ್ ಅಕೌಂಟೆಂಟ್ 250-400 ಆಡಿಟ್ ಮಾಡುವುದಕ್ಕೆ ಅವಕಾಶ ಇತ್ತು. ಈ ರೀತಿ ಎಲ್ಲಾ ಚೀಟಿಂಗ್ ಆಗುತ್ತದೆ ಎನ್ನುವ ಒಂದೇ ಉದ್ದೇಶದಿಂದ ಒಂದು ವರ್ಷಕ್ಕೆ ಇಷ್ಟನ್ನೇ ಆಡಿಟ್ ಮಾಡಬೇಕೆಂದು ಒಂದು ಕಾನೂನನ್ನು ಏಪ್ರಿಲ್ ತಿಂಗಳಿನಿಂದ ತರುತ್ತಿದ್ದೇವೆ. ಇಲ್ಲದಿದ್ದರೆ ಚಾರ್ಟರ್ಡ್ ಅಕೌಂಟೆಂಟ್‌ಗಳು ಏನು ಮಾಡುತ್ತಾರೆಂದರೆ ಯಾರನ್ನೋ ತಾತ್ಕಾಲಿಕವಾಗಿಟ್ಟುಕೊಳ್ಳುತ್ತಾರೆ, ಅವರು ಆಡಿಟ್ ಮಾಡುತ್ತಾರೆ, ಇವರೊಂದು ಸಹಿ ಹಾಕುತ್ತಾರೆ. ಈ ರೀತಿಯ ಅಪ್ಯವಹಾರ ಆಗುವುದನ್ನು ನೋಡಿದ್ದೇವೆ. ಈಗ 11 ಸರ್ಕಾರ ಸಂಘಗಳ ಮೇಲೆ ಕಂಪ್ಲೆಂಟ್ ಬಂದಿದೆ. ಅದನ್ನು re-audit ಮಾಡಿದ್ದೇವೆ. Re-audit ನಲ್ಲಿ ಏನಾದರೂ ಇವರು ಅಪ್ಪಿ-ತಪ್ಪಿ misguide ಮಾಡಿರುವುದು, ಏನನ್ನಾದರೂ ತೋರಿಸದೇ ಇದ್ದ ಪಕ್ಷದಲ್ಲಿ ಅವರನ್ನು ಬ್ಯಾನ್ ಕೂಡ ಮಾಡಿದ್ದೇವೆ. Re-audit ಮಾಡಿ ಪ್ರಾಪರ್ಷಿಯನ್ನು ಸೀಜ್ ಮಾಡುವುದನ್ನು ಮಾಡುತ್ತಿದ್ದೇವೆ. ಹೊಸದಾಗಿ ಗೈಡ್‌ಲೈನ್ಸ್ ಮಾಡುತ್ತಿದ್ದೇವೆ. ಚಾರ್ಟರ್ಡ್ ಅಕೌಂಟೆಂಟ್ ಏನು ಮಾಡಬೇಕು, ಎಷ್ಟು ದಿವಸಕ್ಕೆ ಮಾಡಬೇಕು, ಅಪ್ಯವಹಾರಗಳಾದರೆ ಏನು ಶಿಕ್ಷೆ ಇದೆ ಅದೆಲ್ಲವನ್ನೂ ಕೂಡ ಮುಂದಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧಿವೇಶನದಲ್ಲ ಕಾನೂನು ತಂದು ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು 2-3 ಚಿಂತನೆಗಳನ್ನು ಮಾಡಿದ್ದೇವೆ.

(ಮುಂದು)

(14) ಎಸ್‌ಪಿಆರ್/ಕೆಎಸ್/11:40/15/02/2022

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಟಿ.ಸೋಮಶೇಖರ್(ಮುಂದು):-

ಮಾನ್ಯ ಸದಸ್ಯರು ಈಗಾಗಲೇ ತಿಳಿಸಿದಂತೆ, ನಮ್ಮೆಲ್ಲ ಲೆಕ್ಕಪರಿಶೋಧಕರು ಕಡಿಮೆ ಇದ್ದಾರೆ. ಹೀಗಾಗಿ ಜಾರ್ಜ್ ಅಕೌಂಟೆಂಟ್‌ಗಳು ಲೆಕ್ಕಪರಿಶೋಧನೆ ಮಾಡುತ್ತಿದ್ದಾರೆ. ಇವರಿಗೂ ಸಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸದ್ಯದಲ್ಲಯೇ ಇದಕ್ಕೆ ಅನುಮತಿ ನೀಡುವುದಾಗಿ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಲೆಕ್ಕಪರಿಶೋಧನಾ ಇಲಾಖೆಯನ್ನು ಸುಧಾರಿಸಲು ಕ್ರಮ ವಹಿಸಲಾಗುವುದು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಸಚಿವರು ನೀಡಿರುವ ಉತ್ತರವು ಸಮರ್ಪಕವಾಗಿಲ್ಲ ; ಬದಲಾಗಿ 'ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ' ಎಂಬ ನಾಣ್ಣಡಿಯಂತಾಗಿದೆ. ಏಕೆಂದರೆ, ಒಂದೆಡೆ ಲೆಕ್ಕಪರಿಶೋಧಕರನ್ನು ನಿಷೇಧಿಸುವುದಾಗಿ ಹೇಳಿದ್ದು, ಈವರೆಗೆ ಇಷ್ಟೊಂದು ದೊಡ್ಡ ಹಗರಣಗಳಾಗಿದ್ದು, ನಿಷೇಧಿಸಿದ ಲೆಕ್ಕ ಪರಿಶೋಧಕರನ್ನು ತಿಳಿಸಲಿ. ಮತ್ತೊಂದೆಡೆ ಇರುವ ಪ್ರಶ್ನೆ ಏನೆಂದರೆ. . .

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಸದಸ್ಯರಿಗೆ ಮಾಹಿತಿಯನ್ನು ನೀಡುತ್ತೇನೆ. ಈವರೆಗೆ 60 ಸಂಘ ಸಂಸ್ಥೆಗಳನ್ನು ಆಡಿಟ್ ಮಾಡಲಾಗಿದೆ. ಈವರೆಗೆ ನಿಷೇಧಿಸಿದ ಲೆಕ್ಕ ಪರಿಶೋಧಕರ ಪಟ್ಟಿಯು ಇಲ್ಲದ್ದು, ಇದನ್ನೂ ಸಹ ಅವರಿಗೆ ನೀಡಲಾಗುವುದು. ನಾನು ಸದನದಲ್ಲಿದ್ದು ಮಾತನಾಡುತ್ತಿದ್ದೇನೆ. ಈ ವಿಚಾರದಲ್ಲ, 'ಜಾರ್ಜ್ ಅಕೌಂಟೆಂಟ್‌ನ್ನು ಸ್ವೇ ಮಾಡಿ, ಅವರಿಗೆ ತೊಂದರೆ ನೀಡಬೇಡಿ' ಎನ್ನುವ ಹಾಗೂ ಇನ್ಯಾವುದೇ ರೀತಿಯ ಪ್ರಭಾವ ಬಂದರೂ ಸಹ ಅವರಿಗೆ ಒಂದು ಅವಕಾಶವನ್ನೂ ಸಹ ನೀಡಲಿಲ್ಲ. ಏಕೆಂದರೆ ಲೆಕ್ಕ ಪರಿಶೋಧನಾ ವರದಿಯಗಳ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆಧಾರದ ಮೇಲೆ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಲೆಕ್ಕ ಪರಿಶೋಧನಾ ವರದಿಯ ಆಧಾರದ ಮೇಲೆಯೇ ಎಲ್ಲವನ್ನೂ ಅನುಮೋದಿಸಲಾಗುವುದು. ಹೀಗಾಗಿ ಒಂದು ವೇಳೆ ಲೆಕ್ಕ ಪರಿಶೋಧಕರೇ ಮೋಸ ಮಾಡಿದರೆ, ಎಲ್ಲಾ ಅವ್ಯವಹಾರಗಳಿಗೆ ಲೆಕ್ಕ ಪರಿಶೋಧಕರೇ ಕಾರಣರಾಗುತ್ತಾರೆ. ಈ ದೃಷ್ಟಿಯಿಂದ ನಾವು ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಯಾರನ್ನೆಲ್ಲಾ ನಿಷೇಧಿಸಿದ್ದೇವೆ ಎನ್ನುವ ಮಾಹಿತಿಯನ್ನು ತಮ್ಮ ಸಮ್ಮುಖದಲ್ಲೆಯೇ ಸದಸ್ಯರ ಗಮನಕ್ಕೆ ತರಲಾಗುವುದು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಸಚಿವರ ಕಾರ್ಯವೈಖರಿಯ ಬಗ್ಗೆ ನಾನು ಪ್ರಶ್ನಿಸುವುದಿಲ್ಲ. ಪ್ರಾಯಶಃ ಸೂಕ್ತ ಸ್ಥಾನದಲ್ಲಿ ಸೂಕ್ತ ಮಂತ್ರಿಯ ಪದವಿಯನ್ನು ಅವರು ಹೊಂದಿದ್ದಾರೆ ; ಒಳ್ಳೆಯ ಕೆಲಸವನ್ನೂ ಸಹ ಮಾಡುತ್ತಿದ್ದಾರೆ. ಈ ಹಿಂದೆ ನಡೆದ ಎಲ್ಲಾ ಲೋಪದೋಷಗಳು ಸರಿಯಾಗಲಿ ಎನ್ನುವ ಉದ್ದೇಶದಿಂದ ನಾನು ಪ್ರಶ್ನೆಯನ್ನು ಕೇಳಿದ್ದೇನೆ. ಸಚಿವರು ಉತ್ತರಿಸುವಾಗ 'ಜಾಲನೆಯಲ್ಲಿದೆ, ಕೊಟ್ಟಿದ್ದೇವೆ' ಎನ್ನುವ ಪದ ಪ್ರಯೋಗ ಮಾಡಿದ್ದರಿಂದ ನಾನು 'ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ' ಎಂಬುದಾಗಿ ಹೇಳಿದ್ದೆನು. ನೇಮಕಾತಿಯನ್ನು ಯಾವಾಗ ಪೂರ್ಣಗೊಳಿಸಲಾಗುವುದು ಎನ್ನುವ ಒಟ್ಟಾರೆ ಕಾಲಮಿತಿಯನ್ನು ನಾನು ಕೇಳಿದ್ದೇನೆ. ಅಥವಾ ಇದಕ್ಕೆ ಇನ್ಯಾವುದೇ ತಿದ್ದುಪಡಿಯನ್ನು ತರಲಾಗುತ್ತದೆಯೇ; ಹಾಗಿದ್ದಲ್ಲಿ ಇದಕ್ಕೆ ಕಾಲಮಿತಿ ಏನು ಎನ್ನುವುದರ ಬಗ್ಗೆ ಸಚಿವರು ಉತ್ತರಿಸಬೇಕೆಂದು ತಮ್ಮ ಮೂಲಕ ನಾನು ಕೇಳುತ್ತೇನೆ.

ಶ್ರೀ ಎಸ್.ಐ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಮುಂದಿನ ಅಧಿವೇಶನ ಅವಧಿಯೊಳಗೆ ಜಾರಿಗೆ ತರಬೇಕೆಂದು ಅಂದುಕೊಳ್ಳಲಾಗಿದ್ದು, ಈ ಸಂಬಂಧ ಈಗಾಗಲೇ 2-3 ಸಭೆಗಳನ್ನು ಮಾಡಲಾಗಿದೆ. ಇಂದು ಬೆಳಗ್ಗೆಯೂ ಸಹ ಅಲ್ಲಿನ ನಿರ್ದೇಶಕರವರೊಂದಿಗೆ ಈ ವಿಚಾರವಾಗಿ ಚರ್ಚಿಸಲಾಗಿದೆ. ಹೀಗಾಗಿ ಇದನ್ನು ಮುಂದಿನ ಅಧಿವೇಶನ ಸಂದರ್ಭದೊಳಗೆ ಜಾರಿಗೊಳಿಸುವ ಪ್ರಯತ್ನ ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 94

(ಉತ್ತರವನ್ನು ಲಗತ್ತಿಸಿದೆ)

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ; ಆದಾಗ್ಯೂ ಸಹ ನಾನು ಅವರನ್ನು ಪ್ರಶ್ನೆ ಕೇಳಬಯಸುವುದೇನೆಂದರೆ, ಗ್ರಾಮೀಣ ಪ್ರದೇಶದ ರೈತರು ಮನೆ ನಿರ್ಮಿಸಲು, ಸರ್ಕಾರದ ಸಹಾಯದಿಂದ ಕೊಟ್ಟಿಗೆಯನ್ನು ನಿರ್ಮಿಸಲು, ರೇಷ್ಮೆ ಸಾಗಾಣಿಕೆಗಾಗಿ ಮನೆ ನಿರ್ಮಿಸುವುದು, ಆಶ್ರಯ ಹಾಗೂ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಲು ಮರಳನ ಅಭಾವಯುಂಟಾಗಿದೆ. ಹೀಗಾಗಿ ಇದರ ಬಗ್ಗೆ ವಹಿಸಿರುವ ಕ್ರಮಗಳ ಬಗ್ಗೆ ಸಚಿವರು ತಿಳಿಸಬೇಕು. ರಾಜ್ಯದಲ್ಲಿ ಮರಳನ ಅಭಾವವನ್ನು ನಿವಾರಿಸಲು ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಮರಳು ಲಭ್ಯವಾಗುವಂತೆ ಕರ್ನಾಟಕ ಭೂ ಖನಿಜ ರಿಯಾಯಿತಿ (ತಿದ್ದುಪಡಿ) ಕಾಯ್ದೆಯನ್ವಯ ಮರಳು ನೀತಿಯನ್ನು ಸರಳಗೊಳಿಸಲಾಗಿದೆ ಎಂದು ಸರ್ಕಾರವು ತಿಳಿಸಿದೆ. ಗ್ರಾಮ ಪಂಚಾಯಿತಿಗಳ ಮುಖಾಂತರ 316 ಮರಳು ಬ್ಲಾಕ್‌ಗಳ ಪೈಕಿ 187 ಮರಳು ಬ್ಲಾಕ್‌ಗಳಿಗೆ ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಆ 169 ಮರಳು ಬ್ಲಾಕ್‌ಗಳಿಗೆ ಈಗಾಗಲೇ ಕಾರ್ಯಾಧೇಶವನ್ನು ನೀಡಲಾಗಿದ್ದು, 11 ಬ್ಲಾಕ್‌ಗಳಲ್ಲಿ ಮರಳನ್ನು ತೆಗೆಯಲು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಸರ್ಕಾರವು ತಿಳಿಸಿದೆ. ಈ 11 ಬ್ಲಾಕ್‌ಗಳು ಯಾವ ತಾಲ್ಲೂಕಿನ ಯಾವ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಬೇಕು. ಆನ್‌ಲೈನ್ ಬುಕ್‌ಡಿಂಗ್ ಮುಖಾಂತರ ಮರಳು ಲಭ್ಯವಾಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸರ್ಕಾರವು ತಿಳಿಸಿದೆ. ಆದರೆ, ಗ್ರಾಮೀಣ ಭಾಗದ ಬಡ ರೈತರು ಆನ್ ಲೈನ್ ಮುಖಾಂತರ ಮರಳಿಗೆ ಅಷ್ಟೇ ಮಾಡುವುದು ಹೇಗೆ ಎನ್ನುವುದನ್ನು ಸರ್ಕಾರವು ತಿಳಿಸಬೇಕು. ರೈತರು ಸರ್ಕಾರದ ಅನುದಾನವನ್ನು ಪಡೆದುಕೊಂಡು ನಿರ್ಮಿಸುವ ಮನೆಗಳಿಗೆ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ದೊರಕುವ ಹಳ್ಳ-ಕೊಳ್ಳ, ಕೆರೆ-ಕುಂಟೆ ಹಾಗೂ ನದಿಯ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ಉಚಿತವಾಗಿ ಪಡೆಯಲು ಸರ್ಕಾರವು ಅವಕಾಶ ಮಾಡಿಕೊಡಬೇಕು. ಇದರಿಂದ ರೈತರಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಲ್ಲಿ ಮರಳು ನೀತಿಯನ್ನು ಸರಳೀಕರಣಗೊಳಿಸಲಾಗಿದೆಯೇ ಎಂಬ ಪ್ರಶ್ನೆಯನ್ನು ಸದಸ್ಯರು ಕೇಳಿದ್ದಾರೆ. ದಿನಾಂಕ 05/05/2020 ರಂದು ಹೊಸ ಮರಳು ನೀತಿ, 2020 ನ್ನು ಹಾಗೂ ತತ್ಸಂಬಂಧ ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2021 ನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ತಿಳಿದಿರುವಂತೆ, ಇವತ್ತಿನ ದಿವಸ I, II ಮತ್ತು III ನೇ ಶ್ರೇಣಿಯ ಹಳ್ಳ/ತೊರೆ ಮತ್ತು ಕೆರೆಗಳಲ್ಲಿ ಲಭ್ಯವಿರುವ ಮರಳನ್ನು ತೆಗೆಯುವ ಕೆಲಸವನ್ನು ಆಯಾ ಗ್ರಾಮ ಪಂಚಾಯಿತಿಗಳ ಮೂಲಕವೇ ಮಾಡಬೇಕು. ಇದನ್ನು ಆಯಾ ಗ್ರಾಮ ಪಂಚಾಯಿತಿಯವರೇ ಮೇಲುಸ್ತುವಾಗಿ ವಹಿಸಬೇಕು ಹಾಗೂ ಗ್ರಾಮೀಣ ಭಾಗದ ನಿರ್ಮಾಣ ಕೆಲಸಗಳಿಗೆ ಪ್ರತಿ ಮೆಟ್ರಿಕ್ ಟನ್ ಮರಳಿಗೆ ಕೇವಲ 300/- ರೂಪಾಯಿಗಳಿಗೆ ಮರಳನ್ನು ವಿಲೇವಾರಿ ಮಾಡುವ ಪೂರ್ತಿ ಅಧಿಕಾರವನ್ನು ಆಯಾ ಗ್ರಾಮ ಪಂಚಾಯಿತಿಯುಗಳಿಗೆ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿ 275 ಮರಳು ಬ್ಲಾಕ್ ನಿಕ್ಷೇಪ ಪ್ರದೇಶಗಳನ್ನು ಗುರುತಿಸಲಾಗಿದೆ. ಆ ಪೈಕಿ 198 ಮರಳು ನಿಕ್ಷೇಪ ಪ್ರದೇಶಗಳಿಗೆ ಸಂಬಂಧಪಟ್ಟ ಜಿಲ್ಲಾ ಮರಳು ಸಮಿತಿಯಿಂದ ಮರಳು ತೆಗೆದು ವಿಲೇವಾರಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಪ್ರಸ್ತುತ 21 ಮರಳು ಬ್ಲಾಕ್‌ಗಳಲ್ಲಿ ಮರಳು ತೆಗೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಇವು ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿವೆ.

ಮುಂದುವರೆದು, IV, V ಮತ್ತು VI ನೇ ಶ್ರೇಣಿಯ ಹೊಳೆ/ನದಿ ಮತ್ತು ಅಣೆಕಟ್ಟು/ಜಲಾಶಯ/ಬ್ಯಾರೇಜ್ ಹಾಗೂ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳನೊಂದಿಗೆ ದೊರೆಯುವ ಮರಳನ್ನು ವಿಲೇವಾರಿ ಮಾಡಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ಮತ್ತು ಹೆಚ್ಚು ಚಿನ್ನದ ಗಣಿ ಇವರುಗಳಿಗೆ ವಹಿಸಲಾಗಿದೆ. ಆದರೆ ಈ ಸಂಸ್ಥೆಗಳಿಗೆ ವೆಬ್‌ಪೋರ್ಟಲ್ ಮತ್ತು ಆನ್ ಲೈನ್ ಮುಖಾಂತರ ಬುಕ್ಯಿಂಗ್ ಮಾಡುವುದಕ್ಕೆ ಅನುಮತಿಸಿಲ್ಲ. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಪ್ರತಿ ಮೆಟ್ರಿಕ್ ಟನ್ ಮರಳನ್ನು 300/- ರೂಪಾಯಿಗಳಿಗೆ ವಿಲೇವಾರಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕರ್ನಾಟಕ ಭಾಗದ 15 ಜಿಲ್ಲೆಗಳಲ್ಲಿ ಮರಳು ವಿಲೇವಾರಿ ಮಾಡುವ ಕೆಲಸವನ್ನು ಈ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ವಹಿಸಲಾಗಿದೆ. ಇವು ದೊಡ್ಡ ಮರಳು ಬ್ಲಾಕ್‌ಗಳಾಗಿರುವುದರಿಂದ ಈ ಸಂಸ್ಥೆಗಳು ಮರಳನ್ನು ಸಂಗ್ರಹಿಸಿ ಪ್ರತಿ ಮೆಟ್ರಿಕ್ ಟನ್ ಮರಳಿಗೆ 700/- ರೂಪಾಯಿಗಳಂತೆ ವಿಲೇವಾರಿ ಮಾಡಲು ದರ ನಿಗದಿಪಡಿಸಲಾಗಿದೆ. ಆನ್ ಲೈನ್ ಮುಖಾಂತರ ಯಾರು ಮರಳಿಗೆ ಬೇಡಿಕೆಯನ್ನಿಡುತ್ತಾರೋ, ಅವರಿಗೆ ನೇರವಾಗಿ ಮರಳು ತಲುಪಿಸುವ ವ್ಯವಸ್ಥೆಯನ್ನು ಸರ್ಕಾರವು ಜಾರಿಗೆ ತಂದಿರುವ ಹೊಸ ಮರಳು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಮಾನ್ಯ ಸದಸ್ಯರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯ I, II ಮತ್ತು III ನೇ ಶ್ರೇಣಿಗಳ ಹಳ್ಳಗಳ ಪಾತ್ರಗಳಲ್ಲಿ ಮರಳು ನಿಕ್ಷೇಪ ಲಭ್ಯವಿಲ್ಲದಿರುವುದು ಕಂಡು ಬರುತ್ತದೆ. ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ I, II ಮತ್ತು III ನೇ ಶ್ರೇಣಿಗಳ ಹಳ್ಳಗಳ ಪಾತ್ರಗಳಲ್ಲಿ 9 ಮರಳು ನಿಕ್ಷೇಪ ಪ್ರದೇಶಗಳನ್ನು ಗುರುತಿಸಲಾಗಿದೆ. ಸದರಿ ಕೆಲವು ನಿಕ್ಷೇಪ ಪ್ರದೇಶಗಳಲ್ಲಿ ಮರಳು ತೆಗೆಯಲು ರೈತರಿಂದ ಆಕ್ಷೇಪವಿದೆ. ಅಲ್ಲಿನ ಮರಳು ಸಹ ಗುಣಮಟ್ಟದ್ದಾಗಿಲ್ಲ. ಈ ಕಾರಣಕ್ಕಾಗಿ ಅಲ್ಲಿ ಮರಳು ತೆಗೆಯುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. ಇಷ್ಟು ಮಾಹಿತಿಯನ್ನು ಸದಸ್ಯರ ಗಮನಕ್ಕೆ ತರಬಯಸುತ್ತೇನೆ.

ಶ್ರೀ ಸಿ.ಎನ್.ಮಂಜೇಗೌಡ:- ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಯೊಂದು ಪ್ರಕಟಗೊಂಡಿತ್ತು. ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರತಿ ಮೆಟ್ರಿಕ್ ಟನ್ ಮರಳಿಗೆ 300/-ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ರೀತಿಯಾಗಿ ಮರಳು ವಿಲೇವಾರಿ ಮಾಡಿದ ಉದಾಹರಣೆಯನ್ನು ನೀಡಬೇಕು. ಇತ್ತದಿನ ದಿವಸ ಎಂ-ಸ್ಯಾಂಡ್ ಮತ್ತು ಡಸ್ಟ್ ಮರಳು ಪ್ರತಿ ಮೆಟ್ರಿಕ್ ಟನ್‌ಗೆ 950/- ರೂಪಾಯಿಗಳಿಂದ 1,100/- ರೂಪಾಯಿಗಳವರೆಗೆ ದರ ಇದೆ. ರಾಜ್ಯದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾವೇರಿ ಮತ್ತು ಉಪ ನದಿಗಳಿವೆ. ಈ ಪ್ರಾಂತ್ಯಗಳಲ್ಲಿ ಲಭ್ಯವಿರುವ ಮರಳು ಮಳೆ ಮತ್ತು ಪ್ರವಾಹಗಳುಂಟಾದಾಗ ಕೊಚ್ಚಿಕೊಂಡು ನೆರೆಯ ತಮಿಳುನಾಡು ರಾಜ್ಯವನ್ನು ಸೇರುತ್ತಿದೆ. ಕೇರಳ ರಾಜ್ಯದಲ್ಲಿ ಅಕ್ರಮವಾಗಿ ಮರಳು ಕಳ್ಳ ಸಾಗಣೆ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಸಹ ಆ ಭಾಗದಲ್ಲಿನ ಮರಳನ್ನು ತೆಗೆಯಲು ಇವತ್ತಿನವರೆಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರವು ಯಾವುದೇ ಅವಕಾಶವನ್ನು ನೀಡಿರುವುದಿಲ್ಲ. ಮನೆ ಮತ್ತು ಇನ್ನಿತರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಇವತ್ತಿನ ದಿವಸ ಎಂ-ಸ್ಯಾಂಡ್ ಮತ್ತು ಡೆಸ್ಟ್ ಸ್ಯಾಂಡ್‌ಗಳನ್ನು ಉಪಯೋಗಿಸಲಾಗುತ್ತಿದೆ. ನೈಸರ್ಗಿಕವಾದ ಮರಳಿನಲ್ಲಿ ದೊರೆಯುವ ಬಣಿ ಎಂ-ಸ್ಯಾಂಡ್ ಮತ್ತು ಡೆಸ್ಟ್ ಸ್ಯಾಂಡ್‌ಗಳಲ್ಲಿ ದೊರೆಯುವುದಿಲ್ಲ ಹಾಗೂ ಈ ಮರಳಿನಲ್ಲಿ ಗುಣಮಟ್ಟವೂ ಸಹ ಇರುವುದಿಲ್ಲ. ಇವತ್ತಿನ ದಿವಸ ಸರ್ಕಾರಿ ಕಟ್ಟಡಗಳನ್ನು ಎಂ-ಸ್ಯಾಂಡ್ ಮತ್ತು ಡೆಸ್ಟ್ ಸ್ಯಾಂಡ್‌ಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಆ ಭಾಗದಲ್ಲಿ ಮರಳು ತುಂಬಿದೆ. ಜಾರಿಗೊಳಿಸಿರುವ ಹೊಸ ಮರಳು ನೀತಿಯನ್ನು ಸರ್ಕಾರವು ಸರಳೀಕರಣಗೊಳಿಸಿದರೆ ಅನುಕೂಲವಾಗುತ್ತದೆ. ಉ.ನರಸೀಪುರ ಭಾಗದಲ್ಲಿ ಲಭ್ಯವಿರುವ ಮರಳು ನೆರೆಯ ರಾಜ್ಯಗಳಿಗೆ ಹರಿದು ಹೋಗುತ್ತಿದೆ. ಈ ಕಾರಣದಿಂದಾಗಿ ಸರ್ಕಾರವು ರೈತರಿಗೆ ಅನುಕೂಲವಾಗುವ ಕ್ರಮಗಳನ್ನು ದಯಮಾಡಿ ತೆಗೆದುಕೊಳ್ಳಬೇಕೆಂದು ತಮ್ಮ ಮೂಲಕ ಒತ್ತಾಯಿಸುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಅಲ್ಲನ ಗ್ರಾಮ ಪಂಚಾಯತಿಯ ಮಟ್ಟದಲ್ಲಿ I, II ಮತ್ತು III ನೇ ಶ್ರೇಣಿಗಳ ಮರಳಿನ ಬ್ಲಾಕ್‌ಗಳಲ್ಲಿ ಮೈಸೂರು ಜಿಲ್ಲೆಯ ನದಿ ಪಾತ್ರದಲ್ಲಿ ಮರಳನ್ನು ತೆಗೆಯಲು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಮಸ್ಯೆ ಇದೆ. ಆ ಭಾಗದಲ್ಲಿ ನದಿ ಉಗಮ ಸ್ಥಾನವಿರುವುದರಿಂದ ಅಲ್ಲಿ ದೊಡ್ಡ ಮರಳಿನ ನಿಕ್ಷೇಪಗಳಿವೆ. ಮರಳನ್ನು ನಿಯಂತ್ರಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳಿವೆ. ಅಲ್ಲಿ ಮರಳು ತೆಗೆಯುವ ಕೆಲಸದ ಮೇಲೆ ಆಯಾ ಜಿಲ್ಲಾಧಿಕಾರಿಗಳ ನಿಯಂತ್ರಣವಿದೆ. ಅವರುಗಳು ತಮ್ಮ ಜಿಲ್ಲೆಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೆ, ತಕ್ಷಣವೇ ಅದನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಈ ಬಗ್ಗೆ ನಮಗೆ ಮಾಹಿತಿ ಬಂದಲ್ಲಿ, ಅಲ್ಲನ ಜಿಲ್ಲಾಡಳಿತಕ್ಕೆ ಇದರ ಬಗ್ಗೆ ಮಾಹಿತಿ ನೀಡಿ ಅಕ್ರಮ ಮರಳುಗಾರಿಕೆಯನ್ನು ತಕ್ಷಣವೇ ನಿಯಂತ್ರಿಸಲು ತಿಳಿಸಲಾಗುವುದು.

(ಮುಂದು)

(15) 11.50 15-02-2022 ಸಿಎಸ್.ಜಿಆರ್

ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಮುಂದು):-

ಆದರೆ ಇಡೀ ರಾಜ್ಯದಲ್ಲ ಮರಳನ ಲಭ್ಯತೆ ಕಡಿಮೆ ಇದೆ. 35-40 ದಶಲಕ್ಷ ಟನ್ ಮರಳನ ಬೇಡಿಕೆ ಇದ್ದರೆ 30 ದಶಲಕ್ಷ ಟನ್ ಮರಳನ ಉತ್ಪಾದನೆ ಆಗುತ್ತಿದ್ದರೂ ಸಹ ಇನ್ನೂ ಮರಳನ ಕೊರತೆ ಇದೆ. ಹಾಗಾಗಿ ಎಂ-ಸ್ಯಾಂಡನ್ನು ಹೆಚ್ಚಾಗಿ ಉತ್ಪಾದನೆ ಮಾಡಬೇಕಾಗಿರುವ ನಿಟ್ಟಿನಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ಎಂ-ಸ್ಯಾಂಡನ್ನು ಉತ್ಪಾದನೆ ಮಾಡುವವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲವು ನಿಯಮಗಳನ್ನು ರೂಪಿಸಲಾಗಿದೆ.

ಪ್ರಶ್ನೆ ಸಂಖ್ಯೆ 68

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಶಶಿಲ್ ಜಿ ನಮೋಶಿ:- ಮಾನ್ಯ ಸಭಾಪತಿಗಳೇ, ಮಾನ್ಯ ಸಚಿವರು ನನ್ನ ಪ್ರಶ್ನೆಗೆ ವಿವರವಾದ ಉತ್ತರವನ್ನು ಒದಗಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಯಾವ್ಯಾವ ನಗರಗಳನ್ನು ಆಯ್ಕೆ ಮಾಡಲಾಗಿದೆ ಎನ್ನುವ ನನ್ನ ಪ್ರಶ್ನೆಗೆ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಮತ್ತು ಬೆಂಗಳೂರು ನಗರಗಳನ್ನು ಆಯ್ಕೆ ಮಾಡಲಾಗಿದೆ ಎನ್ನುವ ಉತ್ತರವನ್ನು ನೀಡಿದ್ದಾರೆ. ಆದರೆ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಶೇಕಡ 20 ರಷ್ಟು ಜನಸಂಖ್ಯೆ ಇದೆ. ಈ ಭಾಗದ ಕಲಬುರಗಿ ಮತ್ತು ಬಳ್ಳಾರಿ ನಗರಗಳು ಮಹಾನಗರ ಪಾಲಿಕೆಯನ್ನು ಹೊಂದಿರುವ ನಗರಗಳು. ಈ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಏಕೆ ಸೇರಿಸಿಲ್ಲವೆನ್ನುವುದು ನನ್ನ ಪ್ರಶ್ನೆ. ಕೆಲವು ಮಾನದಂಡಗಳ ಆಧಾರದ ಮೇಲೆ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ಆದರೆ ಈ ಯೋಜನೆಯಡಿಯಲ್ಲಿ ನಗರಗಳನ್ನು ಆಯ್ಕೆ ಮಾಡುವ ಅಧಿಕಾರ ರಾಜ್ಯಸರ್ಕಾರಕ್ಕೂ ಸಹ ಇರುತ್ತದೆ. ನನ್ನ ಪ್ರಶ್ನೆ ಏನೆಂದರೆ comparatively ಯಾವ ನಗರಗಳು ಬೆಳೆದಿವೆ, ಯಾವ ನಗರಗಳು ಅಭಿವೃದ್ಧಿಯನ್ನು ಹೊಂದಿವೆ, ಆ ನಗರಗಳಿಗೆ ಫಂಡ್ ನೀಡಿ, ಮತ್ತಷ್ಟು ಅಭಿವೃದ್ಧಿಪಡಿಸುತ್ತೇವೆ ಎಂದರೆ, ಇಂತಹ ನಗರಗಳು ಯಾವಾಗ ಅಭಿವೃದ್ಧಿಯನ್ನು ಹೊಂದಬೇಕು? ರಾಜ್ಯ ಸರ್ಕಾರ ಏಕೆ ಇಂತಹ ನಗರಗಳ ಬಗ್ಗೆ ಚಿಂತನೆಯನ್ನು ಮಾಡಲಿಲ್ಲ, ಎನ್ನುವುದು ನನ್ನ ಮೊದಲನೆಯ ಪ್ರಶ್ನೆ. ಯಾವ ಮಾನದಂಡಗಳ ಆಧಾರದ ಮೇಲೆ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾಗುವುದು ಎನ್ನುವ ವಿವರಗಳನ್ನು ಉತ್ತರದಲ್ಲಿ ಮಾನ್ಯ ಸಚಿವರು ನೀಡಿದ್ದಾರೆ. ಎರಡು ವರ್ಷ ಆದ ಮೇಲೆ ನಗರಗಳ ಪ್ರಗತಿಯನ್ನು ಪರಿಶೀಲನೆಯನ್ನು ಮಾಡುವ ಸಂದರ್ಭದಲ್ಲಿ ಅವುಗಳನ್ನು ರಿ-ಅಲೋಕೇಟ್ ಮಾಡಬಹುದು. ಅಂತಹ ಸಭೆಗಳನ್ನು ರಾಜ್ಯಸರ್ಕಾರ ನಡೆಸಿದೆಯೇ, ನಡೆಸಿದ್ದಲ್ಲ ಅದರ ಪರಿಣಾಮ ಏನಾಗಿದೆ? Shortlisting of cities by the States ಎಂದಿದೆ, ಹಾಗಿದ್ದಾಗ ನಮ್ಮ ಸರ್ಕಾರ ಏಕೆ ಅದನ್ನು act ಮಾಡಿಲ್ಲ?

ಶ್ರೀ ಜಿ.ಎ.ಬಸವರಾಜು:- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ವಿವರವಾದ ಉತ್ತರವನ್ನು ನೀಡಿದ್ದೇನೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೆಲವು ಮಾನದಂಡಗಳನ್ನು ಹಾಕಿದೆ. ಈ ಯೋಜನೆ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರ ಕನಸು. ನಮ್ಮ ರಾಜ್ಯಕ್ಕೆ 7 ಸ್ಮಾರ್ಟ್ ಸಿಟಿಗಳನ್ನು ನೀಡಿದ್ದಾರೆ. ಅದರಲ್ಲಿ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಏಕೆ ನೀಡಿಲ್ಲವೆನ್ನುವುದು ಮಾನ್ಯ ಸದಸ್ಯರ ಪ್ರಶ್ನೆ. ಈ ಭಾಗಕ್ಕೆ ಕೊಡದಿರುವುದಕ್ಕೆ ಕೆಲವು ಮಾನದಂಡಗಳು ಹಾಗೂ ಕಾರಣಗಳಿವೆ. ಆ ಮಹಾನಗರ ಪಾಲಿಕೆಗಳಿಗೆ ಎಷ್ಟು ಆಯವ್ಯಯವನ್ನು ನೀಡಲಾಗಿದೆ, ಅದಕ್ಕೆ ಎಷ್ಟು ಅಂಕಗಳು ದೊರೆತಿವೆ, ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಕೇಂದ್ರ ಸರ್ಕಾರ ನಿರ್ಧಾರವನ್ನು ಮಾಡುತ್ತದೆ. ರಾಜ್ಯ ಸರ್ಕಾರದ ತೀರ್ಮಾನ ಆಗಿದ್ದರೆ ನಾವೇ ಎಲ್ಲವನ್ನು ಸೇರಿಸಿ ಮಾಡುತ್ತಿದ್ದೆವು. ನಿನ್ನೆಯ ದಿವಸ ನಡೆದಂತಹ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿಯೂ ಸಹ ನಾನು 4 ಮಹಾನಗರ ಪಾಲಿಕೆಗಳನ್ನು ಸ್ಮಾರ್ಟ್ ಸಿಟಿಗೆ ಸೇರಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿಕೊಂಡೆನು. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದಲ್ಲಿ ಕೇವಲ 7 ನಗರಗಳನ್ನು ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾಗಿದೆ. ನಾನು ಕೂಡ ಕೇಂದ್ರ ಸರ್ಕಾರಕ್ಕೆ 2 ಪತ್ರಗಳನ್ನು ಬರೆದಿದ್ದೇನೆ. ಅದನ್ನು ಪುನಃ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಉತ್ತರ ನೀಡಿದ್ದಾರೆ. ಹಾಗಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಒತ್ತನ್ನು ನೀಡಬೇಕಾಗಿರುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಈ ಸಾಲಿನ ಆಯವ್ಯಯದಲ್ಲಿಯೂ ಸಹ ಗುಲ್ಬರ್ಗಾ, ಬಳ್ಳಾರಿ, ವಿಜಯಪುರ ಹಾಗೂ ಮೈಸೂರು ನಗರಕ್ಕೆ ಹೆಚ್ಚಿನ ಒತ್ತನ್ನು ಕೊಟ್ಟು ಹೆಚ್ಚಿನ ಅನುದಾನವನ್ನು ಒದಗಿಸಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿದ್ದೇನೆ. ಮುಖ್ಯಮಂತ್ರಿಗಳು ಅದಕ್ಕೆ ಒಪ್ಪಿಗೆಯನ್ನು ಸೂಚಿಸಿ ಈ ನಾಲ್ಕು ನಗರಗಳಿಗೆ ಹೆಚ್ಚಿನ ಅನುದಾನವನ್ನು ಕೊಡೋಣ ಎನ್ನುವ ಮಾತನ್ನು ಹೇಳಿದ್ದಾರೆ. ಮುಂದಿನ ಆಯವ್ಯಯದಲ್ಲಿ ಈ ನಗರಗಳಿಗೆ ಹೆಚ್ಚಿನ ಅನುದಾನವನ್ನು ನೀಡುವುದರ ಮೂಲಕ ಆ ನಗರಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಗಮನವನ್ನು ಕೊಡುತ್ತದೆ.

ಶ್ರೀ ಶಶಿಲ್ ಜಿ ನಮೋಸಿ:- ಮಾನ್ಯ ಸಭಾಪತಿಗಳೇ, ಒಂದು ಕಡೆ ಪತ್ರದಲ್ಲಿ ದಿನಾಂಕ 25-11-2021ರಲ್ಲಿ ಕೇಂದ್ರ ಸರ್ಕಾರ ಪತ್ರವನ್ನು ಬರೆದು ಯಾವುದನ್ನು ಅಡಿಷನ್ ಮಾಡಲಕ್ಕೆ 'there

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

is no scope' ಎಂದು ಹೇಳುತ್ತಿದ್ದಾರೆ. ಈಗ ಮಾನ್ಯ ಸಚಿವರು ಈ ನಗರಗಳಿಗೆ ಹೆಚ್ಚಿನ ಒತ್ತನ್ನು ನೀಡುವುದಾಗಿ ಹೇಳುತ್ತಿದ್ದಾರೆ. ಅದನ್ನು ಕಾರ್ಯಗತಗೊಳಿಸಬೇಕೆಂದು ಕೋರುತ್ತೇನೆ. 2016-17ಕ್ಕೆ ಎಲ್ಲವನ್ನು ಫೈನಲ್‌ನಿ ಮಾಡಿ 5-6 ವರ್ಷಗಳಾದರೂ ಸಹ ಬಹಳ ಮಂದಗತಿಯಲ್ಲಿ ಈ ಕೆಲಸಗಳು ನಡೆಯುತ್ತಿವೆ.

ಶ್ರೀ ಬಿ.ಎ.ಬಸವರಾಜು:- ಮಾನ್ಯ ಸಭಾಪತಿಗಳೇ, ಇಡೀ ದೇಶದಲ್ಲ ನಮ್ಮ ರಾಜ್ಯ 7ನೇ ಸ್ಥಾನದಲ್ಲಿದೆ. ನಾನು ಸಚಿವನಾದ ಮೇಲೆ ಹಲವು ಬಾರಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿವೀಕ್ಷಣೆಯನ್ನು ಮಾಡಿದ್ದೇನೆ. ಅಧಿಕಾರಿಗಳೂ ಸಹ ನಿರ್ದೇಶನಗಳನ್ನು ನೀಡಿದ್ದೇನೆ. ನಮಗೆ ನೀಡಿರುವ ಅವಧಿಯಲ್ಲಿ ಈ 7 ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಕಲ್ಯಾಣ ಕರ್ನಾಟಕದ ಭಾಗವನ್ನು ಕೂಡ ಗಮನದಲ್ಲಿಟ್ಟುಕೊಂಡು ಅ ನಗರಗಳ ಅಭಿವೃದ್ಧಿಗೂ ಸಹ ಆದ್ಯತೆಯನ್ನು ನೀಡಲಾಗುವುದು.

ಪ್ರಶ್ನೆ ಸಂಖ್ಯೆ 83

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅರುಣ ಶಹಾಪೂರ:- ಮಾನ್ಯ ಸಭಾಪತಿಗಳೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಾನು ಈ ಸರ್ಕಾರವನ್ನು ಮಾತ್ರವಲ್ಲದೇ ಕಳೆದ 20 ವರ್ಷಗಳಿಂದಲೂ ಆಡಳಿತದಲ್ಲಿದ್ದ ಸರ್ಕಾರಗಳನ್ನು ಮೊದಲಿಗೆ ಅಭಿನಂದಿಸುತ್ತೇನೆ. ಕರ್ನಾಟಕದಲ್ಲಿ ಮಹಿಳಾ ವಿಶ್ವವಿದ್ಯಾನಿಲಯ ಸ್ಥಾಪನೆ ಆಗಿ 2 ದಶಕಗಳು ಕಳೆದಿವೆ. ಈ ವಿಶ್ವವಿದ್ಯಾನಿಲಯಕ್ಕೆ 20 ಲಕ್ಷ ರೂಪಾಯಿಗಳನ್ನು ನೀಡುವಂತಹ ಬಹಳ ದೊಡ್ಡ ಕೆಲಸವನ್ನು ಈ ಸರ್ಕಾರಗಳು ಮಾಡಿವೆ. ಅದಕ್ಕಾಗಿ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಮಹಿಳಾ ಸಬಲೀಕರಣಕ್ಕಾಗಿ 20 ವರ್ಷಗಳ ಅವಧಿಯಲ್ಲಿ 20 ಲಕ್ಷ ರೂಪಾಯಿಗಳನ್ನು ನೀಡುವಂತಹ ಕೆಲಸವನ್ನು ಸರ್ಕಾರಗಳು ಮಾಡಿವೆ ಎನ್ನುವುದು ನಾವೆಲ್ಲರೂ ಹೆಮ್ಮೆ ಪಡತಕ್ಕ ವಿಚಾರ ಎಂದು ಹೇಳಬಯಸುತ್ತೇನೆ. ಇಂತಹ ವಿಶ್ವವಿದ್ಯಾನಿಲಯಕ್ಕೆ ವರ್ಷಕ್ಕೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ. ಮಹಿಳಾ ವಿಶ್ವವಿದ್ಯಾನಿಲಯ ಸ್ಥಾಪನೆ ಆದ ಮೇಲೆ ಇಲ್ಲ ಯಾವ ರೀತಿಯ ಮಹಿಳಾ ಕೇಂದ್ರಿತ ಅಧ್ಯಯನಗಳು, ಸಂಶೋಧನೆಗಳು ನಡೆಯುತ್ತಿವೆ ಎನ್ನುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಾಹಿತಿ ಇದೆಯೇ ಎನ್ನುವ ಪ್ರಶ್ನೆಯನ್ನು ನಾನು ಸರ್ಕಾರಕ್ಕೆ ಕೇಳಿದ್ದೇನೆ. ಮಹಿಳೆಯರಿಗೆ ಸಂಬಂಧಪಟ್ಟ ಒಂದು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇದು ನಮಗೆ ಸಂಬಂಧವೇ ಇಲ್ಲ, ಇದು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಿರುವುದು ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ನಾನು ಬಹಳ ಪ್ರಾಮಾಣಿಕವಾಗಿ ಹೇಳಬಯಸುತ್ತೇನೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರನ್ನು ನಾನು ಕೇಳಬಯಸುತ್ತೇನೆ. 152 ಕಾಲೇಜುಗಳು ಇದರಲ್ಲಿ ಸಂಯೋಜನೆಗೊಂಡಿವೆ. ಅದರಲ್ಲಿ ಕೇವಲ 16 ಕಾಲೇಜುಗಳು ಮಾತ್ರ ಅನುದಾನಿತ ಕಾಲೇಜುಗಳು ಇವೆ. ಇದರಿಂದ ಈ ಯೋಜನೆಯು ಹೇಗೆ ನಡೆಯಬೇಕೆನ್ನುವುದು ನನ್ನ ಮತ್ತೊಂದು ಪ್ರಶ್ನೆ. ಆದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈ ವಿಶ್ವವಿದ್ಯಾನಿಲಯದ ಅಡಿಯಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬರುವ ಕಾಲೇಜುಗಳಿಗೆ ಅನುದಾನವನ್ನು ನೀಡುವಂತಹ ವಿಚಾರ ಸರ್ಕಾರಕ್ಕಿದೆಯೇ? ಅದು ಸಹ ಇಲ್ಲ. ಈ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರೇ ಓದಬೇಕು ಎನ್ನುವ ಸದುದ್ದೇಶದಿಂದ ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿಯನ್ನೇನಾದರೂ ನೀಡುವ ಉದ್ದೇಶ ಇದೆಯೇ? Gross Enrolment Ratio ಹೆಚ್ಚಾಗಬೇಕೆನ್ನುವ ದೃಷ್ಟಿಯಿಂದ ಶುಲ್ಕ ವಿನಾಯಿತಿಯನ್ನು ನೀಡುವ ಕೆಲಸವನ್ನಾದರೂ ಇಲಾಖೆಯವರು ಮಾಡಬೇಕೆಲ್ಲವೇ? ಕಳೆದ 20 ವರ್ಷಗಳಿಂದ ಈ ಕೆಲಸ ಮಾಡಬೇಕೆನ್ನುವುದು ಯಾರ ಗಮನಕ್ಕೂ ಸಹ ಬಂದಿರುವುದಿಲ್ಲ. ಇದರ ಬಗ್ಗೆ ಏನಾದರೂ ಸರ್ಕಾರ ಕ್ರಮ ಕೈಗೊಳ್ಳುವುದೇ? ಮೂರನೆಯದಾಗಿ ಈ ಮಹಿಳಾ ಕೇಂದ್ರಿತ ಅಧ್ಯಯನಗಳು ಅಲ್ಲನ ಪಠ್ಯ ಪುಸ್ತಕಗಳಲ್ಲದೆ ಎನ್ನುವ ಉತ್ತರವನ್ನು ಸರ್ಕಾರ ನೀಡಿದೆ. ಸಚಿವರಿಗೆ ನನ್ನ ವಿನಂತಿ ಏನೆಂದರೆ, ದಯಮಾಡಿ ಅಧಿಕಾರಿಗಳ ಒಂದು ಸಮಿತಿಯನ್ನು ರಚನೆ ಮಾಡಿ, ಮಹಿಳಾ ಕೇಂದ್ರಿತ ಅಧ್ಯಯನ ಮತ್ತು ಸಂಶೋಧನೆ ಏನಾಗಿದೆ ಎನ್ನುವ ಬಗ್ಗೆ ಅಧ್ಯಯನ ನಡೆಸಿ, ಒಂದು ವರದಿ ಕೊಡಬೇಕು ಮತ್ತು ಈ ಇಲಾಖೆಯಿಂದ ಈ ಕೆಲಸಕ್ಕಾಗಿ ಏನೇನು ಕಾಯಕಲ್ಪಗಳನ್ನು ಮಾಡಲಾಗುವುದು ಎನ್ನುವುದರ ಬಗ್ಗೆ ನನಗೆ ಮಾಹಿತಿಯನ್ನು ಮಾನ್ಯ ಸಚಿವರು ನೀಡಬೇಕು.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರು ಒಂದು ಮಹಿಳಾ ವಿಶ್ವವಿದ್ಯಾನಿಲಯದ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದು ಉನ್ನತ ಶಿಕ್ಷಣ ಇಲಾಖೆಗೆ ಬರುತ್ತದೆ. ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಇದುವರೆವಿಗೂ ಯಾವುದೇ ವಿಶ್ವವಿದ್ಯಾನಿಲಯಗಳನ್ನು ನೋಡಿಕೊಂಡಿರುವುದಿಲ್ಲ. 20 ವರ್ಷಗಳ ಹಿಂದೆ ಒಂದು ಮಹಿಳಾ ವಿಶ್ವ ವಿದ್ಯಾನಿಲಯವನ್ನು ಸ್ಥಾಪನೆ ಮಾಡಿದಾಗ ಶ್ರೀ ಯಶೋಧರಮ್ಮ ದಾಸಪ್ಪ ಮಹಿಳಾ ದತ್ತಿ ಪೀಠವನ್ನು ಸ್ಥಾಪಿಸಲು ಮಾತ್ರ 20 ಲಕ್ಷ ರೂಪಾಯಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗಿತ್ತು. ಅದಾದ ನಂತರ ವಿಶ್ವವಿದ್ಯಾನಿಲಯದ ಜೊತೆಗೆ ಯಾವುದೇ ವ್ಯವಹಾರ ನಮ್ಮ ಇಲಾಖೆಯಲ್ಲ. ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗಳು ಉನ್ನತ ಶಿಕ್ಷಣ ಇಲಾಖೆಗೆ ಬರುತ್ತವೆ. ಈ ಪ್ರಶ್ನೆಯನ್ನು ಮಾನ್ಯ ಸದಸ್ಯರು ನನಗೆ ಏಕೆ ಕೇಳಿದರೋ ಗೊತ್ತಿಲ್ಲ. ಈ ಪ್ರಶ್ನೆಯನ್ನು ಪೂರ್ತಿಯಾಗಿ ಓದಿದರೆ ಎಲ್ಲರಿಗೂ ತಿಳಿಯುತ್ತದೆ.

(ಮುಂದು)

(016)/15-2-2022/12-00/ಎಲ್‌ಎಂ/ಜಿಆರ್

ಶ್ರೀ ಆಚಾರ್ ಹಾಲಪ್ಪ(ಮುಂದು):-

ಒಂದು ಸಮಿತಿಯನ್ನು ರಚನೆ ಮಾಡಿ ಅದರ ಮೂಲಕ ನ್ಯಾಯ ಕೊಡಿ ಎಂದು ಮಾನ್ಯ ಸದಸ್ಯರು ಸಲಹೆಯನ್ನು ಕೊಟ್ಟಿದ್ದಾರೆ. ಅದರ ಬಗ್ಗೆ ಪ್ರಯತ್ನ ಮಾಡುತ್ತೇನೆ. ನನ್ನ ಇಲಾಖೆಯಿಂದ ಈ ವಿಶ್ವವಿದ್ಯಾಲಯಕ್ಕೆ ಏನು ಸಹಕಾರ ಕೊಡಲು ಸಾಧ್ಯ ಆ ಎಲ್ಲಾ ಪ್ರಯತ್ನವನ್ನು ನಾನು ಮಾಡುತ್ತೇನೆ.

ಶ್ರೀ ಅರುಣ ಶಹಾಪೂರ:- ಮಾನ್ಯ ಸಭಾಪತಿಗಳೆ, ಕೃತುತ್ವ ಇನ್ನೊಂದು ಹೆಸರೆ ಹಾಲಪ್ಪ ಆಚಾರ್. ಇಂತಹ ಒಳ್ಳೆಯ ಮಂತ್ರಿಗಳ ಸಮಾಜ ಕಲ್ಯಾಣ ಇಲಾಖೆ ಬಂದಿದ್ದಾರೆ. ಮಾನ್ಯ ಮಂತ್ರಿಗಳು ದಯಮಾಡಿ ಒಂದು ಸಮಿತಿ ಮಾಡಿ ಅದರ ವರದಿಯನ್ನು ತರಿಸಿಕೊಂಡು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಬಅಕರಣಗೊಳಿಸುವಂತಹ ಕೆಲಸವನ್ನು ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ಶ್ರೀ ಹಾಲಪ್ಪ ಆಚಾರ್:- ಮಾನ್ಯ ಸಭಾಪತಿಗಳೆ, ಉನ್ನತ ಇಲಾಖೆಯ ಅಧಿಕಾರಿಗಳನ್ನು ಮತ್ತು ಮಾನ್ಯ ಅರುಣ ಶಹಾಪೂರರವರನ್ನು ಕರೆಯಿಸಿ ಮಾತನಾಡುತ್ತೇನೆ.

ಸಭಾಪತಿಯವರು:- ಎಲ್ಲರೂ ಒಂದು ವಿಷಯವನ್ನು ಗಮನಿಸಬೇಕು. ನಾನು ಪ್ರಶ್ನೆ ಕೇಳಲು ಹೆಸರನ್ನು ಕರೆದವರು ಆ ಸಮಯದಲ್ಲಿ ಸದನದಲ್ಲಿ ಉಪಸ್ಥಿತರಿಲ್ಲದೇ ಹೋದರೆ ಮತ್ತೆ ಅವರಿಗೆ ಅವಕಾಶವನ್ನು ಇನ್ನು ಮುಂದೆ ನಾನು ಕೊಡುವುದಿಲ್ಲ. ಇವತ್ತು ಒಂದು ದಿನ ಮಾತ್ರ ತಡವಾಗಿ ಬಂದವರಿಗೆ ತಮ್ಮ ಪ್ರಶ್ನೆಯನ್ನು ಕೇಳಲು ಅವಕಾಶವನ್ನು ಕೊಡುತ್ತೇನೆ. ಇನ್ನು ಯಾರೇ ತಡವಾಗಿ ಬಂದರೂ ಅವರಿಗೆ ಪ್ರಶ್ನೆ ಕೇಳಲು ನಾನು ಅವಕಾಶವನ್ನು ಕೊಡುವುದಿಲ್ಲ.

ಪ್ರಶ್ನೆ ಸಂಖ್ಯೆ: 89

(ಉತ್ತರವನ್ನು ಲಗತ್ತಿಸಲಾಗಿದೆ)

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಗಳೆ, ಮಂಡ್ಯದಲ್ಲರುವ ಐತಿಹಾಸಿಕ ಸರ್ಕಾರಿ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಆಧುನಿಕ ರೀತಿಯಲ್ಲಿ ಪುನಃ ಶ್ವೇತನಗೊಳಿಸಲು ಸರ್ಕಾರ ಕೈಗೊಂಡಿರುವ ಕಾರ್ಯ ಯೋಜನೆಗಳೇನು ಎನ್ನುವ ನನ್ನ ಪ್ರಶ್ನೆಗೆ, ಸರ್ಕಾರಿಂದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಎರಡು ವರ್ಷಗಳ ಅವಧಿಗೆ ಪ್ರಾಯೋಗಿಕವಾಗಿ ಸರ್ಕಾರಿ ಸ್ವಾಮ್ಯದಲ್ಲೇ ನಡೆಸು ದಿನಾಂಕ: 18-12-2021ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉತ್ತರ ಕೊಟ್ಟಿದ್ದಾರೆ. ಅದಕ್ಕಾಗಿ ನಾನು ಮಾನ್ಯ ಮುಖ್ಯಮಂತ್ರಿಗಳನ್ನು ಮತ್ತು ಇಲಾಖಾ ಮಂತ್ರಿಗಳನ್ನು ಅಭಿನಂದಿಸುತ್ತೇನೆ. ಈ ಕಾರ್ಖಾನೆಯ ಪುನಃ ಶ್ವೇತನ ಪ್ರಯತ್ನಕ್ಕೆ ಯಾವ ರೀತಿಯ ಅಡಚಣೆಗಳು ಎದುರಾಗಿವೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಇದಕ್ಕೆ lack of working capital, ಬಂಡವಾಳದ ಕೊರತೆ ಇರುವುದರಿಂದಲೇ ಇದು ಮುಚ್ಚಿದೆ ಎನ್ನುವುದು ನಮಗೂ ಗೊತ್ತಿದೆ. ಆದರೆ ಇದಕ್ಕೆ ಏನು ಪ್ರಯತ್ನ ನಡೆದಿದೆ ಎನ್ನುವ ಉತ್ತರವನ್ನು ನಾನು ನಿರೀಕ್ಷೆ ಮಾಡಿದೆ. ಆದರೆ ಅದಕ್ಕೆ ಮಂತ್ರಿಗಳಿಂದ ಉತ್ತರ ಬಂದಿರುವುದಿಲ್ಲ. ಮಾನ್ಯ ಮುನೇನಕೊಪ್ಪನವರು ಸಚಿವರಾದ ಮೇಲೆ ಬಹಳ ಕ್ರಿಯಾಶೀಲರಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಮಂಡ್ಯದ ಲಕ್ಷಾಂತರ ರೈತರು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಉದ್ಯಮದ ಮೇಲೆ ಅವಲಂಬಿತರಾದ ಕೋಟ್ಯಾಂತರ ಕಬ್ಬು ಬೆಳೆಗಾರರು, ಸಕ್ಕರೆ ಗ್ರಾಹಕರು ಇಂದು ತೊಂದರೆಯಲ್ಲಿದ್ದಾರೆ. ಐತಿಹಾಸಿಕವಾದ ವಿಚಾರ ಎಂದರೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯನವರು ಸ್ಥಾಪನೆ ಮಾಡಿರುವಂತಹ ನಮ್ಮ ಹೆಮ್ಮೆಯ ಸಕ್ಕರೆ ಕಾರ್ಖಾನೆ ಇದು. ಇದರ ಸಮಸ್ಯೆ ಬಗೆಹರಿಸುತ್ತಾರೆ ಎಂದು ಅಲ್ಲಿಯ ರೈತರು ಸರ್ಕಾರದ ಕಡೆಗೆ ನೋಡುತ್ತಿದ್ದಾರೆ. 14 ದಿನಗಳ ಅಲ್ಪಾವಧಿ ಟೆಂಡರ್ ಕರೆಯುತ್ತಾರೆ, exemption under Section 4(g) of the K.T.P.P., Act ಕೇಳಿದ್ದಾರೆ. ಸರ್ ಎಂ ವಿಶ್ವೇಶ್ವರಯ್ಯನವರ ಉತ್ತಮ ಆಡಳಿತಗಾರರು. ಅವರಂತಹ ಒಳ್ಳೆಯ ಆಡಳಿತಗಾರರನ್ನು ಇಲ್ಲಿ ನೇಮಿಸಿ ಎಂದು ನಾನು ಹೇಳಬಯಸುತ್ತೇನೆ. ಅವರಿಗೆ ಹಣದ ಸಹಾಯವನ್ನು ಕೊಡಿ, ತಾಂತ್ರಿಕತೆಯನ್ನು ಒದಗಿಸಿಕೊಡಿ ಈ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಂಡಿದೆ ಎನ್ನುವುದನ್ನು ನಾನು ಕೇಳಿದೆ, ಆದರೆ ಅದಕ್ಕೆ

ಉತ್ತರ ಬಂದಿರುವುದಿಲ್ಲ. ದಯಮಾಡಿ ಸಮಾಧಾನಕರವಾದ ಉತ್ತರವನ್ನು ಸರ್ಕಾರ ಕೊಡಬೇಕೆಂದು ತಮ್ಮ ಮುಖಾಂತರ ಕೇಳುತ್ತೇನೆ.

ಶ್ರೀ ಶಂಕರ್.ಬ.ಪಾಟೀಲ್, ಮುನೇನಕೊಪ್ಪ:- ಮಾನ್ಯ ಸಭಾಪತಿಗಳೆ, ಮೈ ಶುಗರ್ ಕಂಪನಿ ಬಗ್ಗೆ ಎರಡು ಸದನಗಳಲ್ಲಿ ತುಂಜಾ ಚರ್ಚೆಯಾಗಿದೆ. ಹಿಂದೆ ಇದರ ಬಗ್ಗೆ ನಾನು ಉತ್ತರವನ್ನು ಕೊಟ್ಟಿದ್ದೇನೆ. ಆಗ ಈ ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಒಂದು ಸಭೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಭರವಸೆಯನ್ನು ಕೊಟ್ಟಿದೆ. ಮಾನ್ಯ ಮುಖ್ಯಮಂತ್ರಿಗಳು ರೈತರ ಹಿತವನ್ನು ಕಾಪಾಡಬೇಕು ಎನ್ನುವ ನಿಟ್ಟಿನಲ್ಲಿ ಒಂದು ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಆ ಭಾಗದ ಜನಪ್ರತಿನಿಧಿಗಳನ್ನು ಮತ್ತು ಆ ಭಾಗದ ರೈತರನ್ನು ಎಲ್ಲರನ್ನೂ ಕರೆದು ಸಭೆ ಮಾಡಿದ್ದಾರೆ. ರೋಗಗ್ರಸ್ತ ಎನ್ನುವ ಹೆಸರನ್ನು ಪಡೆದಿರುವ ಮೈ ಶುಗರ್ ಕಂಪನಿಗೆ 2022-23ನೇ ಸಾಲಿನಲ್ಲಿ ಹೊಸ ಕಾಯಕಲ್ಪವನ್ನು ಕೊಡಲಾಗುತ್ತದೆ. ಆರ್ಥಿಕ ಮತ್ತು ತಾಂತ್ರಿಕ ಸಲಹೆಗಾರರನ್ನು ನೇಮಕ ಮಾಡಿ ಮೂರು ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ತೆಗೆದುಕೊಂಡು ಐತಿಹಾಸಿಕ ಮೈ ಶುಗರ್‌ಗೆ ಕಾಯಕಲ್ಪವನ್ನು ಒದಗಿಸಲಾಗುವುದು. ಇಲ್ಲಿ ಅನೇಕ ರೀತಿಯ ರಾಜಕೀಯ ಇರಬಹುದು, ಅದರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಮಂಡ್ಯ ಭಾಗದ ರೈತರ ಹಿತ ಕಾಪಾಡಲು ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ಒಳ್ಳೆಯ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಮಂಡ್ಯ ಭಾಗದ ರೈತರಿಗೆ ಮೈ ಶುಗರ್ ವಿಚಾರದಲ್ಲಿ ಆದಷ್ಟು ಬೇಗ ಸಿಹಿ ಸುದ್ದಿಯನ್ನು ಸರ್ಕಾರದ ವತಿಯಿಂದ ಕೊಡುತ್ತೇವೆ ಎನ್ನುವ ಭರವಸೆಯನ್ನು ಕೊಡುತ್ತೇನೆ.

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಗಳೆ, ಹಣಕಾಸಿನ ಅಡಚಣೆ ಇದೆ ಎಂದು ಹೇಳಿದ್ದಾರೆ. 235 ಎಕರೆ ಅಮೂಲ್ಯವಾದ ಭೂಮಿ ಆ ಕಾರ್ಖಾನೆಯ ಒಡೆತನದಲ್ಲಿದೆ. ಸಿಹಿ ಸುದ್ದಿಯನ್ನು ಕೊಡುತ್ತೇವೆ ಎಂದು ಸಕ್ಕರೆ ನಾಡಿನ ಅಕ್ಕರೆಯ ರೈತರನ್ನು ಈ ಭಾವನಾತ್ಮಕವಾಗಿ ಉಜ್ಜಿಸುತ್ತಿದ್ದಾರೆ. 1,800 ಕೋಟಿ ರೂಪಾಯಿಗಳ ಭೂಮಿ ಅಲ್ಲಿ ಇದೆ. ಇದನ್ನು ಎಷ್ಟು ದಿನಗಳಲ್ಲಿ ಪುನಃ ಶ್ವೇತನಗೊಳಿಸುತ್ತೀರಿ ಎಂದು ನಾನು ಕಾಲಮಿತಿಯನ್ನು ಕೇಳಿದ್ದೇನೆ. 2022-23ನೇ ಸಾಲಿನವರೆಗೆ ಏನು ಮಾಡುತ್ತೇವೆ ಎನ್ನುವ ಉತ್ತರವನ್ನು ಕೊಟ್ಟಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಸಭೆ ಮಾಡಿ ಈಗಾಗಲೇ 4 ತಿಂಗಳು ಕಳೆದು ಹೋಗಿದೆ. ಮುಂದು ಚುನಾವಣೆ ಬರುತ್ತದೆ. ಎರಡು ವರ್ಷಗಳ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಾಯೋಗಿಕವಾಗಿ ಸರ್ಕಾರದ ಸ್ವಾಮ್ಯದಲ್ಲಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಅದರ ಪ್ರಕ್ರಿಯೆ ಪ್ರಾರಂಭವಾಗಬೇಕಾಗುತ್ತದೆ. ರೈತರು ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ಮಾನ್ಯ ಮಂತ್ರಿಗಳು ನಿಖರವಾದ ಒಂದು ವಾಗ್ದಾನವನ್ನು ರೈತ ಬಾಂಧವರಿಗೆ ಕೊಡಬೇಕೆಂದು ತಮ್ಮ ಮುಖಾಂತರ ಕೇಳಿಕೊಳ್ಳುತ್ತೇನೆ.

ಶ್ರೀ ಶಂಕರ್.ಬ.ಪಾಟೀಲ್, ಮುನೇನಕೊಪ್ಪ:- ಮಾನ್ಯ ಸಭಾಪತಿಗಳೆ, ಖಂಡಿತವಾಗಿ ಸರಿ ಮಾಡುತ್ತೇವೆ. ರೋಗಗ್ರಸ್ತ ಎಂದು ಹೆಸರನ್ನು ಪಡೆದುಕೊಂಡಿದ್ದರು ಕೂಡಾ ಕೇಂದ್ರದಿಂದ ತಂಡ ಬಂದು ಪರಿಶೀಲಿಸಿದ್ದಾರೆ. ಅವರಿಂದ ತಾಂತ್ರಿಕ ಮತ್ತು ಆರ್ಥಿಕ ಸಲಹೆಗಳನ್ನು ಪಡೆಯಲಾಗಿದೆ. ಈ ಕಾರ್ಯಕ್ಕಾಗಿ ಕಾಲಮಿತಿಯನ್ನು ನಿಗದಿ ಮಾಡಿ ಮಾನ್ಯ ಮುಖ್ಯಮಂತ್ರಿಗಳು ಇದನ್ನು ಅಂತಿಮ ಹಂತಕ್ಕೆ ತಂದಿದ್ದಾರೆ. ನನಗೆ ಸ್ವಲ್ಪ ಕಾಲಾವಕಾಶವನ್ನು ಕೊಡಿ. ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರು ಈ ವಿಷಯವಾಗಿ ವಾರಕ್ಕೆ ಒಂದೇರಡು ಬಾರಿ ಮಾತನಾಡುತ್ತಲೇ ಇದ್ದಾರೆ. ಖಂಡಿತವಾಗಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ.

ಡಾ: ತೇಜಸ್ವಿನಿ ಗೌಡ:- ದಕ್ಷತೆ ಬಗ್ಗೆ ಪ್ರಮಾಣಿಕತೆ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಒಳ್ಳೆಯ ದಕ್ಷ. ಪ್ರಾಮಾಣಿಕ ಅಧಿಕಾರಿಗಳನ್ನು ನೇಮಕ ಅವರಿಗೆ ಅಧಿಕಾರವನ್ನು ಕೊಡಿ ಅವರು ಮಾಡಿ ತೋರಿಸುತ್ತಾರೆ. ಒಳ್ಳೆಯ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವುದು ಸಾಧನೆಯಲ್ಲ. ಇಂತಹ ರೋಗಗ್ರಸ್ತ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಬೇಕು

ಪ್ರಶ್ನೆ ಸಂಖ್ಯೆ: 22

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಹೆಚ್.ಎಂ.ರಮೇಶ್‌ಗೌಡ:- ಮಾನ್ಯ ಸಭಾಪತಿಗಳೆ, ಉತ್ತರವನ್ನು ಒದಗಿಸಿದ್ದಾರೆ. ಆದರೆ ಉತ್ತರವು ಸಮರ್ಪಕವಾಗಿ ಇರುವುದಿಲ್ಲ. ಪೀಣ್ಯ ಕೈಗಾರಿಕಾ ಪ್ರದೇಶ, ವಸಂತ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕೈಗಾರಿಕಾ ಪ್ರದೇಶಗಳಿಗೂ ಜಿ.ಎಸ್.ಟಿ ಅನುಷ್ಠಾನದ ನಂತರ ಸಂಕಷ್ಟ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ನಾನು ಪ್ರಶ್ನೆ ಕೇಳಿದ್ದೆನೆ. ಅದಕ್ಕೆ ಸರ್ಕಾರದಿಂದ, ಜಿ.ಎಸ್.ಟಿ ಯನ್ನು ಕೇಂದ್ರ ಸರ್ಕಾರವು ದಿನಾಂಕ: 1-7-2017ರಿಂದ ಜಾರಿಗೆ ತಂದಿದೆ. ಜಿ.ಎಸ್.ಟಿ ಯನ್ನು ಜಾರಿಗೆ ತಂದ ನಂತರ ಕೆಲವು ತಾಂತ್ರಿಕ ಹಾಗೂ ತಂತ್ರಾಂಶದ ತೊಂದರೆಗಳು ಮತ್ತು ಅರ್ಜಿಯನ್ನು ತುಂಬುವ ಕುರಿತು ಗೊಂದಲಗಳಿದ್ದು ಈಗ ನಿವಾರಣೆ ಆಗಿರುತ್ತದೆ ಎಂದು ಉತ್ತರವನ್ನು ಕೊಟ್ಟಿದ್ದಾರೆ. 15 ದಿನಗಳ ಹಿಂದೆ ಪೀಣ್ಯದಲ್ಲಿ ಒಂದು ಸಭೆಯನ್ನು ಮಾಡಿದರು. ನಾನು ಆ ಸಭೆಗೆ ಹೋಗಿದ್ದೆ. ಸಣ್ಣ ಕೈಗಾರಿಕೆಗಳು 5 ಕೋಟಿ ರೂಪಾಯಿಗಳ limitation ಕೊಟ್ಟಿದ್ದಾರೆ. ಜಿ.ಎಸ್.ಟಿ., ಬಂದಮೇಲೆ ಅದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಲೇ ಇಲ್ಲ. ಕೋವಿಡ್-19 ಬಂದು ಎಷ್ಟೋ ಸಣ್ಣ ಕೈಗಾರಿಕೆಗಳು ಬಂದ್ ಆಗಿರುತ್ತವೆ. ಈ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರು ಎಷ್ಟು ಜನ ಎನ್ನುವ ಮಾಹಿತಿ ಸರ್ಕಾರದಲ್ಲ ಇದ್ದೇಯೇ? ಅಂತವರಿಗೆ ಬೇರೆ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆಯೇ ಎನ್ನುವುದನ್ನು ಮಾನ್ಯ ಮಂತ್ರಿಗಳು ಹೇಳಬೇಕು. ಎಫ್.ಡಿ.ಐ., ಬಗ್ಗೆ ಹೇಳಿದ್ದಾರೆ. 1,02,866 ಕೋಟಿ (46% ರಷ್ಟು)ನ್ನು ಕರ್ನಾಟಕ ರಾಜ್ಯವು ಆಕರ್ಷಿಸಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಈ ಎಫ್.ಡಿ.ಐ., ನೇರವಾಗಿ ರಾಜ್ಯ ಸರ್ಕಾರಕ್ಕೆ ಬರುತ್ತದೆಯೇ ಅಥವಾ ಕೇಂದ್ರ ಸರ್ಕಾರಕ್ಕೆ ಹೋಗಿ ಅವರಿಂದ ನಮ್ಮ ರಾಜ್ಯಕ್ಕೆ ಬರುತ್ತದೆಯೇ? ಎಷ್ಟು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಅಷ್ಟು ಎಫ್.ಡಿ.ಐ., ನಮ್ಮ ರಾಜ್ಯಕ್ಕೆ ವಾಪಸ್ ಬರುತ್ತದೆಯೇ ಅಥವಾ ಕೇಂದ್ರದವರು ಸ್ವಲ್ಪ ಉಳಿಸಿಕೊಂಡು ನಂತರ ನಮಗೆ ಕೊಡುತ್ತಾರೆಯೇ ಎನ್ನುವುದನ್ನು ಮಾನ್ಯ ಮಂತ್ರಿಗಳು ತಿಳಿಸಬೇಕು.

ಡಾ: ಮುರುಗೇಶ್ ಆರ್.ನಿರಾಣಿ:- ಮಾನ್ಯ ಸಭಾಪತಿಗಳೆ, ಬೇರೆ ದೇಶಗಳಿಂದ ಬಂಡವಾಳ ರೂಪದಲ್ಲಿ ಬರುವಂತಹ ಹಣ. ಈ ಹಣ ಕೇಂದ್ರಕ್ಕೆ ಬರುತ್ತದೆ. ಅವರು ಶೇಕಡಾವಾರು ನಮಗೆ ಹಂಚಿಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡುತ್ತಾರೆ. ಕಳೆದ 6 ತಿಂಗಳಿಂದ ನಮಗೆ 46% ಎಫ್.ಡಿ.ಐ., ಹಣ ಬಂದಿದೆ. ಇಡೀ ದೇಶದಲ್ಲೆಯೇ ನಮ್ಮ ಕರ್ನಾಟಕ ರಾಜ್ಯ ನಂಬರ್ 1 ಸ್ಥಾನದಲ್ಲಿದೆ. ಹಿಂದಿನ quarter 52% ನಮಗೆ ಬಂದಿತ್ತು. ಈಗ 44% ಆಗಿದೆ. On an average, 46% ಬರುವುದರಿಂದ Foreign Direct Investment attract ಮಾಡುವಲ್ಲಿ ನಮ್ಮ ಕರ್ನಾಟಕ ಸರ್ಕಾರದ ಕೈಗಾರಿಕಾ ಇಲಾಖೆ ನಂಬರ್- 1 ಸ್ಥಾನದಲ್ಲಿದೆ ಎನ್ನುವ ವಿಷಯವನ್ನು ಬಹಳ ಹೆಮ್ಮೆಯಿಂದ ಹೇಳುತ್ತೇನೆ. ಈ ಹಣ ನೇರವಾಗಿ ಬರುತ್ತದೆ.

ಪೀಣ್ಯ ಮತ್ತು ವಸಂತ ನರಸಾಪುರ ಕೈಗಾರಿಕಾ ಪ್ರದೇಶಗಳು Small Scale Industrial Areas ಗೆ ಬರುತ್ತದೆ. ನಮಗೆ ಬರುವುದಿಲ್ಲ. ಆದರೂ ಸಣ್ಣ ಕೈಗಾರಿಕೆಯವರು ಬಂದು ನನ್ನನು ಭೇಟಿಯಾಗಿದ್ದಾರೆ. ಅವರಿಗೆ ಸಾಲವನ್ನು restructure ಮಾಡಿಕೊಡಬೇಕಾಗಿದೆ. ಮೂರು ಶಿಫ್ಟ್‌ನಲ್ಲಿ ನಡೆಯುತ್ತಿದ್ದ ಕೈಗಾರಿಕೆಗಳು ಕೋವಿಡ್-19 ಬಂದಮೇಲೆ ಒಂದೇ ಶಿಫ್ಟ್‌ನಲ್ಲಿ ಕೆಲಸ ನಡೆಯುತ್ತಿದೆ. ಹೀಗಾಗಿ ಸಣ್ಣ ಕೈಗಾರಿಕೆಯವರು ಸಂಕಷ್ಟದಲ್ಲಿದ್ದಾರೆ. ಅವರ ಸಾಲವನ್ನು restructure ಮಾಡಿ ಒಂದು ವರ್ಷ ಮುಂದಕ್ಕೆ ಹಾಕಿ ಕೊಟ್ಟರೆ ಅವರಿಗೆ ಅನುಕೂಲವಾಗುತ್ತದೆ. ಆ ಕೆಲಸವನ್ನು ಮಾಡಲು ಕ್ರಮ ಕೈಗೊಳ್ಳುತ್ತಿದ್ದೇವೆ.

(ಮುಂದು)

(17)15-02-2022(12-10)bsd-md

ಡಾ: ಮುರುಗೇಶ್ ಆರ್. ನಿರಾಣಿ (ಮುಂದು)

ಬೇರೆ ಬೇರೆ ರೀತಿ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿದ್ದು, ಕೇವಲ ಕರ್ನಾಟಕ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿ ಕೋವಿಡ್ ಬಂದಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳಾಗುತ್ತಿದ್ದು, maximum ಅವರಿಗೆ ಸಹಕಾರ ಮಾಡುವ ಕೆಲಸವನ್ನು ಇಲಾಖೆಯಿಂದ ಮಾಡುತ್ತಿದ್ದೇವೆ.

ಶ್ರೀ ಹೆಚ್.ಎಂ. ರಮೇಶ್‌ಗೌಡ :- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕೋವಿಡ್ ಬಗ್ಗೆ ಹೇಳಿದ್ದು, ಸಾಕಷ್ಟು ಪ್ರಮಾಣದಲ್ಲಿ FDI (Foreign Direct Investment) ಬಗ್ಗೆ ಹೇಳಿದ್ದಾರೆ. ಇದೇರೀತಿ 2 ರಿಂದ 5 ಎಕರೆ ಜಮೀನು ಕೊಟ್ಟಿದ್ದಾರೆ. ಹೊಸದಾಗಿ ಕೈಗಾರಿಕೆ ಪ್ರಾರಂಭಿಸುವವರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜಮೀನು allot ಮಾಡಿದ್ದು, ನಂತರ ಕೆಲವರು ಕೋವಿಡ್‌ನಿಂದಾಗಿ construction ಮಾಡಲು ಸಾಧ್ಯವಾಗಿಲ್ಲ. ಕೆಲವು ಅಧಿಕಾರಿಗಳು ಅವರಿಗೆ ಬೇಕಾಗಿರುವವರಿಗೆ fine ಹಾಕಿಲ್ಲ, ಇನ್ನೂ ಬೇಕಾಗದ ಕೆಲವರಿಗೆ ಬೇಕಾಬಿಟ್ಟು fine ಹಾಕಿದ್ದಾರೆ. ಎಲ್ಲರಿಗೂ ಬೇಕಾದರೆ fine ಹಾಕಲ, ತೊಂದರೆ ಇಲ್ಲ. ಎರಡು ವರ್ಷಗಳಲ್ಲಿ ಕೋವಿಡ್ ಇದ್ದದ್ದರಿಂದ construction ಮಾಡಲು ಸಾಧ್ಯವಾಗದ ಹಾಗೂ ಕೈಗಾರಿಕೆ ಸ್ಥಾಪನೆ ಮಾಡಲು ಆಗದವರೆಲ್ಲರಿಗೂ ಕ್ರಮ ತೆಗೆದುಕೊಳ್ಳಲ. ಆದರೆ ಅಧಿಕಾರಿಗಳನ್ನು ಹೋಗಿ ನೋಡಿದವರಿಗೆ fine ಹಾಕಿಲ್ಲ, ಈ ಮಾಹಿತಿ ಮಾನ್ಯ ಸಚಿವರಿಗೆ ಕಳುಹಿಸಿಕೊಡುತ್ತೇನೆ. ಇನ್ನು ಕೆಲವರು ಅರ್ಜಿ ಕೊಟ್ಟಿದ್ದರೂ ಇಷ್ಟು ಬಂದಂತೆ ಬೇಕಾಬಿಟ್ಟು fine ಹಾಕಿದ್ದಾರೆ. ಈ ರೀತಿ ಆಗಬಾರದು. ಆದ್ದರಿಂದ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.

ಡಾ: ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ಒಬ್ಬರಿಗೊಂದು ಇನ್ನೊಬ್ಬರಿಗೆ ಒಂದು ಆಗಿಲ್ಲ. Time extension ಅನ್ನು ಎಲ್ಲರಿಗೂ ಕೊಡುತ್ತಿದ್ದೇವೆ. ಪೂರ್ಣವಾಗಿ payment ಮಾಡದೇ ಇರುವವರಿಗೆ ಮಾತ್ರ interest ಹಾಕಿದ್ದು, penalty ಹಾಕಿರುವುದಿಲ್ಲ. ಪೂರ್ತಿ amount ಕಟ್ಟಿದವರಿಗೆ ಬರುವುದಿಲ್ಲ. ಒಬ್ಬರು 30 percent ಕಟ್ಟಿ time extension ಬೇಡಿರುತ್ತಾರೆ. ಆಗ ಉಳಿದಿರುವ amount ಗೆ ಮಾತ್ರ interest ಹಾಕುತ್ತಾರೆ. 100 percent payment ಮಾಡಿದರೆ interest ಅಥವಾ penalty ಬರುವುದಿಲ್ಲ. ಅದು ಮಾನ್ಯ ಸದಸ್ಯರಿಗೆ confusion ಆಗಿದೆ.

ಶ್ರೀ ಹೆಚ್.ಎಂ. ರಮೇಶ್‌ಗೌಡ:- ಅದು ನನಗೆ ಗೊತ್ತಿದೆ, ಕೋವಿಡ್ ಬಂದಿರುವುದು ಎಲ್ಲರಿಗೂ ಗೊತ್ತಿದ್ದು, ಯಾವುದು applicable ಆಗುತ್ತದೋ, ಅದಕ್ಕೆ ಕೋವಿಡ್ ಬಂದಿದೆ ಎಂದು ಹೇಳುತ್ತಾರೆ. ಆದರೆ ಕೋವಿಡ್ ಬಂದ ನಂತರವೂ ಉಳಿಕೆ amount ಗೆ fine ಹಾಕಿದ್ದಾರೆ ಎಂದು ಹೇಳುತ್ತಿದ್ದೇನೆ. Intime ನಲ್ಲಿ ಕೈಗಾರಿಕೆ ಅವರಿಗೂ ಸಹ fine ಹಾಕಿದ್ದಾರೆ.

ಡಾ: ಮುರುಗೇಶ್ ಆರ್. ನಿರಾಣಿ:- ಯಾವುದೇ ರೀತಿ ತಾರತಮ್ಯವಾಗಿರುವುದಿಲ್ಲ, ಅಂತಹದ್ದೇನಾದರೂ ಇದ್ದರೆ ನನ್ನ ಕಡೆ ಕಳುಹಿಸಿಕೊಡಲ, ಅದನ್ನು ಸರಿಮಾಡಿಸುತ್ತೇನೆ.

ಪ್ರಶ್ನೆ ಸಂಖ್ಯೆ 46

ಸಭಾಪತಿಯವರು:- ಮಾನ್ಯ ರವಿಕುಮಾರ್ ರವರ ಪ್ರಶ್ನೆಯು ಕಂದಾಯ ಇಲಾಖೆಗೆ
ವರ್ಗಾವಣೆಯಾಗಿದೆ.

ಅ) ಚುಕ್ಕೆ ಗುತ್ತಿಗೆದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ ಫೆಬ್ರವರಿ, 2020, ಸಮೂಹ-2ರ ಅಖತ ಮೂಲಕ ಉತ್ತರಿಸುವ ಒಟ್ಟು 78 ಪ್ರಶ್ನೆಗಳ ಪೈಕಿ 26 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

(ಅಖತ ಉತ್ತರದ ಪ್ರತಿಗಳನ್ನು ಲಗತ್ತಿಸಬೇಕು)

3. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ವಿಷಯ: ಅ) ಚಾಮರಾಜನಗರ ಜಿಲ್ಲೆ ಬೇಡಗುಳ-ಅತ್ತಿಖಾನೆ
ಪ್ರದೇಶದಲ್ಲ ರಸ್ತೆ ದುರಸ್ತಿ ಇಲ್ಲದೇ ತೊಂದರೆಯಾಗಿರುವ
ಬಗ್ಗೆ.

ಶ್ರೀ ಮುನಿರಾಜು ಗೌಡ ಪಿ.ಎಂ. (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಚಾಮರಾಜನಗರ ಜಿಲ್ಲೆಯ ಬೇಡಗುಳ-ಅತ್ತಿಖಾನೆ ಪ್ರದೇಶಗಳಲ್ಲಿ ತಳ ಸಮುದಾಯದ ಸೋಲಗರು ವಾಸಿಸುತ್ತಿದ್ದಾರೆ. ಈ ಪ್ರದೇಶವನ್ನು ಸಂಪರ್ಕಿಸುವ ಬೇಡಗುಳ-ಅತ್ತಿಖಾನೆ ರಸ್ತೆಯು ಕಳೆದ ಹಲವಾರು ದಶಕಗಳಿಂದ ದುರಸ್ತಿಯನ್ನು ಕಾಣದಿರುವುದು ಖೇದಕರ. ಇದರಿಂದಾಗಿ ಈ ಪ್ರದೇಶದ ಅಭಿವೃದ್ಧಿಯು ಕುಂಠಿತವಾಗಿರುವುದಲ್ಲದೇ, ಇಲ್ಲಿ ವಾಸಿಸುತ್ತಿರುವ 2000 ಕ್ಕೂ ಹೆಚ್ಚು ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗದಂತಾಗಿದೆ. ಈ ಪ್ರದೇಶದಲ್ಲ ವಾಸಿಸುತ್ತಿರುವ ಬಡ ಕುಟುಂಬಗಳಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾದರೆ ಬೇಡಗುಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲ ಪೂರ್ಣಾವಧಿ ವೈದ್ಯಾಧಿಕಾರಿಗಳು ಇಲ್ಲದಿರುವುದರಿಂದ 25 ಕಿ.ಮೀ ದೂರದ ಕೋಳಿಪಾಳ್ಯಕ್ಕೆ ಹೋಗಬೇಕಾದಂತಹ ಪರಿಸ್ಥಿತಿ ಇರುವುದು ಬೇಸರದ ವಿಷಯವಾಗಿದೆ. ಈ ಪ್ರದೇಶವನ್ನು ಸಂಪರ್ಕಿಸಲು ಕೇವಲ ಒಂದು ಖಾಸಗಿ ಬಸ್ಸು ಮಾತ್ರ ಇರುವುದಾಗಿದೆ. ಈ ಪ್ರದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಸಮರ್ಪಕವಾದ ಸಾರಿಗೆ ವ್ಯವಸ್ಥೆ ಒದಗಿಸಲು ಸಾಧ್ಯವಾಗಿರುವುದಿಲ್ಲ. ಈ ಪ್ರದೇಶವು ಅತೀ ಹೆಚ್ಚು ಕಾಫಿ ಎಸ್ಟೇಟ್ ಕಾರ್ಮಿಕರನ್ನು ಹೊಂದಿರುವ ಪ್ರದೇಶವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಎಸ್ಟೇಟ್‌ಗಳಿದ್ದು, ಇವುಗಳನ್ನೇ ನಂಜಿ ಈ ಗ್ರಾಮಗಳ 10 ಹಾಡಿಗಳಲ್ಲಿ ಸೋಲಗರೇ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈ ಸೋಲಗರ ಸಮುದಾಯದ ಜನರ ಪ್ರಾಥಮಿಕ ಅವಶ್ಯಕತೆಗಳಾದ ರಸ್ತೆ, ಆರೋಗ್ಯ ಸೇವೆ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈ ವಿಷಯಕ್ಕೆ ನಿರ್ದಿಷ್ಟ ಉತ್ತರವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ಕೊಡಿಸುತ್ತೇನೆ.

ವಿಷಯ: (ಆ) ಕೋಲಾರ ನಗರದಲ್ಲರುವ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಮೇಲೆ ಸೇವೆ ಸಲ್ಲಿಸುತ್ತಿರುವ 134 ನೌಕರರ ವೇತನ ಪಾವತಿಯಾಗದಿರುವ ಬಗ್ಗೆ.

ಶ್ರೀ ಗೋವಿಂದರಾಜು (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕೋಲಾರ ನಗರದಲ್ಲರುವ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸುಮಾರು 134 ಮಂದಿ ಕೆಲಸ ನಿರ್ವಹಿಸುತ್ತಿದ್ದು, ಇವರ ಗುತ್ತಿಗೆ ಪಡೆದಂತಹ ಏಜೆನ್ಸಿಯವರು ಸುಮಾರು 6 ತಿಂಗಳಿಂದ ವೇತನ ಪಾವತಿ ಮಾಡಿರುವುದಿಲ್ಲ. ಈ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದಾಗಿ ಪ್ರತಿಭಟನಾನಿರತರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ನೌಕರರನ್ನು ಗುತ್ತಿಗೆ ಪಡೆದಿರುವ ಬೆಂಗಳೂರಿನ “ಮೆಟ್ರೊ ಸೆಕ್ಯೂರಿಟಿ ಅಂಡ್ ಅಲೈಡ್ ಸರ್ವಿಸ್ ಏಜೆನ್ಸಿ” ಎಂಬುದಾಗಿ ತಿಳಿದುಬಂದಿದ್ದು, ಗುತ್ತಿಗೆ ಏಜೆನ್ಸಿಯ ನಿಯಮಾನುಸಾರ ನೌಕರರಿಗೆ ಪ್ರತಿ ತಿಂಗಳು ವೇತನ ಕೊಡಬೇಕು, ಜೊತೆಗೆ ನೌಕರರಿಗೆ ಇಎಸ್‌ಐ ಮತ್ತು ಫಿಎಫ್ ಸೌಲಭ್ಯಗಳನ್ನು ಸಹ ಕಲ್ಪಿಸಬೇಕು.

ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಬಹುತೇಕವಾಗಿ ಹೊರಗುತ್ತಿಗೆ ನೌಕರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ಸಮುದಾಯದವರಾಗಿದ್ದಾರೆ. ಈ ನೌಕರರು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವನದ ಹಂಗು ತೊರೆದು ಹಗಲರುಳು ಕೆಲಸ ಮಾಡಿದ್ದಾರೆ. ಇವರಿಗೆ ಬರುವ ವೇತನವನ್ನೇ ನಂಬುವ ನೌಕರರ ಕುಟುಂಬಗಳು ಯಾವುದೇ ಆದಾಯವಿಲ್ಲದೇ ಒಂದೊತ್ತಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಊಟಕ್ಕೂ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ಸಿಬ್ಬಂದಿಗಳಿಗೆ ಈ ಕೂಡಲೇ ಸಂಬಳವನ್ನು ಬಡುಗಡೆಗೊಳಿಸಲು ಆದೇಶ ನೀಡಬೇಕೆಂದು ಶೂನ್ಯವೇಳೆಯಲ್ಲಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಒದಗಿಸುತ್ತೇನೆ.

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ತಾವು ನನ್ನ ಪ್ರಸ್ತಾವವನ್ನು ತೆಗೆದುಕೊಳ್ಳುತ್ತೀರೋ, ಅಥವಾ ಇದಕ್ಕೆ ಬೇರೆ ನಿಯಮ ಇದೆಯೋ?

ಸಭಾಪತಿಯವರು:- ಶೂನ್ಯವೇಳೆಯ ನಂತರ ತಿಳಿಸುತ್ತೇನೆ. ಈಗ ಶೂನ್ಯವೇಳೆ ನಡೆಯುತ್ತಿದೆ.

(ಇ)ವಿಷಯ: ಬೆಂಗಳೂರಿನ ನಾಗರಿಕರಿಗೆ ವಿದ್ಯುತ್ ಬಿಲ್ ಜೊತೆ
ಕಸದ ತೆರಿಗೆ ವಿಧಿಸುವ ಪ್ರಸ್ತಾವನೆ ಬಗ್ಗೆ.

ಶ್ರೀ ಯು.ಜಿ. ವೆಂಕಟೇಶ್ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ನಗರದ ನಾಗರಿಕರು ವಿದ್ಯುತ್ ಬಿಲ್ ಜೊತೆಗೆ ಗಾರ್ಬೇಜ್ ಶುಲ್ಕವನ್ನು ಸಹ ಹೆಚ್ಚುವರಿಯಾಗಿ ಪಾವತಿಸಬೇಕಾದ ಅನಿವಾರ್ಯತೆ ಸದ್ಯದಲ್ಲೇ ಬರಲದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ರಾಜಧಾನಿಯಲ್ಲಿ ವಿದ್ಯುತ್ ಬಿಲ್ ಜೊತೆಗೆ ಕಸದ ತೆರಿಗೆ ವಿಧಿಸುವ ಪ್ರಸ್ತಾವನೆ 2019ರಲ್ಲೇ ಸಿದ್ಧಗೊಂಡು 2020ರ ಜೂನ್‌ನಲ್ಲೇ ಅಧಿಸೂಚನೆ ಹೊರಡಿಸಲಾಗಿದೆ. ನಿತ್ಯ 100 ಕೆ.ಜಿ ಗಿಂತ ಕಡಿಮೆ ಕಸ ಉತ್ಪಾದಿಸುವ ಮನೆಗಳು, 100 ಕೆ.ಜಿ ಗಿಂತ ಹೆಚ್ಚು ಕಸ ಉತ್ಪಾದಿಸುವ ವಾಣಿಜ್ಯ ಕಟ್ಟಡಗಳು ಹೀಗೆ ವ್ಯಾಪ್ತಿಗೆ ಅನುಸಾರವಾಗಿ ಕಸ ಸಂಗ್ರಹವಾಗುವ ಮಾನದಂಡದಡಿ ವಿಂಗಡಣೆ ಮಾಡಿ ಅದಕ್ಕೆ ಶುಲ್ಕ ವಿಧಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಸೇರಿಸಿರುವುದು ತಿಳಿದುಬಂದಿರುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಸ ನಿರ್ವಹಣೆಯ ಬಳಕೆದಾರರ ಶುಲ್ಕವನ್ನು ಪಾಲಕೆ ವತಿಯಿಂದ ಸಂಗ್ರಹಿಸಲು ಹೆಚ್ಚಿನ ಮಾನವ ಸಂಪನ್ಮೂಲ ಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಬೆಸ್ಕಾಂ ಪ್ರತಿ ತಿಂಗಳು ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಂದ ಸಂಗ್ರಹಿಸುತ್ತಿರುವ ಶುಲ್ಕದೊಂದಿಗೆ ಕಸ ನಿರ್ವಹಣೆ ಶುಲ್ಕವನ್ನೂ ಸಹ ಬಳಕೆದಾರರಿಂದ ವಸೂಲು ಮಾಡಲು ಹೊರಟಿದೆ.

ಆದರೆ, ಈಗಾಗಲೇ ಜನರು ತೀವ್ರ ರೀತಿಯ ಆರ್ಥಿಕ ಸಂಕಷ್ಟದಲ್ಲಿದ್ದು, ಜೀವನ ನಿರ್ವಹಣೆ ಮಾಡಲು ಒದ್ದಾಡುತ್ತಿರುವುದರಿಂದ ಜನರ ಮೇಲೆ ಹೊರೆ ಹಾಕುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಗಾರ್ಬೇಜ್ ಸೆಸ್ ಎಂದು ತೆರಿಗೆಯಲ್ಲೆಯೇ ತೆಗೆದುಕೊಳ್ಳುತ್ತಿದ್ದು, ಅದನ್ನು ಬೆಸ್ಕಾಂನೊಂದಿಗೆ ಜೋಡಿಸಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ದಯಮಾಡಿ ಸರ್ಕಾರ ಈ ಸಾರ್ವಜನಿಕ ಸ್ನೇಹಿಯಲ್ಲದ ಇಂತಹ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಯಾವುದೇ ಹೊಸ ತೆರಿಗೆಗೆ ಅವಕಾಶ ಕೊಡಬಾರದು ಎನ್ನುವ ವಿಷಯದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಮುಖ್ಯಮಂತ್ರಿಯವರಿಂದ ಉತ್ತರ ಪಡೆದು ಮಂಡಿಸಲಾಗುವುದು.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಕಳೆದ ಬಾರಿ ವಿಷಯಕ್ಕೆ ಉತ್ತರ ಬಂದಿಲ್ಲ, ಅಖತ ಉತ್ತರವೂ ಬಂದಿಲ್ಲ, ತಾವು ನಮ್ಮ ನೆರವಿಗೆ ಬರಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಬಹುತೇಕ ಉತ್ತರಗಳನ್ನು ಕಳುಹಿಸಿಕೊಟ್ಟಿದ್ದು, ಯಾವುದಾದರೂ ಉತ್ತರ ಬಾಕಿ ಇದ್ದರೆ ಕಳುಹಿಸಿಕೊಡುತ್ತೇವೆ.

ವಿಷಯ: (ಈ) ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದ
ಫಲತಾಂಶವನ್ನು ಪರೀಕ್ಷೆ ಇಲ್ಲದೇ ಫಲತಾಂಶ
ಪ್ರಕಟಿಸಿರುವ ಬಗ್ಗೆ.

ಶ್ರೀ ಎಸ್. ರುದ್ರೇಗೌಡ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕುವೆಂಪು ವಿಶ್ವವಿದ್ಯಾಲಯವು ದೂರ ಶಿಕ್ಷಣ ವಿಭಾಗದಿಂದ ಶಿಕ್ಷಣ ಪಡೆಯುತ್ತಿರುವ ಸುಮಾರು 18 ಸಾವಿರ ವಿದ್ಯಾರ್ಥಿಗಳ ಫಲತಾಂಶವನ್ನು ಪರೀಕ್ಷೆ ನಡೆಸದೇ ಪ್ರಕಟಿಸಿದೆ ಹಾಗೂ ದೂರ ಶಿಕ್ಷಣ ವಿಭಾಗದ ಅಧ್ಯಯನದಲ್ಲರುವ ಕೆಲವರ ಫಲತಾಂಶವನ್ನು ಪ್ರಕಟಿಸಿರುವುದು ಗೊಂದಲ ಮೂಡಿಸಿದೆ. ಅಲ್ಲದೇ ನಿರಂತರ (Regular) ಅಧ್ಯಯನದ ವಿದ್ಯಾರ್ಥಿಗಳೂ ಕೂಡ ಕುಲಪತಿಗಳ ಈ ನಿರ್ಧಾರದಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಇಂತಹ ಕ್ಲಿಷ್ಟ ಸಂದರ್ಭಗಳಲ್ಲಿ ಸಲಹೆ ಸೂಚನೆ ಕೊಡಲು ವಿದ್ಯಾವಿಷಯಕ ಪರಿಷತ್ತು ಹಾಗೂ ಸಿಂಡಿಕೇಟ್‌ಗಳ ರಚನೆಯಾಗಿ ಅನುಭವಿಗಳ ತಂಡವೇ ಇದೆ. ಇಷ್ಟಾದರೂ ಮಾನ್ಯ ಕುಲಪತಿಗಳು ವಿದ್ಯಾವಿಷಯಕ ಪರಿಷತ್‌ನಲ್ಲಾಗಲೀ ಅಥವಾ ಸಿಂಡಿಕೇಟ್‌ನಲ್ಲಾಗಲೀ ಚರ್ಚಿಸದೇ ಫಲತಾಂಶ ಪ್ರಕಟಿಸಿರುವುದು ವಿಶ್ವವಿದ್ಯಾಲಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತಾಗಿದೆ. ಈ ಬಗ್ಗೆ ಶೂನ್ಯವೇಳೆಯಲ್ಲಿ ಸರ್ಕಾರದ ಗಮನ ಸೆಳೆಯಲು ಬಯಸುತ್ತೇನೆ.

(ಮುಂದು)

(018)/15.02.2022/12.20/ಹೆಚ್‌ವಿ:ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೋಟ ಸ್ರೀನಿವಾಸ ಪೂಜಾರಿ(ಸಭಾನಾಯಕರು):- ಸನ್ಮಾನ್ಯ ಸಭಾಪತಿಯವರೇ, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಕೊಡಿಸಲಾಗುತ್ತದೆ.

**ವಿಷಯ:(ಉ) ರಾಜ್ಯದಲ್ಲ ಭೂಸರ್ವೆ ಅರ್ಜಿ ಶುಲ್ಕವನ್ನು
35 ರೂಪಾಯಿಗಳಿಂದ ನಾಲ್ಕು ಸಾವಿರ
ರೂಪಾಯಿಗಳಿಗೆ ಹೆಚ್ಚಿಸಿರುವ ಕುರಿತು**

ಶ್ರೀ ಕೆ.ಹರೀಶ್ ಕುಮಾರ್(ವಿಧಾನಸಭೆಯಿಂದ ಚುನಾಯಿತರಾದವರು):- ಸನ್ಮಾನ್ಯ ಸಭಾಪತಿಯವರೇ, ರಾಜ್ಯದಲ್ಲ ಭೂಸರ್ವೆ (ಭೂ ಹದ್ದುಬಸ್ತು) ಅರ್ಜಿ ಶುಲ್ಕವನ್ನು ರಾಜ್ಯ ಸರ್ಕಾರ 35 ರೂಪಾಯಿಗಳಿಂದ ಗರಿಷ್ಠ 4000 ರೂಪಾಯಿಗಳವರೆಗೆ ಏಕಾಏಕಿ ಏರಿಸಿದ್ದು, ಕೋವಿಡ್-19, ನೆರೆ ಮತ್ತು ಅಕಾಲಿಕ ಮಳೆಯಿಂದ ಕಂಗೆಟ್ಟಿರುವ ರೈತರ ಮೇಲೆ ಆ ಮೂಲಕ ಮತ್ತೊಂದು ಪ್ರಹಾರ ನಡೆಸಿರುವುದು ದಿನಾಂಕ:05.02.2022ರ “ವಿಜಯ ಕರ್ನಾಟಕ” ದಿನ ಪತ್ರಿಕೆಯ 'ಸರ್ವೆ ಇನ್ನು ಬಲು ದುಬಾರಿ' ಎನ್ನುವ ಶಿರೋನಾಮೆಯಡಿ ವರದಿಯಾಗಿರುತ್ತದೆ.

ಈ ಅರ್ಜಿ ಶುಲ್ಕದ ಮೊತ್ತವನ್ನು ಫೆಬ್ರವರಿ 01 ರಿಂದಲೇ ಹೆಚ್ಚಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ಸರ್ವೆ ಅಥವಾ ಹಿಸ್ಸಾ ನಂಬರಿಗಾಗಿ ರೈತರು ಅರ್ಜಿ ಶುಲ್ಕ ಎಂದು 35 ರೂಪಾಯಿ ಪಾವತಿಸುತ್ತಿದ್ದರು. ನೂತನ ಆದೇಶದಲ್ಲ ಗ್ರಾಮೀಣ ಮತ್ತು ನಗರ ಪ್ರದೇಶಗಳೆಂದು ಪ್ರತ್ಯೇಕಿಸಿ, 4000 ರೂಪಾಯಿಗಳವರೆಗೂ ಶುಲ್ಕ ಹೆಚ್ಚಿಸಲಾಗಿತ್ತು. ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಲು ಹಾಗೂ ಖಾಸಗಿ ಭೂಮಾಪಕರಿಗೆ ನೀಡುತ್ತಿದ್ದ ಸೇವಾ ಶುಲ್ಕವನ್ನು 800 ರೂಪಾಯಿಗಳಿಂದ 1200 ರೂಪಾಯಿಗಳಿಗೆ ಹೆಚ್ಚಿಸಿ, ಪರಿಷ್ಕರಣೆ ಮಾಡಿರುವುದು ಸರ್ಕಾರದ ನಿಲುವಾಗಿದೆ.

ಆದರೆ, ರಾಜ್ಯ ಸರ್ಕಾರ ಹಿಂದೆಂದೂ ಕಂಡು ಕೇಳಿರಿಯದ ರೀತಿಯಲ್ಲಿ ಮನಸ್ಸೋ ಇಚ್ಛೆ ಅರ್ಜಿ ಶುಲ್ಕವನ್ನು ಏರಿಸಿರುವುದರ ವಿರುದ್ಧ ರಾಜ್ಯ ವ್ಯಾಪಿ ಖಂಡನೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವ ಪ್ರಯತ್ನ ನಡೆಸಿ ಗ್ರಾಮೀಣ ಭಾಗದಲ್ಲ ಅರ್ಜಿ ಶುಲ್ಕ 35 ರೂಪಾಯಿ ಇದ್ದದ್ದನ್ನು ಎರಡು ಎಕರೆವರೆಗೆ 1500 ರೂಪಾಯಿಗಳು, ಎರಡು ಎಕರೆಗಿಂತ ಜಾಸ್ತಿ ಇದ್ದದ್ದು ಹೆಚ್ಚುವರಿಯಾಗಿ ಪ್ರತಿ ಎಕರೆಗೆ 300 ರೂಪಾಯಿಗಳು ಹಾಗೂ ನಗರ ಪ್ರದೇಶದಲ್ಲ ಎರಡು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಕರೆಯವರೆಗೆ 2000 ರೂಪಾಯಿಗಳು, ಎರಡು ಎಕರೆಗಿಂತ ಜಾಸ್ತಿ ಇದ್ದಲ್ಲಿ ಹೆಚ್ಚುವರಿಯಾಗಿ ಪ್ರತಿ ಎಕರೆಗೆ 400 ರೂಪಾಯಿಗಳ ಶುಲ್ಕ ವಿಧಿಸಿ, ಮರು ಆದೇಶ ಹೊರಡಿಸಿರುತ್ತದೆ.

ರಾಜ್ಯದ ರೈತರು ಕಳೆದ ಎರಡು ವರ್ಷಗಳಿಂದ ಕೋವಿಡ್-19 ದುರಂತಕ್ಕೆ ಒಳಗಾಗಿ ಬೆಳೆ ಬೆಳೆಯದೇ ಹೊಟ್ಟೆಗಿಲ್ಲದೇ ಸಾವು-ನೋವುಗಳನ್ನು ಕಂಡಿದ್ದಾರೆ. ಅದೇ ರೀತಿ ನಗರವಾಸಿಗಳು ಜೀವನಕ್ಕೆ ಆಧಾರವಾದ ಉದ್ಯೋಗವನ್ನು ಕಳೆದುಕೊಂಡು ಗುಳಿ ಹೊರಟು ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಹಾಲಿ ಇದ್ದ ಅರ್ಜಿ ಶುಲ್ಕವನ್ನು ಕನಿಷ್ಠ ದರಕ್ಕೆ ನಿಗದಿಗೊಳಿಸುವ ಬದಲು ಸಾವಿರ ಪಟ್ಟು ಹೆಚ್ಚಿಸಿದ್ದು, ಸರಿಯಾದ ಕ್ರಮವಲ್ಲ. ದಯಮಾಡಿ ಸರ್ಕಾರ ಹಾಲಿ ಅರ್ಜಿ ಶುಲ್ಕವನ್ನು ಕನಿಷ್ಠ 5 ವರ್ಷಗಳವರೆಗೆ ಯಥಾಸ್ಥಿತಿ ಮುಂದುವರಿಸಬೇಕೆನ್ನುವ ವಿಷಯದ ಬಗ್ಗೆ ಮಾನ್ಯ ಕಂದಾಯ ಸಚಿವರನ್ನು ಒತ್ತಾಯಿಸುತ್ತಿದ್ದೇನೆ.

ಶ್ರೀ ಆರ್. ಅಶೋಕ(ಕಂದಾಯ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಇಲ್ಲಿಯವರೆವಿಗೂ ರಾಜ್ಯದಲ್ಲಿ ಸುಮಾರು ಎರಡು ಲಕ್ಷದಷ್ಟು ಸರ್ವೆ ಮಾಡಬೇಕಾಗಿರುವ ಅರ್ಜಿಗಳು ಬಾಕಿ ಇವೆ. ಇದರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗುತ್ತಿದೆ. ಮೊದಲು ಸರ್ಕಾರಿ ಸರ್ವೆಯರ್‌ಗಳು ಮಾತ್ರ ಸರ್ವೆ ಮಾಡುತ್ತಿದ್ದರು. ಆದರೆ, ಈಗ ಖಾಸಗಿ ಸರ್ವೆಯರ್‌ಗಳಿಗೂ ಸರ್ವೆ ಮಾಡುವುದಕ್ಕೆ ಅವಕಾಶವನ್ನು ನೀಡಲಾಗಿದೆ. ಕಳೆದ 50 ವರ್ಷಗಳ ಹಿಂದೆ ಸರ್ವೆ ಶುಲ್ಕವನ್ನು 35 ರೂಪಾಯಿಗಳೆಂದು ನಿಗದಿಪಡಿಸಲಾಗಿತ್ತು. ಇಲ್ಲಿಯವರೆಗೆ ಅದನ್ನು ಹೆಚ್ಚಿಸಿರಲಿಲ್ಲ. ಆಗ ಸರ್ಕಾರಿ ಸರ್ವೆಯರ್‌ಗಳು ಮಾತ್ರ ಸರ್ವೆ ಮಾಡುತ್ತಿದ್ದರು. ನಾವು ಅವರಿಗೆ ಸಂಬಳ ಕೊಡುತ್ತಿದ್ದೆವು. ಈಗ ಸರ್ವೆ ಕಾರ್ಯಕ್ಕಾಗಿ ಬಂದಿರುವ ಅರ್ಜಿಗಳ ಸಂಖ್ಯೆ ಎರಡು ಲಕ್ಷದಷ್ಟಿದೆ ಮುಂದಿನ 4-5 ವರ್ಷಗಳಲ್ಲಿ ಇವುಗಳ ಸಂಖ್ಯೆ ಸುಮಾರು 5 ಲಕ್ಷವನ್ನು ಮುಟ್ಟಬಹುದಾಗಿದೆ. ಜನರಿಗೆ ತೊಂದರೆಯಾಗುತ್ತಿದೆ ಎನ್ನುವ ದೃಷ್ಟಿಯಿಂದ ಈಗ ಕಾಯಿದೆಯನ್ನು ಬದಲಾವಣೆ ಮಾಡಲಾಗಿದೆ. ಈಗ ಖಾಸಗಿಯವರಿಗೂ ಸರ್ವೆ ಮಾಡುವುದಕ್ಕೆ ಅನುಮತಿಯನ್ನು ಕೊಡುತ್ತಿದ್ದೇವೆ. ಖಾಸಗಿ ಸರ್ವೆಯರ್‌ಗಳಿಗೆ ಒಂದು ಸರ್ವೆ ಕಾರ್ಯಕ್ಕಾಗಿ 1200 ರೂಪಾಯಿಗಳನ್ನು ನೀಡಬೇಕಾಗಿದೆ. ಆ ಹಿನ್ನೆಲೆಯಲ್ಲಿ ಈ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಹಲವಾರು ಜನ ಸದಸ್ಯರು ನನಗೆ ಫೋನ್ ಮಾಡಿ ಇದನ್ನು ಕಡಿಮೆ ಮಾಡಬೇಕೆಂದು ಕೇಳಿಕೊಂಡಿರುವ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿ ಮಾಡಿದ್ದ 1500

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರೂಪಾಯಿಗಳ ಶುಲ್ಕವನ್ನು 500 ರೂಪಾಯಿಗಳಿಗೆ ಇಳಿಸಲಾಗಿದೆ. ಸರಿಸುಮಾರು 1000 ರೂಪಾಯಿಗಳಷ್ಟು ಕಡಿಮೆ ಮಾಡಿದ್ದೇವೆ. ನಗರ ಪ್ರದೇಶಗಳಲ್ಲಿ ನಿಗದಿಗೊಳಿಸಿಸುವ ಶುಲ್ಕವನ್ನು ಕಡಿಮೆ ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿ 11(ಇ) ಸೆಚ್‌ಗಳ ದರವನ್ನು ಸಹ ಕಡಿಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 4000 ರೂಪಾಯಿಗಳ ಮಿತಿಯನ್ನು ಸಹ ತೆಗೆದು ಹಾಕಿದ್ದೇವೆ. ಸುಮಾರು 50 ವರ್ಷಗಳ ನಂತರ ಈ ಪರಿಷ್ಕರಣೆಯನ್ನು ಮಾಡಲಾಗಿದೆ. ಇದರಲ್ಲಿ ಸರ್ಕಾರಕ್ಕೆ ಆದಾಯ ಬರುವುದೇ ಇಲ್ಲ. 1200 ರೂಪಾಯಿಗಳು ಖಾಸಗಿ ಸರ್ವೆಯರ್‌ಗಳಿಗೆ ಕೊಡಬೇಕಾಗಿದೆ. ಈಗ ಶುಲ್ಕ ದರವನ್ನು ನಾವು ಕಡಿಮೆಗೊಳಿಸಿರುವುದರಿಂದ ಸರ್ಕಾರದಿಂದಲೇ ಅದನ್ನು ಭರಿಸಿಕೊಡಬೇಕಾಗಿದೆ.

**ವಿಷಯ:(ಉ) ಪಿ.ಯು.ಸಿ. ಹೆಚ್ಚುವರಿ ಉಪನ್ಯಾಸಕರ ನೇಮಕಾತಿ
ಪಟ್ಟಿಯಲ್ಲಿ ಇರುವವರಿಗೆ ನೇಮಕಾತಿ ಆದೇಶ ನೀಡದಿರುವ
ಕುರಿತು**

ಶ್ರೀ ಎಸ್.ವಿ.ಸಂಕನೂರು(ಪದವೀಧರರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ದಿನಾಂಕ:29.05.2014ರವರೆಗೆ ಖಾಲಿ ಇದ್ದ 1203 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಿಕೊಳ್ಳಲು ದಿನಾಂಕ:28.02.2017ರಂದು ಅಧಿಸೂಚನೆ ಹೊರಡಿಸಿ 2018ರ ಡಿಸೆಂಬರ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಡಿಸೆಂಬರ್ 2020ರಲ್ಲಿ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ.

ಇದಾದ ನಂತರ 2021ರ ಮಾರ್ಚ್ 8ರಂದು ಶೇಕಡ 10ರಷ್ಟು ಹೆಚ್ಚುವರಿ ಪಟ್ಟಿಯನ್ನು ಕೂಡ ಪ್ರಕಟಿಸಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದುಂಟು. ಆದರೆ, ಇದುವರೆಗೆ ಹೆಚ್ಚುವರಿ ಪಟ್ಟಿಯಲ್ಲಿ ಇರುವವರಿಗೆ ನೇಮಕಾತಿ ಆದೇಶ ನೀಡಿರುವುದಿಲ್ಲ.

ಈ ಹಿಂದೆ 2009ರಲ್ಲಿ ಕೆ.ಪಿ.ಎಸ್.ಸಿ. ಮೂಲಕ ಉಪನ್ಯಾಸಕರ ನೇಮಕಾತಿ ಮಾಡಿಕೊಂಡ ಸಂದರ್ಭದಲ್ಲಿ ಶೇಕಡಾ 10ರಷ್ಟು ಕಾಯ್ದಿರಿಸಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಕೂಡ ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ 2015ರಲ್ಲಿ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಟಾಫ್ ನರ್ಸ್ ನೇಮಕ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿಕೊಳ್ಳುವಾಗ ಮತ್ತು 2017ರಲ್ಲಿ ಕೆ.ಪಿ.ಎಸ್.ಸಿ. ಮೂಲಕ ಹೆಚ್ಚುವರಿ ನೇಮಕ ಮಾಡಿಕೊಂಡಿರುವ ಉದಾಹರಣೆಗಳುಂಟು. ಈ ಹಿನ್ನೆಲೆಯಲ್ಲಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿರುವುದರಿಂದ ಅಲ್ಲದೇ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಶೇಕಡಾ 10ರಷ್ಟು ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲು ಕೋರುತ್ತಿದ್ದೇನೆ.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಈ ವಿಚಾರದ ಬಗ್ಗೆ ಪರಿಶೀಲನೆ ಪ್ರಾರಂಭಿಸಿದ್ದೇವೆ. ಪರಿಶೀಲನೆ ಪೂರ್ಣಗೊಂಡ ನಂತರ ಒಂದು ಉತ್ತಮವಾದ ನಿರ್ಣಯವನ್ನು ಕೈಗೊಳ್ಳಲಾಗುವುದು.

ಡಾ:ವೈ.ಎ.ನಾರಾಯಣಸ್ವಾಮಿ(ಶಿಕ್ಷಕರ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಈ ಸದನಕ್ಕೆ ಸುಮಾರು 25 ಜನ ಹೊಸ ಸದಸ್ಯರು ಬಂದಿದ್ದಾರೆ. ಅವರುಗಳ ಪರಿಚಯ ಮಾಡಿಕೊಳ್ಳುವುದಕ್ಕೆ ತಾವು ಅವಕಾಶವನ್ನು ನೀಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಎರಡನೆಯದಾಗಿ, ಈಗ ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರತೆ ಕಡಿಮೆಯಾಗಿದೆ. ಆದ್ದರಿಂದ ದಯಮಾಡಿ ಎರಡು ಕುರ್ಚಿಗಳ ನಡುವೆ ಇರುವಂತಹ ಈ ಗಾಜಿನ ತಡೆಗೋಡೆಯನ್ನು ತೆಗೆಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

4. ಸಂತ ಸೇವಾಲಾಲ್ ಜಯಂತಿಯ ಪ್ರಯುಕ್ತ ರಾಜ್ಯದ ಲಂಬಾಣಿ ಜನಾಂಗದವರಿಗೆ ಶುಭ

ಹಾರೈಸುವ ಕುರಿತು

ಶ್ರೀ ಪ್ರಕಾಶ್ ಕೆ.ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೇತಕರು):- ಸನ್ಮಾನ್ಯ ಸಭಾಪತಿಯವರೇ, ಸಂತ ಸೇವಾಲಾಲರ ಜಯಂತಿಯನ್ನು ಬಂಜಾರ ಜನಾಂಗದವರು ಆಚರಣೆ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಎಲ್ಲಯೂ ಸಹ ಇದರ ಆಚರಣೆ ಮಾಡುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ರಾಜ್ಯದಲ್ಲಿ ಸಂತ ಸೇವಾಲಾಲರ ಜಯಂತಿಯನ್ನು ಆಚರಣೆ ಮಾಡುವಂತಹ ತೀರ್ಮಾನವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೆಗೆದುಕೊಳ್ಳಲಾಯಿತು. ಅದನ್ನು ಈ ಸರ್ಕಾರವೂ ಮುಂದುವರಿಸಿಕೊಂಡು ಬರುತ್ತಿದೆ. ಇದು ನಮ್ಮ ಧರ್ಮ ಗುರುಗಳಿಗೆ ಕೊಟ್ಟಂಥ ಗೌರವವಾಗಿದೆ. ಕಡು ಬಡತನದಲ್ಲರುವ ಈ ಸಮಾಜಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ, ಈ ಜನಾಂಗವನ್ನು ಮುಖ್ಯವಾಹಿನಿಗೆ ಬರುವಂತಹ ಪ್ರಯತ್ನವನ್ನು ಮಾಡುತ್ತಿದೆ.

ಸನ್ಮಾನ್ಯ ಸಭಾಪತಿಯವರೇ, ಬಂಜಾರ ಜನಾಂಗದ ಗುರುಗಳಾದ ಸಂತ ಸೇವಾಲಾಲ್‌ರವರು ಸಮಾಜ ಸುಧಾರಕರಾಗಿದ್ದರು. ಪರಿಸರ ಮತ್ತು ಅರಣ್ಯ ರಕ್ಷಣೆಯ ಬಗ್ಗೆ ಮಹಿಳೆಯರಿಗೆ ಗೌರವ ನೀಡುವ ಬಗ್ಗೆ, ಜಲ ರಕ್ಷಣೆಯ ಬಗ್ಗೆ ಮತ್ತು ಸಮಾಜದಲ್ಲ ಗೌರವಯುತವಾಗಿ ಬಾಳುವೆ ಮಾಡುವ ಬಗ್ಗೆ 400 ವರ್ಷಗಳ ಹಿಂದೆಯೇ ಅವರು ಪ್ರಸ್ತಾಪ ಮಾಡಿದ್ದರು. ಅವರು ಆಚರಣೆಗೆ ತಂದಂತಹ ಅನೇಕ ಅಂಶಗಳು ಇಂದು ನಮ್ಮ ಜೀವನಕ್ಕೆ ದಾರಿದೀಪವಾಗಿವೆ. ಸಂತ ಸೇವಾಲಾಲ್‌ರವರ ಜಯಂತಿ ದಿನವಾದ ಇಂದು ಈ ಸದನದ ಮೂಲಕ ಬಂಜಾರ ಜನಾಂಗದವರಿಗೆ ಶುಭ ಹಾರೈಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಸಂತ ಸೇವಾಲಾಲ್‌ರವರ ಜಯಂತಿಯ ಅಂಗವಾಗಿ ರಾಜ್ಯದಲ್ಲಿನ ಬಂಜಾರ ಜನಾಂಗದವರಿಗೆ ಶುಭ ಹಾರೈಸಿದ್ದಾರೆ. ಲಂಬಾಣಿ ಜನಾಂಗಕ್ಕೆ ಸಂಬಂಧಪಟ್ಟಂತೆ ಅಭಿವೃದ್ಧಿ ಕೆಲಸಗಳಾಗಬೇಕೆನ್ನುವುದು ಅವರ ಉದ್ದೇಶವಾಗಿದೆ. ತಾಂಡಗಳ ಮತ್ತು ಬಂಜಾರ ಜನಾಂಗದವರ ಅಭಿವೃದ್ಧಿಗಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತವನ್ನು ಸ್ಥಾಪನೆ ಮಾಡಲಾಗಿದೆ. ಅದರ ಅಧ್ಯಕ್ಷರಾಗಿ ಕುಡಚಿ ಕ್ಷೇತ್ರದ ಶಾಸಕರಾಗಿರುವ ಶ್ರೀ ಪಿ.ರಾಜೀವ್‌ರವರು ಕಾರ್ಯನಿರ್ವಹಿಸುತ್ತಿದ್ದಾರೆ. ಬಂಜಾರ ಜನಾಂಗಕ್ಕೆ ಸಂಬಂಧಪಟ್ಟ ಎಲ್ಲ ಯೋಜನೆಗಳನ್ನು ಅರ್ಥವತ್ತಾಗಿ ಜಾರಿಗೊಳಿಸುವುದಕ್ಕೆ ಈ ಸರ್ಕಾರ ಸಿದ್ಧವಿದೆಯೆಂದು ಹೇಳುತ್ತಾ, ಈ ಸದನದ ಮೂಲಕ ಬಂಜಾರ ಜನಾಂಗದವರಿಗೆ ಸರ್ಕಾರದ ಪರವಾಗಿ ಶುಭ ಹಾರೈಸುತ್ತಿದ್ದೇನೆ.

ಸಭಾಪತಿಯವರು:- ಸದನದ ಪರವಾಗಿ ಲಂಬಾಣಿ ಜನಾಂಗದವರಿಗೆ ಶುಭ ಹಾರೈಸಲಾಗುತ್ತಿದೆ.

5. ಪ್ರಕಟಣೆ

ಸಭಾಪತಿಯವರು:- ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಈ ಕೆಳಕಂಡಂತೆ ರಚಿಸಲಾಗಿದೆ:

ಕ್ರಮ ಸಂಖ್ಯೆ	ಶ್ರೀಯುತರುಗಳಾದ	ಸ್ಥಾನ
01	ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಮತ್ತು ಸಭಾನಾಯಕರು	ಸದಸ್ಯರು
02	ಬಿ.ಕೆ.ಹರಿಪ್ರಸಾದ್ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರು	ಸದಸ್ಯರು
03	ಪ್ರಕಾಶ್ ಕೆ.ರಾಘೋಡ್ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೀತಕರು	ಸದಸ್ಯರು
04	ಡಾ ಕೆ.ಗೋವಿಂದರಾಜು ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಉಪ ನಾಯಕರು	ಸದಸ್ಯರು
05	ಮರಿತಿಬ್ಬೇಗೌಡ ವಿಧಾನ ಪರಿಷತ್ತಿನ ಶಾಸಕರು	ಸದಸ್ಯರು
06	ಶಶೀಲ್ ಜಿ.ನಮೋಶಿ ವಿಧಾನ ಪರಿಷತ್ತಿನ ಶಾಸಕರು	ಸದಸ್ಯರು
07	ಯು.ಬಿ.ವೆಂಕಟೇಶ್ ವಿಧಾನ ಪರಿಷತ್ತಿನ ಶಾಸಕರು	ಸದಸ್ಯರು

ವಿಶೇಷ ಆಹ್ವಾನಿತರು

ಕ್ರಮ ಸಂಖ್ಯೆ	ಶ್ರೀಯುತರುಗಳಾದ	ಸ್ಥಾನ
01	ಬಸವರಾಜ ಬೊಮ್ಮಾಯಿ	ಮಾನ್ಯ ಮುಖ್ಯಮಂತ್ರಿಗಳು
02	ಜೆ.ಸಿ.ಮಾಧುಸ್ವಾಮಿ	ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು

ಮಾನ್ಯ ಸಭಾಪತಿಯವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸರ್ಕಾರದ ಮುಖ್ಯ ಸಚೀತಕರನ್ನು ಮತ್ತು ಉಪ ನಾಯಕರನ್ನು ಇನ್ನು ನೇಮಕ ಮಾಡಿಲ್ಲ. ಅವರುಗಳ ನೇಮಕಾತಿ ನಂತರ, ಅವರುಗಳು ಸಹ ಈ ಕಾರ್ಯಕಲಾಪಗಳ ಸಲಹಾ ಸಮಿತಿಯ ಸದಸ್ಯರುಗಳಾಗಿರುತ್ತಾರೆ.

ಶ್ರೀ ಸಿ.ಎಂ.ಇಬ್ರಾಹಿಂ:- ಸನ್ಮಾನ್ಯ ಸಭಾಪತಿಯವರೇ, ತಾವು ಏತಕ್ಕೋಸ್ಕರ ಈ ತಾರತಮ್ಯ ಧೋರಣೆಯನ್ನು ತಾಳುತ್ತಿದ್ದೀರಿ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಬೇರೆ ಸದಸ್ಯರಿಗೆ ಶೂನ್ಯವೇಳೆಯಲ್ಲಿ ಮಾತನಾಡುವುದಕ್ಕೆ ಅವಕಾಶವನ್ನು ನೀಡಿದ್ದೀರಿ, ನನಗೆ ಮಾತ್ರ ಈಗ ಕರೆಯುತ್ತೇನೆ ಆಗ ಕರೆಯುತ್ತೇನೆಂದು ಹೇಳಿ ಮರೆತೇ ಬಿಟ್ಟಿದ್ದೀರಿ. ದಯಮಾಡಿ ತಾವು ನನ್ನ ವಿಚಾರವನ್ನು ರಿಜೆಕ್ಟ್ ಮಾಡಿದ್ದೇನೆಂದು ಹೇಳಿ, ಇಲ್ಲದಿದ್ದರೆ ಕರೆಯುತ್ತೇನೆಂದು ಹೇಳಿ ಸಾಕು.

ಸಭಾಪತಿಯವರು:- ನಾನು ತಮ್ಮ ಹೆಸರನ್ನು ಕರೆಯುತ್ತೇನೆಂದು ಹೇಳಲಿಲ್ಲ. ಶೂನ್ಯವೇಳೆಯಲ್ಲಿ ಒಂದಾದ ಮೇಲೊಂದು ವಿಷಯಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನಿಮ್ಮ ವಿಚಾರವನ್ನು ಈ ದಿನದ ಕಾರ್ಯಕಲಾಪಗಳ ಪಟ್ಟಿಯಲ್ಲಿ ತೆಗೆದುಕೊಂಡಿಲ್ಲ. ತಮ್ಮ ಜೊತೆಗೆ ಚರ್ಚೆ ಮಾಡಿದ ನಂತರ ಹೇಳುತ್ತೇನೆ.

(ಮುಂದುವರಿದಿದೆ)

(19) 15.2.2022 12.30 ಪಿ.ಕೆ.ಎಕೆ

ಶ್ರೀ ಸಿ.ಎಂ.ಇಬ್ರಾಹಿಂ:- ನನ್ನ ಜೊತೆ ಚರ್ಚೆ ಮಾಡುವುದು ಏನಿದೆ? ನಾನು ಈಗಾಗಲೇ ಅದನ್ನು ನಿಮ್ಮ ಗಮನಕ್ಕೆ ತಂದಿದ್ದೇನೆ.

ಸಭಾಪತಿಯವರು:- ಇವತ್ತಿನ ಅಜೆಂಡಾದಲ್ಲಿ ಅದನ್ನು ತೆಗೆದುಕೊಂಡಿಲ್ಲ.

ಶ್ರೀ ಸಿ.ಎಂ.ಇಬ್ರಾಹಿಂ:- ಯಾವಾಗ ತೆಗೆದುಕೊಳ್ಳುತ್ತೀರಿ?

ಸಭಾಪತಿಯವರು:- ಇವತ್ತು ಶೂನ್ಯವೇಳೆ ಇದ್ದಿದ್ದರಿಂದ ಅದನ್ನು ತೆಗೆದುಕೊಂಡಿಲ್ಲ.

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಗಳೆ, ಶೂನ್ಯವೇಳೆ ದಿನಾಗಲೂ ಇರುತ್ತದೆ. ಬಹಳ ಪ್ರಮುಖವಾಗಿರುವಂಥದ್ದನ್ನು ಮಾತ್ರ ನಾನು ನಿಮಗೆ ಕಳುಹಿಸಿ ಕೊಡುತ್ತೇನೆ. ಈ ವಿಷಯ ---- ಆಗುತ್ತದೆ ಎನ್ನುವ ಕಾರಣದಿಂದ ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದೀರಿ. ಏಕೆ ಎಂದು ಗೊತ್ತಿಲ್ಲ.

ಸಭಾಪತಿಯವರು:- ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಿಲ್ಲ. ಇಂತಹ ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ಅವಕಾಶ ಮಾಡಿಕೊಡಲಾಗಿದೆ. ಇವತ್ತಿನ ಶೂನ್ಯವೇಳೆಯಲ್ಲಿ ಅದು ಬರುವುದಿಲ್ಲ; ಆದ್ದರಿಂದ ನಿಮ್ಮ ಜೊತೆ ಚರ್ಚೆ ಮಾಡಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದೆ.

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಗಳೆ, ನಾನು ಎಷ್ಟು ದಿವಸ ಇಲ್ಲರುತ್ತೇನೆ ಎನ್ನುವ ಗ್ಯಾರಂಟಿ ನನಗೆ ಇಲ್ಲ. ನಾನು ಹೋಗುವುದಕ್ಕೆ ಮುಂಚೆ ನಮ್ಮ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಿ.

ಸಭಾಪತಿಯವರು:- ಹಾಗೇನೂ ಆಗುವುದಿಲ್ಲ.

6. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ, ಕ.ವಿ.ಪ.:- ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸುತ್ತೇನೆ.

1. ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ಎರಡನೇ ತಿದ್ದುಪಡಿ)

ವಿಧೇಯಕ, 2021

The Karnataka Municipal Corporations and Certain Other Law (Second Amendment) Bill, 2021

2. ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ, 2021

The Karnataka Land Revenue (Amendment) Bill, 2021

3. ಕರ್ನಾಟಕ ನಗರ ಪಾಲಿಕೆಗಳ ಮತ್ತು ಇತರ ಕಾನೂನು (ತಿದ್ದುಪಡಿ) ವಿಧೇಯಕ, 2021

The Karnataka Municipal Corporations and Certain Other Law (Amendment) Bill, 2021

4. ಕರ್ನಾಟಕ ಧನವಿನಿಯೋಗ (ಸಂಖ್ಯೆ-4) ವಿಧೇಯಕ, 2021

The Karnataka Appropriation (No-4) Bill, 2021

5. ಕರ್ನಾಟಕ ಕೆಲವು ಇನಾಮುಗಳ ರದ್ದಿಯಾತಿ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ)

ವಿಧೇಯಕ, 2021

The Karnataka Certain Inams Abolition and Certain other Law (Amendment) Bill, 2021

6. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ)(ಎರಡನೇ ತಿದ್ದುಪಡಿ)

ವಿಧೇಯಕ, 2021

The Karnataka State Civil Services (Regulation of Transfer of Teachers)(Second Amendment) Bill, 2021

7. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕ, 2021

The Universities of Agricultural Science (Amendment) Bill, 2021

ಸಭಾಪತಿಯವರು:- ಮಂಡಿಸಲಾಯಿತು.

7. ಗಮನ ಸೆಳೆಯುವ ಸೂಚನೆಗಳು

ಅ) ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕಗೊಂಡಿರುವ ಹಾಗೂ ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ಎನ್.ಪಿ.ಎಸ್.ಯೋಜನೆಯಿಂದ ಪ್ರಯೋಜನವಾಗದಿರುವ ಬಗ್ಗೆ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕಗೊಂಡಿರುವ ಹಾಗೂ ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ಎನ್.ಪಿ.ಎಸ್. ಯೋಜನೆಯಿಂದ ಪ್ರಯೋಜನವಾಗದಿರುವ ಬಗ್ಗೆ ಮಾನ್ಯ ಸಚಿವರ ಗಮನ ಸೆಳೆಯಬಯಸುತ್ತೇನೆ.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):- ಮಾನ್ಯ ಸಭಾಪತಿಗಳೆ, . . .

(ಅಖತ ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಗಳೆ, ನಾನು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಒಂದು ವಿನಂತಿ ಮಾಡಬಯಸುತ್ತೇನೆ. ರಾಜ್ಯದಲ್ಲಿ 40,000 ಮಂದಿ, ದಿನಾಂಕ: 1.4.2006ರ ನಂತರ ಶಿಕ್ಷಣ ಇಲಾಖೆಯಲ್ಲಿ ನೇಮಕಗೊಂಡಿದ್ದಾರೆ. ಅದರಲ್ಲಿ 2000 ಮಂದಿ ಈಗಾಗಲೇ ನಿವೃತ್ತರಾಗಿದ್ದಾರೆ. ನಿವೃತ್ತರಾಗಿರುವ ಬದುಕು ಹೇಗಿದೆ ಎಂದರೆ, ಔಷಧಿ ತೆಗೆದುಕೊಳ್ಳುವುದಕ್ಕೂ ಅವರ ಹತ್ತಿರ ಕಾಸಿಲ್ಲ. ಅವರಿಗೆ ವೃದ್ಧಾಪ್ಯ ವೇತನ ಕೂಡ ಬರುವುದಿಲ್ಲ. ಅವರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದಿದೆ. ಈ ದೇಶದಲ್ಲಿ ಸರ್ಕಾರಗಳು ನಿವೃತ್ತಿ ವೇತನವನ್ನು ಕೊಡಬೇಕು ಎಂದು, ನೂತನ ಪಿಂಚಣಿ ಯೋಜನೆಯನ್ನು ತಂದ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ಆಡಳಿತ ಮಂಡಳಿಯವರೇ ಕೊಡಬೇಕು ಎಂದು ನಿಯಮ ಮಾಡಿದಿರಿ. ಇದುವರೆಗೂ ಕೂಡ ಒಂದು ಆಡಳಿತ ಮಂಡಳಿಯೂ ಸಹ ಕೊಡಬೇಕಾದ ಪಿಂಚಣಿಯನ್ನು ಕೊಟ್ಟಿಲ್ಲ. ಇಂಥವರಿಗೆ ಸಂಬಂಧಪಟ್ಟಂತೆ ಒಬ್ಬರಿಗೂ deduct ಆಗಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ಪದೇ ಪದೇ ತರುತ್ತಿದ್ದರೂ; ಒತ್ತಾಯ ಮಾಡುತ್ತಿದ್ದರೂ ಸರ್ಕಾರ ಇದೇ ರೀತಿಯ ಉತ್ತರ ಕೊಡುತ್ತಿದೆ. ಈಗಾಗಲೇ ನೂತನ ಪಿಂಚಣಿ ಯೋಜನೆ ಬಂದಮೇಲೆ, ರಾಜ್ಯದಲ್ಲಿ ಬಹಳಷ್ಟು ಜನರು ನಿವೃತ್ತರಾದ ಮೇಲೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅವರ ಮನೆಯಲ್ಲೂ ಕೂಡ ಬದುಕು ಬಹಳ ತ್ರಾಸಾಗಿದೆ. ಇದನ್ನು ಸಚಿವರು ಗಮನಿಸಬೇಕು. Old pension scheme ಇದ್ದಾಗ ಅನುದಾನಿತ ಸಂಸ್ಥೆಯ ನೌಕರರಿಗೂ ಕೂಡ ಪಿಂಚಣಿ ಇತ್ತು. ಕೆಲವು ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯವರು ಹಣದ ಕೊರತೆಯಿಂದ ಶಾಲೆ ನಡೆಸುವುದಕ್ಕಾಗದೇ, ಅದನ್ನು ಸರ್ಕಾರ ವಹಿಸಿಕೊಳ್ಳಲಿ ಎಂದು ಹೇಳುತ್ತಿದ್ದಾರೆ. ಮತ್ತೆ, ದುಡ್ಡಿರುವ ಸಂಸ್ಥೆಯವರು ಯಾರೂ ಸಹ ಈ ಪಿಂಚಣಿ ಯೋಜನೆಯಲ್ಲಿ ನೌಕರರ ಸಂಬಂಧ ಹಣ ತೊಡಗಿಸುತ್ತಿಲ್ಲ. ಇದು ತಮಗೆ ಗೊತ್ತಿದೆ. ಓರಿಸ್ಸಾ, ಆಂಧ್ರಪ್ರದೇಶ, ಕೇರಳ ಇತ್ಯಾದಿ ರಾಜ್ಯಗಳಲ್ಲಿ ಈ ಒಂದು ಎನ್.ಪಿ.ಎಸ್ ಬಂದಮೇಲೆ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೂ ಕೂಡ ಅದನ್ನು ವಿಸ್ತರಿಸಿದ್ದಾರೆ. ಆಡಳಿತ ಮಂಡಳಿಯವರು ಕಟ್ಟಬೇಕಾದ ಬಾಬನ್ನು ಮಾನವೀಯತೆಯ ದೃಷ್ಟಿಯಿಂದ ಸರ್ಕಾರವೇ ಕೊಡತಕ್ಕಂಥದ್ದನ್ನು ಕಾರ್ಯಗತ ಮಾಡಿದ್ದಾರೆ. ನಮ್ಮ ರಾಜ್ಯದಲ್ಲೂ ಕೂಡ ತಾವು ಮಾಡಿದ್ದೀರಿ. ಯಾರಿಗೆ? ಬಿಬಿಎಂಪಿ ನಡೆಸುತ್ತಿರುವ ಶಾಲೆಗಳೇನಿವೆ, ಅಲ್ಲಿಯ ನೌಕರರಿಗೆ ತಾವು ಈ ಸೌಲಭ್ಯವನ್ನು ವಿಸ್ತರಿಸಿದ್ದೀರಿ. ಕ್ರೈಸ್ಟ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಶಾಲಾ ಶಿಕ್ಷಕರೆಲ್ಲರಿಗೂ ಸರ್ಕಾರವೇ ಶೇಕಡ 10ರಷ್ಟನ್ನು ಭರಿಸುತ್ತಿದೆ. ಇತ್ತೀಚಿಗಷ್ಟೇ ಇದನ್ನು ಶೇಕಡ 14 ರಷ್ಟು ಮಾಡಲಾಗಿದೆ. ಸದರಿ ಸಂಸ್ಥೆಯಿಂದ ನಡೆಯುವಂಥದ್ದೂ ಕೂಡ ಖಾಸಗಿ ಸಂಸ್ಥೆಗಳಾಗಿವೆ. ಈ ಖಾಸಗಿ ಸಂಸ್ಥೆಗಳು ನಡೆಯುವುದಕ್ಕೆ ಸಂಬಂಧಪಟ್ಟಂತೆ ಅನುಮೋದನೆಯನ್ನು ಮತ್ತು ಅಲ್ಲಿನ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮತಿ ಕೊಡುತ್ತದೆ. ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲಾ ನೌಕರರಿಗೆ ಸರ್ಕಾರವೇ ಸಂಬಳ ಕೊಡುತ್ತಿದೆ. ನೇಮಕಾತಿ ಆದೇಶವನ್ನು ಆಡಳಿತ ಮಂಡಳಿಯವರೇ ಕೊಟ್ಟರೂ ಕೂಡ ಸರ್ಕಾರದ ಅನುಮೋದನೆ ಇಲ್ಲದೇ ಆಡಳಿತ ಮಂಡಳಿಯವರು ನೇಮಕ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಮಾಜದಲ್ಲಿ ಗೌರವಯುತವಾಗಿ ಈ ನಾಡಿನ ಮಕ್ಕಳನ್ನು ತಯಾರು ಮಾಡುವಂತಹ, ಉತ್ತಮ ಶಿಕ್ಷಣ ಕೊಡುವ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಯ ಈ ನೌಕರರು ಮಾಡುತ್ತಿದ್ದಾರೆ. ಆದರೆ, ಇಂಥವರು ನಿವೃತ್ತಿ ಆದಮೇಲೆ ಒಂದು ಬಡ್ಡಿಗಾಸು ಕೂಡ ಇವರಿಗೆ ಸಿಗುತ್ತಿಲ್ಲ. ನಿವೃತ್ತಿ ಆದಮೇಲೆ ಅವರ ಅಕೌಂಟ್‌ನಿಂದ ಒಂದು ರೂಪಾಯಿಯನ್ನು ಬಳಕೆ ಮಾಡಿಕೊಳ್ಳುವ ಹಾಗಿಲ್ಲ ಎಂದರೆ ಹೇಗೆ? ಅವರಿಗೆ 60 ವರ್ಷ ಆದಮೇಲೆ ನೀವು ವೃದ್ಧಾಪ್ಯ ವೇತನ ಕೊಡುತ್ತೀರಾ? ಇವರಿಗೆ ಯಾವುದೇ ಆರೋಗ್ಯ ವಿಮಾ ಯೋಜನೆಯ ಸೌಲಭ್ಯವಿಲ್ಲ. ಇವರ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅವರಿಗೋಸ್ಕರ ರೂ. 3-4 ಲಕ್ಷ ಸಾಲ ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಗೆ ಅವರುಗಳನ್ನು ಸರ್ಕಾರಗಳು ನೂಕಿದರೆ ಹೇಗೆ? ಬೇರೆ ರಾಜ್ಯಗಳಲ್ಲಿ ಅನುಸರಿಸುತ್ತಿರುವ ನಿಯಮಗಳ ಬಗ್ಗೆ ನೀವು ಪರಿಶೀಲನೆ ಮಾಡಿ. ಇವರ ಪರಿಸ್ಥಿತಿ ಬಹಳ ತ್ರಾಸದಾಯಕವಾಗಿದೆ. ಯಾವುದೇ ಒಂದು ನಾಗರಿಕ ಸರ್ಕಾರ ಈ ರೀತಿಯ ತೀರ್ಮಾನ ಮಾಡುವಂಥದ್ದಲ್ಲ. ಮ್ಯಾನೇಜ್‌ಮೆಂಟ್‌ನಿಂದ ಕೊಡಿಸುವುದಕ್ಕೆ ಸರ್ಕಾರದಿಂದ ಆಗಲಿಲ್ಲ; ಕೇವಲ ಕಾಯಿದೆಯನ್ನು ಮಾಡಿದಿರಿ. ಆ ಕಾಯಿದೆ ಕಾರ್ಯಗತವಾಗಲಿಲ್ಲ. ಇದು ಕಾರ್ಯಗತವಾಗಿದೆ ಎನ್ನುವುದಾದರೆ ಆಡಳಿತ ಮಂಡಳಿಯಿಂದ ಇಂತಹ ನೌಕರರಿಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮಾಡಿ. ಈ ರೀತಿ ಅವರನ್ನು ಬೀದಿ ಪಾಲು ಮಾಡುವುದು ಸರಿಯಲ್ಲ. ಶಿಕ್ಷಕರಾಗಿ-ಶಿಕ್ಷಕೇತರರಾಗಿ ಈ ಸಮಾಜಕ್ಕೋಸ್ಕರ ದುಡಿದಂತಹ ಈ ಜನರ ಬದುಕು 60 ವರ್ಷ ಆದಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಹೋಗಿದೆ.

(20) 15-2-2022 12.40 ಡಿಎಸ್-ಎಕೆ

ಶ್ರೀ ಮರಿತಿಬ್ಬೇಗೌಡ(ಮುಂದು):-

ಇವತ್ತು ಅವರ ಕುಟುಂಬದಲ್ಲೂ ಕೂಡ ಅವರಿಗೆ ಗೌರವವಿಲ್ಲ. ಏಕೆಂದರೆ, ನಿವೃತ್ತಿಯಾದ ಮೇಲೆ ಅವರು ಸೇವೆ ಮಾಡಿದ ಅವಧಿಯದ್ದು ಎಂದು ಬ್ಯಾಂಕ್‌ನ ಅಕೌಂಟ್‌ನಲ್ಲಿ ಒಂದು ಪೈಸೆ ಡ್ರಾ ಮಾಡುವ ಹಾಗಿಲ್ಲ. ಇಂತಹ ಒಂದು ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ಆಗುವುದು ಬೇಡ. ಬೇರೆ ಬೇರೆ ರಾಜ್ಯಗಳಲ್ಲಿ ಆಗಿರುವಂತಹ ಮಾಹಿತಿಗಳನ್ನು ಕೂಡ ಮಾನ್ಯ ಸಭಾಪತಿಗಳ ಮೂಲಕ ಮಾನ್ಯ ಸಚಿವರಿಗೆ ಕೊಡುತ್ತೇನೆ. ನಮ್ಮ ರಾಜ್ಯದಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವಂತಹ ಶಾಲೆಗಳಿಗೆ ಮತ್ತು ವಸತಿ ಶಾಲೆಗಳ ಶಿಕ್ಷಕರಿಗೆ ಏನು ಕೊಟ್ಟಿದ್ದಾರೆ ಅದರ ಬಗ್ಗೆಯೂ ಮಾಹಿತಿಯನ್ನು ಕೊಡುತ್ತೇನೆ. ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡತಕ್ಕಂಥವರಿಗೆ ದಿನಾಂಕ:01-04-2006ರ ನಂತರ ನೇಮಕಾತಿ ಹೊಂದಿದವರಿಗೆ ಹೊಸ ಪಿಂಚಣಿ ಯೋಜನೆಯನ್ನು ಅಂದರೆ, New Pension Scheme ಕೊಡುತ್ತಿದ್ದಾರೆ. ವಿಶ್ವವಿದ್ಯಾನಿಲಯ ಒಂದು ಸ್ವಾಯತ್ತ ಸಂಸ್ಥೆ. KREIS (Karnataka Residential Educational Institutions Society) ಒಂದು ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅವರಿಗೂ ಕೂಡ ಕೊಟ್ಟಿದ್ದಾರೆ. ಇವರಿಗೆ ಏಕೆ ಕೊಡಬಾರದು? ದಯಮಾಡಿ ಇದನ್ನು ಪುನರ್ ಪರಿಶೀಲಿಸಬೇಕು. ಇದು ಹಣಕಾಸಿನ ವಿಚಾರವಾಗಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾನ್ಯ ಸಚಿವರು ಮಾತನಾಡಬೇಕು. ನಾವೆಲ್ಲಾ ಸದಸ್ಯರು ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಇದರಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಮಾನ್ಯ ಸಚಿವರು ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಇದರಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇವರೆಲ್ಲರಿಗೂ ಆರೋಗ್ಯ ಯೋಜನೆ, ವಿಮಾ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆಯಲ್ಲಿ ಆಡಳಿತ ಮಂಡಳಿಗಳು ಕಟ್ಟಬೇಕಾಗಿರುವಂತಹ ಹಣವನ್ನು ಸರ್ಕಾರವೇ ಕಟ್ಟುವಂತಹ ಕ್ರಮವನ್ನು ಬೇರೆ ರಾಜ್ಯಗಳಲ್ಲಿ ಮಾಡಿರುವಂತೆ ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಇದನ್ನು ಮಾನ್ಯ ಸಚಿವರು ಎಷ್ಟು ಸಮಯದೊಳಗೆ ಮಾಡುವುದಕ್ಕೆ ಸಾಧ್ಯ ಎಂಬುದನ್ನು ತಿಳಿಸಬೇಕು. ಸಮಾಜದ ಒಳಿತಿಗಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶಿಕ್ಷಕರು ಸೇವೆಯನ್ನು ಮಾಡುತ್ತಿದ್ದಾರೆ. ಶಿಕ್ಷಕರ ಕಷ್ಟವನ್ನು ಗುರುತಿಸಿ ಅವರಿಗೆ ಪರಿಹಾರ ಸೂಚಿಸಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ನಾನು ವಿನಂತಿ ಮಾಡುತ್ತಿದ್ದೇನೆ.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಯವರೇ, ಈ ವಿಚಾರದ ಬಗ್ಗೆ ಮಾನ್ಯ ಮರಿತಿಬ್ಬೇಗೌಡರು, ಇನ್ನಿತರ ಸದಸ್ಯರುಗಳು ನನ್ನ ಜೊತೆಯಲ್ಲಿ ಮಾತನಾಡಿದ್ದಾರೆ. ತಾವೇ ಈ ವಿಚಾರದ ಬಗ್ಗೆ ಆಸಕ್ತಿಯನ್ನು ವಹಿಸಿ ನನ್ನ ಹತ್ತಿರ ಸಾಕಷ್ಟು ಸಲ ಮಾತನಾಡಿದ್ದೀರಿ. ಇದು optional ಇತ್ತು ಎಂಬುದು ನಮಗೆ ಗೊತ್ತಿದೆ. ದಿನಾಂಕ:01-04-2006ರ ನಂತರ ಯಾರ್ಯಾರಿಗೆ ಪಿಂಚಣಿ ಯೋಜನೆ ಬೇಕು ಎಂದು option ಕೊಟ್ಟು, ಎಲ್ಲರನ್ನು ಒಪ್ಪಿಸಿಕೊಂಡು ಮಾಡಿರುವಂತಹ ಯೋಜನೆ. ಇದು ದೇಶದಲ್ಲೇ introduce ಆಗಿರುವಂತಹ ಯೋಜನೆಯಾಗಿದೆ, ಕೇವಲ ಕರ್ನಾಟಕದಲ್ಲ ಅಲ್ಲ. ಮಾನ್ಯ ಮರಿತಿಬ್ಬೇಗೌಡರು ಹೇಳಿದ ಹಾಗೆ ಬೇರೆ ಬೇರೆ ರಾಜ್ಯಗಳಲ್ಲಿ ಏನಾದರೂ ಮಾಡಿದ್ದರೆ ಅದನ್ನು ಪರಿಶೀಲಿಸಿ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಆದಷ್ಟು ಬೇಗ ನಿರ್ಣಯ ತೆಗೆದುಕೊಳ್ಳುವಂತಹ ಪ್ರಯತ್ನ ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ನಾನು ತಮಗೆ ಸಲಹೆ ಮಾಡುವುದೇನೆಂದರೆ, ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಭೆಯನ್ನು ನಿಗದಿ ಮಾಡಿ ಎಲ್ಲರನ್ನು ಕರೆದು ಚರ್ಚೆ ಮಾಡಿ ತೀರ್ಮಾನಕ್ಕೆ ಬನ್ನಿ.

ಶ್ರೀ ಬಿ.ಸಿ.ನಾಗೇಶ್:- ಸಭೆ ಕರೆಯುವುದರ ಬಗ್ಗೆ ಪ್ರಯತ್ನ ಮಾಡುತ್ತೇನೆ.

ಸಭಾಪತಿಯವರು:- ಸಭೆ ಕರೆಯುವ ಬಗ್ಗೆ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ತಾವು ಹೇಳಿದ್ದಕ್ಕೆ ಮಾನ್ಯ ಸಚಿವರು ಏನು ಮಾತನಾಡಲಿಲ್ಲ? ಬೇರೆ ಏನು ಹೇಳದಿದ್ದರೂ ತಾವೇನು ಹೇಳಿದ್ದೀರಿ ಅದನ್ನಾದರೂ ಹೇಳಬೇಕಲ್ಲವೇ? ಮಾನ್ಯ ಸಚಿವರು ಈ ಶಿಕ್ಷಕರ ದುಃಖವನ್ನು ನೋಡಬೇಕು, ಅವರ ಮನೆಯಲ್ಲೇ ಅವರನ್ನು ಹೊರಗೆ ಹಾಕುತ್ತಿದ್ದಾರೆ, ಶಿಕ್ಷಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಶಿಕ್ಷಕರು ಎಷ್ಟು ದುಃಖದಲ್ಲಿದ್ದಾರೆ ಎಂಬುದು ಮಾನ್ಯ ಮರಿತಿಬ್ಬೇಗೌಡರ ಮುಖದಲ್ಲೇ ಕಾಣುತ್ತಿದೆ. ಇದರ ಬಗ್ಗೆ ಖಂಡಿತವಾಗಿಯೂ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸೋಣ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಚಿವರೇ, ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯನ್ನು ಸಭೆಯನ್ನು ಮಾಡಿ.

ಸಭಾಪತಿಯವರು:- ಸದನದಲ್ಲಿ ಆದಂತಹ ಚರ್ಚೆಯ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಜೊತೆಯಲ್ಲಿ ಸಭೆಯನ್ನು ಕರೆದು ಚರ್ಚೆ ನಡೆಸಿ ತೀರ್ಮಾನಕ್ಕೆ ಬನ್ನಿ.

ಆ) ವಿಷಯ: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಕಾಡಾನೆಗಳ ನಿರಂತರ ದಾಳಿಯಿಂದ ಜೀವಹಾನಿ, ಬೆಳೆಹಾನಿ ಹಾಗೂ ಜಾನುವಾರುಗಳ ಮೇಲಿನ ದಾಳಿಯಿಂದಾಗಿ ಜನರು ಗಂಭೀರ ಸಮಸ್ಯೆ ಎದುರಿಸುತ್ತಿರುವ ಬಗ್ಗೆ.

ಶ್ರೀಮತಿ ಎಸ್.ವೀಣಾ ಅಜ್ಜಯ್ಯ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಕಾಡಾನೆಗಳ ನಿರಂತರ ದಾಳಿಯಿಂದ ಜೀವಹಾನಿ, ಬೆಳೆಹಾನಿ ಹಾಗೂ ಜಾನುವಾರುಗಳ ಮೇಲಿನ ದಾಳಿಯಿಂದಾಗಿ ಜನರು ಗಂಭೀರ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಮಾನ್ಯ ಅರಣ್ಯ ಸಚಿವರ ಗಮನ ಸೆಳೆಯುತ್ತಿದ್ದೇನೆ.

ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

ಶ್ರೀಮತಿ ಎಸ್.ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕೊಟ್ಟಿರುವ ಉತ್ತರ ನನಗೇನು ತೃಪ್ತಿಯಾಗಿಲ್ಲ. ಆದರೆ ಮೊನ್ನೆ ತಾನೇ ಒಬ್ಬ ಕಾರ್ಮಿಕನನ್ನು ಆನೆ ಕೊಂದು ಹಾಕಿದೆ. ನಾನು ಕಳೆದ ವರ್ಷ ಕೂಡ ಈ ವಿಚಾರದ ಬಗ್ಗೆ ಮಾನ್ಯ ಅರಣ್ಯ ಸಚಿವರಿಗೆ ಹೇಳಿದ್ದೆ. ಒಂದು ತಿಂಗಳಿನಲ್ಲಿ 4-5 ಜನರನ್ನು ಹುಲಿ ಕೊಂದು ಹಾಕಿತ್ತು. ಆ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಜನರು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ, ಮಾನ್ಯ ಅರಣ್ಯ ಸಚಿವರು ಕೊಡಗಿಗೆ ಒಂದು ಸಲ ಬರಬೇಕೆಂದು ಹೇಳಿದ್ದೆ. ಆದರೆ ಯಾರು ಬರಲಿಲ್ಲ. ಕೊಡಗಿಗೆ ಬರುವುದಕ್ಕೆ ಏಕೆ ಹೆದರುತ್ತಿದ್ದಾರೆ ಎಂಬುದು ನನಗೂ ಅರ್ಥವಾಗುತ್ತಿಲ್ಲ. ಹುಲಿ ನಮಗೂ ಏನು ಮಾಡುವುದಿಲ್ಲ, ಅವರಿಗೂ ಏನು ಮಾಡುವುದಿಲ್ಲ. ಪಾಪದವರನ್ನು ಕೊಂದು ತಿನ್ನುತ್ತಿದೆ. ನಾವು ತುಂಬಾ ಕಷ್ಟದಲ್ಲಿದ್ದೇವೆ. ಜೊತೆಗೆ ಬೆಳಗ್ಗೆ ಕಾಫಿ ತೋಟಕ್ಕೆ ಕಾರ್ಮಿಕರು ಹೋಗುವುದಕ್ಕಾಗುವುದಿಲ್ಲ, ರಸ್ತೆಯಲ್ಲಿ ವಾಕಿಂಗ್ ಹೋಗುವುದಕ್ಕಾಗುವುದಿಲ್ಲ. ಅಂತಹ ಕೆಟ್ಟ ಪರಿಸ್ಥಿತಿ ಇದೆ. ಮಾನ್ಯ ಸಚಿವರು ಉತ್ತರದಲ್ಲಿ ಏನೇನು ಮಾಡಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ. ಆದರೆ ಮಾನ್ಯ ಸಚಿವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮಾನ್ಯ ಸಚಿವರು ಇಲಾಖಾಧಿಕಾರಿಗಳು ಕೊಟ್ಟ ಉತ್ತರವನ್ನು ದಯವಿಟ್ಟು ನಂಬುವುದಕ್ಕೆ ಹೋಗಬೇಡಿ. ಅಲ್ಲ ಏನು ಮಾಡುತ್ತಿಲ್ಲ. ಅಲ್ಲ ಅರಣ್ಯ ಇಲಾಖೆ ಎಂದು ಇದೆ. ಆದರೆ ಅವರು ಜನರ ಕಷ್ಟ ಸುಖಕ್ಕೆ ಸ್ಪಂದಿಸುತ್ತಿಲ್ಲ. ಒಬ್ಬ ಕಾರ್ಮಿಕ ಸತ್ತರೆ ಅವರನ್ನು ಕರೆದುಕೊಂಡು ಬರುವುದಕ್ಕೆ ನಾವು ಹೋಗಬೇಕಾದರೆ ಅರ್ಧ ದಿವಸ, ಒಂದು ದಿವಸ ಕಳೆದು ಹೋಗುತ್ತದೆ. ಆಗ ಒಂದು ಸಣ್ಣಪುಟ್ಟ ಪರಿಹಾರವನ್ನು ಕೊಡುತ್ತಾರೆ. ಅಲ್ಲ ನಾಲ್ಕು ಜನ ರಾಜಕಾರಣಿಗಳಿದ್ದೇವೆ. ನಮಗೆ ಸತ್ತ ಜಾಗಕ್ಕೆ ಹೋಗುವುದಕ್ಕೆ ಭಯ. ಏಕೆಂದರೆ, ನಾವೇ ಕಾಡಾನೆಯನ್ನು ಚಿಟ್ಟು ಹಾಗೆ ನಮ್ಮ ಜೊತೆಯಲ್ಲಿ ಜಗಳ ಮಾಡುತ್ತಾರೆ. ಆಗ ನಾವು ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ಕೇಳಬೇಕಲ್ಲವೇ? ಹಾಗಾಗಿ ಅಲ್ಲ ಪರಿಸ್ಥಿತಿ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತಿರುವುದರಿಂದ ದಯವಿಟ್ಟು ಮಾನ್ಯ ಸಚಿವರು ಅಲ್ಲಗೆ ಬಂದು ನೋಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

(ಮುಂದು)

(21) 15-02-2022/12-50/bkp-rn

ಶ್ರೀಮತಿ ವೀಣಾ ಅಚ್ಚಯ್ಯ(ಮುಂದು ..)

ದಯವಿಟ್ಟು ತಾವು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತಮ್ಮ ಇಲಾಖಾಧಿಕಾರಿಗಳು ಈ ಬಗ್ಗೆ ಕೊಟ್ಟಿರುವ ಉತ್ತರವನ್ನು ನಂಬಲಕ್ಕೆ ಹೋಗಬೇಡಿ. ದಯವಿಟ್ಟು ತಾವು ಅಲ್ಲಿಗೆ ಬರಲೇ ಬೇಕಾಗುತ್ತದೆ ಮತ್ತು ಅಲ್ಲಿ ಒಂದು ಸಭೆಯನ್ನು ಕರೆಯಬೇಕಾಗುತ್ತದೆ. ಮತ್ತೆ, ಈ ತಂತಿಬೇಲ, ಸೋಲಾರ್ ಅನ್ನು ಆನೆಗಳು ಕೇರ್ ಮಾಡುವುದಿಲ್ಲ. ಅದಕ್ಕೆ ಏನು ಮಾಡಬೇಕೆಂದು ಆನೆಗಳಿಗೆ ಗೊತ್ತಾಗಿದೆ. ಕೊಡಗು ಜಿಲ್ಲೆಯಲ್ಲಿಯೇ ಈ ರೀತಿ ಆಗುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ.

ಮತ್ತೆ, ನಾನು WhatsApp ನಲ್ಲಿ ನೋಡಿದ್ದೇನೆ. ಹುಲಗಳು ರಾಜಾರೋಷವಾಗಿ ನಮ್ಮ ತೋಟಗಳಿಗೆ ಹೋಗುತ್ತಿರುತ್ತವೆ. ಇದಕ್ಕೆ ಯಾರು ಹೊಣೆ ಮತ್ತು ನಾವು ಅಲ್ಲಿ ಯಾವ ರೀತಿಯಲ್ಲಿ ಬದುಕಬೇಕು. ಇದಕ್ಕೆ ತಾವು ಉತ್ತರವನ್ನು ಹೇಳಬೇಕು. ಇಲ್ಲವೆಂದರೆ, ನಮ್ಮ ಕೊಡಗಿನವರಿಗೆ ಬೇರೆ ಎಲ್ಲಯಾದರೂ ಜಾಗವನ್ನು ಕೊಡಿ. ನಾವು ಅಲ್ಲಿಗೆ ಹೋಗುತ್ತೇವೆ. ಆದರೆ, ನಾವು ಬೆಂಗಳೂರಿಗೆ ಖಂಡಿತವಾಗಿಯೂ ಬರುವುದಿಲ್ಲ.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯನವರು ಹೇಳಿದ ಹಾಗೆ ಅರಣ್ಯ ಸಚಿವರಾದ ಮೇಲೆ ನಾವು ಇನ್ನು ಅಲ್ಲಿಗೆ ಹೋಗಿಲ್ಲ. ಸದನ ಮುಗಿದ ತಕ್ಷಣ ನಾನು ಅಲ್ಲಿಗೆ ಹೋಗುತ್ತೇನೆ.

ಶ್ರೀಮತಿ ವೀಣಾ ಅಚ್ಚಯ್ಯ: ಹಿಂದೆ ಅರಣ್ಯ ಸಚಿವರಾದವರು ಸಹ ಇದೇ ರೀತಿ ಹೇಳಿದ್ದರು. ಅವರು ಸಹ ಅಲ್ಲಿಗೆ ಬಂದಿರಲಿಲ್ಲ.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ಈ ವಿಚಾರ ನನಗೆ ಗೊತ್ತಿಲ್ಲ. ಆದರೆ ನಾನು ಈ ಸದನ ಮುಗಿದ ತಕ್ಷಣ ಬರುತ್ತೇನೆ. ನಾನು ಅಲ್ಲಿಗೆ ಬಂದು ನಿಮ್ಮಗಳ ಜೊತೆ ಚರ್ಚೆ ಮಾಡಿ ಈ ವಿಚಾರದಲ್ಲಿ ಏನು ಮಾಡಲಕ್ಕೆ ಸಾಧ್ಯವಿದೆಯೋ ಆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಈ ಆನೆಗಳು ಮತ್ತು ಈ ಹುಲಗಳು ಕೊಡಗು ಜಿಲ್ಲೆಯಲ್ಲಿಯೇ ಇವೆ ಹೊರತು, ಬೆಳಗಾವಿ, ಧಾರವಾಡದಲ್ಲಿ ಇರುವುದಿಲ್ಲ. ಅಲ್ಲಿ ಮಾತ್ರ ಇರುವುದರಿಂದ ಏನು ಮಾಡಲಕ್ಕೆ ಆಗುತ್ತಿಲ್ಲ. ಏನು ಮಾಡಬೇಕೆಂದು ತಾವೇ ಸಲಹೆಗಳನ್ನು ಕೊಡಿ.

ಶ್ರೀಮತಿ ವೀಣಾ ಅಚ್ಚಯ್ಯ: ಮಾನ್ಯ ಸಚಿವರು ಕೊಡಗು ಜಿಲ್ಲೆಗೆ ಬರಬೇಕು, ಸಚಿವರೇ ಕೈಚೆಲ್ಲ ಕುಳಿತರೆ, ನಾವು ಏನು ಮಾಡಲಕ್ಕೆ ಸಾಧ್ಯ?

ಸಭಾಪತಿಯವರು:- ಸಚಿವರೇ, ಕೊಡಗು ಜಿಲ್ಲೆಗೆ ಹೋಗಿ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳಿ.

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ (ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೆ, ನಾವು ಅರ್ಜಿಗಳ ಸಮಿತಿ ವತಿಯಿಂದ ಅರಣ್ಯವನ್ನು ನೋಡಲಕ್ಕೆ ಹೋಗಿದ್ದೆವು. ಈ ರೈಲ್ವೆ ಕಾರಿಡಾರ್ ಎಂದು ಇದೆ. ಈ ವಿಚಾರವಾಗಿ ನಾವು ರೈತರ ಜೊತೆ ಮಾತನಾಡಿದ್ದೇವೆ. ರೈತರುಗಳು ರೈಲ್ವೆ ಇಲಾಖೆಯ ವೆಸ್ಟೇಜ್ ಏನಿದೆ, ಅದನ್ನು ತೆಗೆದುಕೊಂಡು ಬಂದು ಕೆಲವು ಕಡೆ ಹಾಕಿದ್ದಾರೆ. ಅದರಿಂದಾಗಿ ಆನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಗಟ್ಟಿದಂತಾಗಿದೆ. ಅದಕ್ಕೆ 400-500 ಕೋಟಿ ರೂಪಾಯಿಗಳು ಬೇಕಂತೆ. ಇದರ ಬಗ್ಗೆ ತಾವು ಗಮನಹರಿಸಿ, ಆ ರೀತಿಯಲ್ಲಿ ವ್ಯವಸ್ಥೆಯನ್ನು ನಿಜವಾಗಿಯೂ ಜಾರಿಗೆ ತಂದರೆ ಆನೆಗಳು ಬರುವುದು ತಪ್ಪುತ್ತದೆ ಎಂದು ಎಲ್ಲಾ ರೈತರು ಹೇಳುತ್ತಾರೆ. ಸಮಿತಿಯ ಅಧ್ಯಕ್ಷರಾದ ಶ್ರೀ ಎಂ.ಕೆ. ಪ್ರಾಣೇಶ್ ರವರ ಜೊತೆ ಸಮಿತಿ ಪ್ರವಾಸವನ್ನು ಕೈಗೊಂಡಿದ್ದೆವು. ಇದರ ಬಗ್ಗೆ ನಾನು ಪ್ರಧಾನ ಮಂತ್ರಿಯವರಾದ ಶ್ರೀ ಮೋದಿಯವರಿಗೆ ಒಂದು ಪತ್ರವನ್ನು ಬರೆದಿದ್ದು, ಅದಕ್ಕೆ ಉತ್ತರ ಬಂದಿದೆ. ನಾನು ಏನು ಪತ್ರ ಬರೆದಿದ್ದೆ ಎಂದರೆ, ರೈಲ್ವೆ ವೆಸ್ಟೇಜ್ ಅನ್ನು ಉಚಿತವಾಗಿ ಕೊಡಿ. 6 ರಾಜ್ಯಗಳಲ್ಲಿ ಆನೆಗಳ ಕಾಟ ಇದೆ. ಅದನ್ನು ತೆಗೆದುಕೊಂಡು ಬಂದು ಹಾಕಿದರೆ ಈ ಸಮಸ್ಯೆಯನ್ನು ಬಗೆಹರಿಸಬಹುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಉಮೇಶ್ ಕತ್ತಿ:- ಮಾನ್ಯ ಸಭಾಪತಿಯವರೇ, ಅಲ್ಲಿಗೆ ಎಲ್ಲರೂ ಹೋಗಿ ಅಲ್ಲಿ ಒಂದು ಸಭೆಯನ್ನು ಮಾಡುವುದರ ಮೂಲಕ ಈ ಸಮಸ್ಯೆಯನ್ನು ಸರಿ ಮಾಡುವಂತಹ ಕೆಲಸ ಮಾಡೋಣ.

ಸಭಾಪತಿಯವರು:- ಇಲ್ಲಿ ಸಭಾನಾಯಕರು ಗಮನಿಸಬೇಕು. ನಿಯಮ 72 ಕ್ಕೆ ಸಂಬಂಧಪಟ್ಟಂತೆ 2 ಪ್ರಶ್ನೆಗಳಿಗೆ ಮತ್ತು ನಿಯಮ 330 ಕ್ಕೆ ಸಂಬಂಧಪಟ್ಟಂತೆ 4 ಪ್ರಶ್ನೆಗಳಿಗೆ ಉತ್ತರ ಬಂದಿರುವುದಿಲ್ಲ. ಏನು ಮಾಡಬೇಕೆಂದು ತಾವು ಹೇಳಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು) :- ಇವುಗಳಿಗೆ ಇಂದು ಉತ್ತರ ಬಂದಿಲ್ಲವೆಂದರೆ ನಾಳೆಗೆ ಹಾಕಿಕೊಳ್ಳಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ನಾವುಗಳು ಮೊದಲೇ ನೋಟೀಸ್ ಕೊಟ್ಟಿರುತ್ತೇವೆ. ಉತ್ತರ ಕೊಡಬೇಕಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು) :- ಮಾನ್ಯ ಸಭಾಪತಿಯವರೇ, ಇವುಗಳ ಬಗ್ಗೆ ಅಜೆಂಡಾದಲ್ಲಿ ಹಾಕಿದಾಗ ಅದಕ್ಕೆ ಉತ್ತರ ಬರಬೇಕು. ಉತ್ತರ ಬಂದ ತಕ್ಷಣ ಇವುಗಳನ್ನು ತಾವು ತೆಗೆದುಕೊಳ್ಳಿ.

ಸಭಾಪತಿಯವರು:- ಸಭಾನಾಯಕರೇ, ಅವರು ಮೊದಲೇ ನೋಟೀಸ್ ಅನ್ನು ಕಳುಹಿಸಿರುತ್ತಾರೆ. ಅದಕ್ಕೆ ಉತ್ತರಗಳನ್ನು ಕೊಡಬೇಕಲ್ಲವೇ? ಇಂದು ಹಾಕಿಕೊಂಡಿದ್ದು ಉತ್ತರ ಬಾರದೇ ಇರುವುದರಿಂದ ವ್ಯರ್ಥವಾಗುವುದಿಲ್ಲವೇ? ಇದನ್ನು ನಾಳೆ ರಿಪೀಟ್ ಮಾಡುತ್ತೇನೆ. ಉತ್ತರ ಒದಗಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.

8. ರಾಜ್ಯಪಾಲರ ಭಾಷಣಕ್ಕೆ ಸಲ್ಲಿಸತಕ್ಕ ವಂದನಾ ನಿರ್ಣಯದ ಮಂಡನೆ

ಶ್ರೀ ಅರುಣ ಶಹಾಪುರ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಈ ಕೆಳಕಂಡ ಪ್ರಸ್ತಾವವನ್ನು ಮಂಡಿಸಲು ತಮ್ಮ ಅನುಮತಿಯನ್ನು ಕೋರುತ್ತೇನೆ.

“ದಿನಾಂಕ 14-02-2022 ರಂದು ವಿಧಾನಮಂಡಲದ ಸದಸ್ಯರನ್ನುದ್ದೇಶಿಸಿ ದಯಪಾಲಿಸಿದ ಭಾಷಣಕ್ಕಾಗಿ ಈ ಅಧಿವೇಶನದಲ್ಲ ಸೇರಿರುವ ವಿಧಾನ ಪರಿಷತ್ತಿನ ಸದಸ್ಯರಾದ ನಾವು ರಾಜ್ಯಪಾಲರಿಗೆ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇವೆ.”

ಶ್ರೀಮತಿ ಭಾರತಿ ಶೆಟ್ಟಿ(ನಾಮ ನಿರ್ದೇಶಿತರು):-ಮಾನ್ಯ ಸಭಾಪತಿಯವರೆ, ನಾನು ಪ್ರಸ್ತಾವನೆಯನ್ನು ಅನುಮೋದಿಸುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು.

(ಈ ಹಂತದಲ್ಲಿ ವೈಸ್ ಛೀಮನ್‌ರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡ ರವರು ಸಭಾಪೀಠವನ್ನು ಅಲಂಕರಿಸಿದರು)

ಶ್ರೀ ಅರುಣ ಶಹಾಪುರ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ರಾಜ್ಯದಲ್ಲಿ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದನಂತರ ಈ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಸುಸ್ಥಿತಿಗೆ ತರುವಂತಹ ಒಂದು ಒಳ್ಳೆಯ ಕಾರ್ಯವನ್ನು ಅವರು ಮಾಡಿದ್ದಾರೆ. ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19ರ ಈ ಸಮಸ್ಯೆಯ ಮಧ್ಯದಲ್ಲಿ ಇಡೀ ದೇಶದ ಅರ್ಥ ವ್ಯವಸ್ಥೆ ವ್ಯತ್ಯಾಸವಾಗಿರುವ ಸಂದರ್ಭದಲ್ಲಿ ಈ ದೇಶದಲ್ಲಿ ಕೋವಿಡ್ ನಿವಾರಣೆ, ಕೋವಿಡ್ ಸಮಸ್ಯೆಯನ್ನು ಎದುರಿಸುವುದು ಬಹಳ ದೊಡ್ಡ ಸವಾಲು ಆಗಿರುವಂತಹ ಸಂದರ್ಭದಲ್ಲಿ ಒಂದು Vaccination Drive ಮಾಡುವಂತಹ ನಿಟ್ಟಿನಲ್ಲಿ ಇಡೀ ದೇಶವೇ ಮೆಚ್ಚುವಂತಹ ಕೆಲಸವನ್ನು ನಮ್ಮ ಕರ್ನಾಟಕ ಸರ್ಕಾರ ಮಾಡಿದೆ ಎಂದು ಬಹಳ ಹೆಮ್ಮೆಯಿಂದ ಹೇಳಲಕ್ಕೆ ಇಷ್ಟಪಡುತ್ತೇನೆ. ಈ ಸಂದರ್ಭದಲ್ಲಿ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮತ್ತು ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಲಕ್ಕೆ ಬಯಸುತ್ತೇನೆ. ವಿಶೇಷವಾಗಿ ಈ ಸೋಂಕಿತರನ್ನು ಗುರುತಿಸುವಲ್ಲಿ Task Force ಎನ್ನುವಂತಹ ಒಂದು ಹೊಸ ಕ್ರಮವನ್ನು ಕರ್ನಾಟಕ ರಾಜ್ಯ ಅಳವಡಿಸಿಕೊಂಡು, ಕೋವಿಡ್ ನಿವಾರಣೆಗಾಗಿ ಒಂದು ಕ್ರಮವನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿರುವ ಕಾರಣಕ್ಕಾಗಿ 3ನೇ ಅಲೆ ಬರುತ್ತದೆ, 3ನೇ ಅಲೆ ಬರುತ್ತದೆ, ಎಂದು ಒಂದು ಬಹಳ ದೊಡ್ಡ ಆತಂಕ ಏನು ನಿರ್ಮಾಣವಾಗಿತ್ತು. ಇವತ್ತು 3ನೇ ಅಲೆ ನಮ್ಮ ರಾಜ್ಯವನ್ನು ಬಾದಿಸದೇ ಇರುವುದಕ್ಕೆ ಕಾರಣ ಏನೆಂದರೆ ನಾವು ಯಶಸ್ವಿಯಾಗಿ ಈ ಕೋವಿಡ್ Vaccination Drive ಮಾಡಿರುವುದೇ ಕಾರಣ ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಸಂಗತಿ.

3ನೇ ಅಲೆ ಬಂದಿರುವಂತಹ ಸಂದರ್ಭದಲ್ಲಿ ಕೋವಿಡ್ ಏನು ಎನ್ನುವಂತಹ ಬಹಳ ದೊಡ್ಡ ಪ್ರಶ್ನೆ ನಮ್ಮಲ್ಲಿ ಇತ್ತು. ಕೋವಿಡ್ ಏನು ಎಂದು ಚರ್ಚೆಯಾಗಿರಲಿಲ್ಲ. ಅದನ್ನು ಚರ್ಚೆ ಮಾಡುವಂತಹ ಸಂದರ್ಭದಲ್ಲಿ ಕೋವಿಡ್ ಅಲೆಯ ನಂತರ ದೇಶದ ಮತ್ತು ರಾಜ್ಯದ ಸ್ಥಿತಿ ಏನಾಗುತ್ತದೆ, ನಮಗೆ ಏನಾಗುತ್ತದೆ ಎನ್ನುವ ಬಗ್ಗೆ ಚರ್ಚೆಗಳು ನಡೆದಿರುವುದಕ್ಕೆ ನಾವುಗಳು ಸಾಕ್ಷಿ ಇದ್ದೇವೆ. ನಮ್ಮ ಆರೋಗ್ಯ ವ್ಯವಸ್ಥೆ ಹೇಗಿತ್ತು ಎಂದು ಹೇಳಿ ಒಂದು ಸಲ ಪ್ರಶ್ನಾರ್ಥಕ ಚಿಂತೆಯನ್ನು ನಮ್ಮ ಎದುರುಗಡೆ ಇಟ್ಟುಕೊಂಡರೆ, ನಮ್ಮಲ್ಲಿ ವೆಂಟಿಲೇಟರ್ ಇರಲಿಲ್ಲ, ನಮ್ಮಲ್ಲಿ Oxygen ಇರಲಿಲ್ಲ. ನಮ್ಮಲ್ಲಿ ಬೇಕಾಗಿರುವಂಥ ವೈದ್ಯರು ಸಾಕಷ್ಟು ಪ್ರಮಾಣದಲ್ಲಿ ಇರಲಿಲ್ಲ. ನಮ್ಮಲ್ಲಿ ಬೇಕಾಗಿರುವಂತಹ supporting staff ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕೋವಿಡ್ ಅನ್ನು ಎದುರಿಸುವಂತಹ ಸ್ಥಿತಿ ಇತ್ತು. ಕೋವಿಡ್ ಅಂದರೆ ಏನು ಎನ್ನುವುದರ ಬಗ್ಗೆ ಬಹಳ ತಜ್ಞರ ಬಳಿ ಬಹಳ ದೊಡ್ಡ ಸವಾಲುಗಳಿದ್ದವು. ಕೋವಿಡ್ ಬಗ್ಗೆಯೇ Indian Institute of Medical Science ರವರು ಒಂದು ಅಭಿಪ್ರಾಯವನ್ನು ಹೇಳಿದರೆ Task Force ನವರು ಇನ್ನೊಂದು ಅಭಿಪ್ರಾಯವನ್ನು ಹೇಳುವಂತಹ ಸ್ಥಿತಿಯಲ್ಲಿ ಇತ್ತು. ಆ ಕಾರಣಕ್ಕಾಗಿ ಡೆಲ್ಹಿ ಎನ್ನುವಂತಹ ಇನ್ನೊಂದು ರೂಪಾಂತರ ತಳಿ ಬಂದಿರುವಂತಹ, 2ನೇ ಅಲೆ ಬಂದಿರುವಂತಹ ಸಂದರ್ಭದಲ್ಲಿ ಸಾಕಷ್ಟು ವೇಗವಾಗಿ ಹರಡುವಿಕೆ ಕಾರಣಕ್ಕಾಗಿ ಅನಾಹುತ ಎದುರಿಸುವಂತಹ ಸ್ಥಿತಿ ಬಂತು. ಆದರೆ, ಕರ್ನಾಟಕ ಸರ್ಕಾರ ಬಹಳ ದೊಡ್ಡ ಪ್ರಮಾಣದಲ್ಲಿ ಕೊರತೆಗಳನ್ನು ನೀಗಿಸುವಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಂದು ಬದ್ಧತೆಯಿಂದ ಕೆಲಸ ಮಾಡಿದೆ ಎನ್ನುವಂತಹದ್ದು ಮತ್ತು ಇವತ್ತು ಈ ರಾಷ್ಟ್ರ ಕೋವಿಡ್ ಸವಾಲನ್ನು ಈ ಕರ್ನಾಟಕ ರಾಜ್ಯ ಯಶಸ್ವಿಯಾಗಿ ಎದುರಿಸಲಕ್ಕೆ ಸಾಧ್ಯವಾಗಿರುವುದಕ್ಕೆ ಕರ್ನಾಟಕ ಸರ್ಕಾರದ ಉಪ ಕ್ರಮಗಳೇ ಸಾಕ್ಷಿಯಾಗಿವೆ ಎನ್ನುವುದನ್ನು ನಾವು ಗಮನಿಸಬೇಕಾಗುತ್ತದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಈ ರಾಜ್ಯದ Task Force ಮೂಲಕ ಮಾಡಿರುವ ಕ್ರಮಗಳ ಕಾರಣಕ್ಕೋಸ್ಕರವಾಗಿ, ಇವತ್ತು ಈ ರಾಜ್ಯದ ಬಹುತೇಕ ತಾಲ್ಲೂಕು ಆಸ್ಪತ್ರೆಗಳು ಇವತ್ತು oxygen ಯುಕ್ತ ಆಗಿರುತ್ತವೆ oxygen ಉತ್ಪಾದನೆಯನ್ನು ಹೊಂದಿರುವಂತಹ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಇವತ್ತು ventilators ಸಂಖ್ಯೆ ಕರ್ನಾಟಕ ಸರ್ಕಾರದ ಉಪ ಕ್ರಮಗಳಿಂದಾಗಿ ಅಥವಾ PM CARES Fund (Prime Minister's Citizen Assistance and Relief in Emergency Situations Fund) ಮೂಲಕ ಇರಬಹುದು. ಅಕಸ್ಮಾತ್ ಈ ventilators ವ್ಯವಸ್ಥೆ ಆಗದೇ ಇದ್ದರೆ ಕೋವಿಡ್ ಸಮಸ್ಯೆ ಇನ್ನು ದೊಡ್ಡ ಪ್ರಮಾಣದಲ್ಲಿ ಕರ್ನಾಟಕವನ್ನು ಬಾಧಿಸುತ್ತಿತ್ತು ಎನ್ನುವುದು ಕಠೋರ ವಾಸ್ತವ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ನಾವು ವಿಶೇಷವಾಗಿ ಈ ಟೆಸ್ಟ್‌ಗಳನ್ನು ಮಾಡಿರುವುದು ಬಹಳ ದೊಡ್ಡ ದಾಖಲೆಯಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಟೆಸ್ಟ್ ಮಾಡಿರುವುದರಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಟೆಸ್ಟ್ ಮಾಡಿರುವಂತಹ ಈ ದಾಖಲೆಯಲ್ಲಿ ಖಂಡಿತವಾಗಿ ನಾವು Home Quarantine ಎನ್ನುವಂತಹ ಪದ್ಧತಿಯನ್ನು ಅಳವಡಿಸಿಕೊಂಡು, ಏನು Medicinal Kit ಗಳನ್ನು ತಲುಪಿಸುವಲ್ಲಿ ಈ ಸರ್ಕಾರ ಯಶಸ್ಸು ಸಂಪಾದಿಸಿದೆ. ಆ ಕಾರಣಕ್ಕಾಗಿ ಬಹಳ ದೊಡ್ಡ ಪ್ರಮಾಣದ ರೋಗಿಗಳು ಆಸ್ಪತ್ರೆಗೆ ಬರುವುದು ನಿಲ್ಲುವುದಕ್ಕೆ ಸಾಧ್ಯವಾಗಿದೆ. ನಮ್ಮೆಲ್ಲರವ ಆಸ್ಪತ್ರೆಗಳ ಸಂಖ್ಯೆ ಬಗ್ಗೆ ಹೇಳಬೇಕಾದರೆ ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಸಹ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಇಟ್ಟುಕೊಂಡು ಬಂದಿರುವ ರೀತಿಯನ್ನು ನೋಡಿದರೆ ಖಂಡಿತವಾಗಿಯೂ Home Quarantine ಸಹ ಈ Medicinal Kits ಮೂಲಕ ಮತ್ತು ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ವಿಚಾರದಲ್ಲಿ ಆಶಾ ಕಾರ್ಯಕರ್ತೆಯರು ಇರಬಹುದು ಅಥವಾ ನಮ್ಮ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಇರಬಹುದು, ಇವರುಗಳು ಬಹಳ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅದ್ಭುತವಾಗಿರುವಂತಹ ಕಾರ್ಯನಿರ್ವಹಣೆಯನ್ನು ಮಾಡಿದ್ದಾರೆ. ಅವರ ಮೂಲಕ ಈ ಕೆಲಸವನ್ನು ಸರ್ಕಾರ ಸರ್ಕಾರಗೊಳಿಸಿತು ಎನ್ನುವುದನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತ ಮಾಡಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಇವತ್ತು ಎರಡು ಬಾರಿ Vaccination ಮುಗಿಸಿ, ಈಗ ಮುನ್ನೆಚ್ಚರಿಕೆ Vaccination ಕೂಡ ಕರ್ನಾಟಕ ರಾಜ್ಯ ಮುಂದಕ್ಕೆ ಹೋಗಿದೆ. ಆದ್ಯತಾ ವ್ಯಕ್ತಿಗಳಿಗೆ ಮತ್ತು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ Corona Warriors ಗೆ 3ನೇ ಹಂತದ Vaccination Drive ಅನ್ನು ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಮಾಡುವಂತಹ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಬೂಸ್ಟರ್ ಡೋಸ್ ಎನ್ನುವುದು ಮುಂಚೂಣಿ ರಾಜ್ಯಗಳಲ್ಲಿ ಒಂದು ಎನ್ನುವುದರ ಬಗ್ಗೆ ಈ ಆರೋಗ್ಯದ ಸವಾಲನ್ನು ಕರ್ನಾಟಕ ಸರ್ಕಾರ ಬಹಳ ಯಶಸ್ವಿಯಾಗಿ ನಿರ್ವಹಿಸಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಏನು ಘನತೆವೆತ್ತ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಕರ್ನಾಟಕ ಸಾಧನೆ ಬಗ್ಗೆ ಉಲ್ಲೇಖ ಮಾಡಿದ್ದಾರೆ, ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮುಂದು. ...

(22) 15.02.2022 01.00 ಎಸ್‌ವಿ-ಆರ್‌ಎನ್

(ವೈಸ್ ಛೀರ್ಮನ್ ಉಪಸ್ಥಿತಿ)

ಶ್ರೀ ಅರುಣ ಶಹಾಪುರ (ಮುಂದು):-

ಕಳೆದ ಎರಡು ವರ್ಷಗಳಿಂದ ನಮ್ಮೆದುರಿಗೆ ಇದ್ದ ಆರೋಗ್ಯದ ಸವಾಲು ಮೊದಲನೆಯ ಸವಾಲಾದರೆ, ಎರಡನೆಯ ಅತಿ ದೊಡ್ಡ ಸವಾಲು ಶಿಕ್ಷಣದ ಸವಾಲು. ನಮಗೆ ಅತಿ ಹೆಚ್ಚು ಬಾಧೆಯಾಗಿದ್ದರೆ ಅದು ಆರೋಗ್ಯದಿಂದ. ಎರಡನೆಯದಾಗಿ ಅತಿ ಹೆಚ್ಚು ಬಾಧಿತಗೊಂಡಿರುವುದು ಶಿಕ್ಷಣ ಕ್ಷೇತ್ರ. ಶಾಲೆಗಳನ್ನು ಪ್ರಾರಂಭ ಮಾಡಬೇಕೆ, ಬೇಡವೇ ಎನ್ನುವಂತಹ ಅಸ್ಥಿರ ವಾತಾವರಣ ರಾಜ್ಯದಲ್ಲತ್ತು. ಆ ಸಂದರ್ಭದಲ್ಲಿ ಬಹುತೇಕ ಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾದ ಅನಿವಾರ್ಯತೆ ಇತ್ತು. ಆದರೆ ಕರ್ನಾಟಕ ಸರ್ಕಾರ ದೂರಶಿಕ್ಷಣದ ಮೂಲಕ, Information Technology initiates

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೂಲಕ ಆ ಮಕ್ಕಳಿಗೆ ಬದಲಿ ವ್ಯವಸ್ಥೆ ಮಾಡುವುದರಲ್ಲಿ ಮುಂಚೂಣಿ ರಾಜ್ಯ ಎನ್ನುವುದನ್ನು ಕೂಡ ನಾವು ಗಮನಿಸಬೇಕಾಗುತ್ತದೆ. ಕರ್ನಾಟಕ ರಾಜ್ಯದ ಡಿ.ಎಸ್.ಇ.ಆರ್.ಟಿ. ಮೂಲಕ ಅತಿ ಹೆಚ್ಚು e-content ಅನ್ನು develop ಮಾಡುವ ಕಾರ್ಯ ನಮ್ಮ ರಾಜ್ಯದಲ್ಲಿ ಆಗಿದೆ. ವಿದ್ಯಾಗಮ ಪದ್ಧತಿಯ ಮೂಲಕ ಕೋವಿಡ್ ಸವಾಲಿನ ಮಧ್ಯದಲ್ಲಿ ಮಕ್ಕಳ ಬಳಿಗೆ ತೆರಳಿ ಶಿಕ್ಷಣವನ್ನು ಮುಂದುವರಿಸಲಾಯಿತು. ಈ ವಿದ್ಯಾಗಮ ಕಾರ್ಯಕ್ರಮವು ರಾಷ್ಟ್ರಾದ್ಯಂತ ಮೆಚ್ಚುಗೆಯನ್ನು ಪಡೆದುಕೊಂಡದ್ದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು.

ಇಂದು ಇಡೀ ದೇಶದಲ್ಲಿ learning loss ಬಗ್ಗೆ ಬಹಳ ದೊಡ್ಡ ಚರ್ಚೆಯಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಕಳೆದಿರಲು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಉಂಟಾದ ಸಮಸ್ಯೆಯಿಂದ ಹೊರಬರಲು, ಮಕ್ಕಳು ಕಲಿತಿದ್ದನ್ನು ಸಹ ಮರೆತು ಹೋಗುವಂತಹ ಸ್ಥಿತಿಯಿಂದ ಹೊರ ತರಲು ಇಂದು ಕರ್ನಾಟಕ ಸರ್ಕಾರ 3 ಮತ್ತು 4ನೇ ತರಗತಿಯ ಮಕ್ಕಳಿಗಾಗಿ bridge courses ಮಾಡಬೇಕು. ಮಕ್ಕಳ learning loss ಅನ್ನು fillup ಮಾಡಿಕೊಡಬೇಕು ಎನ್ನುವ ಕಾರಣದಿಂದ ಕಾರ್ಯಯೋಜನೆಯನ್ನು ತೆಗೆದುಕೊಳ್ಳುವುದರಲ್ಲಿ ಮೊದಲನೆಯ ರಾಜ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ.

ಇದರ ಜೊತೆಗೆ ನಾನು ವಿಶೇಷವಾಗಿ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ. ಇಲ್ಲಿಯವರೆಗೆ ಕ್ಯಾಟಗರಿ ಆಧಾರದಲ್ಲಿ ಮಕ್ಕಳಿಗೆ scholarship ಅನ್ನು ಕೊಡುವಂತಹ ಕೆಲಸ ಮಾಡಲಾಗುತ್ತಿತ್ತು. ಮೊದಲನೆಯ ಬಾರಿಗೆ ಕರ್ನಾಟಕದಲ್ಲಿ ರೈತನ ಮಕ್ಕಳು ಎಂದು ಗುರುತಿಸಿ ಅವರು ಯಾವ ಜಾತಿ, ಯಾವ category ಎಂಬುದನ್ನು ನೋಡದೆ ರೈತನ ಮಕ್ಕಳು ಎನ್ನುವ ಕ್ಯಾಟಗರಿಯನ್ನು ಗುರುತಿಸಿ ರೈತನ ಮಕ್ಕಳಿಗಾಗಿ scholarship ಅನ್ನು ಕೊಡುವಂತಹ ಯೋಜನೆಯನ್ನು ತರುವ ಮೂಲಕ ಬಹಳ ದೊಡ್ಡ ಭೇದಭಾವವನ್ನು ಹೊಡೆದು ಹಾಕುವಲ್ಲಿ ಒಂದು ಕ್ರಾಂತಿಕಾರಕ ಹೆಜ್ಜೆಯನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಇಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಘನತೆವೆತ್ತ ರಾಜ್ಯಪಾಲರು ಮಾಡಿರುವ ಭಾಷಣದಲ್ಲಿ ಸುದೀರ್ಘವಾದ ಸಂಗತಿಗಳನ್ನು ಹೇಳಿದ್ದು, ಈ ಭಾಷಣಕ್ಕೆ ತಾವೆಲ್ಲರೂ ಅನುಮತಿಯನ್ನು ಕೋರಬೇಕೆಂದು ಹೇಳಿ ನನ್ನೆರಡು ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಈ ಬಾರಿ ರಾಜ್ಯಪಾಲರು ಮಾಡಿರುವ ಭಾಷಣವು ನಮಗೆ ವಿಶೇಷವಾದುದು, ವಿಶಿಷ್ಟವಾದುದಾಗಿದೆ. ಅದಕ್ಕೆ ನಾವು ಮೆಚ್ಚುಗೆಯನ್ನು ಸೂಚಿಸಿ, ಧನ್ಯವಾದಗಳನ್ನು ಅರ್ಪಿಸುತ್ತೇವೆ. ಏಕೆಂದರೆ ಘನತೆವೆತ್ತ ರಾಜ್ಯಪಾಲರು ಔದಾರ್ಯಪೂರ್ಣವಾದ ಭಾಷಣವನ್ನು ಮಾಡಿದ್ದಾರೆ. ಭಾಷಣವನ್ನು ಓದಿದ್ದು ರಾಜ್ಯಪಾಲರೇ ಆದರೂ ಅದನ್ನು ಸಿದ್ಧ ಪಡಿಸಿರುವುದು ಸರ್ಕಾರ. ರಾಜ್ಯಪಾಲರಿಗೆ ಈ ಭಾಷಣದಲ್ಲಿ ಒಂದು ಅಕ್ಷರವಿರಲಿ, ಒಂದು ಅಲ್ಪವಿರಾಮವನ್ನು ಕೂಡ ಬದಲಾಯಿಸುವಂತಹ ಅವಕಾಶ ಇರುವುದಿಲ್ಲ. ಏಕೆಂದರೆ ಅದು ರಾಜ್ಯಾಂಗ. ನಾವೆಲ್ಲರೂ ಒಪ್ಪಿಕೊಂಡಿರುವ ಕಟ್ಟುಪಾಡು. ಹೀಗಾಗಿ ಇಂತಹ ಅಲ್ಲಾವುದ್ದೀನನ ಅದ್ಭುತ ದೀಪವನ್ನು ಅಣಕಿಸುವ ರೀತಿಯಲ್ಲಿರುವ ಈ ಭಾಷಣವನ್ನು ಘನತೆವೆತ್ತ ರಾಜ್ಯಪಾಲರಿಂದ ಓದಿಸಿದ್ದಕ್ಕೆ ಸರ್ಕಾರಕ್ಕೆ ಮತ್ತೊಮ್ಮೆ ಧನ್ಯವಾದಗಳು.

ಮಾನ್ಯ ಸಭಾಪತಿಯವರೇ, ರಾಜ್ಯಪಾಲರ ಭಾಷಣ ಸುಂದರವಾಗಿದೆ. ಬಹು ಕಾಗದದ ಮೇಲೆ ಕನ್ನಡದ ಅಕ್ಷರಗಳನ್ನು ಕಂಡಾಗ ಕನ್ನಡಿಗನಾದ ನನಗೆ ಅದೇನೋ ಕಲರವ. ಅದನ್ನು ಓದುತ್ತಾ ಹೋದಂತೆ ಈ ಭಾಷಣವೇನು ಭೂತಕಾಲದ್ದೋ, ವರ್ತಮಾನ ಕಾಲದ್ದೋ ಅಥವಾ ಭವಿಷ್ಯತ್ ಕಾಲದ್ದೋ ಎನ್ನುವ ಗೊಂದಲ ಉಂಟಾಯಿತು. ಅವರು ಹೇಳಿರುವ ಒಂದು ಮುಖ್ಯಾಂಶವೆಂದರೆ ಏಪ್ರಿಲ್ ತಿಂಗಳಿನಿಂದ ಒಂದು ಕೆ.ಜಿ. ಅಕ್ವಿಯನ್ನು ಹೆಚ್ಚು ಮಾಡುವುದು. ಅದೊಂದನ್ನು ಬಿಟ್ಟರೆ ಉಳಿದ ಎಲ್ಲಾ ಕಾರ್ಯಕ್ರಮಗಳೂ ಇಷ್ಟು ದಿನಗಳಿಂದಲೂ ಮಾಡಿರುವ ಕಾರ್ಯಕ್ರಮ. ಅದು ಒಂದು Action Taken Report ಇದ್ದಂತಿದೆ. ನನಗೆ ತಿಳಿದಂತೆ ರಾಜ್ಯಪಾಲರ ಭಾಷಣ ಸರ್ಕಾರದ ಮುಂದಿನ ದಿಕ್ಕುಚಿಯಾಗಬೇಕು. ರಾಜ್ಯಪಾಲರ ಕೈಯಲ್ಲಿ ಭಾಷಣ ಮಾಡಿಸಿದರೆ ಮುಂದಿನ ಬಜೆಟ್ ಅನ್ನು follow ಮಾಡುತ್ತದೆ. ಮುಂಬರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು implement ಮಾಡುತ್ತೇವೆ ಎನ್ನುವ ಅಂಶಗಳು ಬರಬೇಕು. ಆದರೆ ಯಾವುದನ್ನು ಮಾಡಲಾಗಿದೆಯೋ ಅದು ಸಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರಿ ಇಲ್ಲ. ನಾನು ಮುಂದೆ ಅದನ್ನು ಹೇಳುತ್ತೇನೆ. ಏಕೆಂದರೆ ಇದು ಒಂದು ವರ್ಷವಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮೂರು ಬಾರಿ ಹೇಳಿರುವುದು ಮೂರು ಬಾರಿಯೂ ಸುಳ್ಳಾಗಿದೆ. ನಾವು ಪ್ರತಿ ಬಾರಿಯೂ ಅದನ್ನು ಹೇಳುತ್ತಾ ಬಂದಿದ್ದೇವೆ. ನಾವು ಸರಿ ಮಾಡುತ್ತೇವೆಂದು ಹೇಳುತ್ತಾರೆ. ಆದರೆ ಇದುವರೆವಿಗೂ ಸರಿ ಮಾಡಿರುವುದಿಲ್ಲ. ನಾನು ಒಂದೊಂದಾಗಿ ಹೇಳುತ್ತೇನೆ.

116 ಅಂಶಗಳನ್ನೊಳಗೊಂಡಿರುವ 30 ಪುಟಗಳ ಪುಸ್ತಕವನ್ನು ನಮಗೆ ಕೊಟ್ಟಿದ್ದಾರೆ. ಇದು ಹೇಗಿದೆಯೆಂದರೆ "ಆಳು ನೋಡಿದರೆ ಅಲಂಕಾರ, ಬಾಳು ನೋಡಿದರೆ ಬಡ್ಡೊಂಡಂಗ" ಎನ್ನುವಂತಿದೆ. ರಾಜ್ಯಪಾಲರ ಭಾಷಣದ ಸಂಪ್ರದಾಯವೇ ಬೇರೆ. ಬ್ರಿಟಿಷರ ಪದ್ಧತಿಯಿಂದ ಭಾರತದಲ್ಲ ರಾಜ್ಯಪಾಲರ ಭಾಷಣವನ್ನು ಅಳವಡಿಸಿಕೊಂಡದ್ದೇನೋ ನಿಜ. ಅಳವಡಿಸಿಕೊಳ್ಳುವುದರ ಜೊತೆಗೆ ಸಂಪ್ರದಾಯದ ಪರಿಪಾಲನೆಯಾಗಬೇಕು. ನಾವು ಇನ್ನೂ ಬ್ರಿಟಿಷರ ಕಾಲದಲ್ಲೆಯೇ ಇದ್ದೇವೆ. ರಾಜ್ಯಪಾಲರ ಭಾಷಣವು ವರ್ಷಾರಂಭದ ಅಧಿವೇಶನದಲ್ಲ ಮಂಡನೆಯಾಗುವುದು ಸಂಪ್ರದಾಯ. ಇದರ ಉದ್ದೇಶವೇನೆಂದರೆ ಈ ವರ್ಷ ಸರ್ಕಾರ ಹೆಚ್ಚೆ ಹಾಕುವ ದಿಕ್ಕು-ದಿಸೆಯನ್ನು ಶಾಸನ ಸಭೆಯ ಮೂಲಕ ಜನರ ಮುಂದಿಡುವುದು. ಇದು ಕೂಡ ಸಂಪ್ರದಾಯವೇ. ಸರ್ಕಾರಕ್ಕೆ ಒಂದು ಕನಸಿದ್ದಾಗ, ನಾಡು ಕಟ್ಟುವ ಮನಸಿದ್ದಾಗ ನಾಡಿನ ಜನರನ್ನು ಗೆಲ್ಲುವ ಛಲವಿದ್ದಾಗ ಇಂತಹ ಕನಸುಗಳು ಗರಿಗೆದರುವುದು ಸಹಜ. ಆದರೆ ಈ ಸರ್ಕಾರಕ್ಕೆ ಕನಸೇ ಇಲ್ಲ.

ತೊಫಲಕ್ ನಾಟಕದಲ್ಲ ಪ್ರಸ್ತಾಪವಾಗಿರುವ ಸಂಭಾಷಣೆ ಹೀಗಿದೆ. "ಬೆಳಕಿಲ್ಲದ, ಗೊತ್ತಿಲ್ಲದ ಕಾರ್ಗತ್ತಲ ದಾರಿಯಲ್ಲಿ ನಡೆಯುವ ಧೈರ್ಯವಿದೆ. ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದಾದರೂ ಹೇಗೆ?" ತೊಫಲಕ್ ನಾಟಕದ ಈ ಮಾತು ಸರ್ಕಾರಕ್ಕೆ ಅನ್ವಯಿಸುವಂತಿದೆ. ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆಯೇ ಇಲ್ಲದಿರುವಾಗ ಕೇವಲ ಗುಣಾಕಾರ, ಭಾಗಾಕಾರಗಳನ್ನು ಮಾಡುತ್ತಾ ಆಡಳಿತವನ್ನು ನಡೆಸಿ ಕಲ್ಯಾಣ ಕರ್ನಾಟಕವನ್ನು ಸ್ಥಾಪಿಸುವುದು ಇವರ ಕೆಲಸ. ಮಾನ್ಯ ಅರುಣ ಶಹಾಪುರ ಅವರು ಮಾತನಾಡುವಾಗ ಇಷ್ಟು ಒಳ್ಳೆಯ ಸರ್ಕಾರ ಏನೇನು ಅಭಿವೃದ್ಧಿ ಮಾಡಿದೆ ಎಂಬುದನ್ನು ಹೇಳಿದರು. ಕೋವಿಡ್ ಬರಬೇಕೆಂದು ನಾವು ಯಾರೂ ಅಂದುಕೊಂಡಿರಲಿಲ್ಲ. ಕೋವಿಡ್ ಬರಬೇಕೆಂದು ಸರ್ಕಾರ ಆರೋಗ್ಯ, ಶಿಕ್ಷಣದ ಸುಧಾರಣೆ ಮಾಡಬೇಕೆಂದೇನೂ ಇರಲಿಲ್ಲ. ಕೋವಿಡ್‌ನಲ್ಲಿ ಸರ್ಕಾರದ ಸಾಧನೆಯಾದರೂ ಏನು? ಆರು ಸಾವಿರ ಕೋಟಿ ರೂಪಾಯಿಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಖರ್ಚಾಗಿದೆ ಎನ್ನುವ ಅಂದಾಜಿದೆ. ಎಷ್ಟು ಖರ್ಚಾಗಿದೆ ಎಂದು ಇಂದಿನವರೆವಿಗೂ ಸರ್ಕಾರ ಶ್ವೇತಪತ್ರವನ್ನು ಹೊರಡಿಸಿಲ್ಲ. ಆದರೆ ಕೋವಿಡ್ ನೆಪದಿಂದ ಎರಡು ವರ್ಷದಿಂದಲೂ ಸರ್ಕಾರದಲ್ಲ ಏನೂ ಕೆಲಸವಾಗಿಲ್ಲ. ಯಾವುದೇ ರೀತಿಯ ಕೆಲಸ, ಅದು development ಆಗಿರಬಹುದು, progress ಆಗಬಹುದು, employment ಆಗಬಹುದು. ಜನರು ಬರಿಬೆತ್ತಲೆ ಸರ್ಕಾರವನ್ನು ಬೈಯುತ್ತಿದ್ದಾರೆ. ಕೊರೋನಾ ಬಗ್ಗೆ ಮಾತನಾಡುತ್ತಾ ಸರ್ಕಾರ ಇಷ್ಟು ಆಕ್ಸಿಜನ್, ವೆಂಟಿಲೇಟರ್‌ಗಳನ್ನು ಒದಗಿಸಿತು ಎಂದು ಹೇಳಿದರು. ಒಮ್ಮೆ ಚಾಮರಾಜನಗರದ ಇತಿಹಾಸವನ್ನು ಓದಿ. 36 ಜನರು ಅಧಿಕಾರಿಗಳ ತಪ್ಪಿನಿಂದಾಗಿ ಪ್ರಾಣ ತೆತ್ತರು. ಆದರೆ ಮಾನ್ಯ ಮಂತ್ರಿಗಳು ಅಲ್ಲಗೆ ಹೋಗಿ ಮೂರು ಜನರು ಮಾತ್ರ ಸತ್ತಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದು ಧರ್ಮವೇ? 36 ಜನರು ಸತ್ತರೆ ಸರ್ಕಾರ 3 ಜನ ಎಂದು ಹೇಳುತ್ತದೆ. ಕೋವಿಡ್ ನಿರ್ವಹಣೆಯನ್ನು ಚೆನ್ನಾಗಿ ಮಾಡಿದ್ದೇವೆಂದು ಹೇಳುತ್ತಾರೆ. ಇದು ಯಾವ ಪರಿ? ನಿಜವನ್ನು ನಿಜ ಎಂದು ಹೇಳಬೇಕು. ಸತ್ತಿರುವವರನ್ನು ಸತ್ತಿಲ್ಲ ಎಂದು ಹೇಳುವುದಕ್ಕಾಗುವುದಿಲ್ಲ. ಸರ್ಕಾರ ಏನು ಹೇಳಿದರೂ ನಡೆಯುತ್ತದೆ ಎಂದು ಬಂದುಬಿಟ್ಟಿದೆ. ಕೋವಿಡ್‌ನಿಂದಾಗಿ ಕರ್ನಾಟಕದಲ್ಲಿ ನಾಲ್ಕು ಲಕ್ಷ ಜನರು ಸತ್ತಿದ್ದಾರೆ. Actual ಎಷ್ಟು ಜನ ಸತ್ತಿದ್ದಾರೆ? 40 ಲಕ್ಷ ಜನರು ಸತ್ತಿದ್ದಾರೆ. ಬಿಬಿಎಂಪಿ ಅಥವಾ Corporations, Municipality ಯವರು Death Certificates ಗಳನ್ನು issue ಮಾಡುತ್ತಾರೆ. ಈ ಅವಧಿಯ ಲೆಕ್ಕವನ್ನು ತೆಗೆದು ನೋಡಿದರೆ... ninety percent have died, just because of Covid. ಆದರೆ ಸರ್ಕಾರದ ಬಳಿ ಅದಕ್ಕೆ ಉತ್ತರವೇ ಇಲ್ಲ. ಯಾವುದು ಕೇಳಿದರೂ ಕೋವಿಡ್ ಎಂದು ಹೇಳುತ್ತಾರೆ. ಕೋವಿಡ್ ಬಂದಿದೆ, ಅದನ್ನು ನಿಭಾಯಿಸಬೇಕು. ಅದರಲ್ಲಿ ಏನೂ ತಪ್ಪಿಲ್ಲ. ಆದರೆ ಇವರು ಅದನ್ನೇ ನೆಪ ಮಾಡಿಕೊಂಡಿದ್ದಾರೆ. ಕೋವಿಡ್ ಬಂದಿರುವುದಕ್ಕೆ ರೂ.6,000 ಕೋಟಿಗಳನ್ನು ಖರ್ಚು ಮಾಡಲಾಗಿದೆ. ಸರ್ಕಾರದ ಹಣಕಾಸಿನ ಪರಿಸ್ಥಿತಿ ಎಲ್ಲಗೆ ಬಂದಿದೆ? ಬಜೆಟ್ ಪ್ರಾರಂಭವಾದಾಗಿನಿಂದ ಸಿದ್ಧರಾಮಯ್ಯನವರ ಸರ್ಕಾರ ಇರುವವರೆವಿಗೂ ರಾಜ್ಯದಲ್ಲಿ ರೂ.2,40,000 ಕೋಟಿ ಸಾಲ ಇತ್ತು. ಈ ಒಂದು ವರ್ಷದಲ್ಲಿ ರೂ.4,50,000 ಕೋಟಿ ಆಗಿದೆ. ರೂ.2,50,000 ಕೋಟಿ ಸಾಲ ಹೆಚ್ಚಾಗಿದೆ. ಇಷ್ಟು ಸಾಲವನ್ನು ತೀರಿಸುವುದಾದರೂ ಹೇಗೆ? ಸರ್ಕಾರದಲ್ಲ ಒಂದು system ಇದೆ. ನನಗೆ ತಿಳಿದಿರುವಂತೆ Income Tax, State Tax and

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Central Tax ಎಲ್ಲ ಸೇರಿದರೂ Committed Expenditure should not exceed more than 75-80%. ನನಗೆ ಗೊತ್ತಿದ್ದಂತೆ ಈ ರೀತಿ ಇದೆ. ನಾನು economist ಅಲ್ಲ. ಯಾವ ವರ್ಷದಲ್ಲೂ 75-80%ಗಿಂತಲೂ ಮೇಲೆ ಹೋಗಿಲ್ಲ. ಈ ಬಾರಿ 102% ಗೆ ಹೋಗಿದೆ. ಸರ್ಕಾರಕ್ಕೆ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಸಾಲ ಮಾಡಿ recurring ಸಂಬಳಕ್ಕೆ, ಬಡ್ಡಿಗೇ ಇತ್ಯಾದಿಗಳಿಗೆ ಖರ್ಚು ಮಾಡಿದರೆ ಇದು ಯಾವ ಧರ್ಮ? ಮುಂದೆ ಬರುವವರು ಏನು ಮಾಡುವುದು? ಸರ್ಕಾರಕ್ಕೆ ಏಕೆ ಇಷ್ಟು ಸಾಲ ಮಾಡುವ ಛಲ ಎಂದು ನಮಗೆ ಗೊತ್ತಿಲ್ಲ.

ರಾಜ್ಯಪಾಲರ ಭಾಷಣದ ಪುಸ್ತಕದಲ್ಲಿ ಎತ್ತಿನಹೊಳೆ ಯೋಜನೆಯನ್ನು ಮಾಡಿದ್ದೇವೆಂದು ಎಲ್ಲಯೋ ಒಂದು ಕಡೆ ಹೇಳಲಾಗಿದೆ. ಇಂದಿನ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಬರೆದಿದ್ದಾರೆ. ಈ ಸರ್ಕಾರ ಬಂದಾಗಿನಿಂದ ಒಂದು ರೂಪಾಯಿ ಕೂಡ ಕೊಟ್ಟಿರುವುದಿಲ್ಲ. ಪ್ರಯೋಜನವೇನು? ಪುಸ್ತಕದಲ್ಲಿ ಯೋಜನೆಯನ್ನು ಮಾಡಲಾಗುತ್ತಿದೆ ಎಂದು ಸುಮ್ಮನೆ ಹಾಕಿಬಿಡುವುದು. ಇಂದಿನ ಪತ್ರಿಕೆಯ ಸಂಪಾದಕೀಯದಲ್ಲಿ ಬಂದಿದೆ. ದುಡ್ಡೇ ಕೊಡದೆ, “ಬಯಲುಸೀಮೆಗೆ ನೀರು ಹರಿಸುತ್ತಿದ್ದೇವೆಂದು” ಎಂದು ಇವರು ರಾಜ್ಯಪಾಲರಿಂದ ಹೇಳಿಸುತ್ತಾರೆ.

(...ಮುಂದು)

(23) 15-02-2022 (1.10) ಕೆಜಿ-ವಿಕೆ

(ವೈಸ್ ಛೇರ್ಮನ್ ಉಪಸ್ಥಿತಿ)

ಶ್ರೀ ಯು.ಬಿ.ವೆಂಕಟೇಶ್ (ಮುಂದು..):-

ಹಣ ಕೊಡದಿದ್ದರೆ ಆ ಯೋಜನೆ ಹೇಗೆ ಪೂರ್ತಿ ಆಗುತ್ತದೆ? ಈ ಕಾರ್ಯಕ್ರಮ ಸುಮಾರು 8-9 ಸಾವಿರ ಕೋಟಿ ರೂಪಾಯಿಗಳಲ್ಲಿ ಆಗಬೇಕಾಗಿತ್ತು. ಇದು delay ಆಗಿ, ಆಗಿ ಈಗ ಇದು 25 ಸಾವಿರ ಕೋಟಿ ರೂಪಾಯಿಗಳಿಗೆ ಹೋಗಿದೆ. ಇದು ಮುಂದೆ ಅಲಮಟ್ಟಿ ಯೋಜನೆಯ ತರಹ ಲಕ್ಷಾಂತರ ಕೋಟಿ ರೂಪಾಯಿಗಳಿಗೆ ಹೋಗಿ ಬಿಡುತ್ತದೆ. ಇದಕ್ಕೆ ಹಣವನ್ನು ಕೊಡದೆ ಈ ಯೋಜನೆ ವರ್ಷದಿಂದ ವರ್ಷಕ್ಕೆ ಮುಂದಕ್ಕೆ ಹೋಗುತ್ತಿದ್ದರೆ ಹೇಗೆ? ನಾವು ಸರ್ಕಾರ ನಡೆಸುತ್ತಿದ್ದೇವೆ, ನಾವು ಹೇಳಿದ್ದೇ ಸರಿ. ಕೋವಿಡ್-19 ಬಂತು ಏನು ಮಾಡಿದ್ದಾರೆ? ನಮಗೆ ಮೊದಲನೆ ಅಲೆ ಗೊತ್ತಿರಲಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅದು ಯಾರಿಗೂ ಗೊತ್ತಿರಲಿಲ್ಲ. ಆದ್ದರಿಂದ ಕ್ರಮಕೈಗೊಳ್ಳಲು ತಡವಾದರೆ ಅದರಲ್ಲಿ ತಪ್ಪು ಏನಿಲ್ಲ. ಎರಡನೆ ಅಲೆಯಲ್ಲಿ ಹೆಚ್ಚಿಗೆ ಜನರು ಸತ್ತಿದ್ದಾರೆ. ಸರ್ಕಾರ ಮೊದಲನೆ ಅಲೆಯಲ್ಲಿ ಏನು ಮಾಡಬೇಕೆಂದು ಎಚ್ಚತ್ತುಕೊಳ್ಳಲಿಲ್ಲ. ಎರಡನೆ ಅಲೆಯ ಸಂದರ್ಭದಲ್ಲಿ ಸತ್ತ ಹೆಣವನ್ನು ಸುಡುವುದಕ್ಕೂ ಸಹ ಜಾಗ ಇರಲಿಲ್ಲ. Crematorium ಇರಲಿಲ್ಲ. ಸರ್ಕಾರದವರು ಕೊನೆಗೆ ಎಲ್ಲೋ ಜಮೀನುಗಳಲ್ಲಿ ಹೆಣಗಳನ್ನು ಸುಟ್ಟರು. ಆದರೆ, ಎಷ್ಟು ಜನರು ಸತ್ತರು ಎಂಬ ಬಗ್ಗೆ ಇದುವರೆಗೂ ಸಹ ಯಾವುದೇ ಅಂಕಿ-ಅಂಶಗಳು ಸರಿಯಾಗಿ ಬರುತ್ತಿಲ್ಲ. corona warriors ಸತ್ತರೆ, ಅವರಿಗೆ 30 ಲಕ್ಷ ರೂಪಾಯಿಗಳನ್ನು ಕೊಡುತ್ತೇವೆಂದು ಸರ್ಕಾರ ಮೊದಲನೆ ಅಲೆಯಲ್ಲಿಯೇ ಹೇಳಿತ್ತು. ಆದರೆ, ಇದುವರೆಗೆ ಎಷ್ಟು ಜನ warriors ಗೆ ಪರಿಹಾರದ ಹಣ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಲೆಕ್ಕ ಕೊಡಲಿ? ಇವತ್ತಿಗೂ ಸಹ, ಅವರ ಕುಟುಂಬದವರಿಗೆ ಕೆಲಸ ಸಹ ಸಿಕ್ಕಿಲ್ಲ. ಅದಕ್ಕೆ ಬೇಕಾದಷ್ಟು ಪುರಾವೆಗಳನ್ನು ಬೇಕಾದರೆ ಕೊಡುತ್ತೇನೆ. ಎರಡನೆ ಅಲೆ ಆಯಿತು, ಮೂರನೆ ಅಲೆ ಆಯಿತು. ಆದರೆ, ಇದುವರೆಗೆ ಅವರಿಗೆ ಪರಿಹಾರ ಸಿಕ್ಕಿಲ್ಲ ಮತ್ತು ಅವರ ಕುಟುಂಬದವರಿಗೆ ಕೆಲಸ ಸಹ ಸಿಕ್ಕಿಲ್ಲ.

ಮಾನ್ಯ ಸಭಾಪತಿಯವರೇ, ಕೋವಿಡ್‌ನಿಂದ ಸತ್ತವರಿಗೆ ಬಿ.ಪಿ.ಎಲ್.,ನವರಿಗೆ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿ ಮತ್ತು ಕೇಂದ್ರ ಸರ್ಕಾರ 50 ಸಾವಿರ ರೂಪಾಯಿಗಳು ಸೇರಿ ಒಟ್ಟು 1.50 ಲಕ್ಷ ರೂಪಾಯಿಗಳು ಹಾಗೂ ಎ.ಪಿ.ಎಲ್.,ನವರಿಗೆ 50 ಸಾವಿರ ರೂಪಾಯಿಗಳನ್ನು ಕೊಡುತ್ತೇವೆಂದು ಹೇಳಿದ್ದರು. ಮೊದಲು ಇದನ್ನು ಡಿ.ಸಿ.,ಗಳು ಕೊಡುತ್ತಿದ್ದರು. ಮತ್ತೆ ಆ ವ್ಯವಸ್ಥೆಯನ್ನು ತೆಗೆದು ಬಿ.ಬಿ.ಎಂ.ಪಿ.,ಯವರು ಕೊಡುತ್ತಾರೆಂದು ಹೇಳಿದರು. ಬಿ.ಬಿ.ಎಂ.ಪಿ.,ಯ ವಾರ್ಡ್‌ಗಳಿಗೆ ಹೋದರೆ, ಕೋವಿಡ್‌ನಿಂದ ಸತ್ತು ಹೋಗಿರುವ ಸಂಬಂಧಿಕರ ಬಳಿ ಹಣ ತೆಗೆದುಕೊಳ್ಳುವವರೆಗೂ ಕೆಲಸ ಆಗುವುದಿಲ್ಲ. ಎಲ್ಲೋ contractor 40% ಕೊಡುತ್ತಾರೆ, ok. ಕೋವಿಡ್‌ನಿಂದ ಸತ್ತು ಹೋಗಿರುವವರ ಸಂಬಂಧಿಕರ ಬಳಿ ಏನು ಇರುವುದಿಲ್ಲ. ಅವರಿಗೆ ವಂಶವೃಕ್ಷ ತೆಗೆದುಕೊಂಡು ಬನ್ನಿ, ಏನೇನೂ ಬೇಡವಾದಂತಹ technical ಆಗಿ ದಾಖಲೆಗಳನ್ನು ಕೇಳುತ್ತಾರೆ. ಸರ್ಕಾರ ಇಂತಹ ಸಣ್ಣ ವಿಚಾರಗಳಲ್ಲಿ ಅಧಿಕಾರಿಗಳನ್ನು ಕರೆಸಿ ಅವರ ಕಿವಿಯನ್ನು ಹಿಂಡಿ ಬಡಬಗ್ಗರ ಹತ್ತಿರ ಹಣ ತೆಗೆದುಕೊಳ್ಳಬೇಡಿ ಎಂದು ಹೇಳುವುದಕ್ಕೆ ಏನಾಗಿದೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ಸಭಾಪತಿಯವರೇ, ಮನೆ ಕಟ್ಟುವುದಕ್ಕೆ 5 ಲಕ್ಷ ಕೊಡುತ್ತೇವೆ. ಮನೆ ರಿಪೇರಿ ಮಾಡುವುದಕ್ಕೆ 3 ಲಕ್ಷ ಕೊಡುತ್ತೇವೆ, ಒಂದು ಲಕ್ಷ ರೂಪಾಯಿಗಳನ್ನು ಕೊಡುತ್ತೇವೆಂದು ಹೇಳಿದ್ದಾರೆ. ಬೆಳಗಾವಿಯಲ್ಲಿ ಅತಿವೃಷ್ಟಿ ಅನಾವೃಷ್ಟಿ ಬಂದು ಎಷ್ಟು ದಿವಸಗಳು ಆಗಿವೆ? ಆದರೆ, ಇವತ್ತಿನವರೆಗೂ ಅಲ್ಲಿ ಎಷ್ಟು ಮನೆಗಳನ್ನು ಕಟ್ಟಲಾಗಿದೆ ಎಂಬುದರ ಲೆಕ್ಕ ಇಲ್ಲ. ನಾವು ಅಲ್ಲಿಗೆ ಹೋದರೆ, ಅಲ್ಲಿನ ಜನರು ಇವತ್ತಿನವರೆಗೂ ನಮಗೆ ಪರಿಹಾರ ಸಿಕ್ಕಿಲ್ಲವೆಂದು ಕೇಳುತ್ತಾರೆ. ನನಗೆ ಗೊತ್ತಿಲ್ಲ. ಆದರೆ, ಆ ಭಾಗದವರು ಏನಾದರೂ ಪರಿಹಾರ ಸಿಕ್ಕಿದೆ ಎಂದು ಹೇಳಿದರೆ ನನ್ನ ಅಭ್ಯಂತರ ಇಲ್ಲ. ಏಕೆಂದರೆ, ನಾವು ಅಲ್ಲಿಯವರೆಲ್ಲ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ಹೋದಂತಹ ಸಂದರ್ಭದಲ್ಲಿ ಅಲ್ಲಿನ ಜನರು ನಮಗೆ ಇನ್ನೂ ಪರಿಹಾರ ಸಿಕ್ಕಿಲ್ಲವೆಂದು ಹೇಳಿದರು. ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮೂರು ವರ್ಷಗಳ ಹಿಂದೆ ಪರಿಹಾರ declare ಮಾಡಿದ್ದರು. ಈಗ ಸರ್ಕಾರದಲ್ಲಿ ಬದಲಾವಣೆ ಬಂತು. ಇದರಿಂದ ಏನಾಯಿತು ಏಂದರೆ, ಮೊದಲನೆಯದಾಗಿ ಅನೈತಿಕವಾಗಿ ಸರ್ಕಾರ ಅಧಿಕಾರಕ್ಕೆ ಬಂತು. ಎರಡನೆಯದಾಗಿ ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದರು. ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗಲೆಲ್ಲಾ ತೊಂದರೆ ಕೊಡುತ್ತಾರೆ. ನಾವು ಮೊದಲನೆ ದಿವಸವೇ ಮಾನ್ಯ ಬಿ.ಎಸ್. ಯಡಿಯೂರಪ್ಪನವರಿಗೆ ತಮ್ಮನ್ನು ಹೆಚ್ಚು ದಿವಸಗಳ ಕಾಲ ಅಧಿಕಾರದಲ್ಲಿ ಇರಲು ಬಿಡುವುದಿಲ್ಲವೆಂದು ಹೇಳಿದ್ದೆವು. ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಹೋದರು. ಈಗ ಮಾನ್ಯ ಬಸವರಾಜ ಬೊಮ್ಮಾಯಿರವರು ಅಧಿಕಾರಕ್ಕೆ ಬಂದಿದ್ದಾರೆ. ಈಗ ಅವರ ಕಥೆ ಏನೆಂದು ಅವರಿಗೆ ಗೊತ್ತಿರಬೇಕು. ಆದರೆ, ಜನರಿಗೆ ಸರ್ಕಾರ ಏನಾದರೊಂದು ಹೇಳಿದ ಮೇಲೆ ಅದನ್ನು ಮಾಡಬೇಕು. ಪ್ರತಿಬಾರಿಯೂ ಸಹ ಮಾತನಾಡುವಾಗ ಕಲ್ಯಾಣ ಕರ್ನಾಟಕದ ಹೆಸರನ್ನು ಬದಲಾಯಿಸಿದ್ದೇವೆಂದು ಹೇಳುತ್ತಾರೆ. ಆದರೆ, ಸರ್ಕಾರ ಕೊಟ್ಟಿರುವಂತಹ ಅನುದಾನದಲ್ಲಿ ಇದುವರೆವಿಗೂ 12% ಮಾತ್ರ ಹಣ ಅಲ್ಲಿ ಖರ್ಚಾಗಿದೆ. ಇವತ್ತು ಅದಕ್ಕೆ Board ಮಾಡಿದ್ದಾರೆಂದು ಮಾಹಿತಿ ಬಂದಿದೆ. ಇನ್ನೂ ಏನಾದರೂ ಖರ್ಚು ಆಗಬಹುದೆನೋ ಗೊತ್ತಿಲ್ಲ. ಒಂದು Board ಮಾಡುವುದಕ್ಕೆ ಮೂರು ವರ್ಷ ಬೇಕಾಯಿತು. ಅದಕ್ಕೆ ಒಬ್ಬ ಅಧ್ಯಕ್ಷರನ್ನು ಮಾಡುವುದಕ್ಕೆ ಒಂದೂವರೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವರ್ಷ ಬೇಕಾಯಿತು. ಅದು amendment ಮಾಡಿ. ಕಾನೂನು ಪ್ರಕಾರ, ಆ ಭಾಗದ ಮಂತ್ರಿ ಇರಬೇಕಾಗಿತ್ತು. ಅದನ್ನು ತೆಗೆದು ಎಂ.ಎಲ್.ಎ.,ಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.

ಡಾ|| ವೈ.ಎ..ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ): ಮಾನ್ಯ ಸಭಾಪತಿಯವರೇ, ಅನೈತಿಕ ಸರ್ಕಾರ ಎಂದರೇನು?

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಅವರಿಗೆ yield ಆಗಿಲ್ಲ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ನಾನು ಅವರಿಗೆ ಹೇಳುತ್ತಿಲ್ಲ. ಅನೈತಿಕ ಸರ್ಕಾರ ಅಂದರೆ ಹೇಗೆ? ಅವರು ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರ ಜೊತೆಗೆ ಸೇರಿ ಸರ್ಕಾರ ಮಾಡಿರಲಲ್ಲವೇ?

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಹೌದು. ನಾವು ಅವರಿಗೆ yield ಆಗಿಲ್ಲ.

ವೈಸ್ ಛೀರ್ಮನ್:- ನಾರಾಯಣಸ್ವಾಮಿಯವರೇ, ಅವರು yield ಆಗಿಲ್ಲ. ಅವರು yield ಆಗದೇ ನಿಮ್ಮನ್ನು allow ಮಾಡುವುದಕ್ಕೆ ಬರುವುದಿಲ್ಲ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಲ್ಲ ಯಾವುದು ಅನೈತಿಕ ಸರ್ಕಾರ ಇಲ್ಲ.

(ಗೊಂದಲ)

ವೈಸ್ ಛೀರ್ಮನ್:- ನಾರಾಯಣಸ್ವಾಮಿಯವರೇ, ನಿಮ್ಮ ಸರದಿ ಬಂದಾಗ, ತಾವು ಮಾತನಾಡಿ. ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ಅವರು ಅನೈತಿಕ ಸರ್ಕಾರ ಎಂದು ಹೇಳಿದ್ದಾರೆ. ಹಾಗಾಗಿ, ಅದು ಚರ್ಚೆ ಆಗಬೇಕಲ್ಲವೇ?

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ತಾವು ಮಾತನಾಡಬೇಡಿ ಎಂದು ಹೇಳಿದರೆ ಕುಳಿತುಕೊಳ್ಳುತ್ತೇನೆ.

ವೈಸ್ ಛೀಮನ್:- ವೆಂಕಟೇಶ್‌ರವರೇ, ತಾವು ಮಾತನಾಡಿ. ತಾವು ಅವರಿಗೆ yield ಆದರೆ ಅವರಿಗೆ ಅವಕಾಶ ಕೊಡುತ್ತೇನೆ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾವು ಅವರಿಗೆ yield ಆಗಿಲ್ಲ.

(ಗೊಂದಲ)

ವೈಸ್ ಛೀಮನ್:- ನಾರಾಯಣಸ್ವಾಮಿಯವರೇ, ತಮಗೆ ಅವಕಾಶ ಕೊಟ್ಟಿಲ್ಲ. ಹಾಗಾಗಿ, ತಾವು ಕುಳಿತುಕೊಳ್ಳಿ.

(ಈ ಹಂತದಲ್ಲಿ ಎರಡೂ ಕಡೆಯ ಹಲವಾರು ಸದಸ್ಯರುಗಳು ಒಮ್ಮೆಲೆ ಎದ್ದುನಿಂತು ಮಾತನಾಡ ತೊಡಗಿದರು)

ವೈಸ್ ಛೀಮನ್:- ಈ ಹಂತದಲ್ಲಿನ ನಡವಳಿಗಳನ್ನು ದಾಖಲಿಸಬಾರದೆಂದು ಸೂಚಿಸಿದರು.

(ಗೊಂದಲ)

ವೈಸ್ ಛೀಮನ್:- ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ. ಇಲ್ಲಿ ಎಲ್ಲರಿಗೂ ಮಾತನಾಡುವುದಕ್ಕೆ ಅವಕಾಶ ಇದೆ.

(ಗೊಂದಲ)

ಶ್ರೀ ಬಿ.ಎ.ಬಸವರಾಜು (ನಗರಾಭಿವೃದ್ಧಿ ಸಚಿವರು, ಬೆಂಗಳೂರು ಹೊರತುಪಡಿಸಿ):- ಮಾನ್ಯ ಸಭಾಪತಿಯವರೇ, “ಅನೈತಿಕ ಸರ್ಕಾರ” ಎನ್ನುವ ಪದವನ್ನು ಕಡತದಿಂದ ತೆಗೆಸಿ.

(ಗೊಂದಲ)

ವೈಸ್ ಛೀಮನ್:- ಸಚಿವರೇ, ದಯವಿಟ್ಟು ಕುಳಿತುಕೊಳ್ಳಿ. ಈಗ ಸಭಾನಾಯಕರಿಗೆ ಮಾತನಾಡುವುದಕ್ಕೆ allow ಮಾಡಿದ್ದೇನೆ. ಹಾಗಾಗಿ, ದಯವಿಟ್ಟು ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ತಾವು ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್‌ವರರಿಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದೀರಿ. ನಾವು ಅದನ್ನು ಗೌರವದಿಂದ ಆಲಿಸುತ್ತಿದ್ದೇವೆ. ಆದರೆ, ಅವರು ಮಾತನಾಡುವಂತಹ ಭರದಲ್ಲ ಕೆಲವು ತಪ್ಪಾದ ಶಬ್ದಗಳನ್ನು ಬಳಸಿದ್ದಾರೆ. ಹಾಗಾಗಿ, “ಅನೈತಿಕ ಸರ್ಕಾರ” ಎನ್ನುವ ಶಬ್ದವನ್ನು ತೆಗೆಯುವುದಕ್ಕೆ ತಾವು ಆದೇಶ ನೀಡಿ.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಸಭಾನಾಯಕರೇ, ಅನೈತಿಕ ಸರ್ಕಾರ ಎನ್ನುವ ಪದ ಅಸಂಸದೀಯ ಪದವಲ್ಲ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಏನಾದರೂ unparliamentary words ಬಳಸಿದ್ದರೆ, ತಾವು ಅದನ್ನು ತೆಗೆಸಬಹುದು.

(ಗೊಂದಲ)

ವೈಸ್ ಛೇರ್ಮನ್:- ನಾರಾಯಣಸ್ವಾಮಿಯವರೇ, ತಮಗೆ ಮಾತನಾಡುವುದಕ್ಕೆ allow ಮಾಡಿಲ್ಲ. ದಯವಿಟ್ಟು ಕುಳಿತುಕೊಳ್ಳಿ. ವೆಂಕಟೇಶ್‌ವರರೇ, ತಾವು ಮಾತನಾಡಿ. ಆದರೆ, ತಾವು ಪಿಠವನ್ನು address ಮಾಡಿ ಮಾತನಾಡಿ. ಈಗ ಮಾನ್ಯ ಸಭಾನಾಯಕರು ಆಕ್ಷೇಪ ಎತ್ತಿದ್ದಾರೆ. “ಅನೈತಿಕ ಸರ್ಕಾರ” ಎನ್ನುವ ಪದ ಅಸಂಸದೀಯ ಪದ ಅಲ್ಲ. ಹಾಗಾಗಿ, ಆತಂಕ ಪಡುವುದು ಬೇಡ. ನಾನು ಆಡಳಿತ ಪಕ್ಷದ ಸದಸ್ಯರಲ್ಲ ಮನವಿ ಮಾಡುತ್ತೇನೆ. ವಿರೋಧ ಪಕ್ಷದವರು ಏನೇನು ಮಾತನಾಡುತ್ತಾರೆಂದು ಗುರುತು ಹಾಕಿಕೊಂಡು ತಮ್ಮ ಸರದಿ ಬಂದಾಗ ಅದಕ್ಕೆ ಪಕ್ಷವಾದ ಉತ್ತರವನ್ನು ನೀಡಿ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸಂವಿಧಾನದಲ್ಲ ಅನೈತಿಕ ಸರ್ಕಾರ ಇದೆಯೇ? ಅದಕ್ಕೆ ದಯವಿಟ್ಟು ಅನೈತಿಕ ಸರ್ಕಾರ ಎಂದರೇನು ಹೇಳಿ?

(ಗೊಂದಲ)

ವೈಸ್ ಛೇರ್ಮನ್:- ನಾರಾಯಣಸ್ವಾಮಿಯವರೇ, ದಯವಿಟ್ಟು ಕುಳಿತುಕೊಳ್ಳಿ, ನಾನು ಆ ಕುರಿತು ಕಳೆದ ವಾರ ನಡೆದಂತಹ ಶಾಸಕರ ಶಿಬಿರದ ತರಬೇತಿ ಕಾರ್ಯಕ್ರಮ ನಡೆದಾಗ ಈ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿದ್ದೇನೆ. Practice and Procedure of Parliament book by M.N. Kaul and S.L. Shakhder ಅನ್ನು ಅಧ್ಯಯನ ಮಾಡಿದ್ದೇನೆ. ಯಾವುದು ಸಂಸದೀಯ ಪದ ಮತ್ತು ಯಾವುದು ಅಸಂಸದೀಯ ಪದವೆಂದು ಅಧ್ಯಯನ ಮಾಡಿ ಅದರ ಬಗ್ಗೆ ಒಂದು ಗಂಟೆ ಕಾಲ ಶಾಸಕರ ತರಬೇತಿಯಲ್ಲಿ ಪಾಠವನ್ನು ಮಾಡಿದ್ದೇನೆ. ಹಾಗಾಗಿ, ನಾನು ಈ ವಿಷಯದಲ್ಲಿ ಅಳವಡ ಅಧ್ಯಯನವನ್ನು ಮಾಡಿರುವುದರಿಂದ “ಅನೈತಿಕ ಸರ್ಕಾರ” ಎನ್ನುವುದು ಅಸಂಸದೀಯ ಪದವಲ್ಲವೆಂದು ಸದನಕ್ಕೆ ಸ್ಪಷ್ಟವಾಗಿ ಹೇಳಬಯಸುತ್ತೇನೆ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, “ಅನೈತಿಕ” ಎನ್ನುವ ಪದ ಬಳಕೆ ಅಸಂಸದೀಯವಲ್ಲ. ಆದರೆ, ಆ ಪದದ ಜೊತೆಯಲ್ಲಿ “ಸರ್ಕಾರ” ಇದೆ ಅಲ್ಲವೇ?

(ಗೊಂದಲ)

ವೈಸ್ ಛೇರ್ಮನ್:- ನಾರಾಯಣಸ್ವಾಮಿಯವರೇ, ಅದನ್ನು ಬಿಟ್ಟುಬಿಡಿ. ವಿರೋಧ ಪಕ್ಷದವರು ಸ್ವಲ್ಪ ಮಟ್ಟದಾದರೂ ತಿಳಿಸಿ ಮಾತನಾಡಬೇಕು ಅಲ್ಲವೇ? ವೆಂಕಟೇಶ್‌ವರವರೇ, ತಾವು ಮಾತನಾಡಿ.

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅನೈತಿಕ ಸರ್ಕಾರ ಎನ್ನುವ ಪದಕ್ಕೆ clarification ಕೊಡಿ. ತದನಂತರ ಅವರಿಗೆ ಮಾತನಾಡುವುದಕ್ಕೆ ಹೇಳಿ.

(ಮುಂದು..)

(24) 15-02-2022 (1.20) ಎಂ.ವಿ-ವಿಕೆ

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಎಂ.ಕೆ.ಪ್ರಾಣೇಶ್ (ಮುಂದು):-

ಈಗ ಅನೈತಿಕ ಸಂಬಂಧ ಎನ್ನುವಂಥದ್ದು....

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವರು ಈ ಹಿಂದೆ ಸುಮಾರು ಇಪ್ಪತ್ತು ಬಾರಿ ಇಂತಹ ಮಾತುಗಳನ್ನು ಆಡಿದ್ದಾರೆ. ಅವರು ಏನು ಮಾತನಾಡಿದ್ದಾರೆಂದು ಕಡತ ತೆಗೆದು ನೋಡಲಿ.

(ಗೊಂದಲ)

ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ ಅನೈತಿಕ ಸರ್ಕಾರವೆಂದು ಹೇಳುವಂತಿಲ್ಲ. ಅವರು ಆ ರೀತಿ ಹೇಳುವುದು ತಪ್ಪಾಗುತ್ತದೆ.

(ಗೊಂದಲ)

ವೈಸ್ ಛೀರ್ಮನ್:- ಡಾ||ವೈ.ಎ.ನಾರಾಯಣಸ್ವಾಮಿಯವರೇ, ನನಗೆ ನಿಮ್ಮೆಲ್ಲರ ಭಾವನೆಗಳು ಅರ್ಥವಾಗುತ್ತದೆ. ಆದರೆ, ವಿರೋಧ ಪಕ್ಷದವರು ಮಾತನಾಡಬೇಕಲ್ಲವೇ?

ಶ್ರೀ ಸುನೀಲ್ ವಲ್ಯಾಪುರ್ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದವರು ಮಾತನಾಡಲಿ. ಆದರೆ, ಮಾನ್ಯ ಸದಸ್ಯರು ಅನೈತಿಕ ಸರ್ಕಾರವೆಂದು ಮಾತನಾಡಬಹುದೇ?

ವೈಸ್ ಛೀರ್ಮನ್:- ಒಂದು ನಿಮಿಷ ನನ್ನ ಮಾತನ್ನು ಕೇಳಿಸಿಕೊಳ್ಳಿ. ಪೀಠದಿಂದ ಮಾತನಾಡುವಾಗ ನೀವು ಏತಕ್ಕೆ ಆತುರಪಡುತ್ತೀರಿ? ನೀವು ಅಂದುಕೊಂಡ ಹಾಗೆ ವಿರೋಧ ಪಕ್ಷದವರು ಮಾತನಾಡುವುದಕ್ಕೆ ಆಗುವುದಿಲ್ಲ. ವಿರೋಧ ಪಕ್ಷದವರು ತಮ್ಮನ್ನು ಎಚ್ಚರಿಸುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಈಗ ನಾನು ಮಾಹಿತಿಯನ್ನು ತೆಗೆದುಕೊಂಡಿದ್ದೇನೆ. ಖಂಡಿತವಾಗಿ “ಅನೈತಿಕ” ಎಂಬ ಪದ ಅಸಂಸದೀಯವಲ್ಲ. ಹಾಗಾಗಿ ತಾವು ಆತಂಕಕ್ಕೆ ಒಳಗಾಗುವಬೇಡ. ತಮ್ಮ ಸರದಿ ಬಂದಾಗ, ನಿಮಗೆ ಅವಕಾಶ ಮಾಡಿಕೊಡುತ್ತೇನೆ. ಆಗ ತಾವೂ ಸಹ ಮಾತನಾಡಿ. ಆಗ ತಾವು ವಿರೋಧ ಪಕ್ಷದವರಿಗೆ ಯಾವ ರೀತಿಯಲ್ಲಿ ಉತ್ತರ ಹೇಳಬಹುದು ಎಂಬುದನ್ನು ಸದನದಲ್ಲಿ ಇರುವಂತಹ ನಿಮ್ಮ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತರ ಹೇಳಬೇಕಾಗುತ್ತದೆ.

ಶ್ರೀ ಲಹರ್ ಸಿಂಗ್ ಸಿರೋಯಾ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಸಮ್ಮಿಶ್ರ ಸರ್ಕಾರದ ಹದಿನೈದು ಜನ ಶಾಸಕರು ರಾಜೀನಾಮೆ ನೀಡಿ ಮತ್ತೆ ಜನರ ಆಶೀರ್ವಾದ ತೆಗೆದುಕೊಂಡು ರಚನೆಯಾಗಿರುವಂತಹ ಸರ್ಕಾರ ಇದು. ಇದಕ್ಕೆ ಅನೈತಿಕ ಎಂದು ಹೇಳುವಂತಹ ಪ್ರಶ್ನೆ ಬರುವುದಿಲ್ಲ. ಈಗ ಅವರು ಮಾತನಾಡಿರುವುದು ಅನೈತಿಕ. ತಾವು ಇದನ್ನು ಅರ್ಥ ಮಾಡಿಕೊಳ್ಳಬೇಕು. ದಯವಿಟ್ಟು ಈ ಪದವನ್ನು ವಾಪಸ್ಸು ತೆಗೆದುಕೊಳ್ಳಬೇಕು. ಏಕೆಂದರೆ, ಈ ಸರ್ಕಾರಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಆದ್ದರಿಂದ ಅವರು ಇದನ್ನು ಅನೈತಿಕ ಸರ್ಕಾರವೆಂದು ಹೇಗೆ ಹೇಳುತ್ತಾರೆ?

ವೈಸ್ ಛೇರ್ಮನ್:- ಈಗ ಮಾನ್ಯ ಸದಸ್ಯರು ಒಂದು ಬಾರಿ ಅನೈತಿಕ ಸರ್ಕಾರವೆಂದು ಹೇಳಿದರು. ಆದರೆ, ನೀವು ಅನೈತಿಕ ಎಂಬ ಪದವನ್ನು ನಾಲ್ಕಾರು ಬಾರಿ ಬಳಸಿದ್ದೀರಿ.

ಶ್ರೀ ಲಹರ್ ಸಿಂಗ್ ಸಿರೋಯಾ:- ಮಾನ್ಯ ಸಭಾಪತಿಯವರೇ, correct. But what I am telling is....

ವೈಸ್ ಛೇರ್ಮನ್:- ಆಯಿತು, ಆ ವಿಷಯವನ್ನು ಚಿಟ್ಟುಚಿಡಿ. ಮಾನ್ಯ ಲಹರ್ ಸಿಂಗ್ ಸಿರೋಯಾರವರೆ, ದಯವಿಟ್ಟು ಕುಳಿತುಕೊಳ್ಳಿ. ಈಗ ಮಾನ್ಯ ಯು.ಬಿ.ವೆಂಕಟೇಶ್‌ರವರು ತಮ್ಮ ಮಾತನ್ನು ಮುಂದುವರೆಸಿ. ತಾವು ನನ್ನನ್ನು ನೋಡಿಕೊಂಡು ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ತಮ್ಮನ್ನು ನೋಡಿಕೊಂಡೇ ಮಾತನಾಡುತ್ತಿದ್ದೇನೆ.

ವೈಸ್ ಛೇರ್ಮನ್:- ಆಯಿತು. Thank you.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ನಿಮಗೆ address ಮಾಡುತ್ತಿದ್ದೇನೆ. ನಾನು ಅವರನ್ನು ಸಹ ನೋಡುತ್ತಿಲ್ಲ. ನಾನು ನಿಮಗೆ ಹೇಳುತ್ತಿದ್ದೇನೆ. ಸರ್ಕಾರ ತನ್ನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಎಂದು ನಾನು ತಮ್ಮ ಮುಖಾಂತರ ಹೇಳುವುದಕ್ಕೆ ಹೊರಟ್ಟಿದ್ದೇನೆ. ಈಗ ಪ್ರತಿಪಕ್ಷದ ಸದಸ್ಯರುಗಳು ಈ ರೀತಿಯ ಟೀಕೆಗಳನ್ನು ಮಾಡುವುದು

ಸ್ವಾಭಾವಿಕವೆಂದು ನಮ್ಮ ನಿಲುವುಗಳನ್ನು ತಳ್ಳಿ ಹಾಕಬಹುದು. ಆದರೆ, ಅವರು ಮುಕ್ತ ಮನಸ್ಸಿನಿಂದ ತಮ್ಮ ಎದೆ ಮುಟ್ಟಿಕೊಂಡು ರಾಜ್ಯಪಾಲರ ಭಾಷಣ ಕೇವಲ ತೌಡು ಕುಟ್ಟುವ ಕೆಲಸ ಹೌದೋ ಅಲ್ಲವೋ ಎಂದು ಹೇಳಲಿ. ಅವರು ವರ್ತಮಾನವನ್ನು ಮರೆತು, ಭವಿಷ್ಯಕ್ಕೆ ಕುರುಡಾಗಿ, ಭೂತದ ಕಡೆಗೆ ಹೊರಳಿ, ಭೂತ ಚೇಷ್ಟೆಯಲ್ಲಿ ತೃಪ್ತಿಪಡುತ್ತಿರುವ ಅವರ ಸರ್ಕಾರದಿಂದ ಇನ್ನು ಎಂತಹ ಮುಂಗಡಪತ್ರವನ್ನು ನಿರೀಕ್ಷಿಸಬಹುದು ಸ್ವಾಮಿ. ಬರುತ್ತಾ ಬರುತ್ತಾ ರಾಯರ ಕುದುರೆ ಅದು ಏನೋ ಆಯಿತು ಎಂದು ಒಂದು ಗಾದೆ ಮಾತಿದೆ. ಇದನ್ನು ನಮ್ಮ ಕಡೆ ಈ ರೀತಿ ಹೇಳುತ್ತಾರೆ. ಅಂದರೆ, ಈಗ ಕುದುರೆ ಎಂದು ಭಾವಿಸಿದ ಗಾರ್ಧವನ ನಿಜ ವೇಷ ಬಯಲಾಗುತ್ತಿದೆ. ಅಂದರೆ, ಅವರು ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆಂದು. ಜನರು ಅವರ ಬಗ್ಗೆ ಬೀದಿ ಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೆ ಮುಂದೆ ಅವರಿಗೆ ಏನು ಮಾಡಬೇಕು ಮತ್ತು ಅವರನ್ನು ಯಾವ ತರಹ ಸ್ವಾಗತಿಸಬೇಕು ಮತ್ತು ಏನೇನು ಮಾಡಬೇಕೆಂದು ಹೇಳುತ್ತಿದ್ದಾರೆ. ಅವರು ಅದರ ಬಗ್ಗೆ ಯೋಚನೆ ಮಾಡಲಿ. ಇಲ್ಲಿ ನಾನು ಒಬ್ಬನೇ ಹೇಳುವುದು ಬೇರೆ. ಆದರೆ, ಅವರನ್ನು ಸುಮಾರು ಆರೂವರೆ ಕೋಟಿ ಜನರು ಅವರ ಆಟ ಪಾಠಗಳನ್ನು ನೋಡುತ್ತಿದ್ದಾರೆ. ಈಗ ಅವರು ಕೋವಿಡ್-19 ಎಂದು ಈ ರಾಜ್ಯವನ್ನು ಮುಗಿಸಿಬಿಟ್ಟರು.

(ಗೊಂದಲ)

ವೈಸ್ ಛೇರ್ಮನ್:- ಮಾನ್ಯ ಯು.ಬಿ.ವೆಂಕಟೇಶ್‌ವರೇ, ತಾವು ನನ್ನನ್ನು ನೋಡಿಕೊಂಡು ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ತಮಗೆ ಕಳೆದ ಬಾರಿಯೇ ತಿಳಿಸಿದ್ದೇನೆ. ನಾನು ಯಾವಾಗ ಮಾತನಾಡುವುದಕ್ಕೆ ನಿಂತುಕೊಳ್ಳುತ್ತೇನೆ. ಆಗ ಇವರೆಲ್ಲರೂ ಸಹ ಬೇಕೆಂದು ಎದ್ದು ನಿಂತುಕೊಂಡು ಅಡ್ಡಿಪಡಿಸುವುದು ಮತ್ತು ನನ್ನ mind ಅನ್ನು divert ಮಾಡುವುದನ್ನು ಮಾಡುತ್ತಾರೆ.

ವೈಸ್ ಛೇರ್ಮನ್:- ಮಾನ್ಯ ಯು.ಬಿ.ವೆಂಕಟೇಶ್‌ವರೇ, ನೀವು ವಿಚಲಿತರಾಗಬೇಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಅವರಿಗೆ ಈ ರೀತಿಯ ಮಾತುಗಳನ್ನು ಹೇಳಿದ್ದೇನೆಯೇ? ನಾನು ಇಲ್ಲಿಗೆ ಏನೇನೋ ಹೇಳಬೇಕೆಂದು ಬಂದಿರುತ್ತೇನೆ.

(ಗೊಂದಲ)

ವೈಸ್ ಛೀಮನ್:- ತಾವು ತಮ್ಮ ಮಾತನ್ನು ಕೇಂದ್ರೀಕರಿಸಿ ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಲೆಕ್ಷರರಾದಂತಹ ಡಾ||ವೈ.ಎ.ನಾರಾಯಣಸ್ವಾಮಿಯವರು ಇಂತಹವುದರಲ್ಲ ತುಂಬಾ expert ಇದ್ದಾರೆ. ಅಂದರೆ, ನಾವು ಏನನ್ನು ಸಹ ಹೇಳಬಾರದು. ಇದು ಒಂದರಲ್ಲೇ ಮುಗಿದುಬಿಡಲ ಎಂದು ತಕ್ಷಣ deviate ಮಾಡಿಬಿಡುತ್ತಾರೆ. ಈಗ ಮಾನ್ಯ ಎಂ.ಕೆ.ಪ್ರಾಣೇಶ್‌ವರವರು ತುಂಬಾ ಚೆನ್ನಾಗಿದ್ದರು. ಅವರು ಸಹ ಏಕೆ ಎದ್ದು ನಿಂತರು ಎಂದು ಗೊತ್ತಾಗಲಲ್ಲ? ಅದು ಅವರ ಸ್ವಭಾವವಲ್ಲ.

(ಗೊಂದಲ)

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ವರವರು ಏನು ಬೇಕಾದರೂ ಮಾತನಾಡಲ. ಆದರೆ, ಅವರು ವಿರೋಧ ಪಕ್ಷದಲ್ಲ ಇದ್ದಾರೆ. ನಾವು ಆಡಳಿತ ಪಕ್ಷದಲ್ಲಿದ್ದೇವೆ. ಆದರೆ, ಅವರು ಶಬ್ದಗಳನ್ನು ಬಳಸುವಾಗ ಇತಿಮಿತಿ ಇರಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವರು ಈ ಹಿಂದೆ ಈ ಪದವನ್ನು ಸುಮಾರು ಇಪ್ಪತ್ತು ಬಾರಿ ಬಳಸಿದ್ದಾರೆ.

(ಗೊಂದಲ)

ಶ್ರೀ ಸುನೀಲ್ ವಲ್ಯಾಪುರ್:- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ವರವರು ಹಿರಿಯ ಸದಸ್ಯರು. ಅವರು ಮಾತನಾಡುವಾಗ ಬಳಸುವ ಶಬ್ದಗಳಿಗೆ ಸ್ವಲ್ಪ ಇತಿಮಿತಿ ಇರಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವರು ಈ ಹಿಂದೆ ಬಳಸಿರುವ ಶಬ್ದಗಳ ಬಗ್ಗೆ ಹೇಳಿದರೆ, ಅವರು ಸದನದಿಂದ ಎದ್ದು ಹೋಗಿ ಬಿಡುತ್ತಾರೆ. ನಾನು ನೈಜ ಮಾರ್ಗದಲ್ಲಿ ಅವರಿಗೆ ತಿಳುವಳಿಕೆ ನೀಡುವ ಶಬ್ದವನ್ನು ಬಳಸುತ್ತಿದ್ದೇನೆ. ಅದು ಅಸಂಸದೀಯ ಪದವಲ್ಲ.

ವೈಸ್ ಛೇರ್ಮನ್:- ಮಾನ್ಯ ಯು.ಬಿ.ವೆಂಕಟೇಶ್‌ವರವರೆ, ತಾವು ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು unparliamentary word ಅನ್ನು use ಮಾಡದೆ ಹೇಳುತ್ತಿದ್ದೇನೆ. ಅವರು ಬೇಕೆಂದು ನಮಗೆ ಈ ರೀತಿ ಮಾಡುತ್ತಿದ್ದಾರೆ. ಈಗ ಪ್ರತಿ ವರ್ಷವೂ ಸಹ ಒಂದೊಂದು ಪುಸ್ತಕ ಮಾಡಿ, ಮಾನ್ಯ ರಾಜ್ಯಪಾಲರ ಕೈಯಲ್ಲಿ, ಸರ್ಕಾರ ಆ ರೀತಿ ಇದೆ, ಈ ರೀತಿ ಇದೆ ಎಂದು ಹೇಳಿಸುತ್ತಾರೆ. ಆದರೆ, ಅವರು ಮುಂದೆ ಏನನ್ನು ಮಾಡುತ್ತಾರೆಂದು ಏಕೆ ಹೇಳಿಸುವುದಿಲ್ಲ?

(ಗೊಂದಲ)

ಈಗ ನಾವು ಹಿಂದೆ ಮುದ್ರಿಸಿರುವ ಪುಸ್ತಕ ಇದೆ. ಅವರು ಅದನ್ನು ತೆಗೆದು ನೋಡಲಿ. ಇವುಗಳಿಗೆ ಸಂಬಂಧಪಟ್ಟಂತೆ ದಾಖಲೆಗಳು ಇರುತ್ತವೆ. ಇವತ್ತು ನಾನು ಹೇಳಿದರೆ ಆಗುವುದಿಲ್ಲ. ಹಳೆಯ ದಾಖಲೆಗಳು ಸಹ ಇವೆ. ಅವರು ಬಜೆಟ್ ಬಗ್ಗೆ ಹೇಳುತ್ತಿದ್ದರು. ಅದಕ್ಕೆ ನಾನು ಹೇಳಿದೆ, 2022ರಿಂದ ಕೇವಲ ಒಂದು ಕೆ.ಜಿ ಅಕ್ಕಿ ಬಗ್ಗೆ ಹೇಳಿದ್ದಾರೆ. ಅದು ಒಂದನ್ನು ಬಿಟ್ಟು ಹೊಸ item ಏನೂ ಇಲ್ಲ.

(ಗೊಂದಲ)

ವೈಸ್ ಛೇರ್ಮನ್:- ಡಾ|| ವೈ.ಎ.ನಾರಾಯಣಸ್ವಾಮಿಯವರೆ, why you are intervening often and often.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಡೀ ದೇಶಕ್ಕೆ ಮಾರ್ಚ್ 31ರವರೆಗೆ.....

ವೈಸ್ ಛೇರ್ಮನ್:- ಡಾ|| ವೈ.ಎ.ನಾರಾಯಣಸ್ವಾಮಿಯವರೆ, ಮಾನ್ಯ ಯು.ಬಿ.ವೆಂಕಟೇಶ್‌ವರವರು yield ಆಗಿಲ್ಲ. ಅವರು yield ಆದಮೇಲೆ ತಾವು ಮಾತನಾಡಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಡೀ ದೇಶಕ್ಕೆ ಮಾರ್ಚ್ 31ರವರೆಗೆ free ration ಕೊಡುತ್ತಿದ್ದೇವೆ. ಮಾನ್ಯ ಸದಸ್ಯರು ಅದರ ಬಗ್ಗೆ ಹೇಳಲಿ. ಅವರು ಕೇವಲ ಒಂದು ಕೆ.ಜಿ. ಬಗ್ಗೆ ಮಾತ್ರ ಹೇಳುತ್ತಿದ್ದಾರೆ.

ವೈಸ್ ಛೀಮನ್:- ಡಾ|| ವೈ.ಎ.ನಾರಾಯಣಸ್ವಾಮಿಯವರೇ, ತಾವು ಮಾತನಾಡುವಾಗ ಅದರ ಬಗ್ಗೆ ಒತ್ತುಕೊಟ್ಟು ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅವರು ಏನೇನು free ಕೊಟ್ಟಿದ್ದಾರೆಂದು ಮಾತನಾಡುವಾಗ ಮಾತನಾಡಲಿ. ಈಗ Prime Minister Cares Fund ಎಂದು ಇದೆ. ಅಂದರೆ, ಅದಕ್ಕೆ ಎಷ್ಟು ದುಡ್ಡು ಬಂತು ಮತ್ತು ಎಷ್ಟು ದುಡ್ಡನ್ನು ಖರ್ಚು ಮಾಡಿದ್ದೇವೆಂದು. ಅದರ ಬಗ್ಗೆಯೂ ಸಹ ಅವರು ಹೇಳುವುದಿಲ್ಲ. ಕರ್ನಾಟಕಕ್ಕೆ ಏನು ಬಂತು ಎಂದು ಕೇಳಿ ಎಂದರೆ, ಅದರ ಬಗ್ಗೆಯೂ ಸಹ ಅವರು ಕೇಳುವುದಿಲ್ಲ.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು “ರಾಜೀವ್ ಗಾಂಧಿ ಫೌಂಡೇಶನ್” ಬಗ್ಗೆ ಹೇಳಲಿ.

(ಗೊಂದಲ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಇವರಿಗೆ ಹೌಸ್ ನಡೆಸುವಂತಹ intention ಇಲ್ಲವೆನಿಸುತ್ತದೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ರಾಜ್ಯಪಾಲರ ಭಾಷಣದ ಮೇಲೆ ವಂದನೆಗಳನ್ನು ಹೇಳುವಂತಹ ವಿಚಾರವಿದು. ಆಡಳಿತ ಪಕ್ಷದವರು ಪ್ರತಿಯೊಂದು ಪದಗಳಿಗೂ ಸಹ object ಮಾಡುತ್ತಿದ್ದರೆ, ಅದು ಸರಿಯಾಗುವುದಿಲ್ಲ. ಅದಕ್ಕೆ ದಯವಿಟ್ಟು ತಾವು ಆಡಳಿತ ಪಕ್ಷದವರಿಗೆ ನಿರ್ದೇಶನ ಕೊಡಬೇಕು. ವಿರೋಧ ಪಕ್ಷದವರು ಬಂದಿರುವುದು ಆಡಳಿತ ಪಕ್ಷದವರನ್ನು ಹೊಗಳುವುದಕ್ಕೆ ಅಲ್ಲ. ಮಾನ್ಯ ರಾಜ್ಯಪಾಲರು ಏನನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಓದಿದ್ದಾರೆ, ಅದರಲ್ಲಿ ಏನೇನು ಇದೆ ಎಂಬುದನ್ನು ಹೇಳುತ್ತಿದ್ದೇವೆ. ಅದನ್ನು ಅವರು ಕೇಳಿಸಿಕೊಳ್ಳುವುದಕ್ಕೆ ಆಗುವುದಿಲ್ಲವೆಂದರೆ, ನಾವು ಸಹ ಅದೇ ರೀತಿ ಮಾಡುತ್ತೇವೆ.

ವೈಸ್ ಛೀರ್ಮನ್:- ಮಾನ್ಯ ವಿರೋಧ ಪಕ್ಷದ ನಾಯಕರು ತಾವು ಕುಳಿತುಕೊಳ್ಳಿ. ಈಗ ಮಾನ್ಯ ಯು.ಬಿ.ವೆಂಕಟೇಶ್‌ವರರು ಮಾತನಾಡುವುದನ್ನು ಮುಂದುವರಿಸುವುದು. ಮಾನ್ಯ ಡಾ||ವೈ.ಎ.ನಾರಾಯಣಸ್ವಾಮಿಯವರು, ಮಾನ್ಯ ಸದಸ್ಯರು ಹೇಳುವುದನ್ನು ತಾವು ತಾಳ್ಮೆಯಿಂದ ಕೇಳಿಸಿಕೊಳ್ಳಿ. ತಮ್ಮ ಸರದಿ ಬಂದಾಗ ಅದರ ಬಗ್ಗೆ ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಶಾಸನ ಸಭೆಗಳಲ್ಲಿ ಕೆಲವು ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡಲು, ಏನೋ ಒಂದು ರೀತಿಯ ಸಂಕೋಚ. ನಮ್ಮ ವರ್ತನೆ ಶಾಸನ ಸಭೆಯ ಪಾವಿತ್ರಕ್ಕೆ ಅಪಚಾರ ತಂದುಬಿಡುತ್ತದೆ ಎಂದು ಮತ್ತು ಜನರ ದೃಷ್ಟಿಯಲ್ಲಿ ತಪ್ಪು ಹೆಜ್ಜೆಯಾಗುತ್ತದೆ ಎಂದು ಕಾಣಿಸುತ್ತದೆ. ಹೀಗಾಗಿ ಹಲವಾರು ಸಂದರ್ಭಗಳಲ್ಲಿ ಎದುರಾಗುವ ಸಂಘರ್ಷಗಳನ್ನು ನುಂಗಿಕೊಂಡು ಬಂದಿರುವುದು ನೋಡಿದರೆ, ನುಂಗಿಕೊಂಡು ನಂಬುಂಡೇಶ್ವರನಾಗುವುದು ಪ್ರಯೋಜನವಿಲ್ಲವೆಂದು ಈಗ ನನಗೆ ಮನವರಿಕೆಯಾಗುತ್ತಿದೆ. ಡಾ||ವೈ.ಎ.ನಾರಾಯಣಸ್ವಾಮಿಯವರು, ಮುಕ್ತ ಚರ್ಚೆಗೆ ಅವಕಾಶ ಮತ್ತು ಆಗಲೇ ಹೊಸ ಗಾಳಿ ಬೀಸಲು ಅವಕಾಶವಾಗುತ್ತದೆ. ಶಾಸನ ಸಭೆಯಲ್ಲಿ ಶಿಷ್ಟಾಚಾರದ ಪಾಲನೆ ಅತ್ಯಗತ್ಯ. ಇದರ ಬಗ್ಗೆ ಯಾರದ್ದೂ ತಕರಾರು ಇಲ್ಲ. ಆದರೆ, ಮಾನ್ಯ ರಾಜ್ಯಪಾಲರ ಭಾಷಣ ಮತ್ತು ಕಾರ್ಯಕಲಾಪಗಳು ಕೇವಲ.....

ಶ್ರೀ ಆಯನೂರು ಮಂಜುನಾಥ್ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ.....

ವೈಸ್ ಛೀರ್ಮನ್:- ಮಾನ್ಯ ಆಯನೂರು ಮಂಜುನಾಥ್‌ವರೇ, ತಮಗೂ ಸಹ ಅವಕಾಶ ನೀಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾವು ಮಾನ್ಯ ಆಯನೂರು ಮಂಜುನಾಥ್‌ವರಿಗೆ ಜವಾಬು ಕೊಡುವುದಕ್ಕೆ ಆಗುವುದಿಲ್ಲ.

ವೈಸ್ ಛೇರ್ಮನ್:- ಮಾನ್ಯ ಆಯನೂರು ಮಂಜುನಾಥ್‌ರವರೆ, ಮಾನ್ಯ ಸದಸ್ಯರು yield ಆದರೆ ನಿಮಗೆ ಅವಕಾಶ ನೀಡುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು yield ಆಗಿಲ್ಲವೆಂದು ಮಾನ್ಯ ಆಯನೂರು ಮಂಜುನಾಥ್‌ರವರಿಗೆ ಹೇಳಿ. ನನ್ನ ಮಾತನ್ನು ಎರಡು ನಿಮಿಷದಲ್ಲ ಮುಗಿಸಿ ಬಿಡುತ್ತೇನೆ. ನಾನು ಮಾನ್ಯ ಆಯನೂರು ಮಂಜುನಾಥ್‌ರವರ ರೀತಿ ಮಾತನಾಡುವುದಕ್ಕೆ ಆಗುವುದಿಲ್ಲ.

ಶ್ರೀ ಆಯನೂರು ಮಂಜುನಾಥ್ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ರವರು ಬಹಳ ಚೆನ್ನಾಗಿ ಮಾತನಾಡುತ್ತಿದ್ದಾರೆ. ಅವರು ಬರೆದುಕೊಂಡಿರುವುದನ್ನು ಓದಬಾರದು.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಬರೆದು ಕೊಂಡಿರುವುದನ್ನು ಓದುತ್ತಿಲ್ಲ. ಮಾನ್ಯ ಸದಸ್ಯರು ನಾನು ತೋರಿಸುತ್ತಿರುವುದನ್ನು ನೋಡಲಿ. ನಾನು ವಿಷಯಗಳ ಬಗ್ಗೆ ಪಾಯಿಂಟ್ ಮಾಡಿಕೊಂಡಿದ್ದೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ರಾಜ್ಯಪಾಲರೆ ಪುಸ್ತಕವನ್ನು ಓದಿರುವಾಗ. ಮಾನ್ಯ ಸದಸ್ಯರು ಓದುವುದರಲ್ಲಿ ಏನೂ ತಪ್ಪಾಗುವುದಿಲ್ಲ. ಅನುಭವ ಇರುವಂತಹ ಮಾನ್ಯ ಆಯನೂರು ಮಂಜುನಾಥ್‌ರವರು ಈ ರೀತಿ ಹೇಳುವುದು ಸರಿಯಲ್ಲ. ಈಗ teleprompter ಇಡಬೇಕೆಂದು ಹೇಳಲಿ. ನಾವು ಅವರಿಗೂ ಸಹ teleprompter ಅನ್ನು ಇಡುತ್ತೇವೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ನನಗಿಂತ ಹಿರಿಯರು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರು ಹಿರಿಯರಾಗಿದ್ದು ಅವರು ಮಾನ್ಯ ಸದಸ್ಯರಿಗೆ guide ಮಾಡಿದರೆ ಬಹಳ ಒಳ್ಳೆಯದು.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಓದುವ ಪದ್ಧತಿ ಸಂಸದೀಯ ಪದ್ಧತಿಯಲ್ಲ ಇಲ್ಲ. ಆದರೆ, reference ಇದೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, no. ಈಗ ಓದುವ ಪದ್ಧತಿ ಇದೆ ಅಥವಾ ಇಲ್ಲ ಎನ್ನುವುದು....

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಈಗ ರಾಜ್ಯಪಾಲರು ಸಹ ಓದುತ್ತಿದ್ದಾರೆ, ಅದಕ್ಕೆ ನಾನು ಸಹ ಓದುತ್ತಿದ್ದೇನೆ ಎಂದು ಹೇಳಿದರೆ, ಅದು ಅವರ knowledge ಬಗ್ಗೆ ಹೆಚ್ಚಿಗೆ ಹೇಳುವುದಕ್ಕೆ ಹೋಗುವುದಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಯಾವ ರೀತಿಯಲ್ಲಿ ಅನುಕೂಲವಾಗುತ್ತದೆ ಆ ರೀತಿ ಓದುತ್ತಾರೆ. ಅದು ಬೇರೆ ಪ್ರಶ್ನೆ.

ವೈಸ್ ಛೇರ್ಮನ್:- ಮಾನ್ಯ ವಿರೋಧ ಪಕ್ಷದ ನಾಯಕರೆ,....

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಸಂಸದೀಯ ಪದ್ಧತಿಯ ವ್ಯವಸ್ಥೆಯಲ್ಲಿ ಆ ರೀತಿ ಇಲ್ಲ. ಅವರು ಹಿರಿಯ ಸದಸ್ಯರು, ಅವರು ಏಕೆ ಈ ರೀತಿ argument ಮಾಡುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರುಗಳು ಕುಳಿತುಕೊಳ್ಳಿ. ಈ ರೀತಿ ಯಾವಾಗ ಇದೆ ಎನ್ನುವುದನ್ನು ಹೇಳುತ್ತೇನೆ. ಸಾಮಾನ್ಯ ಸಂದರ್ಭಗಳಲ್ಲಿ ಬರೆದಿರುವುದನ್ನು ಓದುವಂತಿಲ್ಲ. ಆದರೆ, ಪಿಲರದ ಅನುಮತಿ ಪಡೆದುಕೊಂಡು ಓದಬಹುದು. ಏಕೆಂದರೆ, ಮೊನ್ನೆಯ ದಿವಸ ನಡೆದ ತರಬೇತಿಯಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದ್ದೇನೆ. ಈಗ ಮಾನ್ಯ ಯು.ಬಿ.ವೆಂಕಟೇಶ್‌ವರವರು ತಮ್ಮ ಮಾತನ್ನು ಮುಂದುವರೆಸಬಹುದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ಮಾನ್ಯ ಸದಸ್ಯರಿಗೆ ಅಪ್ಪಣೆ ನೀಡಿದ್ದೀರಿ ಅದಕ್ಕೆ ಅವರು ಮಾತನಾಡಿಕೊಂಡು ಹೋಗುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಯಾವೊತ್ತು ಕೂಡ ಪ್ರತಿಪಕ್ಷಗಳು ಸರ್ಕಾರವನ್ನು ಹೊಗಳಬೇಕೆಂದು ಅಪೇಕ್ಷಿಸುವುದು ಅರ್ಥವಿಲ್ಲ. ಆದರೆ, ಪ್ರತಿಪಕ್ಷಗಳು ಟೀಕೆ-ಛಾಪ್ಪಣೆಗಳನ್ನು ಮಾಡಬೇಕು. ಸರ್ಕಾರದ ಕಿವಿ ಹಿಂಡಬೇಕು, ಸರ್ಕಾರದ ಲೋಪದೋಷಗಳನ್ನು ತಿಳಿಸಬೇಕು. ಇದೆಲ್ಲವನ್ನು ಸಹ ಸರ್ಕಾರ ಸಹಿಸಬೇಕು. ನಾವು ತೆರೆದ ಮನಸ್ಸಿನಿಂದಲೇ ಇದ್ದೇವೆ. ಆಕ್ಷೇಪಾರ್ಹ ಶಬ್ದ ಬಳಸಿದ್ದಕ್ಕೆ ಮಾತ್ರ ನಾವು ತಮಗೆ ಮನವಿ ಮಾಡಿ, ಆಕ್ಷೇಪಾರ್ಹ ಪದವನ್ನು ತೆಗೆಯಿಸಿ ಎಂದು ಕೇಳಿದೆವು. ಈಗ ಪೀಠ ಯಾವ ಉದ್ದೇಶದಿಂದ ಅದು ಸರಿಯಿದೆ ಎಂದು ಹೇಳಿದೆ. ಅದನ್ನು ನಾವು ಅರ್ಥ ಮಾಡಿಕೊಂಡು ನಾವು ಪೀಠದ ಮಾತನ್ನು ಒಪ್ಪಿಕೊಂಡಿದ್ದೇವೆ. ಮಾನ್ಯ ಸದಸ್ಯರು ತಮ್ಮ ಮಾತನ್ನು ಮುಂದುವರೆಸಲಿ.

ವೈಸ್ ಚೀರ್ಮನ್:- ಈಗ ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಸಹ ಸಮಾನವಾಗಿ ಸ್ವೀಕಾರ ಮಾಡಲಿ. ನಿಮ್ಮಗಳ ಸರದಿ ಬಂದಾಗ, ತಾವುಗಳು ಎಷ್ಟು ಆಳಕ್ಕೆ ಇಳಿದು ಮಾತನಾಡಬಹುದು ಮಾತನಾಡಿ. ಇದು ಬುದ್ಧಿ ಜೀವಿಗಳ ಮತ್ತು ಹಿರಿಯರ ಸದನ. ನಾವು ಒಂದು ಒಳ್ಳೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗೋಣ. ನೀವುಗಳು ಏಕೆ ಗಾಬರಿಯಾಗುತ್ತೀರಿ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಪ್ರತಿಪಕ್ಷದವರಿಗೆ ಒಂದು ವಿನಂತಿ ಮಾಡುವುದೇನೆಂದರೆ, ಮಾನ್ಯ ರಾಜ್ಯಪಾಲರ ಭಾಷಣ ಬಗ್ಗೆ ಅವರು ಏನೇನು ಹೇಳುತ್ತಾರೆ. ಅದನ್ನು ನಾವು ತೆರೆದ ಮನಸ್ಸಿನಿಂದ ಕೇಳುತ್ತೇವೆ.

(ಮುಂದು...)

(025) 15.02.2022 01.30 LL-BNS

(ವೈಸ್ ಚೀರ್ಮನ್‌ರವರ ಉಪಸ್ಥಿತಿ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಮುಂದು...):-

ಆಕ್ಷೇಪಾರ್ಹ ಶಬ್ದ ಬಳಸಿದ್ದಕ್ಕೆ ನಾವು ತಮಗೆ ಅಪೀಲು ಮಾಡಿದ್ದು ಹೌದು. ಆದರೆ, ಯಾವ ಕಾರಣಕ್ಕೆ ಅದು ಸರಿ ಎಂದು ಹೇಳಿದ್ದೀರಿ ಅದರ ಬಗ್ಗೆ ನಮ್ಮ ವಾದ ಇಲ್ಲ. ಈಗ ಮಾನ್ಯ ವೆಂಕಟೇಶ್‌ರವರು ತಮ್ಮ ಮಾತನ್ನು ಮುಂದುವರೆಸಲಿ.

ವೈಸ್ ಚೇರ್ಮನ್:- ಮಾನ್ಯ ಯು.ಬಿ. ವೆಂಕಟೇಶ್‌ವರವರೇ, ತಮಗೆ ಹೆಚ್ಚಿನ ಅನುಭವ ಇದೆ. ಆ ಅನುಭವದ ಮೇರೆಗೆ ಸರ್ಕಾರವನ್ನು/ಆಡಳಿತ ಪಕ್ಷವನ್ನು ಯಾವ ರೀತಿ ಎಚ್ಚರಿಸಬೇಕೋ ಆ ರೀತಿ ಎಚ್ಚರಿಸಿ. (ಗೊಂದಲ) ಈಗ ಮಾನ್ಯ ಯು.ಬಿ. ವೆಂಕಟೇಶ್‌ವರವರು ತಮ್ಮ ಮಾತನ್ನು ಮುಂದುವರೆಸಲಿ.

ಶ್ರೀ ಯು.ಬಿ. ವೆಂಕಟೇಶ್‌(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ವರವರು ಬರೆದುಕೊಂಡು ಓದಬಾರದೆಂದು ಹೇಳಿದರು. ಅವರು ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತು ಸೇರಿದಂತೆ ನಾಲ್ಕು ಸದನಗಳನ್ನು ನೋಡಿದಂತಹ ಒಬ್ಬ ಮಹನೀಯರು. ಆದರೆ, ನಾನು ಬರೆದದ್ದನ್ನು ಓದುತ್ತಿಲ್ಲ. ನಾನು ಕೋವಿಡ್-19 ಎಂದು ಬರೆದುಕೊಂಡಿದ್ದೇನೆ. ಅದರಂತೆ, ಕೋವಿಡ್-19 ಬಗ್ಗೆ ಏನು ಎಂದು ನಾನು ಸರ್ಕಾರವನ್ನು ಎಚ್ಚರಿಸಬೇಕು. ಚಾಮರಾಜನಗರದಲ್ಲಿ ಸತ್ತಿದ್ದನ್ನು ಹೇಳಬೇಕು, ಆಕ್ಸಿಜನ್ ಇರಲಿಲ್ಲವೆಂದು ಹೇಳಬೇಕು, ಸರ್ಕಾರದ ವೈಫಲ್ಯಗಳನ್ನು ಹೇಳಬೇಕು. ಆದರೆ, ನಾನು ಈ ಸದನದಲ್ಲಿ ಬಂದಾಗಿನಿಂದ, ಇವೊತ್ತಿನವರೆಗೂ ಎಲ್ಲಯೂ ಸಹ ಅಸಂವಿಧಾನಿಕ ಪದ ಬಳಕೆ ಮಾಡುವುದಿಲ್ಲ. ಆಡಳಿತ ಪಕ್ಷದವರಿಗೆ ಆ ರೀತಿ ಅನಿಸಿದರೆ ನಾವು ಅದಕ್ಕೆ ಏನು ಮಾಡುವುದಕ್ಕೆ ಆಗುವುದಿಲ್ಲ. ನಾನು ಸರ್ಕಾರಕ್ಕೆ ಏನು ಹೇಳುತ್ತಿದ್ದೇನೆಂದರೆ, ತಮ್ಮ ತಪ್ಪನ್ನು ತಿದ್ದಿಕೊಳ್ಳಿ, ಇನ್ನೂ ಕಾಲ ಮಿಂಚಿರುವುದಿಲ್ಲ. ಇನ್ನು ಕೇವಲ 10-12 ತಿಂಗಳು ಬಾಕಿ ಇದೆ. ಇವೊತ್ತಿನ ದಿವಸದಿಂದಲೇ ಜನ ಗೋಡೆಯ ಮೇಲೆ ಬರೆಯುತ್ತಿದ್ದಾರೆ. ಅದನ್ನು ಬಿಡಲಿ ಜನ. ಆದರೆ, ನಾವು ಅದನ್ನು ಒಪ್ಪುವುದಿಲ್ಲ, ನಾವು ಮಾಡಿದ್ದೇ ಸರಿ, ನಾವು ಹೀಗೆಯೇ ಹೋಗುತ್ತೇವೆಂದರೆ, ಅದು ಅವರ ಹಣೆಬರೆಹ, ಅದಕ್ಕೆ ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ. ಆಡಳಿತ ಪಕ್ಷದವರು ಈ ಹಿಂದೆ ವಿರೋಧ ಪಕ್ಷದಲ್ಲೆಯೇ ಇದ್ದರು. ಕಳೆದ ಐದು ವರ್ಷದಲ್ಲ ಅವರು ಆಡಳಿತ ಪಕ್ಷದ ಸ್ಥಾನದಲ್ಲಿದ್ದರೆ? ಕಾರಣಾಂತರಗಳಿಂದ ಅವರು ಈಗ ಆಡಳಿತ ಪಕ್ಷದಲ್ಲಿದ್ದಾರೆ. ಅದಕ್ಕೆ ಮೊದಲು ನಾವೇ ಆ ಸ್ಥಾನದಲ್ಲಿದ್ದೆವು. ಆಡಳಿತ ಪಕ್ಷದವರು ಈ ಹಿಂದೆ ವಿರೋಧ ಪಕ್ಷದಲ್ಲಿದ್ದಂತಹ ಸಂದರ್ಭದಲ್ಲ ಯಾವ ರೀತಿ ಮಾತನಾಡಿದ್ದಾರೆಂಬುದನ್ನು ಒಮ್ಮೆ ಪುಟ ತೆಗೆದು ನೋಡಬೇಕು. ಅದು ಚರಿತ್ರೆಯಲ್ಲ ಸಿಗುತ್ತದೆ. ಯಾವತ್ತೂ ಸಹ ಯಾವುದೂ ಸಹ ಸಿಗದೇ ಇರುವಂತಹ ವಸ್ತು ಇರುವುದಿಲ್ಲ. ಆ ಸಂದರ್ಭದಲ್ಲ ಅವರು ಏನೇನು ಮಾತನಾಡಿದ್ದಾರೆ, ಎಷ್ಟು ಗಲಾಟೆ ಮಾಡುತ್ತಿದ್ದರು ಎಂಬುದನ್ನು ಅವರು ನೋಡಲಿ. ಆಗ ಅವರು ಪ್ರತಿಯೊಂದು ವಿಷಯಕ್ಕೂ ಸಹ ಸದನದ ಬಾವಿಯಲ್ಲಿ ಧರಣಿ

ಮಾಡುತ್ತಿದ್ದರು. ಪ್ರತಿಯೊಂದು ವಿಷಯಕ್ಕೂ ಸಹ ಗಲಾಟೆ ಮಾಡುತ್ತಿದ್ದರು. ಈಗ ನಾವು ಆ ರೀತಿ ಮಾಡುತ್ತಿದ್ದೇವೆಯೇ? ನಾವು ಹೇಳುವುದನ್ನು ಅವರು ಸ್ವೀಕೃತ ಮಾಡಲಿ. ತದನಂತರ, ಸರ್ಕಾರ ಉತ್ತರ ನೀಡುವಾಗ ಹೇಳಲಿ. ಒಂದು ವೇಳೆ ನಾನು ಹೇಳುವುದು ತಪ್ಪಾಗಿದ್ದರೆ, ಸಮರ್ಥನೆ ಮಾಡಿಕೊಳ್ಳುವುದಕ್ಕೆ ನಾನು ಸಿದ್ಧನಿದ್ದೇನೆ. ನಾನು ಈ ಮೊದಲೆ ಹೇಳಿದಂತೆ, ನಾನು ಏನು ಮಾತನಾಡಬೇಕೆಂದು ಅಂದುಕೊಂಡಿರುತ್ತೇನೆ ಅದನ್ನು ಡೈವರ್ಟ್ ಮಾಡುವುದಕ್ಕೋಸ್ಕರ ಈ tactics ನಡೆಯುತ್ತದೆ.

ವೈಸ್ ಚೇರ್ಮನ್:- ಅದಕ್ಕಾಗಿ ತಾವು ಯಾವುದೇ ವಿಷಯ ಮರೆತು ಹೋಗಬಾರದೆಂದು ಪಾಯಿಂಟ್ ಗುರುತು ಹಾಕಿಕೊಂಡಿದ್ದೀರಲ್ಲವೆ?

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಎಲ್ಲ ಸರ್, ಎಲ್ಲವೂ ಸಹ ಹೋಯಿತು. ನಾನು ಈ ಮಾತನ್ನು ಸುಮಾರು 06 ತಿಂಗಳು ಹಿಂದೆಯೇ, ನಮ್ಮ ಪ್ರತಾಪ್‌ಸಿಂಹ ನಾಯಕ್‌ರವರು/ಸಜ್ಜನರು, ನಮ್ಮ ಊರಿನವರು. ನಾನು ಅವರಿಗೆ ನಮ್ಮ ಭಾಷೆಯಲ್ಲಿ, “ನೋಡಿ ಸರ್ ನಾನು ಏನೋ ಮಾತನಾಡಬೇಕೆಂದು ನಿಂತುಕೊಂಡರೆ, ಅದಕ್ಕೆ ತಮ್ಮ ಪಕ್ಷದವರು ಈ ರೀತಿ ಮಾಡುತ್ತಾರೆ” ಎಂದು ಹೇಳಿದ್ದೆನು. ಇದು ಪ್ರತಿ ಬಾರಿಯ ಸದನದಲ್ಲಿ ನಡೆಯುತ್ತಿರುತ್ತದೆ. ಇದಕ್ಕೆ ತಾವೇನಾದರೂ ಒಂದು ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ತಾವು ನಮಗೆ ಒಂದು ತರಬೇತಿಯನ್ನು ಸಹ ಕೊಟ್ಟಿದ್ದೀರಿ. ಆ ತರಬೇತಿಯಲ್ಲಿ ನಾವು ಕುಳಿತುಕೊಂಡು ಪೂರ್ಣ ತರಬೇತಿಯನ್ನು ಕೇಳುತ್ತೇವೆ. ಆದರೆ, ಅದು ಇಲ್ಲ ಯಾವುದೇ ಕೆಲಸಕ್ಕೆ ಬರುವುದಿಲ್ಲವಲ್ಲ.

(ಗೊಂದಲ)

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ. ವೆಂಕಟೇಶ್‌ರವರು ಆಗಲೇ ನಮ್ಮ ಭಾಷೆಯಲ್ಲಿ ಮಾತನಾಡಿದನೆಂದು ಹೇಳಿದರು. ಆ ಭಾಷೆ ಯಾವುದೆಂದು ಗೊತ್ತಾಗಲಿಲ್ಲ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಮ್ಮದು ಉಡುಪಿ ಜಿಲ್ಲೆ, ನಮ್ಮ ಭಾಷೆ ತುಳು. ಅದರಲ್ಲಿ ನಾನು ಅವರಿಗೆ, “ನೋಡಿ ನಾಯಕ್‌ರೇ, ನಾನು ಏನೋ ಮಾತನಾಡಬೇಕೆಂದು

ನಿಂತುಕೊಂಡರೆ, ಅದಕ್ಕೆ ತಮ್ಮ ಪಕ್ಷದವರು ಈ ರೀತಿ ಮಾಡುತ್ತಾರೆ” ಎಂದು ನಮ್ಮ ತುಳು ಭಾಷೆಯಲ್ಲಿಯೇ ನಾನು ಮಾತನಾಡಿದೆನು.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ. ವೆಂಕಟೇಶ್‌ವರವರು ತುಳು ಭಾಷೆಯಲ್ಲಿ ಮಾತನಾಡಿರುವುದು ರೆಕಾರ್ಡ್‌ಗೆ ಹೋಗುವುದಿಲ್ಲ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಬದಲಾಗಿ, ಶ್ರೀ ಬಸವರಾಜ ಬೊಮ್ಮಾಯಿಯವರು ಬಂದರು. ಇದರಿಂದಾಗಿ, ಅದೇ ಪಾತ್ರಧಾರಿಗಳು ಬಂದಿರುವುದು ಅಥವಾ ಅದೇ ವೇಷ ಬಟ್ಟೆ ಜನರಿಗೆ ಮಾತ್ರ ಅದೇ ಸಂಕಷ್ಟ ಮುಂದುವರೆಯುತ್ತಲೇ ಇದೆ. ಈ ಮೊದಲು ಏನಾಗಿತ್ತು, ಅದು ಇನ್ನೂ ಜಾಸ್ತಿಯಾಗುತ್ತಿದೆ. ಏಕೆಂದರೆ, ಅತಿವೃಷ್ಟಿಯವರಿಗೆ ಮತ್ತು ಅನಾವೃಷ್ಟಿಯವರಿಗೆ ಪರಿಹಾರ ಸಿಕ್ಕಿರುವುದಿಲ್ಲ. ಬರ ಪರಿಹಾರ ಸಿಕ್ಕಿರುವುದಿಲ್ಲ. ಇದರ ಜೊತೆಗೆ, ಎಂ.ಎಸ್.ಪಿ. ಬಗ್ಗೆ ನಾವು ಮಾತನಾಡುತ್ತಲೇ ಇರುತ್ತೇವೆ. ಅದನ್ನು ಏಕೋ-ಏನೋ ಯಾರು ಸಹ ಗಮನಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಾರೆ. ಒಂದು ಕಡೆ ಭತ್ತ ಬೆಳೆಯುತ್ತಾರೆ, ಒಂದು ಕಡೆ ರಾಗಿ ಬೆಳೆಯುತ್ತಾರೆ, ಒಂದು ಕಡೆ ಜೋಳ ಬೆಳೆಯುತ್ತಾರೆ, ಮತ್ತೊಂದು ಬೆಳೆಕಾಳುಗಳನ್ನು ಬೆಳೆಯುತ್ತಾರೆ. ಆದರೆ, ಇದರಲ್ಲಿ ಯಾವುದಕ್ಕೂ ಸಹ ಅಮಿಟೇಷನ್ ಇರುವುದಿಲ್ಲ. ಆ ಬೆಳೆಗಳನ್ನು ಕೊಂಡುಕೊಳ್ಳುವುದು ಇಲ್ಲ. ಯಾವುದನ್ನು ಕೇಳಿದರೂ ಸಹ ಕೋವಿಡ್-19 ಕಾರಣ ಹೇಳುತ್ತಾರೆ.

ಇವೊತ್ತಿನ ದಿವಸ ಸರ್ಕಾರದಲ್ಲಿ ಶೇಕಡ 50 ರಷ್ಟು ಕೆಲಸ ಮಾಡುವ ಜನರೇ ಇರುವುದಿಲ್ಲ. ಶೇಕಡ 10 ರಿಂದ 20 ರಷ್ಟು ಕೆಲಸವನ್ನು ಗುತ್ತಿಗೆ ಆಧಾರದ ಮೇರೆಗೆ ತೆಗೆದುಕೊಂಡು ನಡೆಸುತ್ತಿದ್ದಾರೆ. ಉದಾಹರಣೆಗೆ ನಾನು ಬಿ.ಡಿ.ಎ. ಬಗ್ಗೆ ಹೇಳುತ್ತೇನೆ. ಅಲ್ಲಿ ಸಾವಿರಾರು ಜನ ಸಿಬ್ಬಂದಿಗಳು ಇರಬೇಕಾಗಿದ್ದು, ಅಲ್ಲಿ ಕೇವಲ 120 ಜನ ಇರುತ್ತಾರೆ. ಬಾಕಿಯವರೆಲ್ಲರೂ ಸಹ ಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆಂದರೆ, ನಮ್ಮನ್ನು ಸರ್ಕಾರ ಖಾಯಂಗೊಳಿಸುತ್ತದೆಯೋ ಇಲ್ಲವೋ ಎಂದು ಭಾವಿಸಿ, ಅವರಿಗೆ ಹೇಗೆ ಬೇಕೋ ಹಾಗೆ,

ಯಾವುದೋ ಕಾಗದಪತ್ರಗಳನ್ನು ಜೆರಾಕ್ಸ್ ಮಾಡಿ, ಇನ್ನೊಂದು ಖಾತೆ ಮಾಡಿ, ಬೇನಾಮಿ ಅಕೌಂಟ್‌ಗೆ ಹಾಕಿ ಬೋಗಸ್ ಖಾತೆಗಳನ್ನು ಮಾಡಿಕೊಡುತ್ತಾರೆ. ಅವರು ಎಂತಹ ಆಸ್ತಿಗಳನ್ನು ಬೋಗಸ್ ಖಾತೆ ಮಾಡುತ್ತಾರೆಂದರೆ, ಯಾರು ಯಾರು ವಿದೇಶದಲ್ಲಿದ್ದು, ಇಲ್ಲಿ ಅವರ ಸೈಟುಗಳು ಇರುತ್ತವೆ, ಅಂತಹವರನ್ನು ಹುಡುಕುತ್ತಾರೆ. ತದನಂತರ, ಆತ ಈ ದೇಶದಲ್ಲೇ ಇರುವುದಿಲ್ಲ, ಸುಮಾರು 10 ವರ್ಷಗಳಿಂದ ಈ ಸೈಟ್‌ನ ಕಾಂಪೌಂಡ್ ಇದೇ ರೀತಿ ಇದೆ ಎಂಬುದನ್ನು ಖಚಿತಪಡಿಸಿಕೊಂಡು, ಆ ಜಾಗಕ್ಕೆ ಮೊದಲ 06 ತಿಂಗಳು ಕಸವನ್ನು ತೆಗೆದುಕೊಂಡು ಹೋಗಿ ಹಾಕುತ್ತಾರೆ. ಆ ನಂತರ ಸುಮಾರು 06 ತಿಂಗಳು ಬಿಟ್ಟು, ಅಲ್ಲಿ ಕಲ್ಲು ಚಪ್ಪಡಿ ಹಾಕುತ್ತಾರೆ. ಆಗಲೂ ಸಹ ಯಾರು ಬಂದಿಲ್ಲವೆಂಬುದನ್ನು ನೋಡಿಕೊಂಡು, ಅದಕ್ಕೆ ಒಂದು ದಾಖಲೆ ತಯಾರು ಮಾಡುತ್ತಾರೆ.

ಅಂತಿಮವಾಗಿ ಯಾವುದೋ ವ್ಯಕ್ತಿಗೆ ಆ ಸೈಟ್‌ನ್ನು ಮಾರಿ, ಹಣ ಪಡೆಯುತ್ತಾರೆ. ಇದರಲ್ಲಿ ಅಧಿಕಾರಿಗಳು ಸಹ ಭಾಗಿಯಾಗುತ್ತಾರೆ. ಏಕೆಂದರೆ, ಆ ದಾಖಲೆಗಳನ್ನು ಅಧಿಕಾರಿಗಳೇ ಮಾಡಿಕೊಡುವುದು. ಇತ್ತೀಚೆಗೆ ಈ ಬಗ್ಗೆ ಲೋಕಾಯುಕ್ತದಲ್ಲ, “ಅಂತಹ ಸುಮಾರು 5-6 ಜನ ಅಧಿಕಾರಿಗಳನ್ನು ಅರೆಸ್ಟ್ ಮಾಡುತ್ತಾರೆ, ಸರ್ಕಾರ ಅದಕ್ಕೆ ಅನುಮತಿ ಕೊಡುತ್ತಿದೆ” ಎಂದು ಕೇಳಿ ಬರುತ್ತಿದೆ. ಇದೆಲ್ಲವೂ ಸಹ ಏತಕ್ಕೆ ಆಗುತ್ತಿದೆಯೆಂದರೆ, ಸರ್ಕಾರದಲ್ಲ ಕೆಲಸ ಮಾಡುವುದಕ್ಕೆ ಜನರೇ ಇರುವುದಿಲ್ಲ. ಇದರಿಂದಾಗಿ, ಸರ್ಕಾರ ನಡೆಯಬೇಕು ಎಂದರೆ ಹೇಗೆ ನಡೆಯಬೇಕು? ಸರ್ಕಾರ ನಡೆಸುವುದಕ್ಕೂ ಸಹ ಜನ ಇಲ್ಲದೇ ಇದ್ದರೆ, ಅವರು ಸರ್ಕಾರ ಹೇಗೆ ನಡೆಸುತ್ತಾರೆ? ಅದಕ್ಕೆ ಯಾರು ಜವಾಬ್ದಾರಿ? ಎಲ್ಲಾ ವಿಷಯಗಳಿಗೂ ಸಹ ಆರ್ಥಿಕ ಇಲಾಖೆಯನ್ನು ತೋರಿಸುತ್ತಾರೆ. ಆರ್ಥಿಕ ಇಲಾಖೆ ಯಾವುದಾದರೂ ಎಂಪ್ಲಾಯ್‌ಮೆಂಟ್‌ಗೆ ಸರ್ಕಾರದಿಂದ ಬೇರೆ ಇದೆಯೇ? ಕರ್ನಾಟಕದಲ್ಲ ಎಂಪ್ಲಾಯ್‌ಮೆಂಟ್‌ಗೆ ಆರ್ಥಿಕ ಇಲಾಖೆ ಬೇಕಾಗುತ್ತದೆ. ಆದರೆ, ಹೈದರಾಬಾದ್-ಕರ್ನಾಟಕದಲ್ಲ ಆರ್ಥಿಕ ಇಲಾಖೆ ಬೇಕಾಗಿರುವುದಿಲ್ಲ.

ಇವೊತ್ತಿನ ದಿವಸ ಹೈದರಾಬಾದ್-ಕರ್ನಾಟಕದಲ್ಲ ಸುಮಾರು 25 ರಿಂದ 30 ಸಾವಿರ ಹುದ್ದೆಗಳು ಖಾಲಿ ಇರುತ್ತವೆ. ಅದಕ್ಕೆ ಏತಕ್ಕಾಗಿ ಭರ್ತಿ ಮಾಡುತ್ತಿಲ್ಲ? ಅದರ ಬಗ್ಗೆ ಸರ್ಕಾರವನ್ನು ಕೇಳುವವರು ಇಲ್ಲವೇ? ಈ ಬಗ್ಗೆ ನಾವೇನಾದರೂ ಕೇಳುವುದಕ್ಕೆ ಹೋದರೆ, “ಅವನು ಆ ಭಾಗದವನಲ್ಲ, ಅವನಿಗೆ ಏನೂ ಗೊತ್ತಿರುವುದಿಲ್ಲ. ಆದರೂ ಈ ಭಾಗದವನು ಮಾತನಾಡುತ್ತಾನೆ” ಎಂದು ಹೇಳುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಂದು ವೇಳೆ ನಾವು ಹೇಳುವುದು ತಪ್ಪಾಗಿದ್ದರೆ, “ನೀನು ಮಾತನಾಡುತ್ತಿರುವುದು ಸರಿಯಲ್ಲ” ಎಂದು ಅವರು ಹೇಳಲಿ. ಯಾವ ವಿಭಾಗದಲ್ಲ ಉದ್ಧಾರವಾಗಿದೆ? ಈ ಬಗ್ಗೆ ಮಾನ್ಯ ಅರುಣ ಶಹಾಪುರವರು ಮಾತನಾಡುತ್ತಾ, “ವಿದ್ಯಾಭ್ಯಾಸಕ್ಕಾಗಿ 'ವಿದ್ಯಾಗಮ' ಎಂಬ ಯೋಜನೆಯನ್ನು ಜಾರಿಗೆ ತಂದಿದ್ದೇವೆ” ಎಂದು ಹೇಳಿದರು. ಆದರೆ, ಅನೇಕ ಮಕ್ಕಳ ಹತ್ತಿರ ಸ್ಮಾರ್ಟ್ ಫೋನ್ ಇರುವುದಿಲ್ಲ, ಹಳ್ಳಿಗಳಲ್ಲಿ ಇಂಟರ್‌ನೆಟ್ ಇರುವುದಿಲ್ಲ. ಇದರಿಂದಾಗಿ, ಯಾವ ಆನ್‌ಲೈನ್ ಬಿಸಿನೆಸ್ ನಡೆಯುತ್ತದೆ? ಬೆಂಗಳೂರು ನಗರದಲ್ಲೆ ಸ್ವಲ್ಪ ಪರವಾಗಿಲ್ಲ. ಆದರೆ, ಸೇಡಂ ಹತ್ತಿರ, ಬೀದರ್ ಹತ್ತಿರ, ಯಾದಗಿರಿ ಹತ್ತಿರ ಇರುವಂತಹ ಹಳ್ಳಿಗಳಲ್ಲಿ ಕರೆಂಟ್ ಬರುವುದಿಲ್ಲ, ಇಂಟರ್‌ನೆಟ್ ಬರುವುದಿಲ್ಲ. ಅಲ್ಲಿನ ಮಕ್ಕಳು ಯಾವ ರೀತಿ ಓದಬೇಕು? ಇದಕ್ಕೆ ಸರ್ಕಾರದ ಪರಿಹಾರವೇನು?

ಶ್ರೀ ರಘುನಾಥ ರಾವ್ ಮಲ್ಲಾಪೂರೆ(ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ಬೀದರ್ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕರೆಂಟ್ ಬರುವುದಿಲ್ಲವೆಂದು ಮಾನ್ಯ ಸದಸ್ಯರಿಗೆ ಯಾರು ಹೇಳಿದ್ದಾರೆಂಬುದನ್ನು ದಯಮಾಡಿ ತಿಳಿಸಲಿ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಹೇಳಿದ್ದು ಕರೆಂಟ್ ವಿಷಯವಲ್ಲ. ಇಂಟರ್‌ನೆಟ್ ಬಗ್ಗೆ ನಾನು ಹೇಳುತ್ತೇನೆ.

ಶ್ರೀ ರಘುನಾಥ ರಾವ್ ಮಲ್ಲಾಪೂರೆ:- ಮಾನ್ಯ ಸಭಾಪತಿಯವರೇ, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಂತಹ ಜಿಲ್ಲೆಗಳು ಏನಿವೆ ಅವು ಸಹ ನಮ್ಮ ರಾಜ್ಯದ ಜಿಲ್ಲೆಗಳೇ ಆಗಿರುತ್ತವೆ. ಅವುಗಳು ಪರದೇಶದ ಜಿಲ್ಲೆಗಳಾಗಿರುವುದಿಲ್ಲ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಆದರೆ, ಆ ಜಿಲ್ಲೆಗಳವರು ಇಂಡೆಕ್ಸ್‌ನಲ್ಲಿ 30ನೇ ಸ್ಥಾನದಲ್ಲಿದ್ದಾರೆ.

(ಗೊಂದಲ)

ವೈಸ್ ಚೇರ್ಮನ್:- ಮಾನ್ಯ ಯು.ಬಿ. ವೆಂಕಟೇಶ್‌ರವರೇ ಅವರು ತಮ್ಮ ಮಾತನ್ನು ಪೂರ್ಣಗೊಳಿಸಲಿ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಬೀದರ್ ಜಿಲ್ಲೆ ಕರ್ನಾಟಕ ರಾಜ್ಯದಲ್ಲರುವ 30 ಜಿಲ್ಲೆಗಳಲ್ಲಿ 30ನೇ ಸ್ಥಾನದಲ್ಲಿದೆ. ಅದರ ಬಗ್ಗೆ ಅವರು ಉತ್ತರ ಹೇಳಲಿ.

(ಗೊಂದಲ)

ಶ್ರೀ ರಘುನಾಥ ರಾವ್ ಮಲ್ಲಾಪೂರೆ:- ಮಾನ್ಯ ಸಭಾಪತಿಯವರೇ, ತಾವು ನನಗೆ ಅವಕಾಶ ಕೊಟ್ಟಿದ್ದರಿಂದ ನಾನು ಮಾತನಾಡುತ್ತಿದ್ದೇನೆ.

(ಗೊಂದಲ)

ವೈಸ್ ಚೇರ್ಮನ್:- ಮಾನ್ಯ ಯು.ಬಿ. ವೆಂಕಟೇಶ್‌ರವರೇ ತಾವು ಯೀಲ್ಡ್ ಆಗಿರುವುದರಿಂದ, ಮಾನ್ಯ ರಘುನಾಥ ರಾವ್ ಮಲ್ಲಾಪೂರೆಯವರು ಈಗ ಮಾತನಾಡಲಿ.

(ಗೊಂದಲ)

ಶ್ರೀ ರಘುನಾಥ ರಾವ್ ಮಲ್ಲಾಪೂರೆ:- ಮಾನ್ಯ ಸಭಾಪತಿಯವರೇ, ತಾವು ನನಗೆ ಅನುಮತಿ ನೀಡಿದ್ದರಿಂದ ನಾನು ಮಾತನಾಡುತ್ತಿದ್ದೇನೆ. ಶ್ರೀ ನಂಜುಂಡಪ್ಪ ವರದಿ ಅನುಷ್ಠಾನದ ಪ್ರಕಾರವಾಗಿ ನಮ್ಮ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು , ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ವರದಿ ಕೊಟ್ಟಿರುವುದು ತಮಗೆಲ್ಲಾ ಗೊತ್ತಿರುತ್ತದೆ. ಆದಾಗ್ಯೂ, ಸಹ ಬೀದರ್ ಜಿಲ್ಲೆಯಲ್ಲಿ ಕರೆಂಟ್ ಇರುವುದಿಲ್ಲ ಅಥವಾ ಬೀದರ್ ಜಿಲ್ಲೆಯಲ್ಲಿ ಇಂಟರ್‌ನೆಟ್ ಇರುವುದಿಲ್ಲವೆಂದು ಹೇಳುವುದಿಲ್ಲ. ಯಾವುದೇ ವಿಷಯದಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಆಡಳಿತ ಪಕ್ಷವೂ ಮಾಡಬೇಕು ಮತ್ತು ವಿರೋಧ ಪಕ್ಷವು ಸಹ ಮಾಡಬೇಕು. ಆದರೆ, ನಮ್ಮನ್ನು ಹೀಯಾಳಿಸುವುದನ್ನು ಮಾಡಬಾರದೆಂದು ನಾನು ದಯಮಾಡಿ ಎಲ್ಲರಲ್ಲಿಯೂ ಕಳಕಳಯ ಮನವಿ ಮಾಡುತ್ತೇನೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಆ ಹಳ್ಳಿಗಳಿಗೆ ಇಂಟರ್‌ನೆಟ್ ರೀಜ್ ಆಗುತ್ತಿಲ್ಲವೆಂದು ನಾನು ಹೇಳುತ್ತಿದ್ದೇನೆ. ಮಾನ್ಯ ರಘುನಾಥ ರಾವ್ ಮಲ್ಲಾಪೂರೆಯವರ ಮನವಿಯನ್ನು ನಾವು ಪುರಸ್ಕರಿಸುತ್ತೇವೆ. ನಾನು ಯಾರಿಗೂ ಸಹ ಬೇಜಾರಾಗಬೇಕೆಂದು ಯಾವುದೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜಿಲ್ಲೆಯ ಬಗ್ಗೆ ಹೇಳುತ್ತಿಲ್ಲ. ಆದರೆ, ಇಂಡೆಕ್ಸ್‌ನಲ್ಲಿ ರಾಜ್ಯದಲ್ಲರುವ 30 ಜಿಲ್ಲೆಗಳ ಪೈಕಿ ಬೀದರ್ ಜಿಲ್ಲೆ 23 ರಿಂದ 29 ಅಥವಾ 30ನೇ ಸ್ಥಾನದಲ್ಲರುತ್ತದೆ. ಇದರಿಂದಾಗಿ, ನಮಗೆ ಹೊಟ್ಟೆ ಉರಿಯುತ್ತದೆ. ಯಾವ ಕಾರಣಕ್ಕಾಗಿ ತಾವು ನಮ್ಮ ಜೊತೆ ಬರಬಾರದು? ತಮಗೆ ಏನಾಗಬೇಕು ಅದನ್ನು ಸರ್ಕಾರದಿಂದ ಪಡೆಯಬೇಕು. ಬದಲಾಗಿ, ಏತಕ್ಕಾಗಿ ಸುಮ್ಮನೆ ಕುಳಿತುಕೊಂಡಿದ್ದಾರೆ? ಪ್ರತಿ ಬಾರಿಯೂ ಆಯವ್ಯಯದಲ್ಲ ಈ ಭಾಗಕ್ಕೆ ಅನುದಾನ ಘೋಷಣೆ ಮಾಡುತ್ತಾರೆ. ಆಗಲೇ ನಾನು ಮಾತನಾಡುತ್ತಾ, ಆ ಭಾಗಕ್ಕೆ ಬಂದಿರುವಂತಹ ಅನುದಾನದಲ್ಲ ಶೇಕಡ 12ರಷ್ಟು ಅನುದಾನವನ್ನು ಮಾತ್ರ ಖರ್ಚು ಮಾಡಿರುತ್ತಾರೆ. ಹಾಗಾದರೆ, ಇನ್ನುಳಿದ ಶೇಕಡ 80ರಷ್ಟು ಅನುದಾನವನ್ನು ಉಳಿದ 01 ತಿಂಗಳಿನಲ್ಲಿ ಖರ್ಚು ಮಾಡುತ್ತಾರೆಯೇ? ಇವೊತ್ತಿನ ದಿವಸ ಅಥವಾ ನಿನ್ನೆಯ ದಿವಸ ಒಂದು ಬೋರ್ಡ್ ಮಾಡಿರುತ್ತಾರೆ. ಕಳೆದ 03 ವರ್ಷದಿಂದ ಅದಕ್ಕೆ ಬೋರ್ಡ್ ಇರುವುದಿಲ್ಲ. ಅಲ್ಲದೇ, ಕಳೆದ 02 ವರ್ಷಗಳಿಂದ ಅದಕ್ಕೆ ಒಬ್ಬರು ಅಧ್ಯಕ್ಷರು ಇರಲಿಲ್ಲ. ಆ ಬೋರ್ಡ್‌ನಲ್ಲಿ ಒಂದು ರೂಪಾಯಿ ಅನುದಾನ ಖರ್ಚು ಮಾಡಬೇಕಾದರೆ ಅದಕ್ಕೆ ಒಂದು ಸಂವಿಧಾನ ಇರುತ್ತದೆ. ಅದು ಆಗುತ್ತಿಲ್ಲವೆಂದು ನಾನು ಹೇಳುತ್ತೇನೆ. ನಾನು ಬೀದರ್ ಜಿಲ್ಲೆ ಬಗ್ಗೆ ಹೇಳಿದ್ದರಿಂದ ಮಾನ್ಯ ಸದಸ್ಯರಿಗೆ ಬೇಜಾರು ಆಗಿದ್ದರೆ, ನಾನು ವಿಷಾದಿಸುತ್ತೇನೆ. ಆದರೆ, ನಾನು ಹೇಳುತ್ತಿರುವುದೇನೆಂದರೆ, ಒಂದು ವಿದ್ಯಾಗಮ ಯೋಜನೆಯಲ್ಲಿ ಮಕ್ಕಳು ಹಳ್ಳಿಗಳಲ್ಲಿ ಆನ್‌ಲೈನ್ ಮುಖಾಂತರ ವಿದ್ಯಾಭ್ಯಾಸ ಮಾಡುವುದಕ್ಕೆ ಆಗುತ್ತಿಲ್ಲ. ಅದರಿಂದಾಗಿ, ಆ ಮಕ್ಕಳು ಏನು ಮಾಡಬೇಕು? ಅದರ ಜೊತೆಗೆ, ಈಗ ಹೊಸದಾದ ಯೋಜನೆಯನ್ನು ಸಹ ಜಾರಿಗೆ ತಂದಿದ್ದಾರೆ.

ವೈಸ್ ಚೇರ್ಮನ್:- ಮಾನ್ಯ ಯು.ಬಿ. ವೆಂಕಟೇಶ್‌ವರೇ, ತಾವು ಇನ್ನು ಎಷ್ಟು ನಿಮಿಷ ಮಾತನಾಡುತ್ತೀರಿ?

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನನ್ನ ಮಾತು ಮುಗಿಯುತ್ತಾ ಬಂದಿದೆ. ತಾವು ಹೇಳಿದರೆ ನಾನು ಬೇಗನೆ ನನ್ನ ಮಾತನ್ನು ಮುಗಿಸುತ್ತೇನೆ. ನಾವು ಸರ್ಕಾರಕ್ಕೆ ಪದೇ ಪದೇ ಯಾವ ಯಾವ ಕೆಲಸಗಳು ಆಗಿರುವುದಿಲ್ಲ, ಇವರು ಎಲ್ಲಿಲ್ಲ ಎಡವಟ್ಟುಗಳನ್ನು ಮಾಡಿದ್ದಾರೆ ಎಂಬುದನ್ನು ನಾವು ಹೇಳುತ್ತಾ ಬಂದಿದ್ದೇವೆ. ಅದು ಸಾಲ ಮಾಡಿರುವುದು ಆಗಿರಬಹುದು, ಕೋವಿಡ್-19 ಆಗಿರಬಹುದು, ವಿದ್ಯಾಭ್ಯಾಸ ಆಗಿರಬಹುದು. ಇತ್ತೀಚೆಗೆ ನಮ್ಮ ಪಕ್ಷದವರು ಏಕಾಏಕಿ ಮೇಕೆದಾಟು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯೋಜನೆಗಾಗಿ ಪಾದಯಾತ್ರೆ ಕೈಗೊಂಡೆವು. ಆ ಸಂದರ್ಭದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗಬೇಕೆಂದು ಪ್ರತಿದಿನ ಎರಡೂವರೆ ಲಕ್ಷ ಅಂದರೆ, ಎರಡು ಲಕ್ಷ ಅರವತ್ತು ಸಾವಿರ ಕೋವಿಡ್-19 ಪರೀಕ್ಷೆಗಳನ್ನು ಮಾಡುತ್ತಿದ್ದರು. ಆದರೆ, ಇವೊತ್ತಿನ ದಿವಸ ಪ್ರತಿದಿನ ಒಂದು ಲಕ್ಷ ಕೋವಿಡ್-19 ಟೆಸ್ಟ್ ಮಾಡುತ್ತಿದ್ದಾರೆ. ಇದರಿಂದಾಗಿ, ಕೋವಿಡ್-19 ಕಡಿಮೆಯಾಯಿತು. ಇದನ್ನು ಏತಕ್ಕೋಸ್ಕರ ಮಾಡುತ್ತಿದ್ದಾರೆಂದರೆ, ಪ್ರತಿಪಕ್ಷಗಳನ್ನು ಕಟ್ಟಹಾಕಬೇಕು, ಅವರು ಮುಂದೆ ನಡೆಯಬಾರದು ಇಂತಹ ದುರುದ್ದೇಶ ಸರ್ಕಾರಕ್ಕೆ ಬರಬಾರದು. ಏಕೆಂದರೆ, ನಾಳೆಯ ದಿವಸ ಅವರು ಸಹ ಸತ್ಯಾಗ್ರಹ ಮಾಡಬೇಕಾಗಬಹುದು. ಅವರು ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಕ್ಕಾಗುತ್ತದೆಯೇ? ಇನ್ನು ಕೇವಲ 11 ತಿಂಗಳು ಮಾತ್ರ ಉಳಿದಿರುತ್ತದೆ. ತದನಂತರ, ಅವರು ತಮ್ಮ ಅವಧಿಯನ್ನು ವಿರೋಧ ಪಕ್ಷದಲ್ಲೆಯೇ ಕಳೆಯಬೇಕು. ಅದನ್ನು ಅವರು ಬರೆದಿಟ್ಟುಕೊಳ್ಳಲಿ. ಅದರಲ್ಲಿ ಎರಡನೆ ಮಾತಿಲ್ಲ. ಆದರೆ, ಸರ್ಕಾರಕ್ಕೆ ಏತಕ್ಕಾಗಿ ಈ ರೀತಿಯ ದುರ್ಬುದ್ಧಿ ಬರುತ್ತಿದೆ? ಈಗ ಕೋವಿಡ್-19 ಎಲ್ಲಿದೆ? ಆಗಲೇ ಮಾನ್ಯ ಆಡಳಿತ ಪಕ್ಷದ ಸದಸ್ಯರೊಬ್ಬರು ಮಾತನಾಡುತ್ತಾ, ಈ ಸದನದಲ್ಲಿ ಅಳವಡಿಸಿರುವ ಗಾಜಿನ ಪರದೆಯನ್ನು ತೆಗೆಸಬೇಕೆಂದು ಹೇಳಿದರು. ಆ ಕೆಲಸವನ್ನು ಮಾಡಲಿ. ಅದರ ಬಗ್ಗೆ ನಮಗೂ ಸಹ ಗೊತ್ತಿದೆ. ಆದರೆ, ಏನಾದರೂ ಮಾಡಿ ಪಾದಯಾತ್ರೆಯನ್ನು ನಿಲ್ಲಿಸಬೇಕು. ಇದರಿಂದಾಗಿ, ಅವರಿಗೆ ಒಳ್ಳೆಯ ಹೆಸರು ಬರುತ್ತಿದೆ ಎನ್ನುವಂತಹ ಯೋಜನೆಗಳನ್ನು ಮಾಡಬಾರದು.

(ಮುಂದು...)

(26) 15.02.2022 1.40 YL-BNS

(ವೈಸ್ ಛೇರ್ಮನ್ ಉಪಸ್ಥಿತಿ)

ಶ್ರೀ ಯು.ಬಿ.ವೆಂಕಟೇಶ್ (ಮುಂದು):-

ಆಡಳಿತ ಪಕ್ಷವೂ ಒಳ್ಳೆಯ ಕೆಲಸಗಳನ್ನು ಮಾಡಲಿ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಬಜೆಟ್ ಪಕ್ಷದಿಂದ 25 ಜನ ಎಂ.ಪಿ. ಗಳಿದ್ದಾರೆ. ಅವರೆಲ್ಲರೂ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಮೊರೆ ಹೋಗಿ ಮೇಕೆದಾಟು ಸಮಸ್ಯೆಯನ್ನು ಬಗೆಹರಿಸಿಕೊಂಡು ಬಂದರೆ ನಾವು ಅವರಿಗೆ ಹೂವಿನ ಹಾರ ಹಾಕಿ, ಪೂಜೆ ಮಾಡಿ ಅವರ ಕಾಲಿಗೆ ನಮಸ್ಕಾರ ಹಾಕಿ ನಾವೇ ಸನ್ಮಾನ ಮಾಡುತ್ತೇವೆ. ಅದನ್ನು ಬಿಟ್ಟು ಕೊರೋನಾ ಎಂದು ನಮ್ಮನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೊಟಕು ಮಾಡಿದರೆ ಯಾವ ಧರ್ಮ? ಸರ್ಕಾರ ಯಾವಾಗಲೂ ಜನಪರ ಕೆಲಸ ಮಾಡಬೇಕು. ಯಾವಾಗಲೂ ವರದಿಗಳ ಪರ, ಮತ್ತೊಂದರ ಪರ ಮಾಡುವುದಕ್ಕೆ ಹೋಗಬಾರದು. ಯಾವುದೇ ಭಾಗವನ್ನು ಅಭಿವೃದ್ಧಿ ಮಾಡಲ. ನೀರಾವರಿಗೆ ಸಂಬಂಧಿಸಿದಂತೆ, ಬಜೆಟಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಏನು ಕೆಲಸ ಮಾಡಿದೆ ಹೇಳಲ. ನಮ್ಮ ಸರ್ಕಾರ ಅಧಿಕಾರದಲ್ಲದಾಗ ಇಷ್ಟು ರೂಪಾಯಿ ಖರ್ಚು ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದೇ ರೀತಿ ಬಜೆಟಿ ಸರ್ಕಾರದವರು ನೀರಾವರಿಗೆ ಇಷ್ಟು ರೂಪಾಯಿ ಖರ್ಚು ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದರೆ ನೋಡಲ. ಎಷ್ಟು ರೂಪಾಯಿ ಖರ್ಚು ಮಾಡಿದ್ದಾರೆ, ಯಾವ ನೀರಾವರಿ ಯೋಜನೆ ಅವರ ಕಾಲದಲ್ಲಿ ನಡೆಯುತ್ತಿದೆ? ಎಲ್ಲವೂ ನಿಂತು ಹೋಗಿವೆ. ಹಳೆಯ ಬಿಲ್ಲನ್ನು ಕೊಡುವ ಕೆಲಸ ಮಾಡುತ್ತಿದೆ ವಿನಃ ಯಾವುದೇ ಅಭಿವೃದ್ಧಿ ಪಥದ ಕಡೆಗೆ ಈ ರಾಜ್ಯವನ್ನು ತೆಗೆದುಕೊಂಡು ಹೋಗುತ್ತಿಲ್ಲ. ಕರ್ನಾಟಕ ರಾಜ್ಯ ಈ ಮೊದಲು ಯಾವ ಸ್ಥಾನದಲ್ಲತ್ತು, ಈಗಲೂ ಅದೇ ಸ್ಥಾನದಲ್ಲಿದ್ದೇವೆ ಎಂದು ಹೇಳಿದ್ದರು. ಇಲ್ಲ, ಈಗ ಆ ಸ್ಥಾನದಲ್ಲ ಇಲ್ಲದೇ ಕೆಳಗೆ ಬಂದಿದ್ದಾರೆ. 3 ವರ್ಷಗಳ ಅಭಿವೃದ್ಧಿ ಕುರಿತು ಮಾಹಿತಿ ತೆಗೆದು ನೋಡಲ. ಬಜೆಟಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಕರ್ನಾಟಕ ಯಾವ ಸ್ಥಾನದಲ್ಲತ್ತು ಆದರೆ, ಈಗ ಯಾವ ಸ್ಥಾನದಲ್ಲಿದೆ ಎಂದು ನೋಡಲ. ಅವಶ್ಯಕವಾಗಿದ್ದರೆ ನಾನೇ ಅದರ ಸಂಪೂರ್ಣ index ನೀಡುತ್ತೇನೆ. ಹಾಗಾಗಿ, ಗೌರವಾನ್ವಿತ ರಾಜ್ಯಪಾಲರ ಬಾಯಿಲ್ಲ ಸುಳ್ಳು ಭಾಷಣ ಹೇಳಿಸುವುದರ ಬದಲು ನಾವು ಮುಂದೆ ಏನು ಮಾಡುತ್ತೇವೆ....

ಡಾ|| ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸುಳ್ಳು ಎನ್ನುವ ಪದ ಸರಿಯಿಲ್ಲ. ಆ ಪದವನ್ನು ಕಡತದಿಂದ ತೆಗೆಯಿಸಿ.

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ವೈ.ಎ.ನಾರಾಯಣಸ್ವಾಮಿಯವರು ಏನೆಂದು ಹೇಳುತ್ತಾರೆ ಅದನ್ನೇ ಬರೆಯಿಸಿ. ಸುಳ್ಳು, ಅನೈತಿಕ, ಎನ್ನುವ ಪದವನ್ನು ತೆಗೆಯಿಸಿ. ಏಕೆಂದರೆ, ಅವರು ಉಪನ್ಯಾಸಕರಾಗಿದ್ದಾರೆ, ಅವರು ಏನೆಂದು ಹೇಳುತ್ತಾರೆಯೋ, ಅದನ್ನೇ ಬರೆಯಿಸಿ.

ವೈಸ್ ಛೇರ್ಮನ್:- ಮಾನ್ಯ ಸದಸ್ಯರೇ, ಅವರ ಮಾತಿಗೆ ತಾವು ಏತಕ್ಕೆ tempt ಆಗುತ್ತೀರಿ?

ಶ್ರೀ ಯು.ಬಿ.ವೆಂಕಟೇಶ್:- ನಿಜವಾಗಿ ಹೇಳಬೇಕೆಂದರೆ, ಈ ರೀತಿ tempt ಮಾಡಿ, ಅರ್ಥಕ್ಕೆ ಆ ವಿಚಾರವನ್ನು ಕಟ್ ಮಾಡಿಬಿಟ್ಟರು.

ಮೈಸ್ ಛೇರ್ಮನ್:- ತಾವು ಹಿರಿಯರಿದ್ದೀರಿ, ಬಹಳ ಅನುಭವ ಇದೆ. ತಾವು ಏತಕ್ಕೆ ಅವರ ಮಾತಿಗೆ tempt ಆಗುತ್ತೀರಿ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಕಳೆದ ೦೮ ವರ್ಷಗಳ ಅವಧಿಯಲ್ಲಿ ಗೌರವಾನ್ವಿತ ರಾಜ್ಯಪಾಲರ ಬಾಯಲ್ಲಿ ಸುಳ್ಳು ಭಾಷಣ ಮಾಡಿಸಿದ್ದಾರೆಯೇ? ನಾವು ಸಹ ಅವರನ್ನು ಕೇಳಬಹುದಲ್ಲವೇ?

ಮೈಸ್ ಛೇರ್ಮನ್:- ಆಯಿತು. ಮಾನ್ಯ ಯು.ಬಿ.ವೆಂಕಟೇಶ್‌ರವರೇ ತಮ್ಮ ಮಾತನ್ನು ಮುಗಿಯಿಸಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದವರು ಪದೇ ಪದೇ ನಿಂತು ಬೇಜಾರು ಮಾಡಿಕೊಳ್ಳುವುದು ಬೇಡ. ಊಟದ ಸಮಯವಾಗುತ್ತಿದ್ದು, ಎಲ್ಲರಿಗೂ ಹಸಿವು ಆಗುತ್ತಿದೆ. ಹಾಗಾಗಿ ಆ ಕೋಪವನ್ನು ನನ್ನ ಮೇಲೆ ಬಿಡುತ್ತಿದ್ದಾರೆ ಎಂದು ಅನಿಸುತ್ತಿದೆ. ಎಲ್ಲರೂ ಊಟಕ್ಕೆ ಹೋಗಬೇಕಾಗಿದ್ದು, ನಾನು ಊಟಕ್ಕೂ ಬಿಡದೇ ಮಾತನಾಡುತ್ತಿದ್ದೇನೆ ಎಂದು ಬೇಜಾರು ಮಾಡಿಕೊಳ್ಳುವುದು ಬೇಡ. ದಯವಿಟ್ಟು ಈ ಸರ್ಕಾರ ಒಳ್ಳೆಯ ಕಾರ್ಯಕ್ರಮವನ್ನು ಹಾಕಿಕೊಂಡು, ಜನಪರ ಕಾರ್ಯವನ್ನು ಮಾಡಿ, ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತಾ, ರಾಜ್ಯಪಾಲರ ಬಾಯಲ್ಲಿ ಸುಳ್ಳು ಭಾಷಣ ಮಾಡಿಸಿದ ಪ್ರಯುಕ್ತ ಈ ಸರ್ಕಾರ ಮತ್ತೊಮ್ಮೆ ಈ ತಪ್ಪು ಮಾಡಬಾರದೆಂದು ಕಳಕಳಿಯಿಂದ ಕೇಳಿಕೊಂಡು, ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು. ನನಗೆ ಸ್ಮರಣ ಶಕ್ತಿ ಸ್ವಲ್ಪ ಕಡಿಮೆ. ಕೆಲವು ಸಲ ಓದಬೇಕಾಗುವ ಪ್ರಸಂಗ ಇದ್ದು, ಅದಕ್ಕೆ ತಾವು ಅನುಮತಿ ನೀಡಬೇಕು.

ವೈಸ್ ಛೇರ್ಮನ್:- ಯಾವಾಗಲೂ ಟಿಪ್ಪಣಿಗಳು ತಮಗೆ ನೆನಪು ಮಾಡಿಕೊಡುವ ಹಾಗೆ ಇರಬೇಕು.

ಶ್ರೀ ಕೆ.ಹರೀಶ್ ಕುಮಾರ್:- ಮಾನ್ಯ ಸಭಾಪತಿಯವರೇ, ರಾಜ್ಯಪಾಲರ ಭಾಷಣದ ಮೇಲೆ ಅನೇಕ ವರ್ಷಗಳಿಂದ ಕೃಷಿ ವಿಚಾರವಾಗಿ ಪ್ರಸ್ತಾಪವಾಗುತ್ತಿತ್ತು. ಆದರೆ, ನಮ್ಮ ರಾಜ್ಯದ ದುರ್ದೈವ ಎಂದು ಕಾಣಿಸುತ್ತದೆ, ಕಳೆದ ವರ್ಷ ಕೋವಿಡ್-19 ನಿಂದಾಗಿ ಹಾಗೂ ಈ ವರ್ಷ ಸಹ ಕೋವಿಡ್-19 ಮತ್ತು ಓಮಿಕ್ರಾನ್‌ನಿಂದಾಗಿ ರಾಜ್ಯಕ್ಕೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಬಹುಶಃ ಆ ಸಂದರ್ಭದಲ್ಲಿ ಜನರು ಪಟ್ಟ ಕಷ್ಟ ರಾಜ್ಯದ ಎಲ್ಲಾ ಜನರಿಗೂ ಗೊತ್ತಿದೆ. ಕೂಲಿ, ವ್ಯಾಪಾರ, ಆರೋಗ್ಯ ಇಲ್ಲ, ಪಡಿತರ ಕಡಿತವಾಯಿತು, ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಯಿತು, ಹಣಕಾಸು ಸಂಸ್ಥೆಗಳ ಕಿರುಕುಳದಿಂದಾಗಿ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡರು. ಈ ಒಂದು ಸಾಂಕ್ರಾಮಿಕ ರೋಗದಿಂದಾಗಿ ಜನರು ಹೈರಾಣಾಗಿದ್ದಾರೆ. ಪ್ರಥಮ ಹಂತದಲ್ಲಿ ಈ ಒಂದು ರೋಗವನ್ನು ನಿವಾರಿಸುವಲ್ಲಿ ಸರ್ಕಾರಕ್ಕೆ ಬಹಳ ಕಷ್ಟಕರವಾಯಿತು. ಏಕೆಂದರೆ, ಪ್ರಥಮ ಬಾರಿಗೆ ಕೋವಿಡ್-19 ರೋಗದ ಬಗ್ಗೆ ಯಾರಿಗೂ ಅಷ್ಟು ಅರಿವು ಇರಲಿಲ್ಲ. ಆದ್ದರಿಂದ ಈಗ ಆ ರೋಗವನ್ನು ನಿರ್ವಹಿಸಿದ ರೀತಿಯನ್ನು ನಾವು ತಡೆದುಕೊಂಡಿದ್ದೇವೆ. ಅದೇ ರೀತಿ ಎರಡನೆಯ ಅಲೆ ಬಂದ ಸಂದರ್ಭದಲ್ಲಿ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು ಎಂದು ಹೇಳಬಯಸುತ್ತೇನೆ. ಏಕೆಂದರೆ, ಮೊದಲ ಅಲೆಯಲ್ಲಿಯೇ ಸರ್ಕಾರ ಪಾಠ ಕಲಿಯಬೇಕಾಗಿತ್ತು. ಆದರೆ, ಆ ಕೆಲಸವನ್ನು ಮಾಡಲಿಲ್ಲ. ಹಾಗಾಗಿ ಎರಡನೆಯ ಅಲೆ ಬಂದಾಗ ಬೆಡ್, ಆಕ್ಸಿಜನ್, ವೆಂಟಿಲೇಟರ್, ಐ.ಸಿ.ಯು. ಇಲ್ಲದೇ ಜನರು ಅನೇಕ ಆಸ್ಪತ್ರೆಗಳಲ್ಲಿ ಚಾಮರಾಜನಗರದ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದನ್ನು ಸಹ ನೋಡಿದ್ದೇವೆ. ಕೊನೆಗೆ ಅಧಿಕಾರಿಗಳು ಸಹ ಕಿತ್ತಾಡಿಕೊಂಡು ವರ್ಗಾವಣೆ ಮಟ್ಟಕ್ಕೆ ಹೋಗಿ ಆ ಸಮಸ್ಯೆ ಮುಗಿಯುತ್ತದೆ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದೆ. ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಆಸ್ಪತ್ರೆಗಳಲ್ಲಿ ಮಾಡುತ್ತೇವೆ ಎಂದು ಹೇಳಿ, ಸರ್ಕಾರ ಆ ಕೆಲಸವನ್ನು ಮಾಡಲಿಲ್ಲ. ಸಾವಿಗೀಡಾದ ಜನರಿಗೆ ಪರಿಹಾರವನ್ನು ನೀಡಲಿಲ್ಲ. ಕೋವಿಡ್-19 ನಿಂದ ಮರಣ ಹೊಂದಿದ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಘೋಷಣೆ ಮಾಡಿತ್ತು. ಇವತ್ತಿನವರೆಗೂ ಆ ಪರಿಹಾರ ಹಣವನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಸಾವಿಗೀಡಾದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅನೇಕ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗೌರವಾನ್ವಿತ ರಾಜ್ಯಪಾಲರು ದಾದಿಯರು, ಕರೋನಾ ವಾರಿಯರ್‌ಗಳ ಬಗ್ಗೆ ಅನೇಕ ವಿಚಾರಗಳನ್ನು ಉಲ್ಲೇಖಿಸಿ, ಅವರಿಗೆಲ್ಲಾ ಧನ್ಯವಾದಗಳನ್ನು ಸಹ ಸಲ್ಲಿಸಿದರು. ಆದರೆ, 24 ಗಂಟೆಗಳ ಕಾಲ ಕೆಲಸ ಮಾಡಿದಂಥ ದಾದಿಯರು ಸಹ ಇದ್ದಾರೆ. ಸಣ್ಣ ಮಕ್ಕಳನ್ನು ಅವರ ತಾಯಿ, ಅಜ್ಜಿಯವರ ಮನೆಯಲ್ಲಿ ಬಿಟ್ಟು ಕೋವಿಡ್ ವಾರಿಯರ್‌ಗಳಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಹಾಗಾಗಿ ಅವರಿಗೆ risk ಭತ್ಯೆ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಇವತ್ತಿನವರೆಗೂ risk ಭತ್ಯೆಯನ್ನು ಸರ್ಕಾರ ನೀಡಲಿಲ್ಲ. ದಾದಿಯರಿಗೆ risk ಭತ್ಯೆ ನೀಡುವ ಬದಲು ಕೇವಲ ಕೃತಜ್ಞತೆಯನ್ನು ಅರ್ಪಿಸುವ ಮೂಲಕ ಸರ್ಕಾರ ಜಾರಿಕೊಂಡಿದೆ. ಗೌರವಾನ್ವಿತ ರಾಜ್ಯಪಾಲರು ವೇತನದಾರರಿಗೆ ಸಂಬಂಧಿಸಿದಂತೆ ಭಾಷಣ ಮಾಡಿದರು. ಆ ವೇತನದಾರರಿಗೆ ಮಾಸಿಕ ವೇತನ ನೀಡುವುದಕ್ಕೆ ಸಂಬಂಧಿಸಿದಂತೆ ಮನೆ ಬಾಗಿಲಿಗೆ ಪಿಂಚಣಿ ಮಾಸಾಶನ ನೀಡುತ್ತೇವೆ ಎನ್ನುವ ವಿಚಾರವನ್ನು ಪುಸ್ತಕದಲ್ಲ ತಿಳಿಸಿದ್ದಾರೆ. ಶೇ.75 ಕ್ಕಿಂತ ಕಡಿಮೆ ಅಂಗವೈಕಲ್ಯತೆ ಇರುವಂಥವರಿಗೆ ವಿಶೇಷ ಚೇತನರಿಗೆ ರೂ.1000 ಇರುವುದನ್ನು ರೂ.1200 ಕ್ಕೆ ಏರಿಸಲಾಗಿದೆ ಹಾಗೂ ಅದೇ ರೀತಿ ಶೇ.75 ಕ್ಕಿಂತ ಜಾಸ್ತಿ ಅಂಗವೈಕಲ್ಯತೆ ಇರುವಂಥವರಿಗೆ ಮಾಸಾಶನ ಏರಿಕೆ ಮಾಡಲಿಲ್ಲ. ಬಹುಶಃ ಶೇ.75 ಕ್ಕಿಂತ ಕಡಿಮೆ ಅಂಗವೈಕಲ್ಯತೆ ಇರುವಂಥ ವಿಶೇಷ ಚೇತನರು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಮತ್ತು ಅವರಿಗೆ ಬರುವ ಪಿಂಚಣಿಯಿಂದ ತಮ್ಮ ಜೀವನವನ್ನು ನಿರ್ವಹಣೆ ಮಾಡುತ್ತಾರೆ. ಅದೇ ರೀತಿ ಶೇ.75 ಕ್ಕಿಂತ ಜಾಸ್ತಿ ಅಂಗವೈಕಲ್ಯತೆ ಇರುವವರಿಗೆ ಹೆಚ್ಚು ಸಂಕಷ್ಟ ಇರುವುದು. ಏಕೆಂದರೆ, ಅವರು ಅವರ ಕುಟುಂಬದವರನ್ನೇ ಅವಲಂಬಿಸಬೇಕು, ಕೆಲಸಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂಥವರಿಗೆ ವೇತನ ಏರಿಕೆ ಮಾಡದೇ ಶೇ.75 ಕ್ಕಿಂತ ಕಡಿಮೆ ಇರುವ ವಿಕಲ ಚೇತನರಿಗೆ ಮಾಸಾಶನ ಏರಿಕೆ ಮಾಡಲಾಗಿದೆ. ಶೇ.75 ಕ್ಕಿಂತ ಜಾಸ್ತಿ ಅಂಗವೈಕಲ್ಯತೆ ಇರುವವರು ಅವರ ಔಷಧಿ, ಕ್ಷೌರ, ಬಟ್ಟೆ ಇತ್ಯಾದಿಗಳನ್ನು ಸಹ ಹೊಂದಿಸಿಕೊಳ್ಳಬೇಕು. ಅವರು ಹೆಚ್ಚಾಗಿ ಅವರ ಕುಟುಂಬದವರನ್ನೇ ಅವಲಂಬಿಸಿರುತ್ತಾರೆ. ಸರ್ಕಾರ ಅವರನ್ನು ಕೈಬಿಟ್ಟಿರುವುದು ಸರಿಯಲ್ಲ. ಹಾಗಾಗಿ ಸರ್ಕಾರವು ಶೇ.75 ಕ್ಕಿಂತ ಹೆಚ್ಚು ಅಂಗವೈಕಲ್ಯತೆ ಇರುವವರಿಗೂ ಅಂಗವಿಕಲ ವೇತನವನ್ನು ಜಾಸ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ, ಸಣ್ಣ ಹಿಡುವಳಿದಾರ ಕೃಷಿ ಜಮೀನಿಗೆ ನೀರಾವರಿ ಮಾಡಲು ಕೈಗೊಂಡಿರುವಂಥ ಕಾರ್ಯಕ್ರಮವಾಗಿದೆ. ಅದರಲ್ಲಿ ಕೊಳವೆ ಬಾವಿಗಳನ್ನು ಕೊರೆಸುತ್ತಾರೆ. 18569 ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಸರ್ಕಾರದಿಂದ ಆಗಬೇಕಾಗಿದೆ. ಆದರೆ, 10534 ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 8035 ಕೊಳವೆ ಬಾವಿಗಳಿಗೆ ಇವತ್ತಿಗೂ ಸರ್ಕಾರ ಸಂಪರ್ಕ ನೀಡಲಿಲ್ಲ. ಈಗಾಗಲೇ 11 ತಿಂಗಳು ಕಳೆದಿವೆ. ಕೆ.ಡಿ.ಪಿ. ಸಭೆಯಲ್ಲಿ ಸಹ ಮಾರ್ಚ್ ಮಾಹೆಯೊಳಗೆ ಗುರಿ ತಲುಪುತ್ತೇವೆ ಎಂದು ಹೇಳುತ್ತಾರೆ. ಈಗಾಗಲೇ ಫೆಬ್ರವರಿ ಮಾಹೆ ಮುಗಿಯುತ್ತಾ ಬಂದಿದ್ದು, ಬಾಕಿ ಇರುವುದು 01 ತಿಂಗಳು ಮಾತ್ರ. ಹಾಗಾಗಿ ಮಾರ್ಚ್ ಮಾಹೆಯೊಳಗೆ 8035 ಕೊಳವೆ ಬಾವಿಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಸರ್ಕಾರದಿಂದ ಆಗುತ್ತದೆಯೇ? ಅದು ಸಾಧ್ಯವೇ ಎಂಬುದರ ಕಡೆ ಸರ್ಕಾರ ಗಮನಹರಿಸಬೇಕು. ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದೆ. ಬಿಸಿಲು ಜಾಸ್ತಿ ಆಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಇವತ್ತು ಆ ಭಾಗದಲ್ಲಿ ಬೋರ್‌ವೆಲ್ ಕೊರೆಯುವ ವ್ಯವಸ್ಥೆ ಇದೆ. ಟಾಸ್ಟ್‌ಫೋರ್ಸ್ ಎನ್ನುವಂಥ ಅನುದಾನದಿಂದ ಪ್ರತಿ ವರ್ಷ ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಕೊರೆಸುವಂಥ ಕೆಲಸವನ್ನು ಪಂಚಾಯತಿ ವ್ಯಾಪ್ತಿಯಲ್ಲಿ ಮಾಡಬೇಕಾಗಿದೆ. ಇವತ್ತು ಪಂಚಾಯತಿಗಳಲ್ಲಿ ಹಣ ಇಲ್ಲದಂತಾಗಿದೆ. ಪಂಚಾಯತಿಗಳಿಗೆ ನೀಡುತ್ತಿದ್ದ ಯಾವುದೇ ಅನುದಾನವನ್ನು ಸರ್ಕಾರ ಕಡಿಮೆ ಮಾಡಿದೆ. ಕುಡಿಯುವ ನೀರಿನ ವ್ಯವಸ್ಥೆ ಸಹ ಆಗಬೇಕಾಗಿದೆ. ಟಾಸ್ಟ್‌ಫೋರ್ಸ್ ಸಭೆಯಲ್ಲಿ E.O. ರವರನ್ನು ಕೇಳಿದರೆ, ಎರಡು ವರ್ಷಗಳಿಂದ ಹಣ ಬಂದಿಲ್ಲ ಎನ್ನುವಂಥ ಉತ್ತರವನ್ನು ನೀಡುತ್ತಾರೆ. ಕೇವಲ ವಿರೋಧ ಪಕ್ಷದವರಿಗೆ ಮಾತ್ರ ಆ ರೀತಿ ಉತ್ತರ ನೀಡುತ್ತಿದ್ದಾರೆಯೇ ಅಥವಾ ಆಡಳಿತ ಪಕ್ಷದವರಿಗೂ ಅದೇ ರೀತಿ ಉತ್ತರ ನೀಡುತ್ತಾರೆಯೇ ಎಂಬುದು ಗೊತ್ತಿಲ್ಲ. ಇದು ಕುಡಿಯುವ ನೀರಿನ ವಿಚಾರವಾಗಿದ್ದು, ಇದರ ಕಡೆ ಸರ್ಕಾರ ಗಮನಹರಿಸಬೇಕು ಹಾಗೂ ಹೆಚ್ಚಿನ ಆದ್ಯತೆ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ.

(...ಮುಂದು)

(027) 15.02.2022/1.50/ಎಸ್‌ಕೆ-ಕೆಎಸ್

(ವೈಸ್‌ಚೀಫ್‌ಮನ್‌ರವರ ಉಪಸ್ಥಿತಿ)

ಶ್ರೀ ಕೆ. ಹರೀಶ್ ಕುಮಾರ್ (ಮುಂದು):-

ಇನ್ನೊಂದು ಕುಡಿಯುವ ಯೋಜನೆಯಾದ ಎತ್ತಿನಹೊಳೆ ಯೋಜನೆಯಾಗಿದೆ. ಈಗಾಗಲೇ ಮಾನ್ಯ ಯು.ಬಿ.ವೆಂಕಟೇಶ್‌ರವರು ಅದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಎರಡೂವರೆ ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೂಡ ಯೋಜನೆ ಪ್ರಗತಿಯಲ್ಲಿದೆ. ಈ ಕೆಲಸ ಸಂಪೂರ್ಣವಾಗಿಲ್ಲ. ಯಾವ ರೀತಿ ಹಂಚಿಕೆ ಮಾಡಲಾಗಿದೆ ಎನ್ನುವ ಬಗ್ಗೆ ನಮಗೆ ಸಂಶಯಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈ ಕೆಲಸ ಇವತ್ತು ನಿಂತು ಹೋಗಿದೆ. ಈ ಎತ್ತಿನಹೊಳೆ ಯೋಜನೆಗೆ ಸರ್ಕಾರದಿಂದ ಯಾವುದೇ ಅನುದಾನ ಸಿಕ್ಕಿಲ್ಲ. ಕೆಲವು ಕಡೆ ಶೇಕಡ 50 ಭಾಗ ಕೆಲಸವಾಗಿದ್ದರೆ, ಇನ್ನೂ ಕೆಲವು ಕಡೆ ಶೇಕಡ 80 ಭಾಗ ಕೆಲಸವಾಗಿದೆ. ಇವತ್ತು ಸರ್ಕಾರ ಸುಮಾರು 3600 ಕೋಟಿ ರೂಪಾಯಿಗಳ ಬಿಲ್ ಬಾಕಿ ಇಟ್ಟುಕೊಂಡಿದೆ. ಕಾಮಗಾರಿ ಸ್ಥಗಿತವಾದಲ್ಲಿ, ಎಲ್ಲಾ ಕೆಲಸಗಾರರು ಕೂಡ ಟೆಂಟ್‌ಗಳನ್ನು ಖಾಲಿ ಮಾಡಿದ್ದಾರೆ. ಕೆಲಸ ಮಾಡಲು ಕೆಲಸಗಾರರಿಲ್ಲ. ಗುತ್ತಿಗೆದಾರರ ಕೆಲಸ ಮಾಡುವುದಕ್ಕೆ ಒಪ್ಪುತ್ತಿಲ್ಲ. ಸರ್ಕಾರ ಅಧಿಕಾರಿಗಳಿಗೆ ಎಷ್ಟೇ ಒತ್ತಡ ಹಾಕಿದರೂ ಕೂಡ ಕೆಲಸ ಮಾಡುವುದಕ್ಕೆ ಕೇಳುತ್ತಿಲ್ಲ. ಎಲ್ಲ ಕೆಲಸವನ್ನು ಸ್ಥಗಿತ ಮಾಡಿದ್ದಾರೆ. ಇದರ ಬಗ್ಗೆ ಸರ್ಕಾರ ಕುಡಿಯುವ ನಿರ್ಲಕ್ಷ್ಯ ಧೋರಣೆಯನ್ನು ತಾಳುತ್ತಿದೆ. ಸುಮಾರು ಒಂಭತ್ತು ಕೋಟಿ ರೂಪಾಯಿಗಳ ಈ ಯೋಜನೆ ಪ್ರಾರಂಭವಾಯಿತು ಎಂದು ಮಾನ್ಯ ಯು.ಬಿ. ವೆಂಕಟೇಶ್‌ರವರು ಹೇಳಿದ್ದಾರೆ. ತಜ್ಞರು ಮತ್ತು ಪತ್ರಿಕಾ ವರದಿಯ ಪ್ರಕಾರ ಸುಮಾರು ಹತ್ತರಿಂದ ಹನ್ನೆರಡು ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕಡೆಯ ಆರು ಜಿಲ್ಲೆಗಳು. ಆ ಆರು ಜಿಲ್ಲೆಗಳಿಗೆ ನೀರು ಉಣಿಸುವಂತಹ ಒಂದು ಬೃಹತ್ ಆದಂತಹ ಒಂದು ಕಾರ್ಯಕ್ರಮವಾಗಿದೆ. ಹಲವಾರು ವರ್ಷಗಳಾಗಿದ್ದು, ಇಷ್ಟು ಹೊತ್ತಿಗೆ ನೀರು ಕೊಡುವಂತಹ ವ್ಯವಸ್ಥೆಯಾಗಬೇಕಾಗಿತ್ತು. ಅಲ್ಲ ಲವಣಾಂಶದ ನೀರು ಅಲ್ಲರುವ ಕಾರಣದಿಂದ ಜನರು ವಯೋಮಿತಿಯಿಂದ ಸಾಯುತ್ತಿದ್ದಾರೆ. ಹಲ್ಲುಗಳು ಉದುರಿ ಹೋಗುತ್ತಿವೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ನೀರಿನಿಂದಾಗಿ, ಇಲ್ಲವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜನರಿಗೆ ಅನಾರೋಗ್ಯ ಬಂದಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, ಈ ಯೋಜನೆಯನ್ನು ತ್ವರಿತವಾಗಿ ಮಾಡಬೇಕು. ಆರೋಗ್ಯಕ್ಕೆ ಹಾನಿಯಾಗುತ್ತಿರುವಂತಹ ಜನರ ನೆರವಿಗೆ ಬರಬೇಕು. ಕೋಲಾರ ಜಿಲ್ಲೆಯಲ್ಲಿ ಒಂದು ಸಾವಿರ ಅಡಿ ತೋಡಿದರೂ ಕೂಡ ನೀರು ಸಿಗುತ್ತಿಲ್ಲ. ಕೆಲವು ಕಡೆ ನೀರು ಸಿಕ್ಕಿದರೂ ಕೂಡ ಲವಣಾಂಶ ಇರುವ ನೀರು. ಇದರಿಂದಾಗಿ, ಈ ಭಾಗದಲ್ಲರುವ ಜನರ ಆರೋಗ್ಯ ಕೆಡುತ್ತಿದೆ. ಅದಕ್ಕೋಸ್ಕರ ಆ ಎತ್ತಿನಹೊಳೆ ಯೋಜನೆಗೆ ಸರ್ಕಾರ ಸಕಾಲದಲ್ಲ ಸ್ವಂದಿಸಿ, ಅದಕ್ಕೆ ಬೇಕಾದಂತಹ ನೆರವನ್ನು ಕೊಡಬೇಕೆಂದು ಹೇಳಿ, ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.

ಮಾನ್ಯ ಸಭಾಪತಿಯವರೇ, ಇನ್ನೊಂದು ವಿಚಾರವಿದೆ. ರಾಜ್ಯಪಾಲರು ಅದರ ಬಗ್ಗೆ ಚರ್ಚಾ ಕೂಡ ಎತ್ತಲಿಲ್ಲ. ಉಡುಪಿ, ದಕ್ಷಿಣ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ನೀರಿನಿಂದಾಗಿ ಎಂಡೋಸಲ್ಫಾನ್ ಪೀಡಿತರು ಆಗಿದ್ದಾರೆ. ಅದೊಂದು ಕಾಯಿಲೆ ಅಲ್ಲ. ಎಂಡೋಸಲ್ಫಾನ್ ಎನ್ನುವುದು ಒಂದು ಕೀಟ ನಾಶಕ. ಇದರಿಂದ ಗೇರು ಸಸಿಗಳಿಗೆ ಹೆಲಿಕಾಪ್ಟರ್ ಮುಖಾಂತರ ಕೀಟ ನಾಶಕ ಸಿಂಪಡಣಿ ಮಾಡುವಾಗ, ಆದಂತಹ ಪರಿಣಾಮದಿಂದ ಜನರಿಗೆ ಬಂದಂತಹ ಒಂದು ರೋಗ. ಇದು ಕಾಯಿಲೆ ಅಲ್ಲ. ಇದರಿಂದ ಅಂಗವೈಕಲ್ಯತೆ ಎಲ್ಲವೂ ಆಗಿದೆ. ಕೆಲವರು ಸಂಪೂರ್ಣ ಅಂಗವೈಕಲ್ಯತೆಯಿಂದ ಕೂಡಿದವರಾಗಿದ್ದು, ಮಾತು ಕೂಡ ಬರುತ್ತಿಲ್ಲ. ಮಲಗಿದಲ್ಲಿಯೇ ಮಲಗಿದ್ದಾರೆ. ಇಂತಹ ಅನೇಕ ಕುಟುಂಬಗಳು ಸುಮಾರು 3600 ಹೆಚ್ಚು ಜನರು ನಮ್ಮ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರಾಗಿದ್ದಾರೆ. ಇವರಿಗಾಗಿ ಎರಡು ಡೇ-ಕೇರ್ ಸೆಂಟರ್‌ಗಳಿದ್ದವು. ಇವತ್ತು ಮೂರು ಡೇ-ಕೇರ್ ಸೆಂಟರ್‌ಗಳನ್ನು ಮಾಡಿದ್ದಾರೆ. ಈ ಮೂರು ಡೇ-ಕೇರ್ ಸೆಂಟರ್‌ಗಳಲ್ಲಿ ಸರಿಯಾದಂತಹ ವ್ಯವಸ್ಥೆಗಳಿಲ್ಲ. ಅವರಿಗೆ ಸರಿಯಾಗಿ ಔಷಧಿಯನ್ನು ಕೊಡುತ್ತಿಲ್ಲ. ಫೀಸಿಯೋಥೆರಪಿ ಮತ್ತಿತರ ಉಪಚಾರಗಳು ಬೇಕಾಗುತ್ತದೆ. ಇಂತಹ ವ್ಯವಸ್ಥೆಗಳು ಕೂಡ ಅಲ್ಲ ಇಲ್ಲ. ಇದು ಸರ್ಕಾರದಿಂದ ಆದಂತಹ ಒಂದು ತಪ್ಪು. ಸರ್ಕಾರದ ತಪ್ಪಿನಿಂದಾಗಿ, ಸುಮಾರು ಒಂದು ಸಾವಿರ ಕುಟುಂಬಗಳು ಇದರ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಅವರ ಕಷ್ಟ ನೋಡಿದರೆ ಗೊತ್ತಾಗುತ್ತದೆ. ಅಲ್ಲಿಗೆ ಭರವಸೆ ಸಮಿತಿಯೂ ಕೂಡ ಭೇಟಿ ನೀಡಿತ್ತು. ಅಲ್ಲಿನ ಸಂದರ್ಭ ಏನಾಗುತ್ತದೆ ಎಂದರೆ, ಕೆಲವರಿಗೆ ನಡೆಯುವುದಕ್ಕಾಗುತ್ತಿಲ್ಲ. ಕೆಲವರು ಅಂಗವಿಕಲರಾಗಿದ್ದಾರೆ. ಕೆಲವರಿಗೆ ಮಾನಸಿಕವಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೊಂದರೆಯಾಗಿದೆ. ಅವರನ್ನು ಎತ್ತಿಕೊಂಡಿಯೇ ಹೋಗಬೇಕು ಹೊರತು, ಅವರಿಗೆ ನಡೆಯುವುದಕ್ಕಾಗುವುದಿಲ್ಲ. ಇಲ್ಲ ಒಂದು ಭೀಕರ ಕಾಯಿಲೆಯಿಂದಾಗಿ, ಸುಮಾರು ಒಂದು ಸಾವಿರ ಕುಟುಂಬ ಕಷ್ಟದಲ್ಲ ಇವೆ. ಇಲ್ಲರುವ ಡೇ-ಕೇರ್ ಸೆಂಟರ್‌ಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಇವರಿಗೆ ಉಚಿತವಾದ ವೈದ್ಯಕೀಯ ಸೇವೆ ಕೊಡಬೇಕೆಂಬುದು ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ಆಗದಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾದ ಸೇವೆಯನ್ನು ಕೊಡಬೇಕು. ಈಗ ಯಾವ ಆಸ್ಪತ್ರೆಗಳು ಕೂಡ ಕೊಡುತ್ತಿಲ್ಲ. ಅವರ ಸಂಕಷ್ಟಕ್ಕೆ ಯಾರೂ ಕೂಡ ಸ್ಪಂದಿಸುತ್ತಿಲ್ಲ. ಅವರಿಗೆ ಸರಿಯಾಗಿ ಸಿಗುವಂತಹ ತಿಂಗಳ ಮಾಸಾಶನ ಕೂಡ ಸಿಗುತ್ತಿಲ್ಲ. ಅವರಿಗೆ ತುಂಬಾ ಕಷ್ಟವಿದೆ. ಅವರಿಗೆ ಮತ್ತೊಂದು ಸಮಸ್ಯೆ ಏನೆಂದರೆ, ಅವರ ಮನೆಯಿಂದ ಹೆಣ್ಣು ಕೊಂಡು ಹೋಗುವುದಿಲ್ಲ ಮತ್ತು ಗಂಡಸರಿಗೆ ಹೆಣ್ಣು ಕೊಡುವುದಿಲ್ಲ. ಒಂದೇ ಮನೆಯಲ್ಲಿ ಒಬ್ಬ ಎಂಡೋಸಲ್ಫಾನ್ ಪೀಡಿತರಿದ್ದರೆ ಸಾಕು, ಅವನ ಮನೆಗೆ ಯಾರೂ ಕೂಡ ಹೆಣ್ಣು ಕೊಡುವುದಕ್ಕೆ ತಯಾರಿಲ್ಲ. ಆ ಮನೆಯಿಂದ ಹೆಣ್ಣುಮಗಳು ಸರಿಯಾಗಿದ್ದರೂ ಕೂಡ ಆ ಹೆಣ್ಣು ಮಗಳನ್ನು ಮದುವೆಯಾಗುವುದಕ್ಕೆ ಯಾರೂ ಕೂಡ ಒಪ್ಪುವುದಿಲ್ಲ. ಇಂತಹ ಪರಿಸ್ಥಿತಿ ಈ ಕುಟುಂಬದಲ್ಲಿ ಇದೆ. ಕಳೆದ ತಿಂಗಳು ಒಂದೇ ಕುಟುಂಬದ ನಾಲ್ಕು ಜನರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ ಬೇರೆ ದಾರಿಯೇ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಂಡೋಸಲ್ಫಾನ್ ಪೀಡಿತರಿದ್ದಾರೆ. ಇದರ ಬಗ್ಗೆ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಒಂದು ಚರ್ಚೆ ಮಾಡಲು ಕೂಡ ಎತ್ತಲಿಲ್ಲ. ದಯವಿಟ್ಟು, ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಇಲ್ಲದಿದ್ದರೆ, ಅಂತಹ ಕುಟುಂಬ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಬೀದಿ ಪಾಲಾಗುವಂತಹ ಪರಿಸ್ಥಿತಿ ಅಲ್ಲದೆ. ಡೇ-ಕೇರ್ ಸೆಂಟರ್‌ಗಳಿಗೆ ರೋಗಿಗಳನ್ನು ವಾಹನದ ವ್ಯವಸ್ಥೆಯಲ್ಲಿ ಬಿಳಗ್ಗೆ ಮಾತ್ರ ಕರೆದುಕೊಂಡು ಬರಬೇಕು. ಅವರಿಗೆ ಬಿಳಗ್ಗೆಯಿಂದ ಸಾಯಂಕಾಲದವರೆಗೆ ಆಹಾರ ಕೊಡಬೇಕು. ಸಾಯಂಕಾಲ ಅವರನ್ನು ಮನೆಗೆ ವಾಪಸ್ಸು ಬಿಡಬೇಕು. ಆ ವಾಹನಗಳು ಕೂಡ ಸರಿಯಾಗಿ ವ್ಯವಸ್ಥಿತವಾಗಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೆಲವು ಸಮಯದಲ್ಲಿ ಅದನ್ನು ನಡೆಸುತ್ತಿದ್ದರು. ಆಗ ಸರಿಯಾದ ವ್ಯವಸ್ಥೆ ಇತ್ತು. ಇವತ್ತು ಸರ್ಕಾರ ಟೆಂಡರ್ ಕರೆಯುವುದರ ಮುಖಾಂತರ ಯಾವುದೋ

ಸಂಘ-ಸಂಸ್ಥೆಗಳು ವಹಿಸಿಕೊಟ್ಟಿದೆ. ಅವರು ಸರಿಯಾದ ವ್ಯವಸ್ಥೆ ಮಾಡುತ್ತಿಲ್ಲ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ನಾನು ತಮ್ಮ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.

ಸರ್ಕಾರದಲ್ಲ ಹೊಸ ಮುಖ್ಯಮಂತ್ರಿಗಳು ಬಂದು, ಅನೇಕ ದಿನಗಳಾಯಿತು. ಹೊಸ ಮುಖ್ಯಮಂತ್ರಿಗಳು ಬಂದಿರುವುದರಿಂದ ರಾಜಕೀಯ ಆಡಳಿತ ವ್ಯವಸ್ಥೆ ಚೆನ್ನಾಗಿ ನಡೆಯುತ್ತದೆ. ಅಧಿಕಾರಿಗಳು ತಮ್ಮ ಕೆಲಸದಲ್ಲಿ ಚೆನ್ನಾಗಿ ತೊಡಗಿಸಿಕೊಳ್ಳುವುದಕ್ಕೆ ಪ್ರಾರಂಭಿಸುತ್ತಾರೆ, ಅಧಿಕಾರಿಗಳಿಗೆ ಚುರುಕು ಮುಟ್ಟಬಹುದು ಎಂದು ನಾನು ಭಾವಿಸಿದ್ದೆ. ಆದರೆ ಸರ್ಕಾರದ ಈ ಒಂದು ಆಡಳಿತ ಯಂತ್ರ ಇನ್ನೂ ಕೂಡ ವೇಗ ಪಡೆಯಲಿಲ್ಲ. ಅಧಿಕಾರಿಗಳ ಧೋರಣೆ ಕೂಡ ಇನ್ನೂ ಬದಲಾವಣೆಯಾಗಿಲ್ಲ. ರಾಜ್ಯದಲ್ಲಿ ಇವತ್ತು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಹಿಜಾಬ್, ಕೇಸರಿ ಎಂದು ಧರ್ಮ ಎಂದು ಹೊಡೆದುಕೊಳ್ಳುತ್ತಿದ್ದೇವೆ. ರಾಜ್ಯದ ಜನರು ಈ ಒಂದು ಬೆಂಕಿಯಲ್ಲಿ ಬೇಯುತ್ತಿದ್ದಾರೆ. ಕೆಲವರು ಇದನ್ನು ಅನುಭವಿಸುತ್ತಿದ್ದಾರೆ. ಕೆಲವರು ಇನ್ನೂ ಕೂಡ “ಅಜ್ಞೇ ದಿನ್” ಬರುತ್ತದೆ ಎಂದು ಕಾಯುತ್ತಿದ್ದಾರೆ. ಅಜ್ಞೇ ದಿನ್ ಯಾವಾಗ ಬರುತ್ತದೆ ಎಂಬ ಬಗ್ಗೆ ಸರ್ಕಾರ ಹೇಳಬೇಕು. ಅನೇಕ ವಿಚಾರಗಳನ್ನು ಇವತ್ತಿನ ವಿದ್ಯಾ ಸಂಸ್ಥೆಗಳಲ್ಲಿ ನಾವು ನೋಡುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂದು ಹೇಳುತ್ತೇವೆ. ಆದರೆ ಮುಂದಿನ ಜನಾಂಗವನ್ನು ನಾವು ಯಾವ ರೀತಿ ಬೆಳೆಸುತ್ತಿದ್ದೇವೆ? ಅವರಿಗೆ ಯಾವ ರೀತಿಯ ತರಬೇತಿಯನ್ನು ಕೊಡುತ್ತಿದ್ದೇವೆ? ಅವರಿಗೆ ಯಾವ ರೀತಿಯ ವಿದ್ಯಾಭ್ಯಾಸವನ್ನು ಕೊಡುತ್ತಿದ್ದೇವೆ? ವಿದ್ಯಾಲಯ ದೇವಾಲಯ ಆಗಿರಬೇಕಾಗಿತ್ತು. ಆದರೆ ಇಲ್ಲಿಯೂ ಕೂಡ ರಾಜಕೀಯ ಬರುವಂತಹ ವ್ಯವಸ್ಥೆ ಇವತ್ತು ಆಗಿದೆ. ನಾವು ವಿದ್ಯಾಲಯವನ್ನು ದೇವಾಲಯ ಎಂದು ಕರೆಯುತ್ತೇವೆ. ವಿದ್ಯಾಲಯದಲ್ಲಿ ರಾಜಕೀಯ ಬರಬಾರದು. ಇವತ್ತಿನ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸಿದರೆ, ಮಾತ್ರ ಅವರು ಒಳ್ಳೆಯ ವಿದ್ಯಾವಂತ ನಾಗರೀಕರಾಗಿ ಬಾಳಬಹುದು. ಆದರೆ ಈ ಮಕ್ಕಳಲ್ಲಿ ಇಂದಿನ ವಿದ್ಯಾಮಾನಗಳನ್ನು ನೋಡುವಾಗ, ಇದು ಯಾವ ರೀತಿ ಮುಂದುವರೆಯುತ್ತದೆ ಎನ್ನುವ ಬಗ್ಗೆ ನಾವು ಊಹಿಸಬಹುದು. ಶಿಕ್ಷಣ ಸಂಸ್ಥೆಗಳಲ್ಲಿ ಲಾಠಿ ಚಾರ್ಜ್ ಆಗಿರುವ ಬಗ್ಗೆ ನಾವು ನೋಡುತ್ತಿದ್ದೇವೆ. ಮಕ್ಕಳಿಗೆ ಗೇಟ್ ಹಾಕಿ ನಿರಾಕರಿಸಿರುವುದನ್ನು ನೋಡುತ್ತಿದ್ದೇವೆ. ಇಂತಹ ಅನೇಕ ವಿಚಾರಗಳು ಇರಬಹುದು. ಆದರೆ ಮಕ್ಕಳಿಗೆ ಅದರ ಪರಿಣಾಮವಾಗಬಾರದು. ಶಾಲೆಯ ಆವರಣದಲ್ಲಿ ದೇಶದ ತ್ರಿವರ್ಣ ಧ್ವಜ ಹಾರಬೇಕಾದಲ್ಲಿ, ನಾವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇವತ್ತು ಕೇಸರಿ ಧ್ವಜನವನು ಹಾರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೆಂಪು ಬಾವುಟ ಬರುತ್ತದೆ ಎಂದು ಹೇಳುತ್ತಾರೆ. ಆದರೆ ಈ ತ್ರಿವರ್ಣ ಧ್ವಜದಲ್ಲೂ ಕೂಡ ಕೇಸರಿ ಇದೆ ಎಂದು ನಾವು ಸಂತೋಷಪಟ್ಟುಕೊಳ್ಳಬಹುದು. ಅದರಲ್ಲೂ ಕೂಡ ಕೇಸರಿ, ಬಳ, ಹಸಿರು ಬಣ್ಣ ಇದೆ. ಆದರೆ ಹಸಿರು ಮತ್ತು ಕೇಸರಿಗೆ ಮಾತ್ರ ವಿಜೃಂಭಿಸುತ್ತಿದ್ದೇವೆ. ಇವತ್ತು ಬಳ ಯಾರಿಗೂ ಬೇಡವಾದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಅದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಮಕ್ಕಳ ದಾರಿ ತಪ್ಪುವುದನ್ನು ತಪ್ಪಿಸಬೇಕು. ಕೆಲವು ಮಕ್ಕಳ ಈ ಒಂದು ವ್ಯವಸ್ಥೆಯಿಂದಾಗಿ, ಇಡೀ ಸಮಾಜದಲ್ಲಿ ಅವರ ಪೋಷಕರು ಕೂಡ ಚಿಂತಿತರಾಗಿದ್ದಾರೆ.

ಇವತ್ತು ಹಿಜಾಬ್ ವಿಷಯವು ಒಂದು international issue ಆಗಿದೆ. ಈ ವಿಷಯ ಮಾನ್ಯ ನ್ಯಾಯಾಲಯದಲ್ಲಿ ಇದೆ. ನಾವು ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಅದೊಂದು ಅರೇಬಿಕ್ ಭಾಷೆಯ ಒಂದು ಪದವಾಗಿರುವುದರಿಂದ ಇವತ್ತಿನ ಅಶಾಂತಿಗೆ ಕಾರಣವಾಯಿತು ಎಂದು ನಮಗೆ ಸಂಶಯ ಬರುತ್ತದೆ. ಏಕೆಂದರೆ ಇದೊಂದು ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವಂತಹ ಒಂದು ಹೆಣ್ಣು ಮಕ್ಕಳ ವಸ್ತ್ರದ ತುಣುಕು. ಉತ್ತರ ಭಾರತದಲ್ಲಿ ಫಾಂಫಟ್ ಎಂದು ಹೇಳುತ್ತಾರೆ. ಅದಕ್ಕೆ ಜಾತಿ, ಮತ ಏನಿಲ್ಲ, ಅದನ್ನು ಎಲ್ಲರೂ ಕೂಡ ಇದನ್ನು ಬಳಸುತ್ತಾರೆ. ಇವತ್ತು ವಿಚಾರ ನಮ್ಮ ಸರ್ಕಾರದಿಂದ ಕೇಳಬರುತ್ತದೆ. ಮೊನ್ನೆ ಮಂತ್ರಿಯವರು ಮಕ್ಕಳ ಗರ್ಭ ಸಂಸ್ಕಾರ ಎನ್ನುವ ಬಗ್ಗೆ ಒಂದು ಹೇಳಿಕೆಯನ್ನು ಕೊಟ್ಟಿದ್ದರು.

(28) 15.02.2022, 2.00, ಟಿಸಿಹೆಚ್-ಕೆಎಸ್

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ.ಕೆ.ಹರೀಶ್ ಕುಮಾರ್ (ಮುಂದು):-

ಬಹುಶಃ ನಾವು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುತ್ತಿದ್ದೆವು. ಆದರೆ ಇವತ್ತಿನ ದಿವಸ ತಾಯಿಯ ಗರ್ಭದಲ್ಲಿರುವ ಮಗುವಿಗೆ ಸಂಸ್ಕಾರ ಕಲಿಸುವಷ್ಟು ನಾವು ಮುಂದುವರೆದಿದ್ದೇವೆ. ಆದರೆ ಇದು ಈ ಒಂದು ಎಲೆಕ್ಟ್ರಾನಿಕ್ ಯುಗದಲ್ಲಿ ಸಮಂಜಸವೇ? ಇದರಿಂದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಗರ್ಭಣಿ ಸ್ತ್ರೀಯರಿಗೆ ಪೂಜಾ ಮಂದಿರಗಳಲ್ಲಿ, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅಭಿಮನ್ಯುವಿನ ಕಲ್ಪನೆಯಂತೆ ಈ ಯೋಜನೆ. ಅಭಿಮನ್ಯುವಿಗೆ ಕೊನೆಗೂ ಚಕ್ರವ್ಯೂಹದಿಂದ ಹೊರಗಡೆ ಬರುವುದಕ್ಕೆ ಆಗಲಿಲ್ಲ. ಈ ಯೋಜನೆ ಇವತ್ತಿನ ದಿನಗಳಲ್ಲಿ ಇದು ಪ್ರಸ್ತುತವೇ? ಎನ್ನುವುದನ್ನು ನಾನು ಸರ್ಕಾರದ ಗಮನವನ್ನು ಸೆಳೆಯುತ್ತೇನೆ. ಅಂದರೆ ಧಾರ್ಮಿಕತೆಗೊಂದು ಪರೀಧಿ ಇರಲಿ ಎಂದು ಹೇಳುತ್ತಿದ್ದೇನೆ. ನಾವು ಹೆಚ್ಚು ಧಾರ್ಮಿಕತೆ ಬಗ್ಗೆ ಹೋದಾಗ ಅದು ಕೂಡ ನಮಗೆ ಆರೋಗ್ಯಕ್ಕೆ ಹಾನಿಕರ ಆಗಬಹುದು. ಆದ್ದರಿಂದ ಮಾನ್ಯ ಸಭಾಪತಿಯವರೇ, ಮತ್ತೊಂದು ವಿಚಾರವನ್ನು ಹೇಳಿ ಮುಗಿಸುತ್ತೇನೆ. 'Dream Big' ಎಂದು ಇದೆ. ಎಂದರೆ "ದೊಡ್ಡ ಕನಸನ್ನು ಕಾಣಿ". ನಮ್ಮ ದೇಶದ ಹಿಂದಿನ ಮೊದಲ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರ್ ಲಾಲ್ ನೆಹರೂವರು ಈ ಒಂದು ದೊಡ್ಡ ಕನಸನ್ನು ಕಂಡವರು. ಅವರ ಒಂದು ದೂರದೃಷ್ಟಿಯಲ್ಲಿ ನಮ್ಮ ಭಾರತ ಭವ್ಯವಾಗಿ ಬೆಳೆದಿದೆ. ಇಲ್ಲಿ ಕೃಷಿ ಅಭಿವೃದ್ಧಿಗೆ ಬೃಹತ್ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಬೃಹತ್ ಕೈಗಾರಿಕೆಗಳು, ರೈಲು ಮಾರ್ಗ, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿ, ವಿಶ್ವವಿದ್ಯಾಲಯಗಳು, ಜೀವವಿಮೆ, ಪೆಟ್ರೋಲಿಯಂ ಕಂಪನಿಗಳು, ವೈದ್ಯಕೀಯ ಕಾಲೇಜುಗಳಂತಹ ಅನೇಕ ಬೃಹತ್ ಕಾರ್ಯಕ್ರಮಗಳು ನೆಹರೂವರ ಕಾಲದಲ್ಲಿ ಆಯಿತು. ಇವತ್ತಿನ ದಿವಸ ಭವ್ಯ ಭಾರತದ ನಿರ್ಮಾಣದ ಗುರಿ ಹೊಂದಿ ಯಶಸ್ವಿಯಾದಂಥ ಆ ಕುಟುಂಬ ಸ್ವಾತಂತ್ರ್ಯ ಹೋರಾಟಕ್ಕೂ ಕೂಡ ಹತ್ತಾರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದಂಥ ಒಂದು ಶ್ರೀಮಂತ ಕುಟುಂಬ. ಇಡೀ ತನ್ನ ಶ್ರೀಮಂತಿಕೆಯನ್ನು ಈ ದೇಶಕ್ಕೋಸ್ಕರ ಅವರು ತ್ಯಾಗಮಾಡಿರುವುದನ್ನು ನಾವು ನೋಡಿದ್ದೇವೆ. ಇಂತಹ ಒಂದು ಕುಟುಂಬದ ವಿಚಾರವಾಗಿಯೂ ಕೂಡ ನಾವು ಇವತ್ತು ಕುಹುಕದ ಮಾತುಗಳನ್ನು ಕೇಳುತ್ತಿದ್ದೇವೆ. ಅಂದರೆ, ವಿರೋಧ ಪಕ್ಷದವರನ್ನೂ ಕೂಡ ಕೇವಲವಾಗಿ ಕಾಣುವಂಥದ್ದು ಆಗುತ್ತಿದೆ. ಅವರ ಬಗ್ಗೆ ಗೌರವವಿಲ್ಲದೇ ವಿರೋಧ ಪಕ್ಷದವರನ್ನು ಕೂಡ ಹೀಯಾಳಿಸುವಂಥದ್ದು ಆಗುತ್ತಿದೆ. ನಾವು ಇವತ್ತಿನ ದಿನಗಳಲ್ಲಿ ನಮ್ಮ ದೇಶದವರೇ ಹೊರದೇಶಗಳಲ್ಲಿ ಹೋಗಿ ಕೇವಲವಾಗಿ ಮಾತನಾಡುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಇದೆಲ್ಲಾ ಪ್ರಜಾಪ್ರಭುತ್ವಕ್ಕೆ ಸರಿಯಾದ ವ್ಯವಸ್ಥೆ ಅಲ್ಲ. ಇವತ್ತಿನ ದಿವಸ 'ಓಕ್ಲೆ ಓಕ್ಲೆ ಗ್ಯಾಂಗ್' ಎನ್ನುವಂಥ ಪದ ಕೇಳಬರುತ್ತಿದೆ. ಹಿಂದೆ ಒಮ್ಮೆ ಕಿಚಿಡಿ ಸರ್ಕಾರ ಕೂಡ ಇತ್ತು. ಆ ಕಿಚಿಡಿ ಸರ್ಕಾರದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂದು ನಾವು ಆಲೋಚನೆ ಮಾಡಬೇಕು. 'ಓಕ್ಲೆ ಓಕ್ಲೆ ಗ್ಯಾಂಗ್' ಎನ್ನುವ ಪದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಳಸುವಂಥ ಸಂದರ್ಭ ಕಿಚಿಡಿ ಸರ್ಕಾರದ ಬಗ್ಗೆ ಕೂಡ ಅವರು ಆಲೋಚನೆ ಮಾಡುವಂಥ ಸಂದರ್ಭ ಇದೆಯೆಂದು ನಾನು ಹೇಳುತ್ತಿದ್ದೇನೆ. ಈ ಹಿಂದೆ ತುರ್ತು ಪರಿಸ್ಥಿತಿ ಇತ್ತು. ಆದರೆ ಇವತ್ತು ಕೂಡ ತುರ್ತು ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಬಹುಶಃ ಅಘೋಷಿತ ತುರ್ತುಪರಿಸ್ಥಿತಿ ಇದೆ. ಈ ಒಂದು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ನಾವೆಲ್ಲಾ ಇದ್ದೇವೆ. ಇವತ್ತಿನ ಈ ಒಂದು ವ್ಯವಸ್ಥೆಯಿಂದಾಗಿ ಬೆಲೆ ಏರಿಕೆಯಾಗಿದೆ, ದಬ್ಬಾಳಿಕೆ, ಸ್ವಜನ ಪಕ್ಷಪಾತ, ಉದ್ಧಟತನ, ಶೇ.40 ಭ್ರಷ್ಟಾಚಾರ, ರೈತರಿಗೆ ಅಪಹಾಸ್ಯ, ನಿರುದ್ಯೋಗ, ಆತ್ಮಹತ್ಯೆ, ಸಂವಿಧಾನದ ಬದಲಾವಣೆಯ ಮಾತುಗಳು, ಹೋರಾಟ ಹತ್ತಿಕ್ಕುವುದು, ದುರ್ಬಲ ಆಯವ್ಯಯ, ಇವತ್ತಿನ ದಿವಸ ಆಡಳಿತ ವೈಫಲ್ಯದಿಂದಾಗಿ ಜನರು ಕಂಗೆಟ್ಟಂಥ ಸಂದರ್ಭವನ್ನೆಲ್ಲಾ ಬದಿಗೊತ್ತಲಕ್ಕಾಗಿ ಇಂತಹ ಹಿಜಾಬ್, NRC (National Register of Citizens) ಗಳನ್ನು ಹರಿಬಿಡುವುದು ಮತ್ತು ಜನರ ಭಾವನೆಗಳನ್ನು ಕೆರಳಿಸುವುದನ್ನು ಬೇರೆಡೆಗೆ ಚಲಿಸುವಂಥ ವ್ಯವಸ್ಥೆಯನ್ನು ನಾವು ಇವತ್ತಿನ ದಿವಸ ನೋಡುತ್ತಿದ್ದೇವೆ.

ಮಾನ್ಯ ಸಭಾಪತಿಯವರೇ, ಇವತ್ತಿನ ದಿನಗಳಲ್ಲಿ ನಾವು ಕೇಳುತ್ತಿರುವಂಥ ಮಾತುಗಳನ್ನು ನೋಡಿದರೆ, ಕಾಂಗ್ರೆಸ್ ಇಲ್ಲವಾಗಿದ್ದರೆ: ಈ ದೇಶಕ್ಕೆ ಸ್ವಾತಂತ್ರ್ಯವೂ ಸಿಗುತ್ತಿರಲಿಲ್ಲ. ಈ ದೇಶದ ಅಭಿವೃದ್ಧಿಯೂ ಆಗುತ್ತಿರಲಿಲ್ಲ. ಕಾಂಗ್ರೆಸ್ ವಿರುದ್ಧ ವಿಶ್ವ ಗುರುವಿಗೆ ಮಾತನಾಡತಕ್ಕಂಥ ಅವಕಾಶವೂ ಸಿಗುತ್ತಿರಲಿಲ್ಲ. ಇಂದಿಗೂ ನಾವೆಲ್ಲರೂ ಬ್ರಿಟಿಷರಿಗೆ ಕೈಮುಗಿದು ರಾಜ-ರಾಣಿಯರ ಸೇವಕರಾಗಿಯೇ ಉಳಿಯುತ್ತಿದ್ದೆವು. ಸ್ವಾತಂತ್ರ್ಯ ಗಳಿಸಿಕೊಡಲು ಅಹಿಂಸಾತ್ಮಕವಾಗಿ ಹೋರಾಟ ಮಾಡಿದಂಥ ಬಾಪೂಜಿಯವರನ್ನು ನಾವು ಇವತ್ತು ನೆನೆಸಿಕೊಳ್ಳಬೇಕಾಗಿದೆ. ಆದ್ದರಿಂದ ಈ ದೇಶ ಭದ್ರವಾಗಿಯೇ ಇದೆ. 60 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಆಡಳಿತ ಮಾಡಿದ್ದರೂ ಸುಭದ್ರವಾದ ಸರ್ಕಾರವನ್ನು ಕೊಟ್ಟಿದೆ. ಇವತ್ತಿನ ದಿವಸ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು 2014ರಂದೀಚೆಗೆ ಮಾತ್ರವಲ್ಲ. 1947ನೇ ಇಸವಿಯಲ್ಲೇ ನಮಗೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಮತ್ತೆ ಎಲ್ಲಾ ಪ್ರಧಾನಿಗಳು ಕೂಡ ಈ ದೇಶದ ಅಭಿವೃದ್ಧಿಗೋಸ್ಕರವೇ ಹೋರಾಟ ಮಾಡಿದ್ದಾರೆ. 2014 ರಿಂದೀಚೆಗೆ ಮಾತ್ರ ಸ್ವಾತಂತ್ರ್ಯ ಬಂದದ್ದು ಅಲ್ಲ ಎಂಬುದನ್ನು ನಾನು ತಮ್ಮ ಗಮನಕ್ಕೆ ತರುತ್ತಾ, ನಾವೆಲ್ಲರೂ “ಬಾಪೂಜಿಯವರನ್ನು ನೆನೆಸಿಕೊಳ್ಳೋಣ, ಸಂವಿಧಾನವನ್ನು ಉಳಿಸೋಣ” ಎಂದು ಹಾರೈಸಿ ಗೌರವಾನ್ವಿತ ರಾಜ್ಯಪಾಲರು ಮಾಡಿದ ಭಾಷಣದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿಕೊಟ್ಟ ತಮಗೆ ಇನ್ನೊಮ್ಮೆ ಧನ್ಯವಾದಗಳು.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ತುರ್ತು ಪರಿಸ್ಥಿತಿಯಲ್ಲಿ ಕಷ್ಟಪಟ್ಟವರು ನಮ್ಮ ಪಕ್ಷದವರು. ಮಾನ್ಯ ಕೆ.ಹರೀಶ್‌ಕುಮಾರ್‌ರವರು ಅಘೋಷಿತ ತುರ್ತು ಪರಿಸ್ಥಿತಿ ಎಂದು ಹೇಳಿದರು. ತುರ್ತು ಪರಿಸ್ಥಿತಿ ಎಂದರೆ ಏನು ಎಂದು ಗೊತ್ತಿದೆಯೇ? ನಾವು ಸಾಕಷ್ಟು ಜನರನ್ನು ಕಳೆದುಕೊಂಡಿದ್ದೇವೆ, ನಮ್ಮ ಕುಟುಂಬಗಳು ಸಾಕಷ್ಟು ನಾಶವಾಗಿವೆ.

ಶ್ರೀ ಕೆ.ಹರೀಶ್‌ಕುಮಾರ್:- ನಮ್ಮ ಮಾತನ್ನು ನಾವು ಹೇಳಿದ್ದೇವೆ, ಮಾನ್ಯ ಸಚಿವರು ಮಾತನಾಡುವಾಗ ಅವರು ಉತ್ತರ ಕೊಡಲ.

ವೈಸ್ ಚೇರ್ಮನ್:- ಮಾನ್ಯ ಕೆ.ಹರೀಶ್‌ಕುಮಾರ್ ರವರು ಎಂಡೋ ಸಲ್ಫಾನ್ ಬಗ್ಗೆ ಗಂಭೀರವಾದ ವಿಚಾರ ಪ್ರಸ್ತಾಪ ಮಾಡಿದರು. ನಮ್ಮ ಭರವಸೆ ಸಮಿತಿಯವರು ಕೂಡ ಅಲ್ಲಿಗೆ ಭೇಟಿ ನೀಡಿ, ಆಳವಾಗಿ ಅಧ್ಯಯನ ಮಾಡಿದ್ದೇವೆ. ನಾವು ಹತ್ತಾರು ಮನೆಗಳಿಗೆ ಹೋಗಿದ್ದೆವು. ಅದರ ಪರಿಣಾಮ ಬಹಳ ತೀವ್ರವಾಗಿದೆ. ಮಾನ್ಯ ಸಭಾ ನಾಯಕರೇ, ತಾವು ಆ ಭಾಗದಿಂದ ಬಂದಿದ್ದೀರಿ. ಈಗ ತಾವು ಪ್ರಭಾವಿ ಸಚಿವರು ಕೂಡ ಇದ್ದೀರಿ, ಹಾಗಾಗಿ, you should find some concrete solution for this issue. ಏಕೆಂದರೆ, ಮುಂದಿನ ತಲೆಮಾರುಗಳು ಅದಕ್ಕೆ ತುತ್ತಾಗುತ್ತೇವೆಂಬ ಆತಂಕದಲ್ಲಿ ಅಲ್ಲಿನ ಜನರು ಇದ್ದಾರೆ. ಬಹಳಷ್ಟು ಶಾಸಕರು ಅಲ್ಲಿಯವರೇ ಇದ್ದಾರೆ. ನೀವು ಅದನ್ನು ಮಾಡಲು ಸಮರ್ಥರು ಕೂಡ ಇದ್ದೀರಿ. Hence, some concrete solution has to be found for this issue. ಇದು ನನ್ನ ಸಲಹೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು):- ಮಾನ್ಯ ಸಭಾಪತಿಯವರೇ, ನಾನು ಈ ವಿಷಯದ ಬಗ್ಗೆ ಮಾನ್ಯ ಆರೋಗ್ಯ ಸಚಿವರ ಜೊತೆ ಮಾತನಾಡುತ್ತೇನೆ.

(ಸದನವು ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 2 ಗಂಟೆ 6 ನಿಮಿಷದಿಂದ ಮಧ್ಯಾಹ್ನ 3 ಗಂಟೆ 15

ನಿಮಿಷದವರೆಗೆ ಮುಂದೂಡಲಾಯಿತು)

(29) ಎಸ್‌ಪಿಆರ್/ಜಿಆರ್/3:30/15/02/2022

(ಅಪರಾಹ್ನ 2 ಗಂಟೆ 06 ನಿಮಿಷಕ್ಕೆ ಭೋಜನಕ್ಕಾಗಿ ಮುಂದೂಡಲ್ಪಟ್ಟ ಸದನವು
ಪುನಃ 3 ಗಂಟೆ 37 ನಿಮಿಷಕ್ಕೆ ಸಮಾವೇಶಗೊಂಡಿತು)
(ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ರಾಜ್ಯಪಾಲರ ಭಾಷಣಕ್ಕೆ ಸಲ್ಲಿಸತಕ್ಕ ವಂದನಾ ನಿರ್ಣಯದ ಮೇಲಿನ ಚರ್ಚೆ

ಡಾ||ತಳವಾರ್ ಸಾಬಣ್ಣ(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ರಾಜ್ಯಪಾಲರು ರಾಜ್ಯ ವಿಧಾನ ಮಂಡಲದಲ್ಲಿ ಮಾಡಿದ ಭಾಷಣವನ್ನು ನಾನು ಬೆಂಬಲಿಸುತ್ತಾ, ಕೆಲವೊಂದು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲಿಚ್ಛಿಸುತ್ತೇನೆ. ತಮಗೆಲ್ಲರಿಗೂ ತಿಳಿದಿರುವಂತೆ, ಸರಿ ಸುಮಾರು ಕಳೆದರೆಡು ವರ್ಷಗಳಿಂದ ನಾವು ಕೋವಿಡ್-19 ರಂತಹ ಸಾಂಕ್ರಾಮಿಕ ಮಹಾ ಕಾಯಿಲೆಯ ಕಾರಣಕ್ಕಾಗಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಈ ದಿಟ್ಟನಲ್ಲ ಹಲವಾರು ಕ್ಷೇತ್ರಗಳೂ ಸಹ ತೊಂದರೆಗೊಳಗಾಗಿವೆ. ಆರ್ಥಿಕ ಪ್ರಗತಿಯು ಸಾಕಷ್ಟು ಕುಂಠಿತವಾಗಿರುವ ಸಂದರ್ಭ ಒದಗಿದರೂ ಸಹ, ಇವತ್ತಿನ ದಿವಸ ರಾಷ್ಟ್ರ ಮಟ್ಟದಲ್ಲಿ ಆರ್ಥಿಕ ಸ್ಥಿತಿಯು ಉತ್ತೇಜನಗೊಳ್ಳುತ್ತಿದ್ದು: ಚೇತರಿಕೆಯನ್ನು ನಾವು ಕಾಣುತ್ತಿದ್ದೇವೆ. ಅದೇ ರೀತಿಯಾಗಿ ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ನಾವು ಆರ್ಥಿಕ ಚೇತರಿಕೆಯನ್ನು ಕಾಣುತ್ತಿದ್ದೇವೆ. ಇವತ್ತಿನ ದಿವಸ ನಮಗೆ ಹಲವಾರು ಜನರು ಹಾಗೂ ಮಾನ್ಯ ಸದಸ್ಯರುಗಳೂ ಸಹ ಉಳಿ ಮಾಡುತ್ತಾರೆ.

(ಮುಂದು)

(30) 03.40 15-02-2022 ಸಿಎಸ್. ಎಂಡಿ

ಶ್ರೀ ತಳವಾರ ಸಾಬಣ್ಣ(ಮುಂದು):-

ಅದೇನೆಂದರೆ ಸರ್ಕಾರ ಪ್ರಗತಿ ದಾರಿಯಲ್ಲ ಎಂದು ಹೇಳುತ್ತಾರೆ. ವಿರೋಧ ಪಕ್ಷದವರಿಗೆ ಒಂದು ವಿಚಾರವನ್ನು ಹೇಳಬಯಸುವುದೇನೆಂದರೆ ಕೇಂದ್ರ ಸರ್ಕಾರ ಆಗಲೇ ಅಥವಾ ರಾಜ್ಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರವಾಗಲೀ ಹಣವನ್ನು ವೆಚ್ಚ ಮಾಡಬೇಕಾದರೆ ಆದಾಯ ಬಹಳ ಮುಖ್ಯವೆಂದು ನಾನು ಹೇಳಬಯಸುತ್ತೇನೆ. ಆದಾಯ ಇಲ್ಲದೇ ವೆಚ್ಚ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಹಲವಾರು ಕ್ಷೇತ್ರಗಳು ಆರ್ಥಿಕ ತೊಂದರೆಗೆ ಒಳಗಾಗಿ ಆದಾಯದ ಮೂಲ ಕುಂಠಿತವಾಗಿದ್ದು ನಮಗೆಲ್ಲರಿಗೂ ಗೊತ್ತಿದೆ. ಆದರೂ ಸಹ ಕರ್ನಾಟಕ ಸರ್ಕಾರವೂ ತನ್ನದೇ ಆದ ಒಂದು ಉನ್ನತಿಯ ದಾರಿಯಲ್ಲಿ ಇವತ್ತಿನವರೆಗೆ ಸಾಗುತ್ತಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ಹೇಳಲಕ್ಕೆ ಇಚ್ಛೆ ಪಡುತ್ತೇನೆ. ಆರೋಗ್ಯದ ವೆಚ್ಚ ಅನಿರೀಕ್ಷಿತವಾಗಿ ಹೆಚ್ಚಾಯಿತು. ಅದರೊಂದಿಗೆ ಹಲವಾರು ತೊಂದರೆಗಳು ಬಂದವು. ಜನರ ಜೀವನ ಮತ್ತು ಜೀವಕ್ಕೆ ಅಲ್ಲ ಹಾನಿಯಾಗಿದ್ದನ್ನು ನಾವು ಕಾಣುತ್ತೇವೆ. ಸರ್ಕಾರಕ್ಕೆ ಇದೊಂದು ದೊಡ್ಡ ಛಾಲೆಂಜ್ ಆಗಿತ್ತು. ಇಂತಹ ಒಂದು ಛಾಲೆಂಜನ್ನು ಸರ್ಕಾರವು ಇವತ್ತು ಬಹಳ ಯಶಸ್ವಿಯಾಗಿ ನಿಭಾಯಿಸಿದೆ ಎಂದು ನಾನಿಲ್ಲಿ ಹೇಳಬಯಸುತ್ತೇನೆ.

ಮುಖ್ಯವಾಗಿ ಕೋವಿಡ್‌ನಿಂದ ಹಾನಿಗೊಳಗಾದ ಕ್ಷೇತ್ರಗಳೆಂದರೆ ಶಿಕ್ಷಣ ಕ್ಷೇತ್ರ, ಇವತ್ತಿನವರೆಗೆ ಶಿಕ್ಷಣ ಕ್ಷೇತ್ರವೂ ಸಂಪೂರ್ಣವಾಗಿ ತೆರೆದುಕೊಂಡಿಲ್ಲ. ನಾನು ಹಲವಾರು ಕಾಲೇಜುಗಳಿಗೆ ಮತ್ತು ಶಾಲೆಗಳಿಗೆ ಭೇಟಿಯನ್ನು ನೀಡುತ್ತಿರುತ್ತೇನೆ. ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ನಾನು ಕಂಡ ಹಾಗೆ ವಿದ್ಯಾರ್ಥಿಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆ ಇದೆ. ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುತ್ತಿಲ್ಲ. ಇಂತಹ ಸಂದರ್ಭದಲ್ಲಿ ತನ್ನದೇ ಆದಂತಹ ಪ್ರಯತ್ನಗಳನ್ನು ನಮ್ಮ ಕರ್ನಾಟಕ ಸರ್ಕಾರವೂ ಮಾಡುತ್ತಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಉದಾಹರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದನ್ನು ಇಡೀ ರಾಷ್ಟ್ರದಲ್ಲಿಯೇ ಜಾರಿಗೆ ತಂದಿರುವ ರಾಜ್ಯ ಯಾವುದಾದರೂ ಇದ್ದರೆ ಅದು ನಮ್ಮ ಕರ್ನಾಟಕ ರಾಜ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಯುಜಿಸಿ ವಲಯದಲ್ಲಿ ಅದನ್ನು ಈಗಾಗಲೇ ಜಾರಿಗೊಳಿಸಿದ್ದೇವೆ. ಪ್ರಾಥಮಿಕ ವಲಯದಲ್ಲಿ ಮತ್ತು ಪ್ರೌಢಶಾಲಾ ಮಟ್ಟದಲ್ಲಿಯೂ ಸಹ ಅದನ್ನು ಜಾರಿಗೊಳಿಸುವ ಒಂದು ಸಿದ್ಧತೆಯನ್ನು ನಾವು ಮಾಡುತ್ತಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಒಂದು ವಿಶಿಷ್ಟತೆ ಏನೆಂದರೆ ಇಲ್ಲಿಯವರೆಗೆ ನೀಡಿರುವ ಶಿಕ್ಷಣದ ಪದ್ಧತಿಯೇ ಬೇರೆ ಆಗಿತ್ತು, ಅದು ಸರಿ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಮುಂದೆ ಬರುವ ಶಿಕ್ಷಣ ಪದ್ಧತಿಯು ಕೌಶಲ್ಯಪೂರಿತವಾದ ಶಿಕ್ಷಣವನ್ನು ಕೊಡುತ್ತದೆ. ಅದರೊಂದಿಗೆ ಇಲ್ಲ ತಂತ್ರಾಂಶದ ಹೆಚ್ಚಿನ ಬಳಕೆಗೆ ಒಂದು ಅವಕಾಶವಿದೆ ಮತ್ತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದೇಶದಲ್ಲ ಲಭ್ಯವಿರುವ ಜ್ಞಾನ, ಸಂಪನ್ಮೂಲವನ್ನು ಬಳಸಿಕೊಂಡು ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕೆನ್ನುವ ಹೆಚ್ಚಿನ ಒಂದು ಮಹತ್ತರವಾದ ಉದ್ದೇಶವನ್ನಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗಿದೆ. ಆ ಒಂದು ಹಿನ್ನೆಲೆಯಲ್ಲಿ ಸನ್ಮಾನ್ಯ ರಾಜ್ಯಪಾಲರು ತಮ್ಮ ಭಾಷಣದಲ್ಲ “ಮರಳ ತಾಯ್ನಾಡಿಗಿ” ಎನ್ನತಕ್ಕ ಒಂದು ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ಮರಳ ತಾಯ್ನಾಡಿಗಿ ಎನ್ನುವ ಯೋಜನೆಯನ್ನು ‘brain-drain’ ಎಂದು ಕರೆಯುತ್ತೇವೆ. ನಮ್ಮ ದೇಶದಲ್ಲರುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಶಿಕ್ಷಣ ಪಡೆದು ವಿದೇಶಕ್ಕೆ ಹೋಗಿ ಕೆಲಸ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಮ್ಮಲ್ಲಿ ಅಂತಹ ವಿಷಯಗಳು ಮತ್ತು ಅದಕ್ಕೆ ಪೂರಕವಾದ ಅನುಕೂಲತೆಗಳು ಮತ್ತು ಸವಲತ್ತುಗಳು ಲಭ್ಯ ಇಲ್ಲದ ಕಾರಣ ವಿದೇಶಕ್ಕೆ ಹೋಗುತ್ತಿದ್ದಾರೆ. ಅದಕ್ಕೆ ಬದಲಾಗಿ ನಮ್ಮಲ್ಲಿಯೇ ಕೆಲಸ ಮಾಡಿ, ಅಥವಾ ಈಗಾಗಲೇ ವಿದೇಶಕ್ಕೆ ಹೋಗಿದ್ದರೆ ಪುನಃ ಹಿಂದಕ್ಕೆ ಬಂದು ನಮ್ಮಲ್ಲಿಯೇ ಕೆಲಸ ಮಾಡಿ ಎನ್ನುವ ಉದ್ದೇಶದಿಂದ “ಮರಳ ತಾಯ್ನಾಡಿಗಿ” ಎನ್ನುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇದು ಬಹಳ ಸ್ವಾಗತಾರ್ಹವಾದ ಒಂದು ಯೋಜನೆ. ಇದಕ್ಕೆ ಸಂಪೂರ್ಣವಾದ ಬೆಂಬಲವನ್ನು ನಾನು ವ್ಯಕ್ತಪಡಿಸುತ್ತೇನೆ.

ಹಾಗೆಯೇ ನಾಬಾರ್ಡ್ ಸಹಯೋಗದೊಂದಿಗೆ ಸರಿಸುಮಾರು 3370 ಪ್ರಾಥಮಿಕ ಶಾಲೆಗಳನ್ನು 2870 ಪ್ರೌಢ ಶಾಲೆಗಳನ್ನು ಸರ್ಕಾರವು ನಿರ್ಮಾಣ ಮಾಡಿದೆ. ಇದು ಸಣ್ಣ ಸಾಧನೆ ಅಲ್ಲ. ನಮ್ಮ ಮುಖ್ಯಮಂತ್ರಿಗಳು ಅಧಿಕಾರವನ್ನು ಸ್ವೀಕಾರ ಮಾಡಿದ ತಕ್ಷಣವೇ ರೈತರನ್ನು ದೃಷ್ಟಿಯಿಟ್ಟುಕೊಂಡು, ರೈತರ ಮಕ್ಕಳ ಶಿಕ್ಷಣವನ್ನು ದೃಷ್ಟಿಯಿಟ್ಟುಕೊಂಡು ಮುಖ್ಯಮಂತ್ರಿಗಳು “ರೈತ ವಿದ್ಯಾ ನಿಧಿ” ಯೋಜನೆ ಘೋಷಣೆ ಮಾಡಿದ್ದು, scholarship ನ ರೂಪದಲ್ಲಿ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡಲು ಸುಮಾರು 126 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಮತ್ತೊಂದು ‘ವಿಜ್ಞಾನ ಪ್ರತಿಭಾ ಯೋಜನೆ’ ಹಿಮ್ಮುಸಿಯಲ್ಲಿ ವಿಜ್ಞಾನ ಓದುತ್ತಿರುವ ಮಕ್ಕಳಿಗೆ ಅವರ ಪ್ರತಿಭೆಯನ್ನು ಗುರುತಿಸಿ, ಪ್ರತಿ ವರ್ಷ 1000 ರೂಪಾಯಿಯ ಹಾಗೆ ಅವರಿಗೆ scholarship ನೀಡಲಾಗುತ್ತಿದೆ. ಅಂದರೆ ಶಿಕ್ಷಣಕ್ಕೆ ಎಷ್ಟು ಸಾಧ್ಯವೋ ಅಷ್ಟು ಉತ್ತೇಜನವನ್ನು ನೀಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ.

ಡಾ|| ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಕರ್ನಾಟಕ ಸರ್ಕಾರ ಅದರಲ್ಲೂ ಈಗಿನ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಈ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಬೇಕಾದಂತಹ ಸಹಾಯವನ್ನು ನೀಡಲಾಗುತ್ತಿದೆ. ಕಾರ್ಮಿಕರಲ್ಲಿ ಶೇಕಡ 90ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಅದರಲ್ಲಿ ವಿಶೇಷವಾಗಿ 11 ವರ್ಗಗಳಿವೆ. ಹಮಾಲರು, ಗೃಹ ಕಾರ್ಮಿಕರು, ಚಿಂದಿ ಆಯುವವರು, ಟೈಲರ್‌ಗಳು, ಮೆಕಾನಿಕ್‌ಗಳು ಹೀಗೆ ಅನೇಕ ವರ್ಗಗಳ ಕಾರ್ಮಿಕರಿದ್ದಾರೆ. ಅವರಿಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ಇರಲಿಲ್ಲ. ಕೆಲಸ ಇಲ್ಲದೆ ಅವರ ಜೀವನೋಪಾಯಕ್ಕೆ ಬಹಳ ತೊಂದರೆ ಆಗಿತ್ತು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು 11 ಲಕ್ಷ ಕಾರ್ಮಿಕರಿಗೆ ರೂಪಾಯಿ 2000ಗಳನ್ನು ಕೋವಿಡ್‌ನ 2ನೇ ಅಲೆಯಲ್ಲಿ ಅವರಿಗೆ ಸಂದಾಯ ಮಾಡಲಾಗಿದೆ. ಅಂದರೆ ಕರ್ನಾಟಕ ಸರ್ಕಾರವು 232 ಕೋಟಿ ರೂಪಾಯಿಗಳನ್ನು ಈ ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ. ಇದರಿಂದ ಈ ಸರ್ಕಾರವೂ ಇವರಿಗೆ ಜೀವನ ನಡೆಸಲು ಒಂದು ತಾತ್ಕಾಲಿಕ ಭದ್ರತೆಯನ್ನು ನೀಡಿದೆ.

ಈಗ ನಾವು ಎಲ್ಲಾ ಕಡೆಗಳಲ್ಲೂ ಸಹ ತಂತ್ರಾಂಶಗಳನ್ನು ಬಳಕೆ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ತಂತ್ರಾಂಶಗಳಲ್ಲದೇ ನಮ್ಮ ಜೀವನವೇ ನಡೆಯುವುದಿಲ್ಲ ಎನ್ನುವಂತಹ ಒಂದು ಸಂದರ್ಭ ಉದ್ಭವ ಆಗಿದೆ. ಅದು ಶಿಕ್ಷಣದಲ್ಲಿ ಆಗಿರಬಹುದು ಅಥವಾ ಕೈಗಾರಿಕೆಗಳಲ್ಲಿ ಆಗಿರಬಹುದು, Service Sector, Agricultural Sector ಗೂ ಸಹ ತರಲಾಗುತ್ತಿದೆ. ತಂತ್ರಾಂಶಗಳನ್ನು ಬಳಸಿಕೊಂಡು ಗ್ರಾಮೀಣಾಭಿವೃದ್ಧಿಯನ್ನು ಮಾಡುವಂತಹ ಆಶಯವನ್ನು ಸಹ ನಮ್ಮ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ದೇಶದಲ್ಲಯೇ ಮೊಟ್ಟಮೊದಲನೆಯದಾಗಿ Engineering ಸಂಶೋಧನೆ ಮತ್ತು ಅಭಿವೃದ್ಧಿ R & D (Research and Development) ಪಾಲಿಸಿ 2021 ಅನ್ನು ತಂದಿದ್ದು ಈ ಸರ್ಕಾರ ಎಂದು ನಾನು ಹೇಳಬಯಸುತ್ತೇನೆ.

ಭಾರತ ದೇಶ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ನಗರ, ಗ್ರಾಮೀಣ ಪ್ರದೇಶ, ಶಿಕ್ಷಣ ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು ಸರಿಸುಮಾರು 14 ಯೋಜನೆಗಳನ್ನು ಜಾರಿಗೆ ತಂದಿರುವುದು ಪ್ರಸ್ತುತ ಸರ್ಕಾರ ಎಂದು ನಾನಿಲ್ಲಿ ಹೇಳಲಿಕ್ಕೆ ಇಷ್ಟಪಡುತ್ತೇನೆ. ಇದೇ ಸಂದರ್ಭದಲ್ಲಿ ಧಾರವಾಡ, ವಿಜಯನಗರ, ಮೈಸೂರು ಜಿಲ್ಲೆಗಳಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಳಗೇರಿಗಳಲ್ಲಿ ವಾಸಿಸತಕ್ಕ ವಸತಿ ಇಲ್ಲದವರಿಗೆ ಅಂದರೆ 3 ಲಕ್ಷದ 36 ಕುಟುಂಬಗಳಿಗೆ ಈ ಸರ್ಕಾರ ವಸತಿಗಳನ್ನು ನೀಡಲಾಗಿದೆ. ಇದೊಂದು ದೊಡ್ಡ ಸಾಧನೆ ಎಂದು ಕೂಡ ನಾನಿಲ್ಲ ಹೇಳುವುದಕ್ಕೆ ಇಷ್ಟಪಡುತ್ತೇನೆ. ಹಾಗೆಯೇ ||ಬಾಬಾ ಸಾಹೇಬ ಅಂಬೇಡ್ಕರ್ ನಿಗಮ ಹಾಗೂ ಇನ್ನಿತರ ನಿಗಮಗಳು ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮತ್ತು ಹಿಂದುಳಿದವರಿಗೆ, ಸಫಾಯಿ ಕರ್ಮಚಾರಿಗಳಿಗಾಗಿ ನಿಗಮಗಳನ್ನು ಸ್ಥಾಪನೆ ಮಾಡಲಾಗಿದೆ. ಈ ನಿಗಮಗಳ ಅಡಿಯಲ್ಲಿ 31415 ಫಲಾನುಭವಿಗಳಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಡಲಾಗಿದೆ. ಅದಕ್ಕೆ ಸಜ್ಜಿಯನ್ನು ಇದೇ ಸರ್ಕಾರ ನೀಡಿದೆ. ಅದಕ್ಕಾಗಿ 151 ಕೋಟಿ ರೂಪಾಯಿಗಳನ್ನು ಈಗಾಗಲೇ ಸಂದಾಯ ಮಾಡಲಾಗಿದೆ. ಅದೇ ರೀತಿ ಒಬಿಸಿ ಯವರಿಗೂ ಕೂಡ ಸಹಾಯಧನ ನೀಡಬೇಕಾಗಿತ್ತು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಇದರಿಂದ ಉದ್ಯೋಗ ಸೃಷ್ಟಿ ಸಾಮಾಜಿಕ ಭದ್ರತೆ, ಶೈಕ್ಷಣಿಕ ಪ್ರಗತಿಗೆ ಇದೊಂದು ಸಹಾಯಕವಾಗುತ್ತದೆ ಎನ್ನುವುದನ್ನು ಇಲ್ಲಿ ಹೇಳಬಯಸುತ್ತೇನೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹಲವಾರು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾಪಿಸಿದ್ದು, ನಗರ ಪ್ರದೇಶಗಳಿಗೆ ಬೇಕಾಗಿರುವ ರೈಲ್ವೆ, ಮೆಟ್ರೋ, ರಸ್ತೆಗಳು, ವಿಮಾನ ನಿಲ್ದಾಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಸ್ಮಾರ್ಟ್ ಸಿಟಿಗಳ ಬಗ್ಗೆ ಉಲ್ಲೇಖವನ್ನು ಮಾಡಿದ್ದಾರೆ. ಹಾಗೆಯೇ ಕಲ್ಬುರ್ಗಿ ವಿಮಾನನಿಲ್ದಾಣವನ್ನು ಹೆಚ್ಚಿನ ಜನನಿಜಡ ವಿಮಾನ ನಿಲ್ದಾಣವೆಂದು ಉಲ್ಲೇಖಿಸಿದ್ದಾರೆ. ಹಾಗಾಗಿ ಗೌರವಾನ್ವಿತ ರಾಜ್ಯಪಾಲರು— ವಿಚಾರಗಳನ್ನು ಮಂಡಿಸಿದ್ದಾರೆ. ಇದು ಸರ್ಕಾರದ ಸಾಧನೆ ಅಲ್ಲ. ಸರ್ಕಾರದ ಹಿಂದಿನ ಸಾಧನೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಮುಂದೆ ಹೇಗೆ ಹೋಗಬೇಕೆಂದು ಉಲ್ಲೇಖಿಸಿದ್ದಾರೆ. ಮಾನ್ಯ ರಾಜ್ಯಪಾಲರು ಮಾಡಿರತಕ್ಕ ಭಾಷಣಕ್ಕೆ ನನ್ನ ಬೆಂಬಲವನ್ನು ಸೂಚಿಸುತ್ತಾ, ಇನ್ನೂ 3 ವಿಷಯಗಳನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

(031)/15-2-2-22/3-50/ಎಲ್‌ಎಂ/ಎಂಡಿ

ಡಾ: ತಳವಾರ ಸಾಬಣ್ಣ (ಮುಂದು):-

ನಾವು ಪ್ರಗತಿಯ ದಾರಿಯನ್ನು ತಪ್ಪದೆ, ನೈತಿಕ ದಾರಿಯಲ್ಲದ್ದೇವೆ ಎನ್ನುವುದನ್ನು ನನ್ನ ಮಿತ್ರರರಿಗೆ ಹೇಳಬಯಸುತ್ತೇನೆ. ಎರಡನೆಯದಾಗಿ, ಹಿಂದಿನ ಹೈದ್ರಾಬಾದ್ -ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕ. ಇದಕ್ಕೆ ಯಾರು ಕಾರಣರು, ಅಲ್ಲಂದ ಬಂದ ಮುಖ್ಯಮಂತ್ರಿಗಳು ಯಾವ ಪಕ್ಷದವರು? ಅಂದು ಕೇಂದ್ರದಲ್ಲದ ಪ್ರಧಾನ ಮಂತ್ರಿಗಳು ಯಾರು ಎನ್ನುವುದನ್ನು ನೆನಪಿಸುವ ಅವಶ್ಯಕತೆ ಇಲ್ಲ ಎಂದು ನನ್ನ ಭಾವನೆ. ಹಾಗೆಯೇ ಮಹಾತ್ಮಾ ಗಾಂಧೀಜಿಯವರು ಒಂದು ಮಾತನ್ನು ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಒಂದು ಪಕ್ಷವಾಗಿ ಮುಂದುವರೆಯಬಾರದು, ಕಾಂಗ್ರೆಸ್‌ನ್ನು ಕೇವಲ ಸ್ವಾತಂತ್ರ್ಯ ಹೋರಾಟಕ್ಕಾಗಿ ನಾವು ಮಾಡಿಕೊಂಡಿರುವುದು ಅದಕ್ಕಾಗಿ ಇದನ್ನು ವಿಸರ್ಜಿಸಬೇಕು ಎಂದು ಹೇಳಿದ್ದರು. ಇದನ್ನು ಹೇಳಿರುವುದು ಮಹತ್ವಾಜೀಯವರು ಮಾನ್ಯ ಮೋದಿಜಿಯವರು ಅಲ್ಲ. ಇಷ್ಟು ಸಮಯ ಅವಕಾಶ ಕೊಟ್ಟದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮಸ್ಕಾರಗಳು.

೨. ನಿಯಮ 330ರ ಮೇರೆಗೆ ಚರ್ಚೆ

ಅ) ವೃತ್ತಿ ಶಿಕ್ಷಣ (ಜಿ.ಓ.ಸಿ)ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಖಾಯಂಗೊಳಿಸಿ ನಿಶ್ಚಿತ ಪಿಂಚಣಿ ನೀಡುವುದರೊಂದಿಗೆ ಹಿಂದಿನ ಅರ್ಹತಾ ಸೇವೆಯನ್ನು ಪರಿಗಣಿಸುವ ಕುರಿತು.

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಗಳೆ, 70ರ ದಶಕದಲ್ಲ ಕೇಂದ್ರ ಸರ್ಕಾರ ಒಬ್ಬ ವ್ಯಕ್ತಿ ಶಿಕ್ಷಣದ ಜೊತೆಯಲ್ಲಿ ಉದ್ಯೋಗವನ್ನು ಆಧರಿಸಿ ಅವನ ಬದುಕನ್ನು ಕಟ್ಟಿಕೊಳ್ಳಲು ತರಬೇತಿ ಮತ್ತು ಕೋರ್ಸ್‌ಗಳನ್ನು ಇಡೀ ದೇಶದಲ್ಲ ಪ್ರಾರಂಭ ಮಾಡಿದರು. ಆ ಪ್ರಕಾರ 1977ರ ಸಮಯದಲ್ಲ ಕರ್ನಾಟಕದಲ್ಲಯೂ ವೃತ್ತಿ ಶಿಕ್ಷಣ ಕೋರ್ಸ್‌ಗಳು ಪ್ರಾರಂಭವಾದವು. ಎಸ್‌ಎಸ್‌ಎಲ್‌ಸಿ ಆದ ನಂತರ ಹಿಿಯುಸಿಗೆ ಸಮನಾಂತರವಾದ ಈ ವೃತ್ತಿ ಶಿಕ್ಷಣ ಕೋರ್ಸ್‌ಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸುಮಾರು 4000 ಬೋಧಕ ಮತ್ತು ಬೋಧಕೇತರ ಶಿಕ್ಷಕರನ್ನು ನೇಮಿಸಿಕೊಂಡು ಕರ್ನಾಟಕದ ಅನೇಕ ಕಾಲೇಜುಗಳಲ್ಲಿ ಈ ಕೋರ್ಸ್ ಪ್ರಾರಂಭವಾಯಿತು. ಈ ಕೋರ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಬೋಧಕ ಮತ್ತು ಬೋಧಕೇತರ ವೃತ್ತಿ ಶಿಕ್ಷಕರು ತಮ್ಮನ್ನು ಖಾಯಂ ಮಾಡಬೇಕು ಎನ್ನುವ ಬೇಡಿಕೆಯನ್ನು ಇಟ್ಟರು. ಆ ಬೇಡಿಕೆಗೆ ಸರ್ಕಾರ ಪೂರಕವಾಗಿ ಸ್ಪಂದನೆ ಮಾಡದ ಸಮಯದಲ್ಲಿ ಅವರು ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್‌ಗೆ ಹೋದರು. ಎರಡು ಕೋರ್ಟ್‌ಗಳಲ್ಲಿ ಅವರ ಹುದ್ದೆಗಳನ್ನು supernumerary ಎಂದು ಪರಿಗಣಿಸಿ ಯಾರ ಸೇವೆ 10 ವರ್ಷಗಳಾಗಿವೆ ಅವರನ್ನು ಖಾಯಂ ಮಾಡಬೇಕು ಮತ್ತು ಎಲ್ಲ ರೀತಿಯ ಸವಲತ್ತು, ಸೌಲಭ್ಯಗಳನ್ನು ನೀಡಬೇಕು ಎಂದು ಆದೇಶವನ್ನು ನೀಡಿದವು. ಆ ಸಮಯದಲ್ಲಿ ರಾಜ್ಯ ಸರ್ಕಾರ ಮಾನ್ಯ ಭಟ್ಟಾಚಾರ್ಯರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿತ್ತು. ಮಾನ್ಯ ಭಟ್ಟಾಚಾರ್ಯರ ಸಮರ್ಥ ಅಧಿಕಾರಿಯಾಗಿದ್ದರು. ಯಾರು ವೃತ್ತಿ ಶಿಕ್ಷಣದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ, ಅವರ ಪೈಕಿ 10 ವರ್ಷ ಸೇವೆ ಸಲ್ಲಿಸಿದವರನ್ನು ಕಾಲ-ಕಾಲಕ್ಕೆ ಖಾಯಂ ಮಾಡಿ ಎಂದು ಅವರು ಒಂದು ವರದಿಯನ್ನು ಕೊಡುತ್ತಾರೆ, ಆ ವರದಿ ಆಧಾರದ ಮೇಲೆ ಕಾಲ-ಕಾಲಕ್ಕೆ ಮೂರು ಹಂತಗಳಲ್ಲಿ 160 ಜನ ಬೋಧಕರನ್ನು ಖಾಯಂ ಮಾಡಿದ್ದಾರೆ. ಇವರಲ್ಲಿ ಅನೇಕರು ನಿವೃತ್ತಿ ಹೊಂದಿದ್ದಾರೆ. ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಈಗ ನಿವೃತ್ತಿ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ. ಮೂರು ಹಂತದಲ್ಲಿ ಖಾಯಂ ಮಾಡಿದ ಮೇಲೆ ನಂತರ ಖಾಯಂ ಮಾಡುವುದನ್ನು ನಿಲ್ಲಿಸಿಬಿಟ್ಟರು. ಮಾನ್ಯ ಭಟ್ಟಾಚಾರ್ಯರ ವರದಿಯನ್ನು ಮುಂದುವರಿಸಿಕೊಂಡು ಹೋಗಿದ್ದರೆ ಆಗಿನ ಕಾಲದಲ್ಲಿ ಎಲ್ಲರಿಗೂ ನ್ಯಾಯ ಸಿಗುತ್ತಿತ್ತು. ನಂತರ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ವಿಲೀನಗೊಳಿಸಬೇಕು ಅಥವಾ ಸಮಾಪನಗೊಳಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಿತು. ಕಡೆಗೆ ಸರ್ಕಾರ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಕೈಬಿಡಬೇಕು ಎನ್ನುವ ತೀರ್ಮಾನಕ್ಕೆ ಬಂದು ಮಾನ್ಯ ಹರೀಶ್‌ಗೌಡರವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಿದರು. ಆ ಸಮಿತಿ ಯಾರು 5 ವರ್ಷ ಸೇವೆಯನ್ನು ಸಲ್ಲಿಸಿದ್ದಾರೆ ಅವರೆಲ್ಲರನ್ನು ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಆ ಸಮಿತಿಯ ವರದಿ ಆಧಾರದ ಮೇಲೆ ಅಂದಿನ ಬಿಜೆಪಿ ಸರ್ಕಾರ ವಿಶೇಷವಾದ ಕಾನೂನನ್ನು ತಂದು ಎರಡೂ ಸದನಗಳಲ್ಲಿ ಮಂಡನೆ ಮಾಡಿದ್ದರು. ಎರಡು ಸದನಗಳು ಅದಕ್ಕೆ ಒಪ್ಪಿಗೆಯನ್ನು ಕೊಟ್ಟ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೇಲೆ, “One Time Relief” ಒಂದು ಬಾರಿ ವೃತ್ತಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವಂತಹ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು 5 ವರ್ಷ ಸೇವೆ ಸಲ್ಲಿಸಿದರೆ ಅವರೆಲ್ಲರನ್ನು ಖಾಯಂ ಮಾಡುವುದು ಎಂದು ತೀರ್ಮಾನವಾಯಿತು. ಆ ರೀತಿ 3000 ಸಿಬ್ಬಂದಿಗಳನ್ನು ಖಾಯಂ ಮಾಡಲಾಯಿತು. ಈಗ ನನ್ನ ಪ್ರಶ್ನೆ ಎಂದರೆ, ಸುಪ್ರೀಮ್ ಕೋರ್ಟ್ ತೀರ್ಮಾನ ಕೊಟ್ಟಿದೆ, ಮಾನ್ಯ ಭಟ್ಟಾಚಾರ್ಯರ ಸಮಿತಿ ವರದಿ ಕೊಟ್ಟಿದೆ. ಆ ತೀರ್ಮಾನ ಮತ್ತು ವರದಿಯಲ್ಲಿ ಯಾರ ಸೇವೆ 10 ವರ್ಷಗಳಾಗಿವೆ ಅವರೆಲ್ಲರನ್ನು ಖಾಯಂ ಮಾಡಬೇಕು ಅವರೆಲ್ಲರಿಗೂ ಎಲ್ಲಾ ನೌಕರರುಗಳು ಕೊಡಿ ಎಂದು ಇತ್ತು. ಆದರೆ ಸರ್ಕಾರ ಖಾಯಂ ಮಾಡುವಾಗ 5 ವರ್ಷಗಳ ಸೇವೆಯನ್ನು ಪರಿಗಣನೆಗೆ ತೆಗೆದುಕೊಂಡಿದ್ದು, 1977 ರಿಂದ 1985ರವರೆಗೆ ಕೆಲಸ ಮಾಡುತ್ತಿರುವವರ ಸೇವಾಪೂರ್ವ ಅವಧಿಯನ್ನು ಸರ್ಕಾರ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. 2006ರ ಈಚಿನ 5 ವರ್ಷಗಳ ಸೇವಾ ಅವಧಿಯನ್ನು ಮಾತ್ರ ಪರಿಗಣಿಸಲಾಯಿತು. ಹಿಂದಿನ 10/15 ವರ್ಷಗಳ ಸೇವೆಯನ್ನು ಕೈ ಬಿಟ್ಟರು. ನನ್ನ ವಾದ ಎಂದರೆ, ಈಗ ಖಾಯಂ ಆಗಿರುವವರು 2006 ರ ನಂತರದಲ್ಲ ನೇಮಕವಾದವರಲ್ಲ. 2006ರ ಪೂರ್ವದಲ್ಲ ನೇಮಕವಾದವರು. 2006ರ ಪೂರ್ವದಲ್ಲ 10-15-20 ವರ್ಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಖಾಯಂ ಆದವರಲ್ಲಿಯೂ ಕೆಲವರು ನಿವೃತ್ತರಾಗಿದ್ದಾರೆ. ಕೆಲವರು ಮರಣ ಹೊಂದಿದ್ದಾರೆ, ಇನ್ನು ಕೆಲವರು ವಿವಿಧ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ. 2006 ಪೂರ್ವದಲ್ಲ ನೇಮಕವಾದವರ ಬಗ್ಗೆ ಲೋಕಸೇವಾ ಆಯೋಗದಲ್ಲ ಜಾಹಿರಾತು ನೀಡಿದ್ದರೂ ಸಾಕಾಗುತ್ತಿತ್ತು. ನಮ್ಮ ಕರ್ನಾಟಕ ಲೋಕ ಸೇವಾ ಆಯೋಗದಿಂದ ನೇಮಕಾತಿಯಾದವರಿಗೆ ನೇಮಕಾತಿ ಆದೇಶ 2006ರ ನಂತರ ಕೊಟ್ಟರಲ್ಲ, ಆದರೆ ನೇಮಕಾತಿಯ ಪ್ರಕಟಣೆಯನ್ನು ಮೊದಲು ಹೊರಡಿಸಿದ್ದರೂ ಸಹ 2006ರ ಮುಂಚಿನ ನೌಕರರು ಎಂದು ಅವರಿಗೆ ನಿವೃತ್ತಿ ವೇತನ ಸೇರಿದಂತೆ ಎಲ್ಲಾ ಸೇವಾ ಸವಲತ್ತು ಕೊಡುತ್ತಿದ್ದಾರೆ. ನಮ್ಮ ವೃತ್ತಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದವರು ಶಿಕ್ಷಕರು ಈ ಎಲ್ಲಾ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಈಗ ಬಹಳ ಜನ ನಿವೃತ್ತರಾಗುತ್ತಿದ್ದಾರೆ. ಅವರಿಗೆ ಸಿಕ್ಕಿರುವುದು 5, 8, 10 ವರ್ಷಗಳ ಸೇವೆ. ತಮ್ಮ ಮುಖಾಂತರ ನಾನು ಸಚಿವರಲ್ಲ ಮನವಿ ಮಾಡುವುದು, ಈ ವಿಷಯವಾಗಿ ಹಿಂದಿನ ಶಿಕ್ಷಣ ಸಚಿವರಾಗಿದ್ದ ಶ್ರೀ ಸುರೇಶ್‌ಕುಮಾರ್‌ವರು ಒಂದು ಸಭೆಯನ್ನು ಮಾಡಿದರು. ಎಲ್ಲ ಮಾಹಿತಿಯನ್ನು ಅವರು ತರಿಸಿಕೊಂಡು ಈ ಬೇಡಿಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಮಂಜಸವಾಗಿದೆ. ಇದನ್ನು ನಾನು ಪರಿಗಣಿಸುತ್ತೇನೆ, ಹಿಂದಿನ ಸೇವಾ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇನೆ, ಅವರಿಗೂ ಪಿಂಚಣಿ ಇತರೆ ಸವಲತ್ತುಗಳನ್ನು ಒದಗಿಸಿಕೊಡುತ್ತೇನೆ ಎಂದು ಸದನದಲ್ಲೆಯೂ ಹೇಳಿದ್ದರು ಮತ್ತು ಆ ಕುರಿತು ಎರಡು-ಮೂರು ಸಭೆಗಳನ್ನು ಮಾಡಿ ಸಮಗ್ರವಾದ ಮಾಹಿತಿಯನ್ನು ತರಿಸಿಕೊಂಡಿದ್ದರು. ಆದರೆ ಇದುವರೆಗೂ ಆ ಕುರಿತು ಯಾವುದೇ ಸ್ಪಷ್ಟವಾದ ನಿರ್ಣಯ ಸರ್ಕಾರದಿಂದ ಆಗಲಿಲ್ಲ. 2006ರ ಪೂರ್ವದಲ್ಲೆಯ ಸೇವೆಯನ್ನು ಪರಿಗಣಿಸುವಂತಹ ಕೆಲಸ ಮತ್ತು ಆ ಕುರಿತು ನಿರ್ಣಯ ಸರ್ಕಾರದ ಕಡೆಯಿಂದ ಆಗಲಿಲ್ಲ. ಆದ್ದರಿಂದ ನಾನು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಳ್ಳುವುದು, ನೊಂದಿರುವಂತಹ ವೃತ್ತಿ ಶಿಕ್ಷಣ ಇಲಾಖೆ ನೌಕರರು, 2006ರ ನಂತರದಲ್ಲ ನೇಮಕ ಹೊಂದಿದವರಲ್ಲ. 1970-80ನೇ ಸಾಲಿನಿಂದ ಕೆಲಸ ಮಾಡಿಕೊಂಡು ಬಂದಿರುವಂಥವರು. ಅವರ ಹಿಂದಿನ ಸೇವೆಯನ್ನು ಪರಿಗಣಿಸಿ ಹೇಗೆ 2006ರಕ್ಕಿಂತ ಮುಂಚೆ ನೇಮಕ ಹೊಂದಿದವರಿಗೆ ಸವಲತ್ತುಗಳನ್ನು ಕೊಡಲಾಗುತ್ತಿದೆ ಅದೇ ರೀತಿ ನೊಂದ ಶಿಕ್ಷಕರಿಗೂ ಕೊಡಬೇಕು ಎನ್ನುವುದು ನನ್ನ ಆಗ್ರಹ. ಏಕೆಂದರೆ ಕಾನೂನು ಕೂಡಾ ಅದನ್ನೆ ಹೇಳುತ್ತದೆ. They are not new employees. ಅವರು 2006ರ ನಂತರ ನೇಮಕವಾದವರಲ್ಲ. ಅವರು 1975-80ನೇ ಸಾಲಿನಲ್ಲಿಯೇ ನೇಮಕವಾಗಿರುವವರು. ಅವರು 15, 20 ವರ್ಷಗಳ ಸೇವೆಯನ್ನು ಮಾಡಿದ್ದಾರೆ. ಕೆಲವರು ನಿವೃತ್ತಿಯಾಗಿದ್ದಾರೆ, ಇನ್ನು ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಅವರು ಜೀವನ ಮಾಡುವುದು ಹೇಗೆ? ಅವರು ತಮ್ಮ ಜೀವನವನ್ನು 25, 30 ವರ್ಷಗಳಿಂದ ವೃತ್ತಿ ಶಿಕ್ಷಣ ಇಲಾಖೆಯಲ್ಲಿಯೇ ಸೇವೆಯಲ್ಲಿಯೇ ಕಳೆದುಬಿಟ್ಟಿದ್ದಾರೆ. ವಿಶೇಷ ಕಾಯಿದೆಯಲ್ಲಿ ಇದರ ಪ್ರಸ್ತಾಪವಾಗಿರುವುದಿಲ್ಲ. “One Time Relief” ಎಂದು ಅವರನ್ನು ವಿಲೀನಗೊಳಿಸುವುದು, ಅವರನ್ನು ಸೇವೆಗೆ ತೆಗೆದುಕೊಳ್ಳುವುದು ಎಂದು ಆಯಿತು. ಆದರೆ ನಿವೃತ್ತಿಯ ವಿಷಯವನ್ನು ಯಾರು ಮಾತನಾಡಲಿಲ್ಲ. ಈ ಕುರಿತು ಹಿಂದಿನ ಸಚಿವರ ಜೊತೆಯಲ್ಲಿ ಮಾತನಾಡಿದ ಸಂದರ್ಭದಲ್ಲ ಅವರು ಸಕಾರಾತ್ಮಕವಾಗಿ ಮಾತನಾಡಿ ಸ್ಪಂದಿಸಿದ್ದರು. ಆದ್ದರಿಂದ ಶಿಕ್ಷಕರ ಕ್ಷೇತ್ರದಿಂದ ಮತ್ತು ಪದವೀಧರ ಕ್ಷೇತ್ರದಿಂದ ಬಂದಿರುವ ನಾವು 14 ಜನರ ಒಕ್ಕೂಟವನ್ನು ಮನವಿಯಾಗಿದೆ. ಹಿಂದೆ ಸಭೆಯಲ್ಲಿ ನಿರ್ಣಯವಾಗಿದೆ, ಸಮಗ್ರ ಮಾಹಿತಿಯನ್ನು ತರಿಸಿಕೊಂಡಿದ್ದಾರೆ, ಮಾತನ್ನು ಕೊಟ್ಟಿದ್ದಾರೆ. ಇದು ನೀವೇ ಮಾಡಿರುವ ನಿರ್ಣಯ. ಹಾಗಾಗಿ ಈಗ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಳಿದುಕೊಂಡಿರುವ ಶಿಕ್ಷಕರ 2006ರ ಹಿಂದಿನ ಸೇವೆಯನ್ನು ಪರಿಗಣಿಸಿ, ಅವರು ಅರ್ಹರಿರುವ ಪಿಂಚಣಿ ಸೌಲಭ್ಯವನ್ನು ಮುಂದುವರೆಸಿ ಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

(ಮುಂದು)

(32)15-02-2022(04-00)bsd-ak

ಶ್ರೀ ಕೆ.ಟಿ. ಶ್ರೀಕಂಠೇಗೌಡ (ಮುಂದು)

ಈ ಕುರಿತು ಹಿಂದಿನ ಸರ್ಕಾರ ಮತ್ತು ಸಚಿವರು ಕೊಟ್ಟ ಮಾತನ್ನು ಉಳಿಸುವ ಕೆಲಸದಲ್ಲಿ ಮುಂದಾಗಬೇಕು, ನಿವೃತ್ತರಾದ ಮೇಲೆ ಬದುಕು ನಡೆಸುವುದೇ ಕಷ್ಟವಾಗಿದೆ. ಅವರ ಬದುಕು ಬರ್ಬಾದಾಗಿದೆ. ಬಹಳ ಜನರು ಸಾವನ್ನೂ ಅಪ್ಪಿದ್ದಾರೆ. ಶ್ರೀ ಹರಿಶಾಸ್ತ್ರಿ ಎಂಬುವವರು ತೀರಿಕೊಂಡಿದ್ದು, ಅವರ ಹಳೆಯ ಸೇವೆಯನ್ನು ಪರಿಗಣಿಸಿ ಕುಟುಂಬ ನಿವೃತ್ತಿ ವೇತನ ನೀಡಬೇಕೆಂದು High Court ಆದೇಶ ಮಾಡಿದೆ. ಇದೊಂದು ಉದಾಹರಣೆಯಾಗಿದ್ದು, ಹಿಂದಿನ ಸೇವೆಯನ್ನು ಪರಿಗಣಿಸಬೇಕೆಂದು High Court ಕೂಡ ಒಪ್ಪಿದೆ. ಹಿಂದಿನ ಸಚಿವರು ಒಪ್ಪಿದ್ದಾರೆ. ಹಾಗಾಗಿ ಅವರ ಹಿಂದಿನ ಸೇವೆಯನ್ನು ಒಪ್ಪಿ, ಕುಟುಂಬ ನಿವೃತ್ತಿ ವೇತನವನ್ನು ಘೋಷಣೆ ಮಾಡಬೇಕು ಹಾಗೂ ಅವರ ಬದುಕಿಗೆ ನೆರವಾಗಬೇಕೆಂದು ಸಭಾಪತಿಯವರ ಮೂಲಕ ಮನವಿ ಮಾಡುತ್ತೇನೆ.

ಶ್ರೀ ಜಿ.ಸಿ. ನಾಗೇಶ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಯವರೇ,

(ಉತ್ತರದ ಪ್ರತಿ ಲಗತ್ತಿಸಿದೆ)

ಮಾನ್ಯ ಸದಸ್ಯರು ವೃತ್ತಿ ಶಿಕ್ಷಣದಲ್ಲಿ 2011ರಲ್ಲಿ ಒಮ್ಮೆ settlement ಮಾಡುವಂತಹ ಸಮಯದಲ್ಲಿಯೇ ಯಾವುದೇ ತರವಾದ ಜ್ಯೋಷ್ಠತೆ, ರಜಾ, pension ಗಳ್ಯಾವುದನ್ನೂ ಪರಿಗಣನೆ ಮಾಡುವುದಿಲ್ಲ ಎಂದು ನಿಯಮದ ಅನುಸಾರವೇ ಎಲ್ಲರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಈಗ ಮತ್ತೊಮ್ಮೆ change ಮಾಡಲು Supreme Court ನಿಂದ ತೊಂದರೆ ಇರುವ ಕಾರಣದಿಂದ ಹಾಗೂ ನಿಯಮವನ್ನು 2ನೇ ಬಾರಿ ಪರಿಶೀಲನೆ ಮಾಡಲು ಅವಕಾಶ ಇಲ್ಲದೇ ಇರುವುದರಿಂದ ಖಂಡಿತ ಸದ್ಯಕ್ಕೆ ಏನೂ ಮಾಡಲು ಆಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮಾನ್ಯ ಸದಸ್ಯರು ಹೇಳದಂತೆ ಮಾನವೀಯತೆ ಆಧಾರದಲ್ಲಿ ಪರಿಶೀಲನೆ ಮಾಡಲು ಹೇಳಿದ್ದಾರೆ. ಮಾನ್ಯ Chief Minister ರವರ ನೇತೃತ್ವದಲ್ಲಿ Finance Department ಜೊತೆ ಕುಳಿತು ಏನಾದರೂ ಮಾಡುವ ಪ್ರಯತ್ನ ಮಾಡುತ್ತೇನೆ.

ಶ್ರೀ ಕೆ.ಐ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪರಿಗಣಿಸುತ್ತೇವೆ ಎಂದು ಮೌಖಿಕವಾಗಿ ಹೇಳುತ್ತಿದ್ದು, ಉತ್ತರದಲ್ಲಿ “ ವಿಧೇಯಕ-2011ನ್ನು ಪುನಃ ತೆರೆಯಲು ಮತ್ತು ತಿದ್ದುಪಡಿ ಮಾಡಿ ಅವರ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸಿ ನಿಶ್ಚಿತ ಪಿಂಚಣಿ ನೀಡಲು ಹಾಗೂ ಅವರ ಹಿಂದಿನ ಅರ್ಹತೆಯನ್ನು ಪರಿಗಣಿಸಲು ಅವಕಾಶವಿರುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾನು ಶ್ರೀ ಹರಿಶಾಸ್ತ್ರಿ ಎಂಬುವವರ ಉದಾಹರಣೆಯನ್ನು ಕೊಟ್ಟಿದ್ದು, ಅವರ ಕೇಸ್ High Court ನಲ್ಲಿ ದಾಖಲಾಗಿ, ಅವರ Mrs. ಗೆ Family Pension ಕೊಡಬೇಕೆಂದು ಆದೇಶ ಆಗಿದೆ. There are no hurdles from the judiciary. ಆಗ court ನಿಂದ ವಿರೋಧ ಇಲ್ಲ, court ಕೊಡಬೇಕೆಂದು ಹೇಳುತ್ತಿದೆ. ಖಾಯಂ ಪೂರ್ವಾವಧಿ ಸೇವೆಯನ್ನು ಪರಿಗಣಿಸಬೇಕೆಂದು court ಹೇಳುತ್ತಿದೆ. ಮಾನ್ಯ ಸಚಿವರು ಅಂದು ಪ್ರಸ್ತಾಪ ಮಾಡಲಿಲ್ಲ. ಅವರು ಸೇವಾ ವಿಲೀನಾತಿ ಮಾಡುವುದಕ್ಕೆ ಮುಂಚೆ 20-25 ವರ್ಷಗಳ ಕಾಲ ಮಾಡಿದ ಸೇವೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದೆವು. ನಾನು ಹೊಸದಾಗಿ ಹೇಳುತ್ತಿಲ್ಲ. Contract ನವರಿಗೆ ಸೇವಾವಧಿಯನ್ನು ಒಪ್ಪಿದ್ದಾರೆ. Local candidate ಗಳಿಗೆ ಒಪ್ಪಿದ್ದಾರೆ. ಬಹಳ ಇಲಾಖೆಗಳಲ್ಲಿ ಕೆಲಸ ಮಾಡಿದವರೆಲ್ಲರಿಗೂ ಖಾಯಂ ಮಾಡಿದಾಗ ಹಿಂದಿನ ಅವಧಿಯನ್ನು ಒಪ್ಪಿಕೊಂಡಿದ್ದಾರೆ. ಇವರಿಗೆ ಏಕೆ ಅನ್ಯಾಯವಾಗಬೇಕು? They are not new people. They are not appointed

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

after 2006. ಅವರು ಅದಕ್ಕೂ ಮುಂಚೆ ನೇಮಕಾತಿಯಾಗಿ 15-20 ವರ್ಷಗಳ ಕಾಲ ಸೇವೆ ಮಾಡಿದ್ದಾರೆ. Court ಕೊಡಿ ಎಂದ ಮೇಲೆ ಯಾರ ಅಡ್ಡಿ ಇದೆ? Court ನ ಅಡ್ಡಿ ಇಲ್ಲ, ಹಿಂದಿನ ಶಿಕ್ಷಣ ಸಚಿವರು ಮಾತು ಕೊಟ್ಟಿದ್ದು, ಆ ಮಾತನ್ನು ಉಳಿಸಿಕೊಂಡು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಮೆರೆಯಬೇಕಲ್ಲವೇ? ಅವರು ನಿವೃತ್ತರಾದ ಮೇಲೆ ಬದುಕಬೇಕಲ್ಲವೇ? ಅವರಿಗೆ ಈಗ ಏಳೆಂಟು ವರ್ಷ ಸೇವೆ ಸಿಕ್ಕಿದೆ. ಏಕೆಂದರೆ ಮಧ್ಯೆ course ಗಳನ್ನು windup ಮಾಡಿದ್ದಾರೆ. 168 ಜನರಿಗೆ pension ಕೊಡುತ್ತಿದ್ದಾರೆ. They are retired. ಅವರನ್ನು ಖಾಯಂ ಮಾಡಿ, Supreme Court direction ಕೊಟ್ಟಿತ್ತು. Supreme Court direction, ಶ್ರೀ ಭಟ್ಟಾಚಾರ್ಯರ ವರದಿಯನ್ನು ಅನುಷ್ಠಾನಕ್ಕೆ ತರಲಿಲ್ಲ, 3 ಹಂತದಲ್ಲ ಕೊಟ್ಟು ನಂತರ ನಿಲ್ಲಿಸಿಬಿಟ್ಟರು. ಸರ್ಕಾರದಿಂದ ತಪ್ಪಾಗಿದ್ದು, ಅದನ್ನು ಸರಿಪಡಿಸಲು High Court ಸಹ ಹೇಳಿದೆ. ನಿಯಮಗಳು ಅವಕಾಶ ಮಾಡಿಕೊಟ್ಟಿದೆ, ಹಿಂದೆ Supreme Court ಸಹ ಹೇಳಿದೆ. 168 ಜನರಿಗೆ ನ್ಯಾಯ ಕೊಟ್ಟು why not for others? ಯಾವ ಅಡ್ಡಿಯೂ ಇಲ್ಲ. ಅವರ ಇಚ್ಛಾಶಕ್ತಿ ಪ್ರದರ್ಶನ ಆಗಬೇಕು. ಅಷ್ಟೂ ಜನರ ಬದುಕಿಗೆ ಆಶ್ರಯ ಕೊಡುವ ನಿರ್ಣಯಕ್ಕೆ ಬರಬೇಕೆಂದು ಮನವಿ ಮಾಡುತ್ತೇನೆ.

ಶ್ರೀ ಬಿ.ಸಿ. ನಾಗೇಶ್:- ಮಾನ್ಯ ಸಭಾಪತಿಯವರೇ, ಇದನ್ನು ಪರಿಶೀಲಿಸುವ ಪ್ರಯತ್ನ ಮಾಡುತ್ತೇನೆ.

ಆ) ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ
ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸರಳೀಕರಣ
ಗೊಳಿಸುವ ಬಗ್ಗೆ.

ಶ್ರೀ ಪುಟ್ಟಣ್ಣ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿಚಾರದ ಬಗ್ಗೆ ತಮಗೂ ಗೊತ್ತಿದೆ. ಖಾಸಗಿ ಶಾಲೆಗಳು ಇದೊಂದು ದೊಡ್ಡ problem ಅನ್ನು face ಮಾಡುತ್ತಿದ್ದಾರೆ. ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕು. ಸರ್ಕಾರವೇ ನಡೆಸುವುದಾದರೆ ನಡೆಸಲಿ, ಅವುಗಳನ್ನು ವಹಿಸಿಕೊಳ್ಳಲಿ, ಇಲ್ಲದಿದ್ದರೆ ಸುಗಮವಾಗಿ ನಡೆಸಲು ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡಬೇಕು. ರಾಜ್ಯದಲ್ಲ ಸುಮಾರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

1.30 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಸುಮಾರು 70 ಸಾವಿರಕ್ಕೂ ಹೆಚ್ಚು ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಇವೆ. ಪಟ್ಟಣ ಪ್ರದೇಶದಲ್ಲಿ ಶೇಕಡ 83 ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಅಂದರೆ ಪಟ್ಟಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೇವಲ ಶೇಕಡ 17 ರಷ್ಟು ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಶೇಕಡ 55 ರಷ್ಟು ಮಕ್ಕಳು ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ.....

ಶ್ರೀ ಬಿ.ಸಿ. ನಾಗೇಶ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಯವರೇ, ಉತ್ತರ ಬಂದಿಲ್ಲ. ದಯಮಾಡಿ ಕಾಲಾವಕಾಶ ಕೊಡಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಇದನ್ನು ಮೊದಲೇ ಹೇಳಬೇಕಲ್ಲವೇ? ಇದನ್ನು ನಾಳೆ ತೆಗೆದುಕೊಳ್ಳೋಣವೇ?

ಶ್ರೀ ಬಿ.ಸಿ. ನಾಗೇಶ್:- ನಾಳೆ ತೆಗೆದುಕೊಳ್ಳಿ.

ಶ್ರೀ ಪುಟ್ಟಣ್ಣ:- ನಾಳೆ ತೆಗೆದುಕೊಂಡರೂ ನನ್ನ ಅಭ್ಯಂತರವೇನೂ ಇಲ್ಲ. ನಾನು ನಿನ್ನೆ-ಮೊನ್ನೆ ನೋಟೀಸ್ ಕೊಟ್ಟಿಲ್ಲ. ಇದನ್ನು ಕೊಟ್ಟು ಎಷ್ಟು ದಿವಸಗಳಾಗಿವೆ? Notification ಆದ next day ಕೊಟ್ಟಿದ್ದೇವೆ? ಇಷ್ಟು ದಿವಸ ಆದರೂ ಬರುವುದಿಲ್ಲ ಎಂದರೆ ಹೇಗೆ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ?

ಸಭಾಪತಿಯವರು:- ಮಾನ್ಯ ಸಭಾನಾಯಕರು ಈ ವಿಚಾರವನ್ನು ತೆಗೆದುಕೊಳ್ಳಲು ಹೇಳಿದ್ದರಿಂದ ತೆಗೆದುಕೊಂಡೆನು.

ಶ್ರೀ ಪುಟ್ಟಣ್ಣ:- ನನ್ನ ಆಕ್ಷೇಪಣೆ ಏನೂ ಇಲ್ಲ, ನಾಳೆ ತೆಗೆದುಕೊಳ್ಳಲು ಹೇಳುತ್ತಿದ್ದಾರೆ, ಆದರೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?

ಶ್ರೀ ಎಸ್.ಎಲ್. ಭೋಜೇಗೌಡ:- ನಾಳೆ ಇದನ್ನು ತೆಗೆದುಕೊಳ್ಳಲೇಬೇಕು, ಏಕೆಂದರೆ this is a burning issue of the State. ಮತ್ತೆ ವಾಪಸ್ಸು ಹೋಗಬಾರದು.

ಶ್ರೀ ಪುಟ್ಟಣ್ಣ:- ನನ್ನ request ಏನೆಂದರೆ, ನಿಯಮ 330ರಲ್ಲಿ ಇದು ಮೊದಲನೆಯ ವಿಷಯವಾಗಿ ಬರಬೇಕು, Renewal of Recognition (R.R) ಮಾಡಲು ಇವತ್ತು last date ಇತ್ತು, ಈಗಾಗಲೇ 3 ಬಾರಿ extend ಆಗಿ, 4ನೇ ಬಾರಿ extend ಆಗಬೇಕು. ಯಾರೂ ಮಾಡುವುದಕ್ಕೆ ಆಗುತ್ತಿಲ್ಲ. ಅವರು ಕೊಟ್ಟಿರುವುದಕ್ಕೆ upload ಮಾಡಲು ಆಗುತ್ತಿಲ್ಲ. ಆ ರೀತಿಯ burning problem ಪರಿಹಾರ ಆಗಿಬಿಟ್ಟಿದೆ.

ಶ್ರೀ ಬಿ.ಸಿ. ನಾಗೇಶ್:- ಈ ತಿಂಗಳ ಕೊನೆಯವರೆಗೂ extend ಮಾಡಿದ್ದೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ನನಗೆ correct ಆಗಿ ಹೇಳಿ, ಇದನ್ನು ನಾಳೆ ಅಥವಾ ನಾಳೆ ತೆಗೆದುಕೊಳ್ಳೋಣವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ನಾಳೆ ಕೆಳಮನೆಯಲ್ಲಿ ಇರುವುದರಿಂದ ನಾಳೆ ಉತ್ತರ ಕೊಡಿಸುತ್ತೇನೆ.

(ಮುಂದು)

(033)/15.02.2022/4.10/ಹೆಚ್‌ವಿ:ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪುಟ್ಟಣ್ಣ:- ಸನ್ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಒಂದು ವರ್ಷವಾದರೂ ಅವರು ವಿಧಿಸಿರುವಂತಹ ನಿಬಂಧನೆಗಳನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮಾನ್ಯ ಸಚಿವರಿಂದ ತಾವು ಉತ್ತರ ಕೊಡಿಸುತ್ತೇನೆಂದು ಹೇಳುತ್ತಿದ್ದೀರಿ ಅದಕ್ಕಾಗಿ ತಮಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಸಭಾಪತಿಯವರು:- ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾಳೆ ಅಥವಾ ನಾಡಿದ್ದು ಈ ಸದನದಲ್ಲಿ ಚರ್ಚೆ ಮಾಡಿ ಒಂದು ತೀರ್ಮಾನ ತೆಗೆದುಕೊಳ್ಳೋಣ.

ಶ್ರೀ ಪುಟ್ಟಣ್ಣ:- ಸನ್ಮಾನ್ಯ ಸಭಾಪತಿಯವರೇ, ನಾಳೆ ಅಥವಾ ನಾಡಿದ್ದು ಇದರ ಬಗ್ಗೆ ಒಂದು ಅಂತಿಮ ತೀರ್ಮಾನಕ್ಕೆ ಬರಲೇಬೇಕಾಗಿದೆ. ಇಲ್ಲದಿದ್ದರೆ, ಖಾಸಗಿ ಶಾಲೆಗಳನ್ನು ಮುಚ್ಚುವುದು ಅಥವಾ ಅವುಗಳನ್ನು ಸರ್ಕಾರವೇ ನಡೆಸುವಂತಹ ತೀರ್ಮಾನಕ್ಕೆ ಬರಬೇಕಾಗಿದೆ. ಇಲ್ಲದಿದ್ದರೆ ಖಾಸಗಿ ಶಾಲೆಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಳ್ಳೆಯ ವಾತಾವರಣದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ. ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಅಧಿಕಾರಿಗಳು ತಮಗೆ ಯಾವ ರೀತಿ ಬೇಕು, ಆ ರೀತಿ ನಡೆದುಕೊಳ್ಳುತ್ತಿದ್ದಾರೆ.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಅಧಿಕಾರಿಗಳ ಜೊತೆಗೆ ಎಸ್.ವಿ. ಸಂಕನೂರ ನೇತೃತ್ವದ ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ಶಾಲೆಗಳ ಅಗ್ನಿ ಸುರಕ್ಷತಾ ಶಿಫಾರಸ್ಸುಗಳನ್ನು ಇಟ್ಟುಕೊಂಡು ಒಂದು ಸಭೆಯನ್ನು ನಡೆಸುವವರಿದ್ದೇವೆ. ಆ ಸಭೆಯ ನಂತರ ನಾನು ಈ ಸದನಕ್ಕೆ ಸಂಪೂರ್ಣವಾದ ಉತ್ತರವನ್ನು ಕೊಡುತ್ತೇನೆ.

ಸಭಾಪತಿಯವರು:- ಯಾವ ದಿನ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಬೇಕೆಂದು ತಾವು ನನಗೆ ತಿಳಿಸಿದರೆ, ಆ ದಿನ ನಾನು ಈ ವಿಚಾರವನ್ನು ತೆಗೆದುಕೊಳ್ಳುತ್ತೇನೆ.

ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ(ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಶ್ರೀ ದಿನೇಶ್ ಗೂಳಗೌಡರವರ ಗಮನಸೆಳೆಯುವ ಸೂಚನೆಯನ್ನು ತೆಗೆದುಕೊಳ್ಳಬೇಕಾಗಿದೆ.

ಸಭಾಪತಿಯವರು:- ಮಾನ್ಯ ಸದಸ್ಯರಾದ ಶ್ರೀ ದಿನೇಶ್ ಗೂಳಗೌಡರವರು ಸದನದಲ್ಲ ಹಾಜರಿಲ್ಲ.

ಶ್ರೀ ಎಂ.ಕೆ.ಪ್ರಾಣೇಶ್:- ಸನ್ಮಾನ್ಯ ಸಭಾಪತಿಯವರೇ, ದಯಮಾಡಿ ನಮ್ಮ ನಡುವೆ ಇರುವಂತಹ ಈ ಬ್ಯಾರಿಕೇಡ್ ಅನ್ನು ತೆಗೆಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ಏಕೆಂದರೆ ಇದು ಎರಡು ಕುರ್ಚಿಗಳ ನಡುವೆ ಇರುವುದರಿಂದ ನಾವು ಪರಸ್ಪರ ಮಾತನಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಮಾನ್ಯ ವೈ.ಎ.ನಾರಾಯಣಸ್ವಾಮಿಯವರು ಬೆಳಗ್ಗೆ ಸಹ ಪ್ರಸ್ತಾಪ ಮಾಡಿದ್ದಾರೆ. ಬ್ಯಾರಿಕೇಡ್ ಇರುವುದರಿಂದ ಸ್ಥಳಾವಕಾಶ ಕಡಿಮೆಯಾಗಿದೆ ಕೈ ಆಡಿಸುವುದಕ್ಕೆ ಆಗುತ್ತಿಲ್ಲ.

ಡಾ||ವೈ.ಎ.ನಾರಾಯಣಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಈ ಬ್ಯಾರಿಕೇಡ್‌ನಿಂದ ನೋಡಿದರೆ ಜನರು ಕಾರ್ಡ್ ರೀತಿ ಕಾಣುತ್ತಾರೆ. ದಯಮಾಡಿ ಇದನ್ನು ತೆಗೆಸಿ ಎನ್ನುವುದು ನಮ್ಮ ಮನವಿಯಾಗಿದೆ.

ಡಾ||ಕೆ.ಗೋವಿಂದರಾಜು:- ಸನ್ಮಾನ್ಯ ಸಭಾಪತಿಯವರೇ, ಬೆಳಗಾವಿ ಅಧಿವೇಶನದಲ್ಲಿ ಈ ರೀತಿಯ ಬ್ಯಾರಿಕೇಡ್ ಇಲ್ಲದೇ ಅಧಿವೇಶನವನ್ನು ನಡೆಸಲಾಗಿತ್ತು. ಅದೇ ರೀತಿ ಇಲ್ಲಯೂ ಮಾಡಿ ಎನ್ನುವುದು ನಮ್ಮ ಪ್ರಾರ್ಥನೆಯಾಗಿದೆ.

ಸಭಾಪತಿಯವರು:- ಮಾನ್ಯ ಪುಟ್ಟಣ್ಣನವರೇ, ಕಾರ್ಯಕಲಾಪಗಳ ಪಟ್ಟಿಯಲ್ಲಿ ಮುದ್ರಿತವಾಗಿರುವ ಕ್ರಮದಂತೆ ವಿಷಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತಿದೆ. ಈಗ ಮಾನ್ಯ ಶಿಕ್ಷಣ ಸಚಿವರು ಕಾಲಾವಕಾಶ ಬೇಕೆಂದು ಕೇಳುತ್ತಿರುವಾಗ ನಾವು ಕಾಲಾವಕಾಶವನ್ನು ನೀಡಬೇಕಾಗುತ್ತದೆ. ಯಾವುದೇ ಪ್ರಶ್ನೆ ಚರ್ಚೆಗೆ ಬಂದರೂ, ಉತ್ತರ ಕೊಡುವುದಕ್ಕೆ ತಯಾರಿರಬೇಕೆಂದು ಹೇಳಿದ್ದೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ಕೂಡ ತಿಳಿಸಿದ್ದೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಸನ್ಮಾನ್ಯ ಸಭಾಪತಿಯವರೇ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಮೂರು ಬಾರಿ ಶಿಕ್ಷಣ ಸಚಿವರಿಗೆ ಪ್ರಶ್ನೆಯನ್ನು ಕೇಳಿದ್ದೇನೆ. ಅವರು ಮೂರು ಬಾರಿ ಕಾಲಾವಕಾಶವನ್ನು ತೆಗೆದುಕೊಂಡು ಕೊನೆಗೂ ಉತ್ತರವನ್ನು ಕೊಡಲಿಲ್ಲ. ಇಂತಹ ಪರಿಸ್ಥಿತಿ ಇದ್ದರೆ ಏನು ಮಾಡುವುದು?

ಸಭಾಪತಿಯವರು:- ಇದರ ಬಗ್ಗೆ ಚರ್ಚೆ ಸಾಕು. ಈಗ ಘನತೆವೆತ್ತ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯನ್ನು ಮುಂದುವರೆಸೋಣ.

10. ಘನತೆವೆತ್ತ ರಾಜ್ಯಪಾಲರ ಭಾಷಣಕ್ಕೆ ಸಲ್ಲಿಸತಕ್ಕ ವಂದನಾನಿರ್ಣಯದ ಮೇಲಿನ ಮುಂದುವರೆದ ಚರ್ಚೆ.

ಶ್ರೀ ಅರವಿಂದಕುಮಾರ್ ಅರಳ(ವಿಧಾನಸಭಾ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಘನತೆವೆತ್ತ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುವುದಕ್ಕೆ ತಾವು ನನಗೆ ಅವಕಾಶವನ್ನು ನೀಡಿರುವುದಕ್ಕಾಗಿ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಾನು ಘನತೆವೆತ್ತ ರಾಜ್ಯಪಾಲರ ಏಕೆಂದರೆ, ಅವರ ಭಾಷಣದ ಪ್ರತಿಯನ್ನು ಓದಿದ ಮೇಲೆ ಅದರಲ್ಲಿ ಯಾವುದೇ ತಿರುಳಿಲ್ಲವೆಂದು ಅವರ ಭಾಷಣದ ಮೇಲೆ ಮಾತನಾಡಬಾರದೆಂದು ಸುಮ್ಮನಿದ್ದೆ. ಮಾನ್ಯ ಸದಸ್ಯರುಗಳಾದ ಎಂ.ಕೆ.ಪ್ರಾಣೇಶ್‌ವರರು ಮತ್ತು ಶ್ರೀ ಅರುಣ ಶಹಾಪುರ್‌ವರು ಮಾತನಾಡಿದ ಮೇಲೆ ನನಗೂ ಸಹ ಮಾತನಾಡಬೇಕೆಂದು ಅನಿಸಿತು.

ಘನತೆವೆತ್ತ ರಾಜ್ಯಪಾಲರ ಭಾಷಣದಲ್ಲಿ ನಾನು ಮಾತನಾಡುವುದಕ್ಕೆ ಯಾವುದೇ ವಿಶೇಷ ವಿಷಯ ಇಲ್ಲ. ಹಿಂದೆ ಹೇಳಿರುವಂತಹ ಕಥೆಯನ್ನೇ ಈಗಲೂ ಹೇಳಿದ್ದಾರೆ. ಈ ಸರ್ಕಾರ ಯಾವುದೇ ಸಾಧನೆಯನ್ನು ಮಾಡಿಲ್ಲ. ಆದರೆ, ಒಳ್ಳೆಯ ಸಾಧನೆ ಮಾಡಿದ್ದೇವೆಂದು ಘನತೆವೆತ್ತ ರಾಜ್ಯಪಾಲರ ಬಾಯಿಯಲ್ಲಿ ಹೇಳಿಸಿ ಶಹಭಾಷ್‌ಗಿರಿಯನ್ನು ಗಿಟ್ಟಿಸಿಕೊಂಡಿದ್ದಾರೆ. ನಮ್ಮ ಹಿರಿಯ ಸದಸ್ಯರಾಗಿರುವ ಯು.ಬಿ.ವೆಂಕಟೇಶ್‌ವರವರು ಹೇಳಿದಂತೆ ಒಂದು ಕೆ.ಜಿ. ಅಕ್ಕಿ ಕೊಡುವುದನ್ನು ಬಿಟ್ಟರೆ ಉಳಿದಿರುವುದನ್ನೆಲ್ಲ ನಿರ್ನಾಮ ಮಾಡಿದಂತೆ ಆಗಿದೆ.

ಸನ್ಮಾನ್ಯ ಸಭಾಪತಿಯವರೇ, “ಕೋವಿಡ್-19 ಬಗ್ಗೆ ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ” ಎಂದು ಸರ್ಕಾರದ ಬೆನ್ನು ಚಪ್ಪರಿಸುವಂತಹ ಕೆಲಸವನ್ನು ಘನತೆವೆತ್ತ ರಾಜ್ಯಪಾಲರು ಮಾಡಿದ್ದಾರೆ. ಮಾನ್ಯ ಸದಸ್ಯರುಗಳಾದ ಶ್ರೀ ಎಂ.ಕೆ.ಪ್ರಾಣೇಶ್ ಮತ್ತು ಶ್ರೀ ಅರುಣ ಶಹಾಪುರ್‌ವರುಗಳು “ಕೋವಿಡ್-19 ವಿಚಾರದಲ್ಲಿ ನಮ್ಮ ಸರ್ಕಾರ ಜನರ ಮನ ಮುಟ್ಟುವಂತಹ ಕೆಲಸವನ್ನು ಮಾಡಿದೆ” ಎಂದು ಹೇಳಿದರು. ಕೋವಿಡ್-19 ಸಂಕಷ್ಟವನ್ನು ನಮ್ಮ ಜನರು ಯಾವ ರೀತಿಯಲ್ಲಿ ಅನುಭವಿಸಿದ್ದಾರೆನ್ನುವುದು ಅವರಿಗೂ ಗೊತ್ತಿದೆ. ಆದರೆ, ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕೆನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾವು ಹೊರಗೆ ಪಡಸಾಲೆಯಲ್ಲಿ ಕುಳಿತುಕೊಂಡಾಗ, ತಪ್ಪಾಗಿದೆಯೆಂದು ಅವರ ಮನಸ್ಸಿಗೆ ಅನ್ನಿಸುತ್ತದೆ. ಆದರೆ, ಸದನದ ಒಳಗೆ ಬಂದಂತಹ ಸಂದರ್ಭದಲ್ಲಿ ಅವರುಗಳು ಸರ್ಕಾರದ ಪರವಾಗಿಯೇ ಮಾತನಾಡಬೇಕಾಗಿದೆ. ಕೋವಿಡ್-19 ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಸರ್ಕಾರಗಳು ವಿಫಲಗೊಂಡಿವೆಯೆಂದು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಏಕೆಂದರೆ, ಕೋವಿಡ್-19ನ ಮೊದಲನೆಯ ಅಲೆ ಬಂದಂತಹ ಸಂದರ್ಭದಲ್ಲಿ ಆ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸರ್ಕಾರ ಆಕ್ಸಿಜನ್ ಸಿಲಿಂಡರ್‌ಗಳನ್ನು ಖರೀದಿ ಮಾಡಬೇಕು ಮತ್ತು ವೆಂಟಿಲೇಶನ್ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ನಾವುಗಳು ಧರಣಿ ಕುಳಿತಿದ್ದೆವು. ಆಗ ಉಪ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಅಶ್ವತ್ಥನಾರಾಯಣ್‌ವರು, “ಏನು ಆಗುವುದಿಲ್ಲ ನಾವು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ” ಎನ್ನುವ ಉತ್ತರವನ್ನು ನೀಡಿದ್ದರು. ಆದರೆ, ಮುಂದಿನ ದಿನಗಳಲ್ಲಿ ಆಕ್ಸಿಜನ್

ಇಲ್ಲದೆ, ವೆಂಟಲೇಶನ್ ಇಲ್ಲದೆ ಎಷ್ಟು ಜನರು ಸತ್ತರು ಎನ್ನುವುದರ ಬಗ್ಗೆ ಈ ಸರ್ಕಾರ ಚಿಂತನೆ ಮಾಡುತ್ತಿಲ್ಲ. ಕೇವಲ ಅಂಕಿಅಂಶಗಳನ್ನು ಮಾತ್ರ ತೋರಿಸುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಸತ್ತವರಿಗೂ ಲಸಿಕೆ, ಕೋವಿಡ್ ಟೆಸ್ಟ್ ಸಂದೇಶವನ್ನು ಕಳುಹಿಸಿಕೊಡಲಾಗಿದೆ. ಯಾರು ಮೃತಪಟ್ಟಿದ್ದಾರೆ ಅವರ ಹೆಸರಿನಲ್ಲಿಯೂ ಕೋವಿಡ್ ಲಸಿಕೆ ಹಾಕಲಾಗಿದೆ ಎನ್ನುವ ಸಂದೇಶ ಬರುತ್ತಿದೆ. ಒಂದಲ್ಲ, ಎರಡಲ್ಲ, ಮೂರನೇ ಡೋಸ್‌ಗೂ ಈ ಸಂದೇಶ ಬರುತ್ತಿದೆ. ಈ ಬಗ್ಗೆ “ಕನ್ನಡ ಪ್ರಭ” ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ.

ಆ ಜಿಲ್ಲೆಯ ಜನರು ಹೆಚ್ಚಾಗಿ ಬಾಂಬೆ ಅಥವಾ ಗೋವಾ ರಾಜ್ಯಗಳಿಗೆ ಕೆಲಸವನ್ನು ಅರಸಿಕೊಂಡು ವಲಸೆ ಹೋಗಿರುತ್ತಾರೆ. ಅವರು ಅಲ್ಲಿ ಲಸಿಕೆ ತೆಗೆದುಕೊಂಡಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಅವರ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಗಿದೆ. ಏಕೆಂದರೆ, ಇಷ್ಟು ಪ್ರಮಾಣದಲ್ಲಿ ಲಸಿಕೆ ಹಾಕಿ ಗುರಿ ಮುಟ್ಟಬೇಕು ಎನ್ನುವ ಒತ್ತಡ ನಮ್ಮ ಅಧಿಕಾರಿಗಳ ಮೇಲೆ ಇರುವುದರಿಂದ ಜನರು ಊರಿನಲ್ಲಿ ಇರಲಿ, ಬಿಡಲಿ ಅಥವಾ ಸತ್ತಿರಲಿ, ಅವರ ಹೆಸರಿಗೆ ಒಂದು ಸಂದೇಶವನ್ನು ಕಳುಹಿಸಿಕೊಟ್ಟು ಅಂಕಿಸಂಖ್ಯೆಯನ್ನು ತೋರಿಸಲಾಗುತ್ತಿದೆ.

ಸನ್ಮಾನ್ಯ ಸಭಾಪತಿಯವರೇ, ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್ ಪರಿಹಾರ ನೀಡುವುದರಲ್ಲಿಯೂ ಇದೇ ರೀತಿಯಾದ ಧೋರಣೆಯನ್ನು ತಳೆದಿದ್ದಾರೆ. ಸರ್ಕಾರ ನೀಡಿರುವ ಕೋವಿಡ್ ಪರಿಹಾರದ ಚೆಕ್ ಬೌನ್ಸ್ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದರ ಬಗ್ಗೆ ಫಲಾನುಭವಿಯ ಜೊತೆಗೆ ಮಾತನಾಡಿದಂತಹ ಸಂದರ್ಭದಲ್ಲಿ ಅವರು ಸಹ “ನಮಗೆ ನೀಡಿರುವ ಚೆಕ್ ಬೌನ್ಸ್ ಆಗಿದೆ” ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ, ಸರ್ಕಾರದವರು “ಇಲ್ಲ, ನಾವು ಈಗಾಗಲೇ ಅವರ ಅಕೌಂಟ್‌ಗೆ ಹಣವನ್ನು ಹಾಕಿದ್ದೇವೆ” ಎಂದು ಹೇಳುತ್ತಿದ್ದಾರೆ. ಆದರೆ, ಆ ಅಕೌಂಟ್‌ನಲ್ಲಿ ದುಡ್ಡು ಇರಲಿಲ್ಲ. ಈ ಬಗ್ಗೆ ವಿಚಾರಿಸಿದರೆ ಸರ್ಕಾರ ತಾಂತ್ರಿಕ ಕಾರಣವನ್ನು ಹೇಳುತ್ತಿದೆ. ಯಾದಗಿರಿ ಜಿಲ್ಲೆಯ ಕೆಲವು ಬ್ಯಾಂಕ್‌ಗಳ ಮೇಲೆ ಎಫ್.ಐ.ಆರ್. ಅನ್ನು ಸಹ ದಾಖಲು ಮಾಡಲಾಗಿದೆ. ಇಂತಹ ವಾಸ್ತವಿಕ ಪರಿಸ್ಥಿತಿ ಇದ್ದರೂ ಸಹ ಈ ಸರ್ಕಾರ ಘನತೆವೆತ್ತ ರಾಜ್ಯಪಾಲರಿಂದ ಒಳ್ಳೆಯ ಮಾತುಗಳನ್ನು ಹೇಳಿಸಿ, ಶಹಭಾಷ್‌ಗಿರಿಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಇದು ನನಗೆ ಅರ್ಥವಾಗುತ್ತಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸನ್ಮಾನ್ಯ ಸಭಾಪತಿಯವರೇ, ಅವರು ಒಳ್ಳೆಯ ಕೆಲಸ ಮಾಡಿದ್ದರೆ ನಾವು ಸಹ ಅವರನ್ನು ಅಭಿನಂದಿಸುತ್ತೇವೆ. ಯಾವ ಕೆಲಸವನ್ನು ಮಾಡದೇ ಸುಮ್ಮನೆ ಪೇಪರ್‌ನಲ್ಲಿ ಅಂಕಿಅಂಶಗಳನ್ನು ತೋರಿಸಿ, ಶಹಭಾಷ್‌ಗಿರಿ ಪಡೆದುಕೊಳ್ಳುವುದು ಒಳ್ಳೆಯದಲ್ಲ ಎನ್ನುವುದು ನನ್ನ ಭಾವನೆಯಾಗಿದೆ. ಈ ಮನೋಭಾವ ಮುಂದಿನ ದಿನಗಳಲ್ಲಿ ನಮಗೂ ಒಳ್ಳೆಯದಲ್ಲ ಅವರಿಗೂ ಒಳ್ಳೆಯದಲ್ಲ ಎನ್ನುವ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ. ನಾವುಗಳು ಜನರ ಮುಂದೆ ಹೋದರೆ, ನಮಗೂ ಬೈಯುತ್ತಾರೆ, ಅವರಿಗೂ ಬೈಯುತ್ತಾರೆ. ಆದ್ದರಿಂದ ಸುಳ್ಳು ಹೇಳುವುದು ಬೇಡವೆನ್ನುವುದು ನನ್ನ ಅಭಿಪ್ರಾಯವಾಗಿದೆ. ಕೋವಿಡ್ ಸಂತ್ರಸ್ತರಿಗೆ ಆದಷ್ಟು ಬೇಗನೇ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಾಗಿದೆ. ಘನತೆವೆತ್ತ ರಾಜ್ಯಪಾಲರ ಭಾಷಣದಲ್ಲ ಎಲ್ಲಯೂ ಸಹ ಉದ್ಯೋಗ ಸೃಷ್ಟಿಯ ಬಗ್ಗೆ ಅಥವಾ ಬೆಲೆ ಏರಿಕೆಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾವು ಯಾವ ವಿಚಾರದ ಬಗ್ಗೆ ಮಾತನಾಡಬೇಕೆನ್ನುವುದು ಅರ್ಥವಾಗುತ್ತಿಲ್ಲ. ಸರ್ಕಾರವನ್ನು ಹೊಗಳುವುದಕ್ಕಾಗಿಯೇ ಅವರು ಬಂದಿದ್ದರೆಂದು ಕಾಣುತ್ತದೆ. ಘನತೆವೆತ್ತ ರಾಜ್ಯಪಾಲರು ಬಹಳ ಬುದ್ಧಿವಂತರಿದ್ದಾರೆ. ನಾವು ಡಾ|| ಬಿ.ಆರ್.ಅಂಬೇಡ್ಕರ್ ಫೌಂಡೇಶನ್‌ನ ಸದಸ್ಯನಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ಕೆಲಸ ಮಾಡುವಂತಹ ಅವಕಾಶ ದೊರೆತಿತ್ತು. ಆಗ ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಂತಹ ಒಳ್ಳೆಯವರಿಂದ ಸರ್ಕಾರ ಇಂತಹ ಕೆಲಸವನ್ನು ಮಾಡಿಸಿದೆ.

ಸನ್ಮಾನ್ಯ ಸಭಾಪತಿಯವರೇ, PM CARES Fundನಿಂದ ಯಾವ ಜಿಲ್ಲೆಗೆ ಎಷ್ಟು ಹಣ ಬಂದಿದೆ ಯಾವ ಯಾವ ಸಲಕರಣೆಗಳನ್ನು ಖರೀದಿ ಮಾಡಲಾಗಿದೆ ಎನ್ನುವುದರ ಬಗ್ಗೆ ಇಲ್ಲಿಯವರೆಗೆ ನಮಗೆ ಉತ್ತರ ಸಿಕ್ಕಿಲ್ಲ.

(ಮುಂದುವರಿದಿದೆ)

(34) 15.2.2022 4.20 ಪಿ.ಕೆ.ಆರ್.ಎನ್

ಶ್ರೀ ಅರವಿಂದಕುಮಾರ್ ಅರಳ(ಮುಂದು)

ಸರ್ಕಾರವೂ ಉತ್ತರ ಕೊಡುತ್ತಿಲ್ಲ, ಅಧಿಕಾರಿಗಳು ಉತ್ತರ ಕೊಡುತ್ತಿಲ್ಲ. ನನಗಿದು ಅರ್ಥವಾಗುತ್ತಿಲ್ಲ. ಪಿಎಂ ಕೇರ್ಸ್ ಫಂಡ್ ಎಂದರೆ personal money ಎಂದು ಭಾವಿಸಿದ್ದಾರೋ ಅಥವಾ ದೇಶಕ್ಕೋಸ್ಕರ ಕಲೆಕ್ಟ್ ಮಾಡಿದ್ದರೋ ಎನ್ನುವುದು ಅರ್ಥವಾಗುತ್ತಿಲ್ಲ. ಈ ಕುರಿತು ಸರ್ಕಾರ ಸ್ಪಷ್ಟವಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉತ್ತರ ನೀಡಬೇಕಾಗಿತ್ತು. ಈ ಕುರಿತು ಉತ್ತರ ನೀಡದೇ ಹೋದರೂ ಕೂಡ ರಾಜ್ಯಪಾಲರು, ನನ್ನ ಸರ್ಕಾರ ಒಳ್ಳೆಯ ಸರ್ಕಾರ ಎಂದು ಹೇಳಿದ್ದು ದುರಾದೃಷ್ಟಕರವಾದ ಮತ್ತು ಶೋಚನೀಯವಾದ ಸಂಗತಿ.

ಮಾನ್ಯ ಸಭಾಪತಿಗಳೆ, ಹೋಮ್ ಐಸೋಲೇಷನ್ ಬಗ್ಗೆ ಹೇಳಿದ್ದಾರೆ. ಹೋಮ್ ಐಸೋಲೇಷನ್ ಆದಮೇಲೆ 3-4 ಸಲ ಹೋಗಿ ಭೇಟಿ ಆಗಬೇಕು, ರೋಗಿಗಳ ಯೋಗಕ್ಷೇಮ ಕೇಳಬೇಕು ಎನ್ನುವ ನಿಯಮವನ್ನು ಸರ್ಕಾರ ಮಾಡಿತು. ಹೋಮ್ ಐಸೋಲೇಷನ್ ಆದವರಿಗೆ ಸರಿಯಾಗಿ ಕಿಟ್ ವಿತರಿಸಲಿಲ್ಲ. ಔಷಧಿಗಳನ್ನು ಬರೆದು ಕೊಟ್ಟು, ಮನೆಯಲ್ಲೇ ಇರು ಹೊರಗೆ ಹೋಗಬೇಡ ಎಂದು ಹೇಳುತ್ತಾರೆ. ಕಿಟ್ ಕೊಟ್ಟದ್ದೇವೆ ಎಂದು ಹೇಳುವುದು ಎಷ್ಟು ನಿಜವೋ ಗೊತ್ತಿಲ್ಲ. ನೀವೂ ಕೂಡ ಫಿಲ್ಡ್‌ನಲ್ಲಿದ್ದಿರಿ, ಅಲ್ಲಿ ಎಷ್ಟು ಕೆಲಸವಾಗಿದೆ ಎನ್ನುವುದು ನಿಮಗೆ ಗೊತ್ತಿದ್ದರೂ ಸುಳ್ಳು ಹೇಳುವ ಕೆಲಸ ಮಾಡಿದಿರಿ. ಈ ರೀತಿಯ ಕೆಲಸ ಯಾವಾಗಲೂ ಮಾಡಬಾರದು ಎನ್ನುವುದು ನನ್ನ ಮನವಿ. “ಆಯುಷ್ಮಾನ್ ಭಾರತ್” ಬಗ್ಗೆ ಬಹಳ ಗರ್ವದಿಂದ ಅಷ್ಟು ಲಕ್ಷ ಕೊಟ್ಟದ್ದೇವೆ; ಇಷ್ಟು ಲಕ್ಷ ಕೊಟ್ಟದ್ದೇವೆ ಎಂದು ಹೇಳುತ್ತೀರಿ. ಕೋವಿಡ್ ಸಮಯದಲ್ಲ ಆಯುಷ್ಮಾನ್ ಕಾರ್ಡ್ ಎಲ್ಲೆಲ್ಲ ಉಪಯೋಗವಾಯಿತು, ಬಡವರಿಗೆ ಎಷ್ಟು ಉಪಯೋಗವಾಯಿತು, ಬಿಪಿಎಲ್‌ನವರಿಗೆ ಎಷ್ಟು ಉಪಯೋಗವಾಯಿತು ಎನ್ನುವ ಅಂಕಿ-ಅಂಶಗಳು ನಿಮಗೆ ಲಭ್ಯವಾಗಿರುತ್ತದೆ. ಇದರ ಬಗ್ಗೆಯೂ ಚರ್ಚಿಸುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಬಹಳ ಹಿಂದುಳಿದ ಪ್ರದೇಶವಾಗಿದ್ದು, ಅಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಜನ ಹೆಚ್ಚಾಗಿದ್ದಾರೆ. ಅವರ ಆರೋಗ್ಯ ದೃಷ್ಟಿಯಿಂದ ಆಯುಷ್ಮಾನ್ ಕಾರ್ಡ್‌ನ ಅವಶ್ಯಕತೆ ಹೆಚ್ಚಿರುತ್ತದೆ. ಅದರ ಬಳಕೆ ಆಗಬೇಕು, ಸದುಪಯೋಗ ಆಗಬೇಕು. ಕೆಲವು ಆಸ್ಪತ್ರೆಗಳು ಈ ಕಾರ್ಡ್‌ನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾರೆ. ಆಗ ಬಡವರು ಸಾಲ ಮಾಡಿ ದುಡ್ಡು ತಂದು ಚಿಕಿತ್ಸೆ ಕೊಡಿಸುತ್ತಾರೆ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಕೆಲವು ಆಸ್ಪತ್ರೆಗಳನ್ನು ಮಾತ್ರ ಘೋಷಣೆ ಮಾಡಿದ್ದೀರಿ. ಒಟ್ಟಿನಲ್ಲಿ ಹೆಚ್ಚಿನ ಬಡವರಿಗೆ ಈ ಕಾರ್ಡ್‌ನಿಂದ ಹೆಚ್ಚು ಉಪಯೋಗವಾಗುತ್ತಿಲ್ಲ. ಈ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

ಕಳೆದ ಎರಡು ವರ್ಷದಲ್ಲ ನೆರೆ ಹಾವಳಿ ಬಂದು ಮನೆಗಳು, ಗದ್ದೆಗಳು ಹಾಳಾಯಿತು. ಅದಕ್ಕೆ ಪರಿಹಾರ ಕೊಟ್ಟಿದ್ದೇವೆ ಎಂದು ರಾಜ್ಯಪಾಲರ ಬಾಯಿಲ್ಲ ಹೇಳಿಸಿದ್ದೀರಿ. ಆದರೆ ಬಹಳಷ್ಟು ಜನರಿಗೆ ತಕ್ಕ ಪರಿಹಾರ ಸಿಕ್ಕಿಲ್ಲ; ಅವರಿಗೆ ಮನೆ ಸಿಗದೇ ರಸ್ತೆಯ ಮೇಲಿದ್ದಾರೆ. ಇಂಥವರಿಗೆ ಸಹಾಯ ಮಾಡುವಂತಹ ಪರಿಪಾಠವನ್ನು ಹಾಕಿಕೊಳ್ಳಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ. 5 ಲಕ್ಷ ಮನೆಗಳನ್ನು ಕೊಡುತ್ತೇವೆ ಎಂದೇನೋ ಹೇಳಿದ್ದಾರೆ. ಆದರೆ ನನಗೆ ತಿಳಿದ ಮಟ್ಟಿಗೆ ಕೆಲವು ಜನರಿಗೆ ಅಷ್ಟೇ ಅದು ಸಿಕ್ಕಿದೆ. ಇನ್ನು ಬಹಳಷ್ಟು ಜನರಿಗೆ ಸಿಕ್ಕಿಲ್ಲ. ಅವರಿಗೆ ಸೂಕ್ತ ಪರಿಹಾರ ಕೊಡದೇ ಇದ್ದರೂ, ನಮ್ಮ ಸರ್ಕಾರ ಒಳ್ಳೆಯ ಸರ್ಕಾರ ಎಂದು ಹೇಳಿಸುತ್ತೀರಿ.

ಮಾನ್ಯ ಸಭಾಪತಿಗಳೆ, ರಾತ್ರಿ 12 ಗಂಟೆಯವರಿಗೆ ಎನ್‌ಇಪಿ ಬಗ್ಗೆ ಚರ್ಚೆ ಮಾಡಿದೆವು. ಇದರ ನೀತಿ ಏನು ಎನ್ನುವುದನ್ನು ಸರ್ಕಾರ ಇದುವರೆಗೂ ನಮಗೆ ಹೇಳಿಲ್ಲ ಎಂದು ಭಾವಿಸುತ್ತೇನೆ. ಮಾನ್ಯ ಸದಸ್ಯರಾದ ತಳವಾರ್‌ವರು, ಎನ್‌ಇಪಿ ಸಂಬಂಧ ನಾವು ರಾಷ್ಟ್ರದಲ್ಲೇ ಮೊದಲನೆ ಸ್ಥಾನದಲ್ಲಿದ್ದೇವೆ ಎನ್ನುವ ಮಾತನ್ನು ಹೇಳಿದರು. ಎನ್‌ಇಪಿಯನ್ನು ಕೇವಲ ಪೇಪರ್‌ನಲ್ಲಷ್ಟೇ ಮಾಡಿದ್ದೀರಿ. ಶಾಲೆಗಳಲ್ಲಿ ಏನು ನಡೆಯುತ್ತಿದೆ? ಅಲ್ಲಿ ಶಿಕ್ಷಕರು ಇದ್ದಾರೆಯೇ? ಎಷ್ಟು ಜನ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ, ಎಷ್ಟು ಮಕ್ಕಳಿದ್ದಾರೆ ಎನ್ನುವುದರ ಬಗ್ಗೆ ನಿಮಗೆ ಅರಿವು ಇಲ್ಲ. ಒಬ್ಬ ಶಿಕ್ಷಕ ಸುಮಾರು 80 ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಆತ ಅವರನ್ನು ಹೇಗೆ ನಿಯಂತ್ರಣ ಮಾಡುವುದಕ್ಕೆ ಆಗುತ್ತದೆ? ಎನ್‌ಇಪಿ ತಂದಿದ್ದೇವೆ ಎಂದು ಹೇಳುತ್ತೀರಿ; ಆದರೆ ಅದು ನಮಗಂತೂ ಹಿಡಿಸಲಿಲ್ಲ. ಕೇಂದ್ರ ಸರ್ಕಾರ ಇದನ್ನು ನಿಮ್ಮ ಮೇಲೆ ಹೇರಿರುವುದರಿಂದ ನೀವು ಕಾರ್ಯಗತ ಮಾಡಿದ್ದೀರಿ. ಆದರೆ ಇದು ಬಹಳ ಮಾರಕವಾಗಿದೆ. ತಾವು ಇದನ್ನು ಸ್ವಡಿ ಮಾಡಬೇಕು ಎಂದು ಮನವರಿಕೆ ಮಾಡಿಕೊಡಬಯಸುತ್ತೇನೆ.

ಮಾನ್ಯ ಸಭಾಪತಿಗಳೆ, ರೈತರ ಬಗ್ಗೆ ಎಲ್ಲೂ ಕೂಡ ಸಹಾಯ ಮಾಡುವಂತಹ ಹೇಳಿಕೆಗಳನ್ನು ಕೊಟ್ಟಿಲ್ಲ. ಮುಂದೆ ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಇಲ್ಲವವರೆಗೆ ಏನು ಮಾಡಿದ್ದಾರೆ? ನಮ್ಮಲ್ಲಿ ಕಬ್ಬು ಬೆಳೆಯುವ ರೈತನಿಗೆ ಸಂಬಂಧಪಟ್ಟಂತೆ ಬಹಳಷ್ಟು ಸಮಸ್ಯೆಗಳಿವೆ. ಸಕ್ಕರೆ ಫ್ಯಾಕ್ಟರಿಯ ಮಾಲೀಕರು ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಆ ಬಗ್ಗೆ ಕೂಡ ಇವರು ರಾಜ್ಯಪಾಲರ ಭಾಷಣದಲ್ಲ ಮಾತನಾಡಿಲ್ಲ. ಆ ರೈತರಿಗೆ ಯಾವರೀತಿ ಬೆಂಬಲ ಬೆಲೆ

ಕೊಡಬೇಕು ಎಂಬುದನ್ನು ಹೇಳಿಲ್ಲ. ಈಗಾಗಲೇ ನಮ್ಮ ಕೆಲವು ಸದಸ್ಯರು ಈ ಕುರಿತು ಮಾತನಾಡಿದ್ದಾರೆ. ಕೇಂದ್ರದವರು 3 ಕೃಷಿ ಕಾನೂನುಗಳನ್ನು ಹಿಂಪಡೆದಿರುವಾಗ ರಾಜ್ಯದಲ್ಲಿ ಹೇಗೆ ಅವು ಜಾರಿಯಲ್ಲಿರುತ್ತವೆ? ಇದರಿಂದ ಬಹಳ ತೊಂದರೆಗಳಾಗುತ್ತವೆ. ಆದರೆ ಸರ್ಕಾರ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ಈ ರೀತಿ ಸಮರ್ಥನೆ ಮಾಡುವುದು ಒಳ್ಳೆಯದಲ್ಲ. ನಾವು ರೈತರ ಪರವಾಗಿದ್ದೇವೆ, ಬಡವರ ಪರವಾಗಿದ್ದೇವೆ ಎಂದು ಹೇಳುತ್ತೀರಿ ಅಷ್ಟೆ. ನಿಜವಾಗಲೂ ನೀವು ಕೆಲಸ ಮಾಡಿ ತೋರಿಸಿದರೆ ನಾವು ಶಹಬ್ಜಾನ್‌ಗಿರಿ ಕೊಡುತ್ತೇವೆ. ರಾಜ್ಯಪಾಲರ ಕೈಯಲ್ಲಿ ಒಂದು ಪುಸ್ತಕ ಕೊಟ್ಟು ಅದನ್ನು ಓದಿಸುವ ಕೆಲಸ ಮಾಡಬೇಡಿ. ರೈತರ ಬಗ್ಗೆ ಸ್ವಲ್ಪ ಕಾಳಜಿ ಇರಲಿ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಇಷ್ಟಪಡುತ್ತೇನೆ. ಕಾಳಜಿ ಇಲ್ಲದೇ ಇದ್ದರೂ, ನಮಗೂ ಕಾಳಜಿ ಇದೆ ಎಂದು ರಾಜ್ಯಪಾಲರ ಬಾಯಲ್ಲಿ ಹೇಳಿಸುವುದು ಶೋಚನೀಯವಾದುದು.

ಮಾನ್ಯ ಸಭಾಪತಿಗಳೆ, ಪಡಿತರ ಚೀಟಿಯ ಬಗ್ಗೆ ಮಾತನಾಡಿದ್ದಾರೆ. “ಒನ್ ನೇಷನ್, ಒನ್ ಕಾರ್ಡ್” ಎಂದು ಹೇಳುತ್ತಾರೆ. ಈಗಿರುವ ಪದ್ಧತಿಯಲ್ಲಿ ಚಿಪಿಎಲ್‌ನವರಿಗೆ ಮತ್ತು ಬಡವರಿಗೆ ಸರಿಯಾಗಿ ರೇಷನ್ ಸಿಗುತ್ತಿಲ್ಲ. ಬಡವ ಹೊಲಕ್ಕೆ ಹೋಗಿ ಬಂದು ಆತನಿಗೆ ಸಮಯ ಸಿಕ್ಕಾಗ ಆತ ಅಂಗಡಿಗೆ ಹೋಗುತ್ತಾನೆ. ಆದರೆ ಆಗ ಅಂಗಡಿ ಮುಚ್ಚಿರುತ್ತದೆ. ಈ ಯೋಜನೆಯಿಂದ ಎಲ್ಲೇ ಹೋದರೂ ಪಡಿತರ ತೆಗೆದುಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ, ಅದು ಹೇಗೆ ಸಾಧ್ಯ? ಬಡವ ಯಾವ ಪ್ರದೇಶದಲ್ಲಿರುತ್ತಾನೋ ಅಲ್ಲೇ ಇರುವಂತಹ ಅಂಗಡಿಯಲ್ಲಿ ಆತನಿಗೆ ರೇಷನ್ ಸಿಗುತ್ತದೆ. ಬೇರೆ ಕಡೆ ಹೋಗಿ ಹೇಗೆ ತೆಗೆದುಕೊಳ್ಳುವುದಕ್ಕೆ ಆಗುತ್ತದೆ? ಇದು ಯಾವ ರೀತಿಯ ಪಾಲಿಸಿಯೋ ನನಗಂತೂ ಅರ್ಥವಾಗಲಿಲ್ಲ. ತಾವು ಅರ್ಥ ಮಾಡಿಸಬೇಕು ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

ಮಾನ್ಯ ಸಭಾಪತಿಗಳೆ, ಸಣ್ಣ ನೀರಾವರಿ ಬಗ್ಗೆ ಹೇಳಿದ್ದಾರೆ. ಈ ಕುರಿತು ನಾನು ಬೇರೆ ಪ್ರದೇಶಕ್ಕೆ ಸಂಬಂಧಪಟ್ಟಂತೆ ಹೇಳುವುದಕ್ಕೆ ಹೋಗುವುದಿಲ್ಲ. ನನ್ನ ಜಿಲ್ಲೆಯ ಉದಾಹರಣೆ ಕೊಡುತ್ತೇನೆ. ನನ್ನ ಜಿಲ್ಲೆಯಲ್ಲಿ 70ರ ದಶಕದಲ್ಲಿ ರೂ. 9 ಕೋಟಿ ಅಂದಾಜು ವೆಚ್ಚದಲ್ಲಿ ಕಾರಂಜಿ ಯೋಜನೆ ಪ್ರಾರಂಭವಾಯಿತು. ಆದರೆ ಅದಕ್ಕೆ ಇವತ್ತು ರೂ.700 ಕೋಟಿ ಆದರೂ ಅದು ಮುಗಿಯುತ್ತಿಲ್ಲ. ಆ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ. ಈ ಯೋಜನೆಯನ್ನು ಬೇಗ ಮುಗಿಸುವುದಕ್ಕೆ ಸಂಬಂಧಪಟ್ಟಂತೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಏನನ್ನೂ ಹೇಳಲ್ಲ. ಆದರೂ ನೀವು ರಾಜ್ಯಪಾಲರಿಂದ ಶಹಬ್ಜಾನ್‌ಗಿರಿ ಪಡೆಯುತ್ತಿದ್ದೀರಿ, ಅವರ ಬಾಯಿಯಿಂದ ಹೇಳಿಸುತ್ತಿದ್ದೀರಿ. ನಮ್ಮ ಮಾನ್ಯ ಸದಸ್ಯರೊಬ್ಬರು ಗಂಗಾ ಕಲ್ಯಾಣ ಯೋಜನೆ ಬಗ್ಗೆ ಹೇಳಿದರು. ಇದರಿಂದ ಉಳುವವನಿಗೆ ಒಳ್ಳೆಯದಾಗುತ್ತದೆ ಎಂಬ ಮಾತನ್ನು ಹೇಳಿದರು. ಈ ಹಿಂದೆ ಸರ್ಕಾರಗಳು ಒಂದು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 20 ರಿಂದ 40 ಫಲಾನುಭವಿಗಳನ್ನು ಗುರುತಿಸುತ್ತಿತ್ತು. ಆದರೆ ಈಗ ಗಂಗಾ ಕಲ್ಯಾಣ ಯೋಜನೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ಇದ್ದು, 3-4-5 ಫಲಾನುಭವಿಗಳ ಸಂಖ್ಯೆಗಳನ್ನು ಕೊಡುತ್ತಾರೆ. ಈ ರೀತಿ ಕೊಟ್ಟು ಶಾಸಕರ ಮಧ್ಯೆ ಜಗಳ ಮಾಡಿಸುವಂತಹ ಕೆಲಸ ಮಾಡಿಸುತ್ತಾರೆ. ಸರ್ಕಾರ ಯಾವುದೇ ಫೀಲ್ಡ್‌ನಲ್ಲೂ ಒಳ್ಳೆಯ ಕೆಲಸ ಮಾಡದೇ ಇದ್ದರೂ ಕೂಡ ರಾಜ್ಯಪಾಲರಿಂದ ಶಹಬ್ಜಾನ್‌ಗಿರಿ ಪಡೆಯುವಂತಹ ಕೆಲಸ ಮಾಡಿದೆ, ಸುಳ್ಳು ಹೇಳಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಒಂದೊಂದು ಸಾವಿರ ಕೋಟಿಯಷ್ಟು ಬಜೆಟ್ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಹಿಂದಿನ ಸೆಪ್ಟೆಂಬರ್ ತಿಂಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಮೊದಲು ಈ ಮೊತ್ತವನ್ನು ಖರ್ಚು ಮಾಡಿ, ನಂತರ ಮತ್ತೆ ಮೂರು ಸಾವಿರ ಕೋಟಿ ಕೊಡುತ್ತೇವೆ ಎಂದು ಹೇಳಿದರು. ಅದು ಸ್ವಾಗತಾರ್ಹವಾದುದು.

(ಮುಂದು . . .)

(35) 15-02-2022 4.30 ಡಿಎಸ್-ಆರ್‌ಎನ್

ಶ್ರೀ ಅರವಿಂದ ಕುಮಾರ್ ಅರಳ(ಮುಂದು):-

ಅದು ಸ್ವಾಗತಾರ್ಹವಾಗಿದೆ. ಆದರೆ 1500 ಕೋಟಿ ರೂಪಾಯಿಗಳಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ, ಎಷ್ಟು ಹಣ ಖರ್ಚಾಗಿದೆ, ಎಷ್ಟಿಮೇಲ್ ಮಾಡಿ ಯಾವಾಗ ಜಾರಿ ಮಾಡಿದ್ದಾರೆ? ಇದುವರೆವಿಗೂ ಕೂಡ ಅದು ಅಪ್ರೊವಲ್ ಆಗಿಲ್ಲ. 330 ಕೋಟಿ ರೂಪಾಯಿ ಮಾತ್ರ ಖರ್ಚಾಗಿದೆ. ಆದರೆ ಇನ್ನು ಕೂಡ ಅಪ್ರೊವಲ್ ಆಗಿಲ್ಲ. ಏಕೆಂದರೆ, ಅಲ್ಲಿ ಮಂಡಳಿಯೇ ಇರಲಿಲ್ಲ. ಈಗ ಮಂಡಳಿ ಮಾಡಿದ್ದಾರೆಂದು ತಿಳಿದುಬಂದಿದೆ. ಮಂಡಳಿ ಇದ್ದಿದ್ದರೆ ಹತ್ತು ಲಕ್ಷ ರೂಪಾಯಿಗಳವರೆಗೂ ಅಪ್ರೊವಲ್ ಮಾಡಿಕೊಳ್ಳಬಹುದಾಗಿತ್ತು. ಪ್ರತಿಯೊಂದರಲ್ಲೂ ಒಂದು ಲಕ್ಷ ರೂಪಾಯಿಗಳ ಮೇಲಿದ್ದರೆ ಅಪ್ರೊವಲ್ ಮಾಡಿಕೊಂಡು ಬನ್ನಿ ಎಂದು ಬೆಂಗಳೂರಿಗೆ ಕಳುಹಿಸಬೇಕು. ಯಾರಾದರೂ ಅಲ್ಲಿ

followup ಮಾಡಿ ವ್ಯವಸ್ಥೆ ಮಾಡಿದರೆ ವಾಪಸ್ ಬರುತ್ತದೆ ಇಲ್ಲದಿದ್ದರೆ ಬರುವುದಿಲ್ಲ. ಈಗ ಫೆಬ್ರವರಿ ತಿಂಗಳಿನಲ್ಲಿದ್ದೇವೆ, ಇಲ್ಲಿಯವರೆಗೆ ಅದು ಅಪ್ರೊವಲ್ ಆಗಿ ಬಂದಿಲ್ಲ. ಅದು ಹಣ ಖರ್ಚಾಗುವುದಕ್ಕೆ ಸಾಧ್ಯವಿಲ್ಲ. ಈ ರೀತಿ ಹಣ ಖರ್ಚಾಗದಿರುವಂತಹ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಮತ್ತೊಂದು ವಿಚಾರವೇನೆಂದರೆ, ಶಾಸಕರು ಯಾವುದಾದರೂ ಪ್ರಪೋಸಲ್ ಕೊಟ್ಟರೆ ಇವರ ಹತ್ತಿರ ಅನುದಾನವಿಲ್ಲ. ಸರ್ಕಾರದಲ್ಲರುವ ಪಕ್ಷದ ಕಾರ್ಯಕರ್ತರು ಯಾರು defeated candidate ಇರುತ್ತಾರೆ, ಅವರು ಪ್ರಪೋಸಲ್ ಕೊಟ್ಟರೆ ಮಂಜೂರು ಮಾಡುತ್ತಾರೆ. ನಾವು ಇಷ್ಟು ಕೋಟಿ ತಂದಿದ್ದೇವೆ ನೋಡಿ ಎಂದು ಅವರು ನಮಗೆ ತೋರಿಸುತ್ತಾರೆ. ಇದು ಲೂಟಿ ಮಾಡುವಂತಹ ಕೆಲಸ. ಸರ್ಕಾರ ಮುಂದೆ ಇರುತ್ತದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ. ಕಾರ್ಯಕರ್ತರಿಂದ ಲೂಟಿ ಆಗುತ್ತಿದೆ ಎನ್ನುವುದು ಕಂಡುಬಂದಿದೆ. ಈ ರೀತಿಯ ಉದ್ದೇಶ ಸರಿಯಿಲ್ಲ. ಏಕೆಂದರೆ ಇದರಿಂದ ಶಾಸಕರ privilege ಗೆ ಜ್ಯೂತಿ ಆಗುತ್ತದೆ. ಶಾಸಕರಾದವರು ಪ್ರಪೋಸಲ್ ಕಳುಹಿಸಿದರೆ ಯಾವುದೇ ಹಣವಿಲ್ಲ, ಕೊರೋನಾ ಇದೆ, ನಮಗೆ ಮಾಡುವುದಕ್ಕಾಗುವುದಿಲ್ಲ ಎಂದು ಹೇಳುತ್ತಾರೆ. ಉದಾಹರಣೆಗೆ ಹೇಳುವುದಾದರೆ, ಇಲ್ಲಿ ನಮ್ಮ ಸಮಾಜ ಕಲ್ಯಾಣ ಸಚಿವರಿದ್ದಾರೆ. ಸಮಾಜ ಕಲ್ಯಾಣ ಸಚಿವರಿಗೆ ನಾವು ಒಂದು ಪ್ರಪೋಸಲ್ ಕಳುಹಿಸಿದ್ದೆವು. ಹಣ ಇಲ್ಲ ಎಂದು ಆ ಪ್ರಪೋಸಲ್‌ನ್ನು ರಿಜೆಕ್ಟ್ ಮಾಡಿ ಕಚೇರಿಗೆ ವಾಪಸ್ ಕಳುಹಿಸಿದರು. ಆದರೆ ಅದೇ ಸಚಿವರು ಹತ್ತು ಜನ ಕಾರ್ಯಕರ್ತರಿಗೆ ಕಾರನ್ನು ಮಂಜೂರು ಮಾಡಿ ಕಳುಹಿಸಿದ್ದಾರೆ. ಈ ರೀತಿಯಾದರೆ ಏನಾಗುತ್ತದೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸಾಮಾನ್ಯವಾಗಿ ಎಂ.ಎಲ್.ಎ., ಎಂ.ಎಲ್.ಸಿ., ಯವರು ರಸ್ತೆ, ಚರಂಡಿಗಳಿಗಾಗಿ ಪ್ರಪೋಸಲ್‌ಗಳನ್ನು ಕೊಟ್ಟರುತ್ತಾರೆ. ಇದರ ಜೊತೆ ನಮ್ಮಲ್ಲಿ ಬೇರೆ ನಿಗಮಗಳಿವೆ. ಅಂಬೇಡ್ಕರ್ ನಿಗಮ, ತಾಂಡಾ ನಿಗಮ ಇದೆ. ಈ ರೀತಿ ಹಿಂದುಳಿದ ವರ್ಗದಲ್ಲೂ ಇದೆ. ಸ್ವಾಭಾವಿಕವಾಗಿ ಪ್ರಪೋಸಲ್‌ಗಳನ್ನು ಕೊಟ್ಟರುತ್ತಾರೆ. ಈ ಸಲ ಏನಾಗಿದೆ ಎಂದರೆ ನಮ್ಮ ಇಲಾಖೆಯಲ್ಲಿರುವಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಅನುದಾನಗಳನ್ನು ನಾನು ಶಾಸಕರಿಗೆ; ಶಾಸಕರು ಎಂದರೆ ಮೇಲ್ಮನೆ ಮತ್ತು ಕೆಳಮನೆ ಇಬ್ಬರು ಶಾಸಕರುಗಳಿದ್ದಾರೆ. ಕೆಳಮನೆಯ ಶಾಸಕರಲ್ಲಿ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಬೇಕೆನ್ನುವ ನಿಯಮವಿದೆ. ಮಾನ್ಯ ಅರವಿಂದ ಕುಮಾರ್ ಅರಳಿಯವರು

ನಾಮನಿರ್ದೇಶನ ಹೊಂದಿದವರಾಗಿದ್ದರೆ ಇಡೀ ರಾಜ್ಯವೇ ಅವರ ಕ್ಷೇತ್ರವಾಗಿರುತ್ತದೆ. ಸ್ಥಳೀಯ ಸಂಸ್ಥೆಯವರಿಗೆ 2-3 ಜಿಲ್ಲೆ ಒಂದು ಕ್ಷೇತ್ರವಾಗಿರುತ್ತದೆ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರಿಗೆ 4-5 ಜಿಲ್ಲೆ ಒಂದು ಕ್ಷೇತ್ರವಾಗಿರುತ್ತದೆ. ವಿಧಾನಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸಿ ಅನುದಾನ ಕೊಡಬೇಕೆನ್ನುವುದು ನಮ್ಮಲ್ಲಿ ನಿಯಮವಿದೆ. ಅವರು ದಂಥೆ ಮಾಡುತ್ತಿದ್ದಾರೆಂದು ಹೇಳಿದರು. ಕೋಟ ಶ್ರೀನಿವಾಸ ಪೂಜಾರಿಯವರ ಹೆಸರನ್ನು ತೆಗೆದುಕೊಂಡು ಯಾರಾದರು ಒಂದು ಪರ್ಸೆಂಟ್ ಹೇಳಿದರೂ ನಾನು ರಾಜೀನಾಮೆ ಕೊಡುತ್ತೇನೆ. ಮಾತನಾಡುವುದಕ್ಕೂ ಮಿತಿ ಇರಬೇಕು. ಕಾರ್ಯಕರ್ತರಿಗೆ ಕಾರನ್ನು ಕೊಟ್ಟಿದ್ದಾರೆ ಎಂದು ಇವರು ಹೇಳುತ್ತಿದ್ದಾರೆ. ಯಾರಿಗೆ ಕಾರು ಕೊಟ್ಟಿದ್ದೇವೆ ಎಂಬುದನ್ನು ಇವರು ಹೇಳಲಿ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾನಾಯಕರೇ, ನಾನು ನಿಮ್ಮ ಮೇಲೆ ಆರೋಪ ಮಾಡುತ್ತಿಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದು ತಮ್ಮ ಗಮನದಲ್ಲರಲಿ. ಶಾಸಕರು ಕೊಟ್ಟ ಪಟ್ಟಿಗೆ ಅನುದಾನ ಬಿಡುಗಡೆ ಮಾಡದಿರುವುದು ಅಪರೂಪ ಇರಬಹುದು. ಕೆಲವೊಬ್ಬರು ಒಂದು ಸಲ 20 ಲಕ್ಷ ಅನುದಾನ ಬೇಕೆಂದು ತರುತ್ತಾರೆ. ಆದರೆ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಜಮಾ ಮಾಡಿ ಈ ವಿಧಾನಸಭಾ ಕ್ಷೇತ್ರದಲ್ಲ ಇಷ್ಟು ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. ಇಷ್ಟು ಹಣವನ್ನು ಈ ಕ್ಷೇತ್ರದ ಶಾಸಕರಿಗೆ ನೀವು ಪಟ್ಟಿ ತೆಗೆದುಕೊಂಡು ಕೊಡಬೇಕೆನ್ನುವ ಸೂಚನೆಯನ್ನು ಕೊಡಲಾಗಿದೆ. ಮೀಸಲು ಕ್ಷೇತ್ರ ಎಂದು ಇದೆ. ಅಲ್ಲಿ ಪರಿಶಿಷ್ಟ ಜಾತಿಯವರು ಶೇಕಡ 50 ಕ್ಕಿಂತ ಹೆಚ್ಚು ಜನರು ಇರುತ್ತಾರೆ. ಅವರಿಗೆ ಗರಿಷ್ಠ ಅನುದಾನವನ್ನು ಕೊಡಬೇಕಾಗುತ್ತದೆ. ಅದು ಇಡೀ ರಾಜ್ಯದಲ್ಲರುವಂಥದ್ದು. ಅದು ಕಾಂಗ್ರೆಸ್, ಬಿಜೆಪಿ ಎನ್ನುವಂಥದ್ದಲ್ಲ. ಇಡೀ ರಾಜ್ಯದಲ್ಲ ಮೀಸಲು ಕ್ಷೇತ್ರದ ವಿಧಾನಸಭಾ ಕ್ಷೇತ್ರಕ್ಕೆ ನಿರ್ದಿಷ್ಟವಾದ ಮೊತ್ತವನ್ನು ಸಮನಾಗಿ ಹಂಚಲಾಗಿದೆ. ಅದರಿಂದ ಹೊರತಾಗಿ ಕೆಲವು ಕಡೆಗಳಲ್ಲಿ ನಮ್ಮ ಉಡುಪಿ ಜಿಲ್ಲೆಯಲ್ಲಿ 5 ಪರ್ಸೆಂಟ್, ಮಂಗಳೂರು ಜಿಲ್ಲೆಯಲ್ಲಿ 7 ಪರ್ಸೆಂಟ್ ಇರುತ್ತಾರೆ. ಕೋಲಾರ ಅಥವಾ ಬೇರೆ ಜಿಲ್ಲೆಗಳಲ್ಲಿ 40 ಪರ್ಸೆಂಟ್, 42 ಪರ್ಸೆಂಟ್ ಉಳಿದಿರುತ್ತಾರೆ. ಅಲ್ಲರುವಂತಹ ಕ್ಷೇತ್ರವಾರು ವಿಚಾರಗಳನ್ನಿಟ್ಟುಕೊಂಡು ಜಿಲ್ಲಾಧಿಕಾರಿಗಳಿಗೆ ಹಣ ಕಳುಹಿಸಿ, ಅಲ್ಲರುವಂತಹ ಶಾಸಕರಿಂದ ಪಟ್ಟಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೆಗೆದುಕೊಂಡು ಮಾಡಿ ಎಂದು ನಾವು ಹೇಳಿದ್ದೇವೆ. ಅವರು ಕಾರು ಕೊಟ್ಟಿದ್ದಾರೆ ಎಂದು ಹೇಳಿದರು, ಆದರೆ ಇಲ್ಲವೆಂದಾಗುವಾಗ ನಾವು ಕಾರನ್ನು ಹಂಚಿಲ್ಲ. ಆ ರೀತಿಯ ಉದಾಹರಣೆಗಳಿದ್ದರೆ ಅವರು ಹೇಳಲಿ. ಯಾರಿಗಾದರೂ ಒಬ್ಬರಿಗೆ ಕೊಟ್ಟಿರುವಂಥದ್ದನ್ನು ಅವರು ಹೇಳಲಿ. ಅವರು ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಪುನಃ ಆರೋಪ ಮಾಡುವುದು ನನ್ನ ಉದ್ದೇಶವಲ್ಲ. ಆದರೆ ವಾಸ್ತವಿಕ ಸಂಗತಿ ಅವರಿಗೆ ಗೊತ್ತಿರಲಿ ಎನ್ನುವ ಕಾರಣಕ್ಕೆ ಈ ಸೂಚನೆಯನ್ನು ಕೊಡಲಾಗಿದೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಚಿವರೇ, ನಾನು ನಿಮ್ಮ ಮೇಲೆ ಆರೋಪ ಮಾಡಿ ಮಾತನಾಡುತ್ತಿಲ್ಲ. ಪಟ್ಟಿಯನ್ನು ತಂದು ಕೊಡಿ ಎಂದು ಹೇಳಿದ್ದೀರಿ, ನಾನು ಆ ಪಟ್ಟಿಯನ್ನು ತಮಗೆ ಸಬ್‌ಮಿಟ್ ಮಾಡುತ್ತೇನೆ. ಇದನ್ನು ಇಲ್ಲಿಗೆ ಬಿಟ್ಟುಬಿಡೋಣ. ಸುಮ್ಮನೆ ವಾದ-ವಿವಾದ ಮಾಡುವುದು ಸರಿಯಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಮಂತ್ರಿಯಾದ ಮೇಲೆ ಇಲ್ಲವೆಂದಾಗುವಾಗ ಯಾವುದೇ ಹಂಚಿಕೆ ಮಾಡಿಲ್ಲ, ಹಂಚಿಕೆ ಮಾಡಬೇಕಾಗಿದೆ. ಅವರ ವಿರುದ್ಧ ನಾನು ಮಾತನಾಡುತ್ತಿಲ್ಲ. ವಾಸ್ತವಿಕ ಸಂಗತಿ ಎಲ್ಲರಿಗೂ ಗೊತ್ತಾಗಬೇಕಲ್ಲವೇ?

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಚಿವರಿಗೆ ನೇರವಾಗಿ ಆರೋಪ ಮಾಡಲಿಲ್ಲ. ನಾನು ಈ ರೀತಿ ಆಗುತ್ತಿದೆ ಎಂದು ಹೇಳಿದೆ ಅಷ್ಟೆ. ಮಾನ್ಯ ಸಚಿವರಿಗೆ ಇದೇನು ಸಂಬಂಧವಿಲ್ಲ. ಲೋಕೋಪಯೋಗಿ ಸಚಿವರ ಖಾತೆಯಲ್ಲಿ SCP/TSP ಅಡಿಯಲ್ಲಿನ ಕಾರ್ಯಕ್ರಮಗಳಲ್ಲಿ ಎಲ್ಲಾ ವರ್ಕರ್‌ಗಳಿಗೆ by name ಬಂದಿದೆ. SCP/TSP ಯಲ್ಲಿ ಇವರಿಗೆ 2 ಕೋಟಿ, 3 ಕೋಟಿ, 4 ಕೋಟಿ ಎಂದು ಹಂಚಿಕೆ ಆಗಿರುವುದು ಬಂದಿದೆ.

ಶ್ರೀ ಅ.ದೇವೇಗೌಡ:- ಮಾನ್ಯ ಅರವಿಂದ ಕುಮಾರ್ ಅರಳಿಯವರೇ, ತಾವು ಸಮಾಜ ಕಲ್ಯಾಣ ಸಚಿವರು ಎಂದು ಹೇಳಿದ್ದೀರಿ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ನಾನು ಸಮಾಜ ಕಲ್ಯಾಣ ಇಲಾಖೆಯ ಕಾರಿನ ವಿಚಾರದ ಬಗ್ಗೆ ಹೇಳಿದ್ದೇನೆ. ಕಳೆದ ಐದು ಅಧಿವೇಶನದಲ್ಲೂ SCP/TSP ವರ್ಕ್ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. SCP/TSP ಯಲ್ಲಿ ಅವ್ಯವಹಾರವಾಗುತ್ತಿದೆ, ಸರಿಯಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅನುಷ್ಠಾನವಾಗುತ್ತಿಲ್ಲ ಅದರ ಬಗ್ಗೆ ನೋಡಿ ಎಂದು ಲೋಕೋಪಯೋಗಿ ಇಲಾಖೆಯ ಮಂತ್ರಿಗಳಿಗೂ ಬರೆದಿದ್ದೇನೆ. ಇಲ್ಲ ನಮಗೆ ಉತ್ತರ ಸಿಗುತ್ತಿಲ್ಲ ತಾವು ಹೇಳಿ ಎಂದು ತಮಗೂ ಕೂಡ ನಾನು ಮನವಿ ಮಾಡಿದ್ದೇನೆ. ಅದು ತಮಗೆ ನೆನಪಿದೆಯೋ ಏನೋ ಗೊತ್ತಿಲ್ಲ. ಮೊನ್ನೆ ಒಂದು ಆದೇಶ ಬಂದಿದೆ. ಕಾನೂನು ಮಾಡಿದ್ದಾರೆ, ಶಾಸಕರ ಅನುಮತಿ ಪಡೆದು ಮುಂದಿನ ಕೆಲಸ ಮಾಡಿ ಎಂದು ಬರೆದಿದ್ದಾರೆ. ಆದರೆ ಅವರ ಹೆಸರನ್ನು release ಮಾಡಿದ್ದಾರಲ್ಲಾ? ಅವರು ನೇರವಾಗಿ ಲ್ಯಾಂಡ್ ಆರ್ಮಿಗೆ ಕೊಟ್ಟು, ಲ್ಯಾಂಡ್ ಆರ್ಮಿ ಮೂಲಕ ಕೆಲಸ ಮಾಡುವುದು ಅಥವಾ ಯಾರದೋ ಹೆಸರಿಗೆ ಕೆಲಸ ಮಾಡುವುದು, ಈ ರೀತಿ ಮಾಡಿದಾಗ ಶಾಸಕರಿಗೆ ಮುಜುಗರವಾಗುತ್ತದೆ. ಶಾಸಕನಾಗಿದ್ದು ನಾನೇನು ಮಾಡಲಿ? ಕಾರ್ಯಕರ್ತನೇ ಕೆಲಸ ಮಾಡುತ್ತಾನೆ ಎಂದ ಮೇಲೆ ನನಗೇನು ಕೆಲಸ ಎಂದ ಹಾಗೆ ಆಗುತ್ತದೆ. ಈ ರೀತಿಯಾಗುತ್ತಿದೆ ಎಂದು ನಾನು ಮಾನ್ಯ ಸಚಿವರ ಗಮನಕ್ಕೆ ತರುತ್ತಿದ್ದೇನೆ. ಬೇಕಾದರೆ ಮಾನ್ಯ ಸಚಿವರಿಗೆ ಸಾಕ್ಷಿ ಸಮೇತ ಕೊಡುತ್ತೇನೆ. ನಾನು ಬರೀ ಬಾಯಿಲ್ಲ ಮಾತನಾಡುವುದಿಲ್ಲ. ತಮಗೆ ನಾನು ಸಾಕ್ಷಿಯನ್ನು ಕೊಡುತ್ತೇನೆ. ತಾವು ಅದನ್ನು ಮಾನ್ಯ ಸಚಿವರಿಗೆ ಕಳುಹಿಸಿ ಕೊಡಿ ಎಂದು ಮನವಿ ಮಾಡುತ್ತೇನೆ.

ಮಾನ್ಯ ಸಭಾಪತಿಯವರೇ, ಮೂಲಭೂತ ಸೌಕರ್ಯದ ಬಗ್ಗೆ ಮಾತನಾಡುವುದಾದರೆ, ನಾನು ಕಲಬುರಗಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡುತ್ತೇನೆ. ಕಲಬುರಗಿ ವಿಮಾನ ನಿಲ್ದಾಣ ಕಾಂಗ್ರೆಸ್ ಸರ್ಕಾರವಿದ್ದಾಗ ಆಯಿತು, ಆದರೆ ಉದ್ಘಾಟನೆಯನ್ನು ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಮಾಡಿದರು, ಅದರಿಂದ ಎಲ್ಲರಿಗೂ ಒಳ್ಳೆಯದಾಯಿತು. ಆದರೆ ನಾನು ಹೇಳುವುದೇನೆಂದರೆ, ನಮ್ಮ ಬೀದರ್ ಜಿಲ್ಲೆಯಲ್ಲಿ ಇರುವಂತಹ Air Force area ದಲ್ಲಿ ನಾಗರೀಕ ವಿಮಾನಯಾನ ನಡೆಸುವುದಕ್ಕೆ ಅನುಮತಿ ಕೊಡಬೇಕೆಂದು ನಾವು ಬಹಳ ದಿನಗಳಿಂದ ಒತ್ತಾಯ ಮಾಡುತ್ತಿದ್ದೆವು. ಕೊನೆಗೂ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಬಂದು ಉದ್ಘಾಟನೆಯನ್ನು ಮಾಡಿದರು. ಆದರೆ ನಡೆಯುತ್ತಿದ್ದ ಕಾಮಗಾರಿ ಅದೂ ಸಹ ಮೂರು ತಿಂಗಳಿನಿಂದ ನಿಂತು ಹೋಗಿದೆ. ಟರ್ಮಿನಲ್ ಹಾಳು ಬಿದ್ದು ಹೋಗಿದೆ. ಅದಕ್ಕೆ ಕೋಟ್ಯಂತರ ರೂಪಾಯಿ ಹಾಕಿದ್ದೆವು. ಆ ಕೋಟ್ಯಂತರ ರೂಪಾಯಿ ವೇಸ್ಟ್ ಆಗುತ್ತಿದೆ. ಆ ಬಗ್ಗೆ ಚಿಂತನೆ ಇಲ್ಲ. ಒಳ್ಳೆಯದನ್ನು ನಾವು ಮಾಡಿದೆವು ಎಂದು ಹೇಳುತ್ತಾರೆ, ಮಾಡಿದವರು ಯಾರೋ ಆದರೆ ಶಹಬಾಷ್‌ಗಿರಿಯನ್ನು ಅವರು ತೆಗೆದುಕೊಳ್ಳುತ್ತಾರೆ. ಅವರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿರುವಂಥದ್ದಾದರೂ ಸರಿ ಮಾಡಬೇಕಲ್ಲವೇ? ಇದರಿಂದ ಬೇದರ್‌ನವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈಗ ಬೇದರ್ ಏರ್‌ಪೋರ್ಟ್ ಬಂದ್ ಆಗಿದೆ. ನಾವು ಬಂದರೆ ಹೈದರಾಬಾದ್‌ಗೆ ಬರಬೇಕು, ಇಲ್ಲದಿದ್ದರೆ ಮತ್ತೆ ಗುಲ್ಬರ್ಗಾಕ್ಕೆ ಹೋಗಬೇಕು. ಅದರ ಬಗ್ಗೆ ಎಲ್ಲೂ ಹೇಳಲ್ಲ. ಯಾವುದೇ ವಿಚಾರ ತೆಗೆದುಕೊಂಡರೂ ಕೂಡ ಅದು ಶಿವಮೊಗ್ಗದಲ್ಲ ಆಗಬೇಕು. ಯಾವುದೇ ವಿಶ್ವವಿದ್ಯಾಲಯ ಆಗಬೇಕೆಂದರೆ ಅದು ಶಿವಮೊಗ್ಗದಲ್ಲ ಆಗಬೇಕು. ಯಾವುದೇ ಕಾಲೇಜು ಬೇಕೆಂದರೂ ಅದು ಶಿವಮೊಗ್ಗದಲ್ಲ ಆಗಬೇಕು. ವಿಮಾನ ನಿಲ್ದಾಣ ಬೇಕು ಎಂದರೆ ಅದು ಶಿವಮೊಗ್ಗದಲ್ಲ ಆಗಬೇಕು. ಇವೆಲ್ಲಾ ನೋಡಿದರೆ ಸುಮ್ಮನೆ ಶಿವಮೊಗ್ಗವನ್ನೇ ರಾಜಧಾನಿ ಮಾಡಿಕೊಂಡುಬಿಡಿ. ಎಲ್ಲಾ ಅಲ್ಲೇ ಬೇಕೆಂದರೆ ಸುಮ್ಮನೆ ಏಕೆ ಇಲ್ಲವು? ವಿಧಾನಸೌಧವನ್ನು ಅಲ್ಲೇ ಕಟ್ಟಿಸಿಬಿಡಿ. ಬೆಳಗಾವಿಯಲ್ಲಿ ಸುವರ್ಣಸೌಧವನ್ನು ಕಟ್ಟಿಸಿದ ಹಾಗೆ ಶಿವಮೊಗ್ಗದಲ್ಲೂ ಸುವರ್ಣಸೌಧವನ್ನು ಕಟ್ಟಿಸಿಬಿಡಿ. ಆ ರೀತಿ ಒಂದೇ ಕಡೆ ಒತ್ತು ಕೊಟ್ಟು ನಮ್ಮ ಅಧಿಕಾರ ಅವಧಿಯಲ್ಲಿ ನಾವೇ ಮಾಡಿಕೊಳ್ಳುವುದು ಸರಿಯಲ್ಲ; ನಮ್ಮ ಅಧಿಕಾರ ನಡೆಯುತ್ತಿದೆ ಎಂದು ಈ ರೀತಿ ಮಾಡಿಕೊಳ್ಳುವುದು ಸರಿಯಲ್ಲ. ಎಲ್ಲಾ ಜಿಲ್ಲೆಗಳಿಗೂ ತಾರತಮ್ಯ ಮಾಡದೆ ಸಮಾನ ರೀತಿಯಲ್ಲಿ ನೋಡುವಂತಹ ಪರಿಪಾಠವನ್ನು ಹಾಕಿಕೊಳ್ಳಬೇಕೆಂದು ನಾನು ಹೇಳಬಯಸುತ್ತಿದ್ದೇನೆ. ಎಲ್ಲಾ ಜಿಲ್ಲೆಗಳನ್ನು ಸಮಾನ ರೀತಿಯಲ್ಲಿ ನೋಡುತ್ತಿಲ್ಲ. ಯಾರು ಜೋರು ಇದ್ದಾರೆಯೋ ಅವರಿಗೆ ಹಾಕಿಬಿಡುವುದು. ನಮ್ಮಲ್ಲಿ ಒಂದೇ ಒಂದು ಪಶು ವಿಶ್ವವಿದ್ಯಾಲಯ ಇದೆ. ಆ ವಿಶ್ವವಿದ್ಯಾಲಯವನ್ನು handicap ಮಾಡಿಬಿಟ್ಟಿದ್ದಾರೆ. ಅಲ್ಲ ಅರ್ಧಕ್ಕಿಂತ ಜಾಸ್ತಿ ಜನ ಯಾರು faculty ಗಳಲ್ಲ. ಅಲ್ಲ ಮಕ್ಕಳು ಓದುವುದಕ್ಕೆ ಏನು ಮಾಡಬೇಕು?

(ಮುಂದು)

(36) 15-02-2022/4-40/bkp-vk

(ಸಭಾಪತಿಯವರು ಪೀಠದಲ್ಲಿ ಉಪಸ್ಥಿತರಿದ್ದರು)

ಶ್ರೀ ಅರವಿಂದ ಕುಮಾರ್ ಅರಳ(ಮುಂದು)

ಅಲ್ಲ ಹೇಳುವವರು ಕೇಳುವವರು ಯಾರು ಇಲ್ಲ. ವಿ.ಸಿ. ಇದ್ದಾರೆ. ಅವರು 12 ತಿಂಗಳು ಇಲ್ಲಯೇ ಇರುತ್ತಾರೆ. ಏನಾದರೂ ಫೈಲ್ ಇದ್ದರೆ, ಇಲ್ಲಯೇ ತೆಗೆದುಕೊಂಡು ಬನ್ನಿ ಸಹಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಾಕುತ್ತೇನೆಂದು ಹೇಳುತ್ತಾರೆ. ಈ ವಿ.ಸಿ.ಯವರೇ ಇದನ್ನು ಶಿವಮೊಗ್ಗಕ್ಕೂ ಡಿವೈಡ್ ಮಾಡಬೇಕೆಂದು ಬರೆದುಕೊಟ್ಟಿದ್ದಾರೆ. ಇಂತಹವರನ್ನು ಸರ್ಕಾರದಲ್ಲ ಇಟ್ಟುಕೊಂಡರೆ ಸರ್ಕಾರಕ್ಕೂ ಕೆಟ್ಟ ಹೆಸರು. ಮತ್ತೆ ಆ ಭಾಗದ ಜನರಿಗೂ ಅನ್ಯಾಯವಾಗುತ್ತದೆ. ಇರುವುದು ಒಂದು ಯುನಿವರ್ಸಿಟಿ. ಅದನ್ನು ನಡೆಯಲಕ್ಕೆ ಬಿಡಬೇಕಲ್ಲವೇ? ಇರುವಂತಹ ಪ್ಯಾಕೆಟ್ ತುಂಬಿ ಎಂದರೆ ತುಂಬಲಕ್ಕೆ ತಯಾರು ಇಲ್ಲ. ವಿ.ಸಿ. ಸರಿಯಾಗಿ ಯುನಿವರ್ಸಿಟಿಗೆ ಬರುವುದಿಲ್ಲ. ಅಲ್ಲ ಇರುವಂತಹ ಬಿಲ್ಡಿಂಗ್ ಹಾಳಾಗಿ ಹೋಗುತ್ತಿದೆ. ಅದನ್ನು ನೋಡುವವರು ಯಾರು ಇಲ್ಲ. ಇಂತಹ ಲೋಪದೋಷಗಳನ್ನೆಲ್ಲಾ ಇಟ್ಟುಕೊಂಡರೆ ಹೇಗೆ? ಮಾಡುವಂತಹ ಕೆಲಸಗಳನ್ನು ಸರಿಯಾಗಿ ಮಾಡುವುದಿಲ್ಲ. ಆದರೂ ಕೂಡ ರಾಜ್ಯಪಾಲರ ಕಡೆಯಿಂದ ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿಸುತ್ತಿದ್ದಾರೆ. ನೀವು ಈ ರೀತಿಯಲ್ಲಿ ಮಾಡಿ, ರಾಜ್ಯಪಾಲರಿಂದ ಒಳ್ಳೆಯ ಸರ್ಕಾರ ಎಂದು ಅವರ ಬಾಯಿಯಿಂದ ಹೇಳಿಸುವುದು ಮತ್ತು ನಾವು ಅವರ ಭಾಷಣ ಸರಿಯಲ್ಲವೆಂದು ನಮ್ಮ ಬಾಯಿಯಿಂದ ಹೇಳಿಸುವುದು ಎಷ್ಟು ಸಮಂಜಸ? ಆದ್ದರಿಂದ, ಈ ರೀತಿಯ ತಪ್ಪು ನೀತಿಯನ್ನು ಅನುಸರಿಸಬಾರದು. ಎಲ್ಲಾ ಕಡೆ ಒಂದೇ ರೀತಿಯಲ್ಲಿ ಕೆಲಸ ಮಾಡಬೇಕು. ಯಾವುದೋ ಒಂದೇ ಭಾಗಕ್ಕೆ ಎಲ್ಲವನ್ನೂ ಒಯ್ಯುವಂತಹ ಪ್ರಯತ್ನ ಮಾಡಬಾರದು. ಕಾಲ ಕಾಲಕ್ಕೆ ಯಾವುದೇ ಸರ್ಕಾರ ಬಂದರೂ ಹೈದ್ರಾಬಾದ್ ಕರ್ನಾಟಕವನ್ನು ಸ್ವಲ್ಪಮಟ್ಟಿಗೆ neglect ಮಾಡಿಕೊಂಡು ಬಂದಿದ್ದಾರೆ.

ಸಭಾಪತಿಯವರು:- ತಾವುಗಳು ಮಾತನಾಡಬೇಕಾದರೆ ಪ್ರತಿ ಬಾರಿಯೂ ಹೈದ್ರಾಬಾದ್-ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಎಂದು ಕರೆಯುತ್ತೀರಿ. ನೀವು ಕಲ್ಯಾಣ ಕರ್ನಾಟಕ ಎಂದು ಕರೆಯಬೇಕು. ನೀವೇ ಈ ರೀತಿಯಲ್ಲಿ ಹೇಳಿದರೆ ಹೇಗೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೆ, ಆಯಿತು. ನಾವು ಈ ರೀತಿ ಹೇಳಲಕ್ಕೆ ಅಭ್ಯಾಸ ಮಾಡಿಕೊಳ್ಳುತ್ತಿದ್ದೇವೆ. ಆದರೆ, ನಮ್ಮ ಆಫೀಸರ್‌ಗಳು ಸಹ ಕಲ್ಯಾಣ ಕರ್ನಾಟಕ ಎನ್ನುವ ಬದಲಿಗೆ ಹೈದ್ರಾಬಾದ್- ಕರ್ನಾಟಕ ಎಂದು ಹೇಳುತ್ತಾರೆ. ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮಾಡಬೇಕು. ಕಲ್ಯಾಣ ಕರ್ನಾಟಕ ಎಂದು ಹೆಸರು ಮಾಡಿದ್ದಾರೆಯೇ ಹೊರತು ಕಲ್ಯಾಣ ಯಾರದ್ದು ಸಹ ಆಗಿರುವುದಿಲ್ಲ.

ಶ್ರೀಮತಿ ಭಾರತಿ ಶೆಟ್ಟಿ(ನಾಮನಿರ್ದೇಶಿತರು): ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ.

ಶ್ರೀ ಅರವಿಂದ ಕುಮಾರ್ ಅರಳ:- ಅದನ್ನು ಮಾಡಿ ಎಷ್ಟು ವರ್ಷಗಳಾಯಿತು?

ಶ್ರೀ ಎಸ್.ಎಲ್.ಭೋಜೇಗೌಡ:- ಒಂದು ವರ್ಷವಾಯಿತು.

ಶ್ರೀ ಅರವಿಂದ ಕುಮಾರ್ ಅರಳ:- ಅವರು ಇನ್ನು ಹನಿಮೂನ್ ಪಿರಿಯಡ್‌ನಲ್ಲಿ ಇದ್ದಾರೆ. ಅದಕ್ಕೋಸ್ಕರ ಆ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ಪ್ರಯತ್ನ ಮಾಡಬೇಕು. ಆ ಭಾಗದ imbalance ನ್ನು ಸರಿ ಮಾಡಬೇಕು. ಏಕೆಂದರೆ, ನಂಜುಂಡಪ್ಪ ವರದಿಯು ಸಹ ಅದೇ ರೀತಿ ಆಗುತ್ತಿದೆ. ಮೊನ್ನೆ ಪಿಎಸ್‌ಐ.ಗಳ ಆಯ್ಕೆಯಾಯಿತು. ಅದರಲ್ಲಿ ಆಯ್ಕೆಯನ್ನು ಕೇಳುತ್ತಾರೆ, ನೀವು ಹೆಚ್.ಕೆ.ಡಿ.ಬಿ. ಭಾಗದಲ್ಲಿ ಹೋಗುತ್ತೀರೋ ಅಥವಾ ರಾಜ್ಯ ಭಾಗದಲ್ಲಿ ಹೋಗುತ್ತೀರೋ ಎಂದು ಕೇಳುತ್ತಾರೆ. ಆ ಸಮಯದಲ್ಲಿ ಆಯ್ಕೆಯಾಗುವಂತಹ ಹುಡುಗ ಯಾವ ರೀತಿಯಲ್ಲಿ ಇರುತ್ತಾನೆಂದರೆ, ಒಟ್ಟಾರೆ ನನಗೆ ನೌಕರಿ ಸಿಗುತ್ತದೆ ಎಂದು ಹೇಳಿ ಅವನಿಗೆ ಮೆರಿಟ್ ಇದ್ದರೂ ಸಹ ಅವನಿಗೆ ತಿಳಿಯದೇ ಹೆಚ್.ಕೆ.ಡಿ.ಬಿ ಭಾಗದಲ್ಲಿಯೇ ಹೋಗುತ್ತೇನೆಂದು ಹೇಳುತ್ತಾನೆ. ಈ ರೀತಿಯಲ್ಲಿ ಅವನಿಗೆ ಮೆರಿಟ್ ಇದ್ದರೂ ಸಹ merit consider ಮಾಡಿಲ್ಲ. ಇಲ್ಲ ಇವನು 1ನೇ ರಾಂಕ್‌ನಲ್ಲಿ ಇದ್ದವನು ಅಲ್ಲಿ 40ನೇ ರಾಂಕ್‌ಗೆ ಬರುತ್ತಾನೆ. ಮೆರಿಟ್ ಅನ್ವಯ ನೋಡಿದಾಗ ತಿಳಿಯುತ್ತದೆ. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡುವಾಗ ಮೊದಲು ಮೆರಿಟ್ ಆಧಾರದಲ್ಲಿ ಮಾಡಿದ ನಂತರ ಹೆಚ್‌ಕೆಡಿಬಿ. ಇತ್ಯಾದಿಯಾಗಿ ಕ್ಯಾಟಗರಿಯಲ್ಲಿ ಪರಿಗಣಿಸಬೇಕು. ಇತ್ತೀಚೆಗೆ ಈ ವಿಷಯವಾಗಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ಇದನ್ನು ಸರಿ ಮಾಡುತ್ತೇನೆಂದು ಹೇಳಿದ್ದರು. ಏಕೆಂದರೆ, 2016 ರಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿ, ಕೆ.ಪಿ.ಎಸ್.ಸಿ.ಯಿಂದ ಆಯ್ಕೆ ಮಾಡಿದ್ದರು. ಅದು ಯಾವುದು ತೊಂದರೆಯಾಗಿಲ್ಲ. ಆದರೆ 2020 ರಲ್ಲಿ ಒಂದು ನೇಮಕಾತಿ ಆದೇಶವನ್ನು ಹೊರಡಿಸಿ, ಎಲ್ಲಾ rules and regulations ಬದಲಾವಣೆ ಮಾಡಿ ಈಗ ಮತ್ತೆ ತೊಂದರೆ ಮಾಡಿದ್ದಾರೆ. ಇದರಿಂದ ನಮ್ಮ ಭಾಗದ ಎಲ್ಲಾ ನಿರುದ್ಯೋಗಿ ಯುವಕ-ಯುವತಿಯರಿಗೆ ತೊಂದರೆಯಾಗಿದೆ. ಈ ಬಗ್ಗೆ ಗಮನವಿಟ್ಟು ಕೆಲಸ ಮಾಡಬೇಕಾಗಿತ್ತು. ಅದನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿಲ್ಲ. ಆದರೂ ಕೂಡ ಘನತೆವೆತ್ತ ರಾಜ್ಯಪಾಲರ ಬಾಯಿಯಿಂದ ಶಹಬ್ಜಾನ್‌ಗಿರಿ ತೆಗೆದುಕೊಂಡಿದ್ದೀರಿ. ಆದರೂ ಸಹ ನಾನು ನನಗೆ ತಿಳಿದಂತಹ ವಿಷಯಗಳನ್ನು ಸದನದಲ್ಲ ಮಂಡಿಸಿದ್ದೇನೆ. ಈಗಲೂ ಸಹ ಇವರ ಕಾಲ ಇನ್ನು ಮುಗಿದಿಲ್ಲ. ಇನ್ನು ಸಹ ಒಂದು ವರ್ಷ ಇದೆ. ಈ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂದು ವಿನಂತಿ ಮಾಡುತ್ತಾ, ಘನತೆವೆತ್ತ ರಾಜ್ಯಪಾಲರಿಂದ ಶಹಬ್ಜಾನ್‌ಗಿರಿಯನ್ನು ತೆಗೆದುಕೊಂಡಿದ್ದೀರಿ. ಅದಕ್ಕೆ ನನಗೆ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಲಕ್ಕೆ ಅವಕಾಶವನ್ನು ಕೊಟ್ಟಿರುವುದಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸಿ ನಾನು ನನ್ನ ಮಾತನ್ನು ಮುಗಿಸುತ್ತೇನೆ.

ಶ್ರೀ ಎಂ.ಕೆ. ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಘನತೆವೆತ್ತ ರಾಜ್ಯಪಾಲರು ವಿಧಾನ ಮಂಡಲದಲ್ಲಿ ಮಾನ್ಯ ಸದಸ್ಯರುಗಳನ್ನುದ್ದೇಶಿಸಿ, ಮಾತನಾಡಿದ ಭಾಷಣದ ಮೇಲೆ ಮಾತನಾಡಲಕ್ಕೆ ಅವಕಾಶ ಕೊಟ್ಟಂತಹ ತಮಗೆ ಧನ್ಯವಾದಗಳು. ಈಗಾಗಲೇ ಸಾಕಷ್ಟು ವಿಚಾರಗಳನ್ನು ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಸದಸ್ಯರುಗಳು ಮಾತನಾಡಿದ್ದಾರೆ. ಬಹುಶಃ ನಾನು ಹೆಚ್ಚಿಗೆ ಮಾತನಾಡಲಕ್ಕೆ ಹೋಗುವುದಿಲ್ಲ. ಆದರೆ ಕೋವಿಡ್-19 ರ ಸಂದರ್ಭದಲ್ಲಿ ನಮ್ಮ ಮೇಲೆ ಬರ ಸಿಡಿಲನಂತೆ ಬಂದಂತಹ ಕೋವಿಡ್ ಯಾರಿಗೂ ಗೊತ್ತಿರಲಿಲ್ಲ ಮತ್ತು ಯಾರೂ ಸಹನಿರೀಕ್ಷೆಯನ್ನು ಕೂಡ ಮಾಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಅದು ನಮ್ಮನ್ನು ಆಕ್ರಮಿಸಿತು. ಅಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಂಡಂತಹ ತೀರ್ಮಾನಗಳು ಬಹುಶಃ ಎಲ್ಲರಿಗೂ ಗೊತ್ತಿದೆ. ಮನಸ್ಸಿನಲ್ಲಿ ಎಲ್ಲರಿಗೂ ಅಭಿನಂದಿಸುವಂತಹ ವಿಶ್ವಾಸ, ಪ್ರೀತಿ ಇದೆ. ಆದರೆ, ವಿರೋಧಕ್ಕೋಸ್ಕರ ವಿರೋಧತೆಯನ್ನು ತೋರಿಸುವಂತಹ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಬಹುಶಃ ಕೇಂದ್ರದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು “ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್” ಎನ್ನುವ ಒಂದು ಮಾತನ್ನು ಹೇಳಿದರು.

(ಈ ಹಂತದಲ್ಲಿ ವೈಸ್ ಛೇರ್ಮನ್‌ರವರಾದ ಶ್ರೀಮತಿ ಭಾರತಿ ಶೆಟ್ಟಿಯವರು ಹಿಲವನ್ನು ಅಲಂಕರಿಸಿದರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಹುಶಃ ಇವತ್ತು ಈ ಕರೋನಾವನ್ನು ನಿಯಂತ್ರಿಸುವುದಕ್ಕೆ ಈ ಒಂದು ಮಾತುಗಳು ಪೂರ್ಣ ಅನ್ವಯವಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ಏತಕ್ಕೆ ನಾನು ಈ ಮಾತನ್ನು ಹೇಳುತ್ತಿದ್ದೇನೆಂದರೆ ಇದನ್ನು ಸಾಮಾನ್ಯವಾಗಿ ಎಲ್ಲರನ್ನು ಒಟ್ಟುಗೂಡಿಸಿಕೊಂಡು, ಎಲ್ಲರನ್ನೂ ಪ್ರೀತಿಯಿಂದ ತೆಗೆದುಕೊಂಡು, ಎಲ್ಲರ ಸಹಕಾರದೊಂದಿಗೆ ಇದನ್ನು ನಿಭಾಯಿಸಲಕ್ಕೆ ಸಾಧ್ಯವಾಗಿದೆ ಎನ್ನುವ ಮನವರಿಕೆಯನ್ನು ಮಾಡಿಕೊಂಡೇ ಈ ಮಾತನ್ನು ಎಲ್ಲರೂ ಉಲ್ಲೇಖ ಮಾಡಿದ್ದಾರೆಂದು ನಾನು ಭಾವಿಸಿದ್ದೇನೆ. ಹಲವಾರು ಸಂದರ್ಭಗಳಲ್ಲಿ ಕೋವಿಡ್ ಬಂದಂತಹ ಸಂದರ್ಭದಲ್ಲಿ ಇಡೀ ದೇಶವನ್ನು ಒಟ್ಟುಗೂಡಿಸುವಂತಹ ಪ್ರಯತ್ನದಲ್ಲಿ ಎಷ್ಟು ವಿರೋಧತೆಗಳು ಬಂತು ಎನ್ನುವುದು ತಮಗಿಲ್ಲರಿಗೂ ಗೊತ್ತಿದೆ ಎಂದು ನಾನು ತಿಳಿದುಕೊಂಡಿದ್ದೇನೆ. ಪ್ರಾರಂಭಿಕ ಹಂತದಲ್ಲಿ ಈ ಕೋವಿಡ್ ಅನ್ನು ದೂರ ಇಡಬೇಕೆನ್ನುವ ಸಂದರ್ಭದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವ ಪ್ರಯತ್ನವನ್ನು ಮಾನ್ಯ ಶ್ರೀ ನರೇಂದ್ರ ಮೋದಿಯವರು ಮಾಡಿದರು. ಈ ಕೆಲಸವನ್ನು ಮಾಡಬೇಕಾದರೆ ಏನು ಮಾಡಬೇಕು ಎನ್ನುವಂತಹ ವಿಚಾರಗಳು ಬಂದಾಗ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಜಾಗರಿಯನ್ನು ಭಾರಿಸುವುದರ ಮೂಲಕ ಈ ಕೋರೋನಾವನ್ನು ಹೊಡೆದೊಡಿಸುವ ಪ್ರಯತ್ನವನ್ನು ಮಾಡಲಕ್ಕೆ ನಮ್ಮೊಂದಿಗೆ ಕೈಜೋಡಿಸಿ ಎನ್ನುವಂತಹ ಕರೆಯನ್ನು ಕೊಟ್ಟರು. ಅಂತಹ ಸಂದರ್ಭದಲ್ಲಿ ಇಡೀ ದೇಶ ಅದರೊಟ್ಟಿಗೆ ಕೈಜೋಡಿಸುವಂತಹ ಕೆಲಸವನ್ನು ಮಾಡಿದೆ. ಆದರೆ, ಕೆಲವರು ರಾಜಕಾರಣದ ಮೂಲ ಉದ್ದೇಶಕ್ಕೆ ವಿರೋಧವನ್ನು ಮಾಡುವಂತಹ ಪ್ರಯತ್ನವನ್ನು ಮಾಡಿ, ಜನರನ್ನು ಅಲ್ಲಿ ದಿಕ್ಕು ತಪ್ಪಿಸುವಂತಹ ಪ್ರಯತ್ನವನ್ನು ಮಾಡಿದರೂ ಕೂಡ ಯಶಸ್ವಿಯಾಗಲಿಲ್ಲ. ತದನಂತರ 2ನೇ ಹಂತದಲ್ಲಿ ಮತ್ತೆ ಜನರನ್ನು ಪ್ರೀತಿಗೆ ತೆಗೆದುಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ಕೆಲಸ ಮಾಡುವಾಗ ಆ ಸಮಯದಲ್ಲಿ ಇದಕ್ಕೆ ಇನ್ನು ಯಾವ ಚಿಕ್ಕಿತ್ತೆಯನ್ನು ಕೊಡಬೇಕೆಂದು ಯಾರಿಗೂ ಗೊತ್ತಿರಲಿಲ್ಲ. ಕೋವಿಡ್-19 ಎನ್ನುವುದು ಹೊಸ ಖಾಯಿಲೆ. ನಮ್ಮ ದೇಶಕ್ಕೆ ಬಂದಂತಹದ್ದು. ಇದಕ್ಕೆ ಮದ್ದು ಇಲ್ಲ. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಯತ್ನವನ್ನು ಎಲ್ಲರೂ ಕೂಡ ಒಟ್ಟಾಗಿ, ನಾವು ಮನೆಯಲ್ಲಿ ದೀಪವನ್ನು ಬೆಳಗುವಂತಹ ಕೆಲಸ-ಕಾರ್ಯಗಳನ್ನು ಮಾಡೋಣ ಎನ್ನುವಂತಹ ಕರೆಗಳನ್ನು ಕೊಟ್ಟರು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಂತಹ ಸಂದರ್ಭದಲ್ಲಿ ಎಲ್ಲರೂ ಜೊತೆಗೂಡುವಂತಹ ಪ್ರಯತ್ನ ಅಯಿತು. ಅದರಲ್ಲಿ ಮತ್ತೆ ತಪ್ಪು ಹುಡುಕುವಂತಹ ಸಂದರ್ಭದಲ್ಲಿ ಸನ್ಮಾನ್ಯ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡರವರು ತಮ್ಮ ಮನೆಯೊಳಗೆ ದೀಪವನ್ನು ಬೆಳಗಿಸುವುದರ ಮೂಲಕ ನಾವು ಈ ಕೋವಿಡ್ ಅನ್ನು ದೂರ ಇಡುವಂತಹ ಈ ಪ್ರಯತ್ನಕ್ಕೆ ಕೈಜೋಡಿಸುತ್ತೇವೆ ಎನ್ನುವುದನ್ನು ಈ ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡರವರು ತೋರಿಸಿಕೊಟ್ಟರು. ಆಗಲಾದರೂ ವಿರೋಧ ಪಕ್ಷದವರು ತಿಳಿದುಕೊಳ್ಳಬೇಕಾಗಿತ್ತು. ಅಲ್ಲಯೂ ಅವರು ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡಲಿಲ್ಲ. ಆದರೆ, ಇದು ಯಾವುದಕ್ಕೂ ಹಿಂಜರಿಯದೇ ಪುನಃ ಎಲ್ಲಾ ಪ್ರಯತ್ನಗಳ ಅಡಿಯಲ್ಲಿ ಲಸಿಕೆಯನ್ನು ಕಂಡು ಹಿಡಿಯುವಂತಹ ಪ್ರಯತ್ನವನ್ನು ಮಾಡಲಕ್ಕೆ ಹೊರಟಂತಹ ಸಂದರ್ಭದಲ್ಲಿ ಸಾಕಷ್ಟು ಆರೋಪಗಳು ಬಂತು. ಏನು ಬಂತು ಎಂದರೆ, ಲಸಿಕೆಯನ್ನು ಬೇರೆ ದೇಶದಿಂದ ತರುವಂತಹ ಪ್ರಯತ್ನ ಆಯಿತು. ಆದರೆ, ಆ ಲಸಿಕೆಗಳ ಮೇಲೆ ವಿಶ್ವಾಸ ನಮ್ಮ ದೇಶದ ಪ್ರಧಾನ ಮಂತ್ರಿಗಳಿಗೆ ಬರಲಿಲ್ಲ. ನಾವೇ ಸ್ವತಃ ತಯಾರು ಮಾಡಬೇಕು ಎಂದು ನಿರ್ಧರಿಸಿದರು.

(ಗೊಂದಲ)

ಶ್ರೀ ಎಸ್. ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ,

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೆ, ನಾನು ಯೀಲ್ಡ್ ಆಗಿಲ್ಲ. ಇದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ.

ವೈಸ್ ಛೇರ್ಮನ್:- ಶ್ರೀಯುತ ರವಿ ರವರೆ, ತಮ್ಮ ಸರಿ ಬಂದಾಗ ತಾವು ಸಹ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಬಹುದು. ನಿಮಗೆ ಅವಕಾಶ ಸಿಕ್ಕಿದಾಗ ನೀವು ಮಾತನಾಡಿ. ಈಗ ಕುಳಿತುಕೊಳ್ಳಿ.

ಶ್ರೀ ಎಸ್. ರವಿ:-ನಾವು ಈಗ ಪಾರ್ಲಿಮೆಂಟ್‌ನಲ್ಲಿ ಕುಳಿತಿದ್ದೇವೆಯೋ ಕೌನ್ಸಿಲ್‌ನಲ್ಲಿ ಕುಳಿತಿದ್ದೇವೆಯೋ ಎಂದು ನನಗೆ ಗೊಂದಲವಾಯಿತು. ಇದು ಪಾರ್ಲಿಮೆಂಟ್ ಎಂದು ಭಾವಿಸಿಕೊಳ್ಳುತ್ತೇವೆ, ನಮ್ಮದೇನೂ ತಕರಾರು ಇಲ್ಲ. ಚೆನ್ನಾಗಿ ಮಾತನಾಡುತ್ತಿದ್ದಾರೆ, ಮಾತನಾಡಲಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ತಾವು ವಾಸ್ತವಿಕ ವಿಚಾರಕ್ಕೆ ಬರಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೆ, ನಾನು ಯಾರಿಗೂ ಯಿಲ್ಲ ಆಗಿಲ್ಲ. ನಾನು ಹಂತ ಹಂತವಾಗಿ ವಿಚಾರಕ್ಕೆ ಬರುತ್ತಿದ್ದೇನೆ. ನಾನು ನಿಮ್ಮ ವಿಷಯಕ್ಕೆ ಬರುತ್ತಿದ್ದೇನೆ. ಬೇರೆ ವಿಷಯಕ್ಕೆ ಹೋಗುವುದಿಲ್ಲ. ಹೇಳುವಂತಹ ವಿಚಾರವನ್ನು ಕೆಳಗಡೆಯಿಂದ ಪ್ರಾರಂಭ ಮಾಡಿ ಮೇಲೆ ಹೋಗಬೇಕಾಗುತ್ತದೆ.

ಶ್ರೀ ಎಸ್. ರವಿ:-ಮಾನ್ಯ ಸಭಾಪತಿಯವರೆ,

ವೈಸ್ ಛೀರ್ಮನ್:- ದಯಮಾಡಿ ಕುಳಿತುಕೊಳ್ಳಿ. ನಿಮಗೆ ಮಾತನಾಡಲಕ್ಕೆ ಅವಕಾಶ ಕೊಟ್ಟಾಗ ನೀವು ಮಾತನಾಡಿ. ಶ್ರೀಯುತ ಪ್ರಾಣೇಶ್ ರವರೆ, ತಾವು ಮಾತನಾಡಿ.

ಶ್ರೀ ಎಂ.ಕೆ. ಪ್ರಾಣೇಶ್:- ಮಾನ್ಯ ಸಭಾಪತಿಯವರೆ, ಲಸಿಕೆಗಳನ್ನು ಕಂಡುಹಿಡಿಯುವಂತಹ ಪ್ರಯತ್ನಗಳನ್ನು ಮಾಡಿದಾಗ ಲಸಿಕೆಗಳನ್ನು ಪ್ರಾಮಾಣಿಕವಾಗಿ ಕಂಡು ಹಿಡಿಯುವಂತಹದ್ದಾಗಿದೆ.

ಮುಂದು. .

(37) 15.02.2022 04.50 ಎಸ್‌ವಿ-ವಿಕೆ

(ವೈಸ್ ಛೀರ್ಮನ್ ಉಪಸ್ಥಿತಿ)

ಶ್ರೀ ಎಂ.ಕೆ.ಪ್ರಾಣೇಶ್ (ಮುಂದು):-

ಏನು ಹೇಳಿದರು? ಲಸಿಕೆಗಳನ್ನು ತೆಗೆದುಕೊಳ್ಳಬೇಡಿ, ಇದು ನರೇಂದ್ರ ಮೋದಿಯವರ ಲಸಿಕೆ. ಇದು distilled water ಅನ್ನು ಚುಚ್ಚುವಂತಹ ಲಸಿಕೆ. ಇದನ್ನು ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಯಾರು ಹೇಳಿದ್ದು? ಕೇಂದ್ರದವರಲ್ಲ, ರಾಜ್ಯದವರು. ನಾನು ಹೆಸರನ್ನು ಉಲ್ಲೇಖ ಮಾಡುವುದಿಲ್ಲ. ಇಲ್ಲವಂತಹ ರಾಜ್ಯದ ನಾಯಕರು ಹೇಳಿದರು. ತದನಂತರ ಕ್ಷಿಪ್ರಗತಿಯಲ್ಲಿ

ಕೊರೋನಾ ಎಲ್ಲರ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿತು. ನಾನು ಏಕೆ ಈ ಮಾತನ್ನು ಉಲ್ಲೇಖ ಮಾಡುತ್ತಿದ್ದೇನೆಂದರೆ ನಮ್ಮ ರಾಜ್ಯದೊಳಗೆ, ನಮ್ಮ ದೇಶದೊಳಗೆ ವಿದ್ಯಾವಂತರು ಹಾಗೂ ಅವಿದ್ಯಾವಂತರು ಇದ್ದಾರೆ. ಕೆಲವು ರಾಜಕೀಯ ನಾಯಕರು ಬಹಳ ಬುದ್ಧಿವಂತರು, ಅವರ ಹೇಳಿಕೆಗಳಿಂದರೆ ಸರ್ವಜ್ಞನ ಹೇಳಿಕೆಗಳು ಎಂದು ತಿಳಿದ ಜನರು ಇದ್ದಾರೆ. ಇಂತಹ ಮಾತುಗಳನ್ನು ಹೇಳಿದಾಗ ಆ ಜನರ ಪರಿಸ್ಥಿತಿ ಏನು? Distilled water ಲಸಿಕೆ, ನರೇಂದ್ರ ಮೋದಿ ಲಸಿಕೆ, ಈ ಲಸಿಕೆಯನ್ನು ತೆಗೆದುಕೊಂಡರೆ ಮಕ್ಕಳಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರೆ ಕೋವಿಡ್ ಅನ್ನು ಹೇಗೆ ನಿಯಂತ್ರಣ ಮಾಡಲು ಸಾಧ್ಯ?

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಗಂಟೆ ಬಾರಿಸಿದರೆ ಕೊರೋನಾ ಹೋಗುತ್ತದೆ, ಜಾಗಟೆ ಹೊಡೆದರೆ ಕೊರೋನಾ ಹೋಗುತ್ತದೆ, ಕ್ಯಾಂಡಲ್ ಹಚ್ಚಿದರೆ ಕೊರೋನಾ ಹೋಗುತ್ತದೆ ಎಂದ ಮೇಲೆ ಇದಕ್ಕೆ ಹೋಗುವುದಿಲ್ಲವೇ? ಮಾನ್ಯ ಪ್ರಾಣೇಶ್ ಅವರು ಇನ್ನೊಂದೆರಡು ದಿನ ಮಾತನಾಡುತ್ತಾರೆ. ಆಮೇಲೆ ಅವರಿಗೆ ಅವಕಾಶ ಸಿಗುವುದಿಲ್ಲ. ಉಪ ಸಭಾಪತಿಯಾಗುತ್ತಾರೆ. ಅಲ್ಲಯವರೆಗೆ ಏನೇನು ಬೇಕೋ ಮಾತನಾಡಿ ಬಿಡಿ. ಆಮೇಲೆ ಅವರು ಮಾತನಾಡುವಂತಿಲ್ಲ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ಇವರಿಗೆ ಅರ್ಥವಾಗದಿದ್ದರೆ ನಾನು ಏನೂ ಮಾಡಲಕ್ಕೆ ಸಾಧ್ಯವಿಲ್ಲ. “ಸಬ್ ಕಾ ಸಾಥ್ ಸಬ್ ಕಾ ವಿಕಾಸ್; ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್” ಈ ನಾಲ್ಕು ಶಬ್ದಗಳೊಳಗೆ ಅವರ ಮಾತಿನ ಅರ್ಥವಿದೆ. ಅವರು ಕೇಳುವ ಪ್ರಶ್ನೆಗೆ ಈ ನಾಲ್ಕು ಶಬ್ದಗಳಲ್ಲಿ ಉತ್ತರ ಅಡಗಿದೆ. ನಾನು ಆಗಲೇ ಹೇಳಿದೆ. ವಿದ್ಯಾವಂತರು, ಅವಿದ್ಯಾವಂತರು ಈ ದೇಶದಲ್ಲಿದ್ದಾಗ ಅವರನ್ನು ಒಟ್ಟುಗೂಡಿಸಿ ಸಂಘಟನೆಯನ್ನು ಮಾಡಿ, ಈ ಹೆಮ್ಮಾರಿಯನ್ನು ಹೊಡೆದೋಡಿಸಬೇಕೆಂದರೆ ಈ ಎಲ್ಲಾ ಅಗತ್ಯತೆಗಳು ಇವೆ. ಬುದ್ಧಿವಂತರು ಈಗ ಮಾತನಾಡುತ್ತಾರೆ. ಅವರು ಪುಸ್ತಕಗಳನ್ನು ಓದಿರುತ್ತಾರೆ. ಅವರಿಗೆ ವಿದ್ಯಾಭ್ಯಾಸವಿದ್ದು, ಅರ್ಥವಾಗುತ್ತದೆ. ಸಾಮಾನ್ಯ ಮನುಷ್ಯನಿಗೆ ಭಾವನಾತ್ಮಕವಾಗಿ ತೆಗೆದುಕೊಂಡಾಗ ಅರ್ಥವಾಗುತ್ತದೆ. ಹೌದು, ಇಂತಹ ವಿಚಾರಗಳು ಇದರಲ್ಲದೆ ಎನ್ನುವುದು ಅರ್ಥವಾಗುತ್ತದೆ ಎನ್ನುವುದು ಇದರ ಉದ್ದೇಶ. ಏಕೆಂದರೆ ಅವರಿಗೆ ಗೊತ್ತಿಲ್ಲ, ತಿಳಿದಿರಲ ಎಂದು ಹೇಳುತ್ತಿದ್ದೇನೆ.

ಮಾನ್ಯ ಸಭಾಪತಿಯವರೇ, ನಾವು ದೇಶ ಮೊದಲು ಎನ್ನುವಂತಹ ಸಂಸ್ಕೃತಿಯಲ್ಲಿ ಬೆಳೆದವರು. ನಾವು ಅಲ್ಲಂದ ಇಲ್ಲಗೆ ಬಂದಿದ್ದೇವೆ. ನಾವು ಏಕಾಏಕಿ ಮೇಲಿಂದ ಚಿಗುರಿದವರಲ್ಲ. ಬಡ್ಡಿಯಿಂದ ನಮ್ಮನ್ನು ನೀನು ದೇಶಕ್ಕೋಸ್ಕರ ಎಂದು ಬೆಳೆಸಿದ್ದಾರೆ. ದೇಶಕ್ಕೆ ಏನಾದರೂ ಅಪಾಯವಾದರೆ...

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಪ್ರಾಣೇಶ್ ಅವರೇ, ದೇಶ ಮೊದಲಾ, ಧರ್ಮ ಮೊದಲಾ ಎಂದು ಹೇಳಿ.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ. “ನಿನ್ನ ಪ್ರಾಣವನ್ನು ದೇಶಕ್ಕೋಸ್ಕರ ತ್ಯಾಗ ಮಾಡು. ಆದರೆ ದೇಶವನ್ನು ಬಲ ಕೊಡಬೇಡ” ಎನ್ನುವ ಹಂತದಿಂದ ನಾವು ಬಂದಿದ್ದೇವೆ. ಹಾಗಾಗಿ ಎಲ್ಲಾ ಅರಿವುಗಳೂ ನಮಗಿವೆ. ಈ ಎಲ್ಲಾ ಅರಿವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯತೆ ಇತ್ತು.

ಮಾನ್ಯ ಸಭಾಪತಿಯವರೇ, ಲಸಿಕೆ ತೆಗೆದುಕೊಳ್ಳಲು ಮೊದಲು ಓಡಿ ಹೋದವರು ಯಾರು? ಇದೇ ವಿರೋಧ ಮಾಡಿದವರೇ ಅವರ ಕುಟುಂಬದವರನ್ನು ಕರೆದುಕೊಂಡು ಹೋಗಿ ಲಸಿಕೆಗಳನ್ನು ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡಿದರು. ಬೇರೆಯವರನ್ನು ದಿಕ್ಕು ತಪ್ಪಿಸಿ, ಅವರ ಜೀವಕ್ಕೆ ಅಪಾಯ ಬರುವಂತಹ ಸಂದರ್ಭದಲ್ಲಿ ಓಡಿ ಹೋಗಿ ಕುಟುಂಬ ಸಮೇತ ಲಸಿಕೆಯನ್ನು ತೆಗೆದುಕೊಂಡರು. ಏಕೆ ತೆಗೆದುಕೊಳ್ಳಬೇಕಿತ್ತು? ಆಗ ಇದು distilled water ಆಗಿರಲಿಲ್ಲವೇ? ಆಗ ಇದು ಮೋದಿ ಲಸಿಕೆ ಆಗಿರಲಿಲ್ಲವೇ? ಇದು ಮಕ್ಕಳಾಗದಿರುವುದಕ್ಕೆ ಕಾರಣ ಎಂದು ತಿಳಿದಿತ್ತಲ್ಲವೇ? ಹಾಗಾದರೆ ಲಸಿಕೆಯನ್ನು ಏಕೆ ತೆಗೆದುಕೊಂಡರು? ತೆಗೆದುಕೊಳ್ಳಬಾರದಿತ್ತು. ಇಂದು ನಾವೆಲ್ಲಾ ಬದುಕಿ ಇಲ್ಲ ಕುಳಿತಿದ್ದೇವೆ ಎಂದರೆ ಏನು ಮೂಲ ಕಾರಣ? ರಾಜ್ಯ ಮತ್ತು ರಾಷ್ಟ್ರವು ಕೊರೋನಾ ವಿರುದ್ಧ ಹೋರಾಟ ಮಾಡಿ ಲಸಿಕೆಗಳನ್ನು ತೆಗೆದುಕೊಂಡ ಕಾರಣ ನಾವು ಇಂದು ಇಲ್ಲ ಮಾಸ್ಕಗಳನ್ನು ತೆಗೆದು ಕುಳಿತಿದ್ದೇವೆ. ನಮ್ಮ ಪರಿಸ್ಥಿತಿ ಹೇಗಿತ್ತು? ಸದನದ ಒಳಗೆ ಬರಲಾಗದಂತಹ ಪರಿಸ್ಥಿತಿ ಇತ್ತು. ಅಂದು ಇದೆಲ್ಲಾ ಇವರಿಗೆ ಜ್ಞಾಪಕವಿರಲಿಲ್ಲವೇ? ಭ್ರಷ್ಟಾಚಾರ, ಭ್ರಷ್ಟಾಚಾರ ಎಂದು ಹೇಳುತ್ತಾರೆ. ಆಕಾಶ, ನೀರು, ನೆಲದಲ್ಲಿ ಭ್ರಷ್ಟಾಚಾರ ಮಾಡಿದವರು ಕೋವಿಡ್ ವಿಷಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳುತ್ತಾರೆ. ನಮಗೆ ಯಾವುದೇ ಅರಿವಿಲ್ಲದೆ ಬಂದಂತಹ ಕಾಯಿಲೆಗೆ ಔಷಧಿಗಳನ್ನು ತಯಾರು ಮಾಡುವಾಗ

ನಿಗದಿತ ಬೆಲೆಗೆ ತಯಾರು ಮಾಡಲಕ್ಕೆ ಆಗುವುದಿಲ್ಲ. ಹೊರದೇಶದಿಂದ ತರಿಸುವಂತಹ ಔಷಧಗಳಿಗೆ ಬೆಲೆ ಕಟ್ಟುವುದಕ್ಕೆ ನಮಗೆ ಅದರ ಬೆಲೆ ಗೊತ್ತಿರುವುದಿಲ್ಲ. ಅಂತಹ ತುರ್ತು ಸಂದರ್ಭದಲ್ಲಿ ಜನರ ಜೀವನವನ್ನು ಉಳಿಸಬೇಕೆನ್ನುವಂತಹ ದೃಷ್ಟಿಯಿಂದ ಹಣವನ್ನು ಕೊಟ್ಟು ತರುವಂತಹ ಅನಿವಾರ್ಯತೆ ಇದೆ. ಅದಕ್ಕೆ ಅಷ್ಟು ಹಣವನ್ನು ಕೊಟ್ಟಿರಿ, ಭ್ರಷ್ಟಾಚಾರ ಮಾಡಿದ್ದೀರಿ ಎಂದು ಮಾತನಾಡುತ್ತಾರಲ್ಲ, ಇದಕ್ಕೆ ಏನು ಹೇಳುವುದು? ನಾನು ಅನೈತಿಕತೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಇವರಿಗೆ ಮಾತನಾಡುವುದಕ್ಕೆ ನೈತಿಕತೆ ಏನಿದೆ? ಮೊದಲು ಹೇಳಿದರು, ನಾನು ಆ ಶಬ್ದವನ್ನು ಬಳಸುವುದಿಲ್ಲ. ನಾನು ನೈತಿಕತೆ ಎನ್ನುವ ಶಬ್ದವನ್ನು ಬಳಸುತ್ತೇನೆ. ನೈತಿಕತೆಯ ಬಗ್ಗೆ ಒಂದು ಮಾತನ್ನು ನಾನು ಹೇಳಬಯಸುತ್ತೇನೆ.

ಒಮ್ಮೆ ಶ್ರೀ ರಾಮಕೃಷ್ಣ ಪರಮಹಂಸರು ಒಂದು ಊರಿಗೆ ಬರುತ್ತಾರೆಂದು ಹೇಳಿ ಪ್ರಚಾರವಾಗುತ್ತದೆ. ತಮಗಿಲ್ಲರಿಗೂ ತಿಳಿದಿರುವಂತೆ ಶ್ರೀ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳು. ಆಗ ಜನರು ಶ್ರೀ ರಾಮಕೃಷ್ಣ ಪರಮಹಂಸರು ನಮ್ಮ ಊರಿಗೆ ಬಂದರೆ ಅದರಿಂದ ಏನು ಪರಿಹಾರವೆಂದು ಕೇಳುತ್ತಾರೆ. ಆಗ ಪರಮಹಂಸರ ಬಗ್ಗೆ ತಿಳಿದಿದ್ದವರು “ಅವರು ಮಹಾನ್ ಜ್ಞಾನಿಗಳು, ಅವರು ಊರಿಗೆ ಬಂದ ಸಂದರ್ಭದಲ್ಲಿ ಏನು ಹೇಳುತ್ತಾರೆಯೋ ಅದನ್ನು ಜನರು ಶಿರಬಾಗಿ ಮಾಡುತ್ತಾರೆ” ಎನ್ನುವ ಮಾತನ್ನು ಹೇಳುತ್ತಾರೆ. ಆ ಊರಿನ ಒಬ್ಬ ಹೆಂಗಸಿಗೆ ಶ್ರೀ ರಾಮಕೃಷ್ಣ ಪರಮಹಂಸರು ಬಂದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರಂತೆ ಎಂದು ತಿಳಿಯುತ್ತದೆ. ನಂತರ ಶ್ರೀ ರಾಮಕೃಷ್ಣ ಪರಮಹಂಸರು ಆ ಊರಿಗೆ ಬರುತ್ತಾರೆ. ಆ ತಾಯಿ ತನ್ನ ಮಗುವನ್ನು ಕರೆದುಕೊಂಡು ಪರಮಹಂಸರ ಬಳಿಗೆ ಹೋಗುತ್ತಾರೆ. ಶ್ರೀ ರಾಮಕೃಷ್ಣ ಪರಮಹಂಸರು ಬೇರೆಯವರ ಕಷ್ಟಗಳನ್ನೆಲ್ಲಾ ಆಆಸಿ, ಅದಕ್ಕೆ ಪರಿಹಾರಗಳನ್ನು ಹೇಳುತ್ತಾರೆ. ನಂತರ ಈ ತಾಯಿಯನ್ನು ಕರೆದು ಏನಮ್ಮಾ.. ಎಂದು ಕೇಳುತ್ತಾರೆ. ಆಗ ತಾಯಿಯು “ಇದು ಸಣ್ಣ ವಿಚಾರ. ಹೇಗೆ ನಿಮ್ಮ ಬಳಿ ಹೇಳಿಕೊಳ್ಳುವುದು? ಆದರೂ ನಿಮ್ಮ ಬಳಿ ಹೇಳುತ್ತೇನೆ. ನನ್ನ ಮಗು ಬೆಲವನ್ನು ತಿನ್ನುತ್ತದೆ. ಮಗು ಬೆಲವನ್ನು ತಿನ್ನುವುದನ್ನು ಬಿಡಿಸಬೇಕು” ಎಂದು ಹೇಳುತ್ತಾರೆ. ಆಕೆ ಹಳ್ಳಿಯ ಮುಗ್ಧೆ. ಆ ತಾಯಿಯ ಮಾತಿಗೆ ಶ್ರೀ ರಾಮಕೃಷ್ಣ ಪರಮಹಂಸರು “ನೋಡಮ್ಮಾ, ನೀನು ಒಂದು ತಿಂಗಳ ತರುವಾಯ ನನ್ನ ಆಶ್ರಮಕ್ಕೆ ಬಾ” ಎಂದು ಹೇಳುತ್ತಾರೆ. ಆ ತಾಯಿಯು ಬಹುಶಃ ಏನೋ ದೊಡ್ಡ ವಿಚಾರಗಳನ್ನು ನನ್ನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮುಂದೆ ಮಾತನಾಡುತ್ತಾರೆ ಎಂದು ಭಾವಿಸುತ್ತಾಳೆ. ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಕೆಲಸಗಳನ್ನು ಮುಗಿಸಿ ಆಶ್ರಮಕ್ಕೆ ಹೋಗುತ್ತಾರೆ. ಒಂದು ತಿಂಗಳ ನಂತರ ತಾಯಿ ಮಗುವನ್ನು ಕರೆದುಕೊಂಡು ಆಶ್ರಮಕ್ಕೆ ಹೋಗುತ್ತಾಳೆ. ಪರಮಹಂಸರು ಮಗುವನ್ನು ತಮ್ಮ ಬಳಿ ಕರೆದು “ನೋಡು ಮಗು, ನೀನು ಅತಿಯಾದ ಬೆಲ್ಲವನ್ನು ತಿನ್ನಬೇಡ. ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿನ್ನ ಹಲ್ಲುಗಳು ಪೂರ್ತಿಯಾಗಿ ಹಾಳಾಗುತ್ತವೆ. ಆದ್ದರಿಂದ ನೀನು ಬೆಲ್ಲವನ್ನು ತಿನ್ನುವುದನ್ನು ಬಿಡಬೇಕು” ಎಂದು ಹೇಳುತ್ತಾರೆ. ಪರಮಹಂಸರ ವಿಶೇಷ ಗುಣದ ಪ್ರಭಾವದಿಂದ ಆ ಮಗುವು ಇನ್ನು ಮುಂದೆ ಬೆಲ್ಲವನ್ನು ತಿನ್ನುವುದಿಲ್ಲ ಎಂದು ಹೇಳಿತು. ಆಗ ಮಗುವಿನ ತಾಯಿಗೆ ಒಂದು ಕಡೆ ಸಂತೋಷವಾಗುತ್ತದೆ. ಮತ್ತೊಂದು ಕಡೆಯಲ್ಲಿ ವಿಪರೀತ ಸಿಟ್ಟು ಬರುತ್ತದೆ. ಇಂತಹ ಒಂದು ಸಣ್ಣ ಮಾತನ್ನು ಹೇಳಲಕ್ಕೆ ನನ್ನನ್ನು ಒಂದು ತಿಂಗಳು ಕಾಯಿಸಿದರು. “ನಾನೊಬ್ಬ ಹಳ್ಳಿಯ ಸಾಮಾನ್ಯ ಹೆಣ್ಣು ಮಗಳು. ಅಷ್ಟು ದೂರದ ಊರಿನಿಂದ ಈ ಆಶ್ರಮಕ್ಕೆ ಬಂದು ಇವರ ಮಾತನ್ನು ಕೇಳಿಸಿಕೊಳ್ಳಲಕ್ಕೆ ಬರಬೇಕಾಯಿತಾ?” ಎಂದು ಯೋಚಿಸುತ್ತಾಳೆ. ಹೇಗೆ ಕೇಳುವುದು ಎಂದು ಯೋಚಿಸುತ್ತಲೇ ಪರಮಹಂಸರನ್ನು ಕೇಳಿಯೇ ಬಿಡುತ್ತಾಳೆ. “ಸ್ವಾಮಿ, ತಾವು ಅಂದೇ ಈ ಮಾತನ್ನು ಹೇಳಬಹುದಾಗಿತ್ತು. ಆದರೆ ಇಷ್ಟು ದಿನಗಳ ಕಾಲ ತಡೆದು ಏಕೆ ಈ ಮಾತನ್ನು ಇಂದು ಹೇಳಿದಿರಿ” ಎಂದು ಕೇಳುತ್ತಾಳೆ. ಆಗ ಶ್ರೀ ರಾಮಕೃಷ್ಣ ಪರಮಹಂಸರು “ನೋಡಮ್ಮಾ, ನನಗೂ ಕೂಡ ಜಾಸ್ತಿ ಬೆಲ್ಲವನ್ನು ತಿನ್ನುವ ಅಭ್ಯಾಸವಿತ್ತು. ಆದರೆ ನೀನು ಹೇಳಿದ ಸಮಸ್ಯೆಗೆ ಪರಿಹಾರವನ್ನು ಹೇಳಲು ನನಗೆ ನೈತಿಕತೆ ಏನಿದೆ? ನಾನು ಆಶ್ರಮಕ್ಕೆ ಬಂದು ಒಂದು ತಿಂಗಳು ನಿರಂತರವಾದ ಪ್ರಯತ್ನವನ್ನು ಮಾಡಿ ಬೆಲ್ಲ ತಿನ್ನುವುದನ್ನು ಬಿಟ್ಟಿದ್ದೇನೆ. ಇಂದು ನನಗೆ ನೈತಿಕತೆ ಬಂದಿದೆ. ಹಾಗಾಗಿ ನಾನು ಇಂದು ಬೆಲ್ಲವನ್ನು ತಿನ್ನಬೇಡ ಎಂದು ಈ ಮಗುವಿಗೆ ಹೇಳುತ್ತಿದ್ದೇನೆ” ಎಂದು ಹೇಳುತ್ತಾರೆ.

ನೈತಿಕತೆಯನ್ನು ಇಟ್ಟುಕೊಂಡು ಮಾತನಾಡಿದರೆ ನಾವು ಒಪ್ಪಿಕೊಳ್ಳುವುದಕ್ಕೆ ತಯಾರಿದ್ದೇವೆ. ಆಕಾಶ, ಜಲ, ನೆಲ ಎಲ್ಲದರಲ್ಲಯೂ ಭ್ರಷ್ಟಾಚಾರಗಳನ್ನು ಮಾಡಿಕೊಂಡವರು ಈಗ ಒಳ್ಳೆಯ ಕೆಲಸವನ್ನು ಮಾಡಲು ಹೋದಾಗಲೂ ಈ ರೀತಿ ತಪ್ಪುಗಳನ್ನು ಹುಡುಕುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಮಾನ್ಯ ಸಭಾಪತಿಯವರೇ, ಏನಿದೆ ಇವರಿಗೆ ನೈತಿಕತೆ?

ಕೆಲವರಿಗೆ ಒಂದು ಖಾಯಿಲೆ ಬರುತ್ತದೆ. ಇಂಗ್ಲಿಷ್‌ನಲ್ಲಿ ಜಾಂಡೀಸ್ ಎಂದು ಹೇಳುತ್ತಾರೆ. ಕನ್ನಡದಲ್ಲಿ ಅರಿಶಿನಮುಂಡಿಗೆ ಖಾಯಿಲೆ ಎಂದು ಹೇಳುತ್ತೇವೆ. ಅದನ್ನು ಕಾಮಾಲೆ ಖಾಯಿಲೆ ಎಂದು ಸಹ ಕರೆಯುತ್ತಾರೆ. ಈ ಖಾಯಿಲೆ ಬಂದವರ ಕಣ್ಣು ಅರಿಶಿನ ಬಣ್ಣವಾಗುತ್ತದೆ. ಆದರೆ ಅವರು ನೋಡುವ ದೃಷ್ಟಿಯೂ ಕೂಡ ಅರಿಶಿನವೇ. ಹಾಗಾಗಿ ನಮ್ಮೆಲ್ಲರವಂತಹ ಜಾಂಡೀಸ್ ಖಾಯಿಲೆಯವರಿಗೆ ಸಂಪೂರ್ಣವಾಗಿ ಅದೇ ಕಾಣುತ್ತದೆ. ಈ ಖಾಯಿಲೆ ಬಂದವರಿಗೆ ಯಾರು ತಾನೇ ಉತ್ತರ ಕೊಡಲು ಸಾಧ್ಯ? ನಾವು ಉತ್ತರವನ್ನು ಕೊಟ್ಟಿದ್ದೇವೆ. ಕೊರೋನಾವನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಮೂಲಕ ಉತ್ತರವನ್ನು ಕೊಟ್ಟಿದ್ದೇವೆ. ಕೊರೋನಾ ಕೇವಲ ನಮ್ಮ ಕರ್ನಾಟಕ ರಾಜ್ಯಕ್ಕೆ ಬರಲಿಲ್ಲ. ಕೇವಲ ಭಾರತ ದೇಶಕ್ಕೆ ಬರಲಿಲ್ಲ. ಇಡೀ ಪ್ರಪಂಚಕ್ಕೆ ಬಂತು. ಆದರೆ ಇಡೀ ಪ್ರಪಂಚದಲ್ಲಿ 136 ಕೋಟಿ ಜನಸಂಖ್ಯೆಯಿರುವ ದೇಶ ನಮ್ಮದು. ಇದೇನು ಸಾಮಾನ್ಯವಾದ ವಿಚಾರವೇ? ಯೂರೋಪ್‌ನ ದೇಶಗಳಲ್ಲಿ 30-40 ಕೋಟಿ, ಅಮೆರಿಕಾದಲ್ಲಿ 45 ಕೋಟಿ ಜನಸಂಖ್ಯೆ ಇರುವುದನ್ನು ಹದ್ದುಬಸ್ತಿಗೆ ತರಲಿಕ್ಕಾಗಲಿಲ್ಲ. ಆದರೆ ನಾವು ಏನು ಮಾಡಿದೆವು, ಯಾರು ಕೊರೋನಾವನ್ನು ಹಿಮ್ಮೆಟ್ಟಿಸಿದವರು? ಇನ್ನೂ ಇವರು ಈ ರೀತಿಯ ಸಹಕಾರಗಳನ್ನು ಮೊದಲೇ ಕೊಟ್ಟಿದ್ದರೆ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಆರು ತಿಂಗಳ ಮೊದಲೇ ಈ ಪರಿಸ್ಥಿತಿಗೆ ತರುತ್ತಿತ್ತು.

ನನ್ನ ವಿನಂತಿ ಇಷ್ಟೇ. ವಿರೋಧ ಪಕ್ಷದವರು ಆಡಳಿತ ಪಕ್ಷದ ಕಿವಿ ಹಿಂಡುವಂತಹ ಕೆಲಸ ಮಾಡಬೇಕು. ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟುವುದನ್ನು ಮಾಡಬೇಕು. ಆರ್ಥಿಕತೆಯ ಬಗ್ಗೆ ಮಾತನಾಡುತ್ತಾರೆ. ವಿರೋಧಪಕ್ಷದವರಿಗೆ ಗೊತ್ತಿಲ್ಲವೇ? ಸರ್ಕಾರಕ್ಕೆ ಆದಾಯಗಳು ಎಲ್ಲತ್ತು? ಇಂದು ಇರುವ ರಾಜ್ಯಪಾಲರಿಂದ ಭಾಷಣ ಏನು ಇವರಿಗೆ ಹೊಸತೇ? ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಂದ ಭಾಷಣವನ್ನು ಓದಿಸಿ ಬಿಟ್ಟರು, ಸುಳ್ಳನ್ನು ಓದಿಸಿಬಿಟ್ಟರು ಎಂದು ಹೇಳುತ್ತಾರೆ.

(...ಮುಂದು)

(38) 15-02-2022 (5.00) ಕೆಜಿ-ಬಿಎನ್‌ಎಸ್

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಎಂ.ಕೆ.ಪ್ರಾಣೇಶ್ (ಮುಂದು):-

ಬಿ.ಜಿ.ಪಿ., ಅಧಿಕಾರಕ್ಕೆ ಬಂದ ನಂತರ, ನಾವು ಇದನ್ನು ಹೊಸದಾಗಿ ಹುಟ್ಟು ಹಾಕಿದ್ದರೆ, ಅವರು ಹೇಳುವಂಥಹದ್ದು ಸರಿ. ಆದರೆ, ಅವರು ಈ ಹಿಂದೆ ಧೀರ್ಘಕಾಲ ಆಡಳಿತ ಮಾಡಿದ್ದಾರೆ. ದೀರ್ಘಕಾಲ ಆಡಳಿತ ಮಾಡಿದಂತಹ ವಿರೋಧ ಪಕ್ಷಗಳು ಅವತ್ತು ಏನು ಮಾಡುತ್ತಿದ್ದರು? ಅವತ್ತೇ ಇದು ಬೇಡವಾಗಿತ್ತು. ಇದನ್ನು ಓದಿಸುವಂತಹ ಅವಶ್ಯಕತೆಗಳಿಲ್ಲವೆಂದು ಹೇಳಬಹುದಾಗಿತ್ತು. ಅವರೇ ಇದನ್ನು ಹುಟ್ಟುಹಾಕಿ, ಅವರೇ ಇದನ್ನು ತಂದು, ಅವರು ಎಲ್ಲವನ್ನೂ ಮಾಡಿದ ನಂತರ, ನಾವು ಅದನ್ನು ಮಾಡಿದಾಗ ಅದರಲ್ಲಿ ತಪ್ಪುಗಳನ್ನು ಹುಡುಕುವ ಪ್ರಯತ್ನಗಳನ್ನು ಮಾಡುವುದು ಸರಿಯೇ? ಮಾನ್ಯ ಸಭಾಪತಿಯವರೇ, ತಾವು ಯೋಚನೆಯನ್ನು ಮಾಡಿ. ಹಾಗಾಗಿ, ಇದರಲ್ಲಿ ಏನಿದೆ? ಇಂತಹ ಸಂದರ್ಭಗಳಲ್ಲಿಯೂ ರಾಜ್ಯ ಸರ್ಕಾರ ಇಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಹಣವನ್ನು ಹೊಂದಿಸಿದೆ. ಆ ಸಂದರ್ಭದಲ್ಲಿ ಒಂದು ರೂಪಾಯಿ ಆದಾಯ ಇರಲಿಲ್ಲ. ಇಡೀ ಬೆಂಗಳೂರಿನಲ್ಲಿ ಎಲ್ಲಂದ ಆದಾಯ ಬರುತ್ತಿತ್ತು? ಇಡೀ ನಮ್ಮ ದೇಶದಲ್ಲಯೇ ಬೆಂಗಳೂರಿನಲ್ಲಿ ಹೆಚ್ಚು ಆದಾಯ ಬರುತ್ತದೆ. ಒಂದು ಸಿನಿಮಾ ಥಿಯೇಟರ್ ನಡೆಯುತ್ತಿತ್ತೇ? ಒಂದು ಮಾಲ್ ನಡೆಯುತ್ತಿತ್ತೇ? ಒಂದು ಅಂಗಡಿ ನಡೆಯುತ್ತಿತ್ತೇ? ಏನು ನಡೆಯುತ್ತಿತ್ತು? ಯಾವುದರ ಮೇಲೆ ತೆರಿಗೆಯನ್ನು ಹಾಕಿ ಸರ್ಕಾರವನ್ನು ನಡೆಸಬೇಕಾಗಿತ್ತು? ಎಲ್ಲಂದ ಹಣವನ್ನು ತರಬೇಕಾಗಿತ್ತು? ಆದರೂ ಸಹ, ಅವತ್ತು ಮುಖ್ಯ ಮಂತ್ರಿಯಾಗಿದ್ದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಬೀದಿಬದಿ ವ್ಯಾಪಾರಿಗಳಿಗೆ, ಸವಿತಾ ಸಮಾಜದವರಿಗೆ ಮತ್ತು ಆಟೋ ರಿಕ್ಷಾದವರಿಗೆ ಎಲ್ಲರಿಗೂ ಸಹ ಹಣವನ್ನು ಕ್ರೂಡೀಕರಿಸಿ 2 ರಿಂದ 3 ಸಾವಿರ ರೂಪಾಯಿಗಳನ್ನು ಕೊಡಲಿಲ್ಲವೇ? ಅವರು ಇದನ್ನು ಏಕೆ ಅಭಿನಂದಿಸುವುದಿಲ್ಲ? ನಂತರ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿರವರ ನೇತೃತ್ವದಲ್ಲಿ ಹಣ ಸರಾಗವಾಗಿ ಹರಿದು ಬಂತೇ? ಎಲ್ಲಂದ ಬಂತು? ಬರಲಿಲ್ಲ. ಆದರೂ ಸಹ, ಜವಾಬ್ದಾರಿಯಿಂದ ಅಧಿಕಾರವನ್ನು ಮಾಡುತ್ತಿರುವಂತಹ ಭಾರತೀಯ ಜನತಾ ಪಕ್ಷ, ನಾನು ಮೊದಲೇ ಹೇಳಿದಂತೆ ನಾವು ದೇಶ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೊದಲು ಎನ್ನುವಂತಹ ಭಾವನೆಯೊಳಗಡೆ ಇರುವವರು. ಇಲ್ಲವೆಂದರೆ, ನಾವು ಕೈಚೆಲ್ಲ ಕುಳಿತುಕೊಳ್ಳಬಹುದಾಗಿತ್ತು. ಕೋವಿಡ್ ಬಂದಿದೆ ಏನೂ ಮಾಡುವುದಕ್ಕೆ ಆಗುವುದಿಲ್ಲವೆಂದು ಉದಾಹರಣೆಗಳನ್ನು ಕೊಟ್ಟುಕೊಂಡು ಕೈಕಟ್ಟಿಕೊಂಡು ಕುಳಿತುಕೊಳ್ಳುವುದಕ್ಕೆ ನಮಗೆ ಗೊತ್ತಿರಲಿಲ್ಲವೇ? ನಾವು ಅದನ್ನು ಮಾಡಲಿಲ್ಲ. ಹಲವಾರು ಸಮಸ್ಯೆಗಳ ಅಡಿಯಲ್ಲೂ ಸಹ, ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಿರುವಂಥದ್ದೇ ಮಾನ್ಯ ರಾಜ್ಯಪಾಲರ ಕೈಯಲ್ಲಿ ಓದಿಸಿರುವಂಥದ್ದು. ಮಾನ್ಯ ರಾಜ್ಯಪಾಲರಿಗೆ ಕೇವಲ ಬರೆದುಕೊಟ್ಟು ಓದಿಸುವುದಕ್ಕೆ ಸಾಧ್ಯವೇ? ಸತ್ಯಾಸತ್ಯತೆ ಇಲ್ಲದಿದ್ದರೆ ಓದಿಸಲು ಸಾಧ್ಯವೇ? ಆದರೆ, ಅದನ್ನು ತಿರುಚಿ ಮಾತನಾಡುವುದಕ್ಕೆ ಸಾಧ್ಯ. ಆದರೆ, ಇರುವಂತಹ ವಾಸ್ತವಿಕತೆಗಳನ್ನು ತಿರುಚುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ನಾನು ಮಾತನಾಡುವುದಕ್ಕೆ ಉಳಿದಂತಹ ವಿಚಾರಗಳಿವೆ. ಆದರೆ, ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ನಾನು ಒಂದೇ ವಿಚಾರದಲ್ಲಿ ಹೇಳಿದ್ದೇನೆ. ಹಣವನ್ನು ಸಂಪೂರ್ಣವಾಗಿ ಕ್ರೋಡಿಕರಿಸಿ ಮಾನ್ಯ ರಾಜ್ಯಪಾಲರ ಭಾಷಣವನ್ನು ಮಾಡಿಸುವಂತಹ ಸಂದರ್ಭದಲ್ಲಿ ಹೇಳಿದೆ. ಇದೆಲ್ಲವನ್ನು ಅದರೊಳಗೆ ಅಳವಡಿಸಿಕೊಂಡಿದೆ. ಎಲ್ಲದರೊಳಗೆ ಸೇರಿಕೊಂಡಿದೆ. ಹಾಗಾಗಿ, ಮಾನ್ಯ ರಾಜ್ಯಪಾಲರ ಭಾಷಣದಲ್ಲಿ ಅದೆಲ್ಲವನ್ನು ಕೊಟ್ಟಿದೆ. ಪ್ರತಿಯೊಬ್ಬ ಎಸ್.ಸಿ/ಎಸ್.ಐ ಸಮುದಾಯಗಳಿಂದ ಹಿಡಿದು, ಮಧ್ಯಮ ವರ್ಗದವರಿಂದ ಹಿಡಿದು ಪ್ರತಿಯೊಬ್ಬರನ್ನು ಜೋಡಿಸಿಕೊಂಡು ಇವತ್ತು ಕೆಲಸವನ್ನು ಮಾಡುವಂತಹ ಪ್ರಾಮಾಣಿಕ ಪ್ರಯತ್ನದಲ್ಲಿ ಸರ್ಕಾರ ನಡೆದಿದೆ. ಹಾಗಾಗಿ, ನನ್ನ ವಿನಂತಿಯೂ ಸಹ ಇದೆ. ವಿರೋಧ ಪಕ್ಷಗಳಿರಬಹುದು. ಆಡಳಿತ ಪಕ್ಷಗಳು ಇರಬಹುದು. ಯಾವತ್ತಿಗೂ ಒಟ್ಟಾಗಿ ಕೆಲಸ ಮಾಡಬೇಕು.

ಮಾನ್ಯ ಸಭಾಪತಿಯವರೇ, ಇನ್ನೊಂದು ಮಾತನ್ನು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ. ಕೋವಿಡ್‌ನಂತಹ ಸಮಸ್ಯೆಗಳು ಬಂದಿತ್ತು. ಇಂತಹ ಸಮಸ್ಯೆಗಳು ಬಂದಂತಹ ಸಂದರ್ಭದಲ್ಲಿ ಒಮ್ಮೆ ನಮ್ಮ ಕೈಯಲ್ಲರುವಂತಹ ಐದು ಬೆಟ್ಟಗಳಲ್ಲಿ ನಾನು ದೊಡ್ಡವನು, ನಾನು ದೊಡ್ಡವನೆಂದು ಜಗಳ ಪ್ರಾರಂಭವಾಗುತ್ತದೆ. ಈಗ ನಾನು ಹೇಳುವಂತಹದ್ದು ಸರ್ಕಾರ, ನಾವು ಚುನಾಯಿತ ಪ್ರತಿನಿಧಿಗಳಿಗೆ ಅನ್ವಯಿಸುವಂಥದ್ದು. ಐದು ಬೆಟ್ಟಗಳಲ್ಲಿಯೂ ನಾನು ದೊಡ್ಡವನು, ನಾನು ದೊಡ್ಡವನು, ನಾನು ದೊಡ್ಡವನೆಂದು ಪರಸ್ಪರ ಜಗಳ ಪ್ರಾರಂಭವಾಗುತ್ತದೆ. ಈ ರೀತಿ ಇದ್ದಾಗ ಒಬ್ಬರಿಗೊಬ್ಬರಿಗೆ ಒಮ್ಮತ ಮೂಡುವುದಿಲ್ಲ. ಒಮ್ಮತ ಮೂಡದಿದ್ದಂತಹ ಸಂದರ್ಭದಲ್ಲಿ ಸೃಷ್ಟಿಕರ್ತ ಬ್ರಹ್ಮನ ಬಳಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೋಗೋಣವೆಂದು ನಿಶ್ಚಯ ಮಾಡುತ್ತಾರೆ. ಅದರಂತೆ, ಎಲ್ಲರೂ ಸೇರಿ ಸೃಷ್ಟಿಕರ್ತ ಬ್ರಹ್ಮನ ಬಳಿಗೆ ಹೋಗುತ್ತಾರೆ. ಆಗ ಬ್ರಹ್ಮ ಇವರನ್ನು ಏಕೆ ಬಂದಿದ್ದೀರಿ ಎಂದು ಕೇಳುತ್ತಾನೆ. ನಮ್ಮೆಲ್ಲ ನಾನು ದೊಡ್ಡವನು, ನಾನು ದೊಡ್ಡವನು, ನಾನು ದೊಡ್ಡವನೆಂದು ಭಿನ್ನಮತಗಳು ಪ್ರಾರಂಭವಾಗಿವೆ. ಹಾಗಾಗಿ, ತಾವೇ ಇದಕ್ಕೆ ಒಂದು ಪರಿಹಾರವನ್ನು ಹುಡುಕಬೇಕೆಂದು ಹೇಳುತ್ತಾರೆ. ಅದಕ್ಕೆ ಬ್ರಹ್ಮ ನಿಮ್ಮ ಅಭಿಪ್ರಾಯಗಳನ್ನು ಹೇಳಿ ಎಂದು ಹೇಳುತ್ತಾನೆ. ಮೊದಲಿಗೆ ಬ್ರಹ್ಮ ಹೆಚ್ಚಿಟ್ಟಿಗೆ ನಿನ್ನ ಅಭಿಪ್ರಾಯ ಏನೆಂದು ಕೇಳುತ್ತಾರೆ, ಆಗ ಹೆಚ್ಚಿಟ್ಟು ನಾನು ದಪ್ಪವಾಗಿ, ಗಟ್ಟಿಯಾಗಿ, ಬಲಷ್ಠನಾಗಿದ್ದೇನೆ. ಹಾಗಾಗಿ, ನಾನು ದೊಡ್ಡವನೆಂದು ಹೇಳುತ್ತಾನೆ. ಎರಡನೆಯದಾಗಿ, ತೋರು ಬೆರಳಿನ ಅಭಿಪ್ರಾಯವನ್ನು ಕೇಳುತ್ತಾನೆ. ಅದಕ್ಕೆ ತೋರು ಬೆರಳು ಯಾರೇ ಬಂದಂತಹ ಸಂದರ್ಭದಲ್ಲಿ, ಯಾವುದೇ ವಸ್ತುವನ್ನು ತೋರಿಸುವಂತಹ ಸಂದರ್ಭದಲ್ಲಿ ನಾನು ತೋರಿಸುತ್ತೇನೆ. ಹಾಗಾಗಿ, ನಾನು ದೊಡ್ಡವನೆಂಬ ಮಾತನ್ನು ತೋರು ಬೆರಳು ಹೇಳುತ್ತಾನೆ. ಮೂರನೆ ಮಧ್ಯದ ಬೆರಳನ್ನು ಕೇಳುತ್ತಾನೆ. ಅದಕ್ಕೆ ಮಧ್ಯದ ಬೆರಳು ನಾನು ಉದ್ದವಾಗಿದ್ದೇನೆ. ಹಾಗಾಗಿ, ನಾನೇ ಸಹಜವಾಗಿ ದೊಡ್ಡವನೆಂದು ಹೇಳುತ್ತಾನೆ. ನಾಲ್ಕನೆ ಬೆರಳಿನ ಅಭಿಪ್ರಾಯವನ್ನು ಕೇಳಿದಾಗ, ಯಾವುದೇ ನಿಶ್ಚಿತಾರ್ಥಗಳು, ಯಾವುದೇ ಮದುವೆ ಮುಂಜಿಗಳು ಆದಂತಹ ಸಂದರ್ಭದಲ್ಲಿ ನನಗೆ ವಜ್ರ ಅಥವಾ ರಿಂಗ್‌ನ್ನು ಹಾಕಿ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಾರೆ. ನಾನು ಇಲ್ಲದಿದ್ದರೆ, ಇದು ಆಗುವುದಿಲ್ಲ. ಹಾಗಾಗಿ, ನಾನು ದೊಡ್ಡವನೆಂದು ಹೇಳುತ್ತಾನೆ. ಕೊನೆಯದಾಗಿ, ಬ್ರಹ್ಮ ಐದನೇ ಬೆರಳನ್ನು ನೀನು ಚಿಕ್ಕವನು ನಿನ್ನಿಂದ ಏನಾಗುತ್ತದೆಂದು ಕೇಳುತ್ತಾನೆ. ಆಗ ಐದನೆ ಬೆರಳು ನಾನು ಚಿಕ್ಕವನಿರಬಹುದು, ಆದರೆ ಯಾರಾದರೂ ಮನೆಗೆ ಅತಿಥಿ ಬಂದಂತಹ ಸಂದರ್ಭದಲ್ಲಿ ಅವರನ್ನು ಮುಂದೆ ನಿಂತು ಸ್ವಾಗತ ಮಾಡುತ್ತೇನೆ. ಅವರಿಗೆ ನಮಸ್ಕಾರ ಮಾಡುವಾಗ ಮುಂದೆ ಇರುತ್ತೇನೆ. ಹಾಗಾಗಿ, ನಾನು ದೊಡ್ಡವನೆಂಬ ಅಭಿಪ್ರಾಯವನ್ನು ಹೇಳುತ್ತಾನೆ. ಆಗ ಬ್ರಹ್ಮ ನೀವು ಹೇಳಿದ ಯಾವುದೇ ಉತ್ತರ ಸರಿ ಕಾಣುತ್ತಿಲ್ಲ. ಅದಕ್ಕೆ ನೀವೆಲ್ಲರೂ ಒಂದು ಕೆಲಸವನ್ನು ಮಾಡಿ. ಅದರಲ್ಲಿ ಯಾರು ವಿಜೇತರಾಗುತ್ತೀರಿ ಅವರು ಬಲಷ್ಠರಾಗುತ್ತೀರಿ ಎನ್ನುವಂತಹ ಮಾತನ್ನು ಹೇಳಿ ಒಂದು ಹಾಲು ತುಂಬಿದ ಕುಡಿಕೆಯನ್ನು ತರಿಸಿ ಅದನ್ನು ಒಂದು ಟೀಪಾಯಿ ಮೇಲೆ ಇಡಿಸುತ್ತಾನೆ. ನಂತರ ಬ್ರಹ್ಮ ಒಂದೊಂದು ಬೆರಳಿಗೂ ನೀವು ಒಬ್ಬೊಬ್ಬರೆ ವೈಯಕ್ತಿಕವಾಗಿ ಹಾಲಿನ ಕುಡಿಕೆಯನ್ನು ಮೇಲಕ್ಕೆ ಎತ್ತಿ ಎಂದು ಹೇಳುತ್ತಾನೆ. ಆಗ ಒಂದೊಂದೇ ಬೆರಳುಗಳು ಆ ಕುಡಿಕೆಯನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೇಲಕ್ಕೆ ಎತ್ತಲು ಪ್ರಯತ್ನ ಪಡುತ್ತಾರೆ. ಆದರೆ, ಯಾವ ಬೆರಳಿನಿಂದಲೂ ಮೇಲಕ್ಕೆ ಎತ್ತುವುದಕ್ಕೆ ಆಗುವುದಿಲ್ಲ. ಆಗ ಬ್ರಹ್ಮ ಐದು ಬೆರಳುಗಳು ಸೇರಿ ಕುಡಿಕೆಯ ಕಂಠವನ್ನು ಹಿಡಿದುಕೊಂಡು ಮೇಲಕ್ಕೆ ಎತ್ತಿ ಎಂದು ಹೇಳುತ್ತಾನೆ. ಆಗ ಐದು ಬೆರಳುಗಳು ಸೇರಿ ಕುಡಿಕೆಯನ್ನು ಎತ್ತಿದಾಗ, ಆ ಹಾಲನ ಕುಡಿಕೆ ಹೂವಿನಷ್ಟೇ ಸರಾಗವಾಗಿ ಮೇಲಕ್ಕೆ ಬರುತ್ತದೆ. ಆಗ ಬ್ರಹ್ಮ ನಾನು ಬಲಷ್ಟ, ನೀನು ಬಲಷ್ಟ ಎನ್ನುವಂತಹ ವಿರೋಧತೆಗಳನ್ನು ಮಾಡಬೇಡಿ, ಸಂಕಷ್ಟಗಳು ಬಂದಾಗ ಎಲ್ಲರೂ ಒಟ್ಟಾಗಿ ಸೇರಿ ಕೆಲಸಗಳನ್ನು ಮಾಡಿದರೆ ಅದಕ್ಕೆ ಪರಿಹಾರ ಇದೆ, ಆ ಪರಿಹಾರವೇ ಇದು ಎಂದು ಹೇಳುತ್ತಾನೆ. ಹಾಗಾಗಿ, ಕೋವಿಡ್ ಬಂದಾಗ ಆಡಳಿತ ಪಕ್ಷವನ್ನು ವಿರೋಧ ಮಾಡುವುದು, ಆ ಮೇಲೆ ಮಾತನಾಡುವುದು. ಆಗ ಒಟ್ಟಾಗಿ ಸೇರಿ ಹಾಲನ ಕುಡಿಕೆಯನ್ನು ಎತ್ತಿದ ಹಾಗೆ ಎತ್ತಿದಿದ್ದರೆ, ಈಗ ನಾನು ಹೇಳಿದ ಹಾಗೆ ಕೊರೋನಾವನ್ನು 6 ರಿಂದ 3 ತಿಂಗಳು ಮೊದಲೇ ಈ ಸಮಸ್ಯೆಗಳನ್ನು ಬಗೆಹರಿಸುವಂಥದ್ದು ಆಗುತ್ತಿತ್ತು.

ಮಾನ್ಯ ಸಭಾಪತಿಯವರೇ, ಮುಂದೆ ಇಂತಹ ಸಂಕಷ್ಟಗಳು ಬಂದಾಗ ನಾವು-ಅವರು ಸೇರಿ ಕೆಲಸ ಮಾಡೋಣ. ಬೇರೆ ಟೈಮ್‌ನಲ್ಲಿ ರಾಜಕಾರಣ ಮಾಡೋಣ. ವಿರೋಧ ಪಕ್ಷದವರು ಇಲ್ಲಗೆ ಬರುವುದಕ್ಕೆ ಕಾಯುತ್ತಿರುತ್ತಾರೆ. ಅದು ಸಹಜವಾಗಿ ಇರುವಂಥದ್ದು. ಆದರೆ, ಯಾರೋ ಜೀವನದಲ್ಲಿ ಆಟವಾಡುವಂಥದ್ದು ಮತ್ತು ಇಂತಹ ಕಷ್ಟಗಳು ಬಂದಾಗ ಆಟವಾಡುವಂತಹದ್ದನ್ನು ಯಾರು ಮಾಡಬಾರದು. ಈ ದೃಷ್ಟಿಯಿಂದಲೇ ಮಾನ್ಯ ರಾಜ್ಯಪಾಲರು ಮಾಡಿರುವಂತಹ ಭಾಷಣದಲ್ಲಿ ಇದೆಲ್ಲವನ್ನು ಹೇಳಿದ್ದಾರೆ. ಆದರೆ, ಯಾವುದನ್ನು ಅದರೊಳಗೆ ಅತಿರೇಕವಾಗಿ ವರ್ಣಿಸಲಕ್ಕೆ ಹೋಗಿಲ್ಲ. ವಿರೋಧಪಕ್ಷದವರು ಹೇಳಬಹುದು. ಆದರೆ, ಅದರಲ್ಲಿ ಯಾವುದು ಅತಿರೇಕವಾಗಿ ಇದೆ? ಯಾವುದು ಆಗಿಲ್ಲ. ನಮಗೆ ದೇಶ ಮೊದಲು. ಆ ರೀತಿ ಮಾಡಬೇಕಾಗಿದ್ದರೆ, ಕೇಂದ್ರ ಸರ್ಕಾರದಲ್ಲಿ ಆದಂತಹ ಬಜೆಟ್‌ನಲ್ಲಿ ಮೊನ್ನೆಯ ಚುನಾವಣೆಯ ದೃಷ್ಟಿಯನ್ನು ಇಟ್ಟುಕೊಂಡು ಮಾಡಬಹುದಾಗಿತ್ತು. ಆದರೆ, 10-20 ವರ್ಷಗಳ ದೂರದೃಷ್ಟಿಯನ್ನು ಇಟ್ಟುಕೊಂಡು ಬಜೆಟ್‌ನ್ನು ಮಾಡಿದ್ದಾರೆ. ಏಕೆಂದರೆ, ದೇಶ ಮೊದಲು. ದೇಶದಲ್ಲಿನ ಎಲ್ಲರೂ ಒಂದು. ಕೇವಲ ರಾಜಕಾರಣಕ್ಕಾಗಿ ಮತ್ತು ಚುನಾವಣೆಗಾಗಿ ಮಾಡಲಿಲ್ಲ. ಅದನ್ನು ಇವರು ಅರ್ಥ ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಹೇಳುತ್ತಾ, ಮತ್ತೊಮ್ಮೆ ಮಾನ್ಯ ರಾಜ್ಯಪಾಲರ ಭಾಷಣದಲ್ಲಿರುವಂತಹ ಎಲ್ಲಾ ವಿಷಯಗಳನ್ನು ಸ್ವಾಗತ ಮಾಡುತ್ತೇನೆ.

ಖಂಡಿತವಾಗಿ ಈ ರಾಜ್ಯಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ಕೊಡುವಂತಹ ಪ್ರಾಮಾಣಿಕ ಪ್ರಯತ್ನದ ಒಂದು ಭಾಗ ಮಾನ್ಯ ರಾಜ್ಯಪಾಲರ ಭಾಷಣವಾಗಿದೆ ಎಂದು ಹೇಳುತ್ತಾ, ನನಗೆ ಈ ಸಂದರ್ಭದಲ್ಲಿ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟಂತಹ ತಮ್ಮೆಲ್ಲರಿಗೂ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ನಮಸ್ಕಾರ.

ಶ್ರೀ ಯು.ಬಿ.ವೆಂಕಟೇಶ್ (ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಇನ್ನೂ ಸ್ವಲ್ಪ ಹೊತ್ತು ಅವರ ಮಾತುಗಳನ್ನು continue ಮಾಡಿ ಇನ್ನೂ ಎರಡು ಕಥೆಗಳನ್ನು ಹೇಳಿದರೆ ಒಳ್ಳೆಯದು.

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸದಸ್ಯರ ತರಹ ನೈತಿಕತೆಗೂ ಮತ್ತು ಅನೈತಿಕತೆಗೂ ಎಂದು ಭಾಷಣ ಮಾಡುವುದಕ್ಕೆ ಬಂದಿಲ್ಲ. ನಾನು ಒಳ್ಳೆಯ ಸಮಾಜದೊಳಗೆ ಬೆಳೆದಿರುವಂತಹವನು. ಹಾಗಾಗಿ, ನನ್ನ ಬಾಯಿಯಲ್ಲಿ ಅಂತಹ ಕೆಟ್ಟ ಪದಗಳು ಬರುವುದಿಲ್ಲ. ಮಾನ್ಯ ಸದಸ್ಯರಿಗೆ ದಯಮಾಡಿ ಕುಳಿತುಕೊಳ್ಳುವುದಕ್ಕೆ ಹೇಳಿ. ನನಗೆ ಅವರಿಗಿಂತ ಎರಡು ಶಬ್ದಗಳ ಪ್ರಯೋಗಗಳು ಗೊತ್ತಿತ್ತು. ಆದರೆ, ಒಂದೇ ಒಂದು ಶಬ್ದವನ್ನು ಪ್ರಯೋಗ ಮಾಡಿಲ್ಲ. ಏಕೆಂದರೆ, ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಕೃತಿಯಲ್ಲಿ ಬೆಳೆದಿದ್ದೇನೆ. ಹಾಗಾಗಿ, ನನಗೆ ಹೆಮ್ಮೆ ಇದೆ. ಅವರು ಕುಳಿತುಕೊಳ್ಳಲಿ ಸಾಕು.

(ಗೊಂದಲ)

ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಕೊಟ್ಟದಕ್ಕೆ ತಮಗೆ ಧನ್ಯವಾದಗಳು. ನಿನ್ನೆಯಿಂದ ನನ್ನ ಹೆಸರು ಅರುಣ್‌ಕುಮಾರ್ ಎಂದು ಹೇಳುತ್ತಿದ್ದಾರೆ. ತಾವೂ ಸಹ, ನನ್ನ ಹೆಸರು ಅರುಣ್‌ಕುಮಾರ್ ಎಂದು ಹೇಳಿದ್ದೀರಿ. ನನ್ನ ಹೆಸರು ಅರುಣ್‌ಕುಮಾರ್ ಅಲ್ಲ. ನನ್ನ ಹೆಸರು ಡಿ.ಎಸ್.ಅರುಣ್. ಮೊದಲನೆಯದಾಗಿ, ಮಾನ್ಯ ರಾಜ್ಯಪಾಲರು ಮಾಡಿರುವಂತಹ ಭಾಷಣಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದೇರಿತಿ ಸರ್ಕಾರಕ್ಕೂ ಸಹ ಅಭಿನಂದನೆಗಳನ್ನು ಸಲ್ಲಿಸುವುದಕ್ಕೆ ಇಚ್ಛೆಪಡುತ್ತೇನೆ. ಮಾನ್ಯ ರಾಜ್ಯಪಾಲರು ಅವರ ಭಾಷಣದಲ್ಲಿ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅದೇರೀತಿ ಪ್ರಸ್ತಾಪವನ್ನು ಮಾಡಿದ್ದಾರೆ. ವಿಶೇಷವಾಗಿ ಕೋವಿಡ್‌ನಲ್ಲಿ ತೆಗೆದುಕೊಂಡಂತಹ ನಿರ್ಧಾರಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳನ್ನು ನೋಡಿದಾಗ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ನಾನು ಇದನ್ನು ಹೇಳುವುದಿಲ್ಲ. ಜನಸಾಮಾನ್ಯರು ಕೋವಿಡ್ ಏನಾದರೂ ಕೇಂದ್ರ ಮತ್ತು ರಾಜ್ಯದಲ್ಲಿ ಬಿ.ಜೆ.ಪಿ., ಯೇತರ ಯಾವುದಾದರೂ ಸರ್ಕಾರ ಇದ್ದಿದ್ದರೆ ಇದಕ್ಕೆ ದೇವರೆ ಗತಿ ಎನ್ನುವಂತಹ ಒಂದೇ ಮಾತನ್ನು ಜನಸಾಮಾನ್ಯರು ಮಾತನಾಡುತ್ತಾರೆ. ಕಷ್ಟಕಾಲದಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅವಶ್ಯಕತೆ ಇದ್ದಿದ್ದನ್ನು ಮತ್ತು ಕೋವಿಡ್‌ನ ಸಂದರ್ಭದಲ್ಲಿ ಬೇಕಾದಂತಹ ಎಲ್ಲಾ ಸಹಕಾರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಟ್ಟಿದೆ. ನಾವು ಬಹಳಷ್ಟು ವರ್ಷಗಳಿಂದ ಕೇಂದ್ರ ಸರ್ಕಾರದ ಯೋಜನೆಗಳನ್ನು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ನಿರಂತರವಾಗಿ ಸಹಕಾರಗಳು ಮತ್ತು ಯೋಜನೆಗಳು ಬರುತ್ತಿರುತ್ತವೆ. ನಾವು 2014ನೇ ಸಾಲಿನಿಂದ ಕೇಂದ್ರ ಸರ್ಕಾರದ ಹಲವು ಯೋಜನೆಗಳು ನಮ್ಮ ರಾಜ್ಯಕ್ಕೆ, ನಮ್ಮ ಜಿಲ್ಲೆಗೆ, ನಮ್ಮ ಗ್ರಾಮಕ್ಕೆ ಬಂದಿವೆಯೇ ಎಂದು ನೋಡುತ್ತಿದ್ದೇವೆ. ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತದೆ.

(ಮುಂದು..)

(39) 15-02-2022 (5.10) ಎಂ.ವಿ-ಬಿಎನ್‌ಎಸ್

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಡಿ.ಎಸ್.ಅರುಣ್ (ಮುಂದು):-

ಹಾಗಾಗಿ, 2019ರ ನಂತರ ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಅಸ್ತಿತ್ವಕ್ಕೆ ಬಂದು, 2020ನೇ ಸಾಲಿನಲ್ಲಿ ಕೋವಿಡ್-19 ಬಂದ ಮೇಲೆ, ಹಲವು ಸಹಕಾರಗಳನ್ನು ಕೇಂದ್ರ ಸರ್ಕಾರ ಕೊಟ್ಟಂತಹ ಸಂದರ್ಭದಲ್ಲಿ ಅದನ್ನು ಸರಿಯಾದ ರೂಪದಲ್ಲಿ ಅನುಷ್ಠಾನ ಮಾಡಿದೆ ಎಂದು ನಮ್ಮೆಲ್ಲರಿಗೂ ಸಹ ಹೆಮ್ಮೆ ಇದೆ. ಈಗ “ಆಯುಷ್ಮಾನ್” ಎನ್ನುವುದು ತುಂಬಾ ಅದ್ಭುತವಾದಂತಹ ಕೆಲಸ. ಆಯುಷ್ಮಾನ್ ಅನ್ನು ಇಡೀ ದೇಶದಲ್ಲಿ ಅನುಷ್ಠಾನ ಮಾಡಬೇಕು ಮತ್ತು ಪ್ರತಿಯೊಬ್ಬರಿಗೂ ಆ ಕಾರ್ಡ್‌ಗಳನ್ನು ಹಾಗೂ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಕೊಡಬೇಕೆಂದು ಯೋಚನೆ ಮಾಡಿದಾಗ, ನಮ್ಮ ರಾಜ್ಯ ಬಹಳ ಮುಂದುವರೆದು, ಇವತ್ತು ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ಆಯುಷ್ಮಾನ್ ಕಾರ್ಡ್‌ನ ವಿತರಣೆಯಾಗಿದೆ ಎಂಬುದು ನಮ್ಮೆಲ್ಲರಿಗೂ ಸಹ ಹೆಮ್ಮೆ ಇದೆ. ಅದೇ ರೀತಿ ನಾವು ಯಾವಾಗಲೂ ಗ್ರಾಮಸ್ವರಾಜ್ಯವೆಂದು, ಗ್ರಾಮವೇನಾದರೂ ವಿಕಾಸವಾದರೆ ಇಡೀ ದೇಶ ಸ್ವರಾಜ್ಯವಾಗುತ್ತದೆ ಎಂದು ಹೇಳುತ್ತಿದ್ದೆವು. ನಾವು ಅದನ್ನು ಕೇವಲ ಕೇಳುವುದೇ ಆಗಿತ್ತು. ಈಗ ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಹೇಳುತ್ತಿದ್ದರು. ಆದರೆ, ನಾವು ಯಾವೂ ಸಹ ರೈತರಿಗೆ ಬೇಕಾದಂತಹ ಅನುಕೂಲಗಳನ್ನು ನೋಡಿರಲಿಲ್ಲ. ಅಮೃತ ಗ್ರಾಮ ಯೋಜನೆಯಲ್ಲಿ ಇವತ್ತು ಸುಮಾರು 750 ಗ್ರಾಮಗಳನ್ನು ಅಮೃತ ಗ್ರಾಮಗಳನ್ನಾಗಿ ಮಾಡಿ, ಸುಮಾರು 25 ಲಕ್ಷ ಅನುದಾನವನ್ನು ಕೊಟ್ಟಿರುವಂಥದ್ದು ನಿಜವಾಗಿಯೂ ನಮಗೆ ಹೆಮ್ಮೆಯ ವಿಷಯ. ಇದರಿಂದ ಇವತ್ತು ಗ್ರಾಮಗಳ ಬೆಳವಣಿಗೆಯಾಗುತ್ತಿದೆ. ನಾವು ಇವತ್ತು 21ನೇ ಶತಮಾನದಲ್ಲ ಇದ್ದೇವೆ. ಡಿಜಿಟಲಿಫಿಕೇಷನ್ ಆಗಲೇಬೇಕೆಂದು ಹೇಳುತ್ತಿದ್ದೇವೆ. ಈಗ ಡಿಜಿಟಲಿಫಿಕೇಷನ್ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲ ಏನೇನು ವ್ಯವಸ್ಥೆಗಳಿರುತ್ತವೆ ಅವುಗಳು ಗ್ರಾಮಗಳಿಗೆ ಹೋಗಬೇಕು ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿದ್ದೆವು. ಮೂಲಭೂತ ಸೌಕರ್ಯಗಳಿಗೆ ತುಂಬಾ ಒದ್ದಾಟವನ್ನು ಮಾಡುತ್ತಿದ್ದೆವು. 2014ನೇ ಇಸವಿಯವರೆಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷವಾದರೂ ಕೂಡ, ಸುಮಾರು 67 ವರ್ಷಗಳ ಕಾಲ ಮೂಲಭೂತ ಸೌಕರ್ಯಗಳಿಗೆ ಒದ್ದಾಟವನ್ನು ಮಾಡುತ್ತಿದ್ದಂತಹ ಸಂದರ್ಭದಲ್ಲ, ಇವತ್ತು ಗ್ರಾಮಗಳನ್ನು ಯಾವ ರೀತಿ ಅಭಿವೃದ್ಧಿ ಮಾಡಬೇಕು ಮತ್ತು ಅವುಗಳು ಡಿಜಿಟಲಿಫಿಕೇಷನ್ ಆಗಬೇಕು ಎನ್ನುವಂತಹ ಕಲ್ಪನೆ ಕೊಟ್ಟಿರುವಂಥದ್ದು ಕೇಂದ್ರ ಸರ್ಕಾರ, 2019ರ ನಂತರ ಸುಮಾರು 2.8 ಲಕ್ಷ ಗ್ರಾಮಗಳಲ್ಲಿ ಬ್ರಾಡ್ ಬ್ಯಾಂಡ್ ಅನ್ನು ತಲಪಿಸುವಂತಹ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿರುವಂಥದ್ದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸಮಸ್ಯೆಗಳು ಬಂದಿವೆ. 2019ರ ನಂತರ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಗಳಾದ ನಂತರ ರಾಜ್ಯಕ್ಕೆ ನೆರೆ ಬಂತು. ನೆರೆ ಬಂದಾಗಲೂ ಕೂಡ ರಾಜ್ಯ ಸರ್ಕಾರ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸುಮಾರು 496 ಕಾಳಜಿ ಕೇಂದ್ರಗಳನ್ನು ಪ್ರಾರಂಭ ಮಾಡಿ, 1,38,504 ಜನರಿಗೆ ಆಶ್ರಯ ಕೊಟ್ಟಂತಹ ಯಾವುದಾದರೂ ಸರ್ಕಾರವೆಂದರೆ, ಅದು ಭಾರತೀಯ ಜನತಾ ಪಾರ್ಟಿಯ ಮಾನ್ಯ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ. ಈಗ ಮನೆ ಹಾನಿಯಾಯಿತು, ನಮ್ಮ ಜಿಲ್ಲೆಯಲ್ಲೂ ಕೂಡ ಮನೆಗಳ ಹಾನಿಯಾಯಿತು. ಮನೆ ಹಾನಿಯಾದವರಿಗೆ ತಕ್ಷಣಕ್ಕೆ ಸುಮಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಐವತ್ತು ಸಾವಿರದಿಂದ ಐದು ಲಕ್ಷದವರೆಗೆ ನೇರವಾಗಿ ಹಣ ಅವರ ಅಕೌಂಟ್‌ಗೆ ಹೋಯಿತು. ನಾವು ಹಿಂದೆ ನೆರೆ ಹಾನಿಯ ಪರಿಹಾರದ ದುಡ್ಡು ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದೆವು. ಅದಕ್ಕೆ ನಾವು ಅವುಗಳಿಗೆ ಅರ್ಜಿಗಳನ್ನು ಹಾಕಬೇಕಾಗಿತ್ತು ಹಾಗೂ ದುಡ್ಡು ಮತ್ತು ಚೆಕ್ ಯಾವಾಗ ಬರುತ್ತದೆ ಎಂದು ಕೇಳಲು, ತಾಲ್ಲೂಕು ಕಚೇರಿಗೆ ಹೋಗಿ ತಹಶೀಲ್ದಾರರವರ ಬಳಿಗೆ ಹೋಗಬೇಕಾಗಿತ್ತು ಮತ್ತು ಜಿಲ್ಲಾಧಿಕಾರಿಗಳ ಬಳಿ ಗಲಾಟೆ ಮಾಡಬೇಕಾಗಿತ್ತು. ಆದರೆ, ಇವತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೇರವಾಗಿ DBT (Direct Benefit Transfer) ಮುಖಾಂತರ ಅವರ ಅಕೌಂಟ್‌ಗೆ ಹೋಗುತ್ತದೆ, ನಿಜವಾಗಿಯೂ ನಮ್ಮೆಲ್ಲರಿಗೂ ಸಂತೋಷವಾಗುತ್ತದೆ. ಈಗ ಯಾವುದೇ ರೀತಿಯ ಮಧ್ಯವರ್ತಿಗಳಿಲ್ಲದೆ ಹಣ ಅವರ ಅಕೌಂಟ್‌ಗೆ ಹೋಗುತ್ತಿದೆ. ಇದರಿಂದ ರೈತರು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. “ಕಿಸಾನ್ ಸಮ್ಮಾನ್” ಯೋಜನೆಯ ಅಡಿಯಲ್ಲಿ DBT ಮುಖಾಂತರ ನೇರವಾಗಿ ರೈತರಿಗೆ ಹೋಗಿರುವಂಥದ್ದು, ನಮ್ಮೆಲ್ಲರಿಗೂ ಸಂತೋಷವಾಗುತ್ತದೆ. ಹತ್ತು ಸಾವಿರ ರೂಪಾಯಿಗಳಿಗೆ ಪೂರಕವಾಗಿ ನಮ್ಮ ರಾಜ್ಯ ಸರ್ಕಾರ ಕೂಡ 6,200/- ರೂಪಾಯಿಗಳನ್ನು ಸೇರಿಸಿ, ಕೊಡುತ್ತಿರುವುದು ಕೂಡ ನಮ್ಮೆಲ್ಲರಿಗೂ ಸಹ ಅತೀವ ಸಂತೋಷವನ್ನುಂಟು ಮಾಡಿದೆ. ಅವರು MSP (Minimum Support Price) ಬಗ್ಗೆ ಹೇಳಿದರು. ಈಗ MSP ಬಗ್ಗೆ ಯಾವುದಾದರೂ ಸರ್ಕಾರ ಅತಿ ಹೆಚ್ಚು ಕಾಳಜಿಯನ್ನು ವಹಿಸಿದ್ದರೆ, ಅದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು. ಬೆಳೆಗೆ ಬೇಕಾದ ಮಾನದಂಡಗಳನ್ನು ಇಟ್ಟುಕೊಂಡು MSP ಅನ್ನು ಕೊಟ್ಟಿರುವಂಥದ್ದು ಕೇಂದ್ರ ಸರ್ಕಾರ. ನಮ್ಮ ದೇಶದಲ್ಲಿ ಹಲವಾರು ಜನರು ವಸತಿ ಮತ್ತು ನಿವೇಶನ ರಹಿತರಾಗಿ ಇರುವುದನ್ನು ನಾವು ಬಹಳಷ್ಟು ವರ್ಷಗಳಿಂದ ನೋಡುತ್ತಿದ್ದೇವೆ. ಇವತ್ತು 25.4 ಲಕ್ಷ ವಸತಿ ರಹಿತರಿಗೆ ಮುಂದಿನ ದಿನಗಳಲ್ಲಿ ವಸತಿ ಕೊಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ನಿಜವಾಗಿಯೂ ಇದು ಆಗಬಹುದು ಎನ್ನುವುದಕ್ಕೆ ಈಗಾಗಲೇ ಸುಮಾರು ಮನೆಗಳನ್ನು ಮತ್ತು ನಿವೇಶನಗಳನ್ನು ಕೊಟ್ಟಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ತೆಗೆದುಕೊಳ್ಳುತ್ತಿದೆ. ಮೂಲಭೂತ ಸೌಕರ್ಯಗಳು ಆಯಿತು. ಅದು ಆದಮೇಲೆ ಬೇರೆ ಬೇರೆ connectivity ಗಳನ್ನು ಸಹ ನಾವು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದವರು ಗತಿ ಶಕ್ತಿಯ ಬಗ್ಗೆ ಹಲವಾರು ಯೋಜನೆಗಳನ್ನು ತರುತ್ತಿದ್ದಾರೆ. ಈ ಗತಿ ಶಕ್ತಿಯಲ್ಲಿ ಎಲ್ಲರೂ ಯೋಜನೆಯನ್ನೇ ಮಾಡದೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇರುವಂತಹ ರೀತಿಯಲ್ಲಿ connectivity ಗಳನ್ನು, ಅಂದರೆ ಒಂದಕ್ಕೊಂದು co-ordination ಇಲ್ಲವೆಂದು ನಾವುಗಳು ಯಾವಾಗಲೂ ಹೇಳುತ್ತಿರುತ್ತೇವೆ. ಆ ಗತಿ ಶಕ್ತಿಯ ಅಡಿಯಲ್ಲೂ ಕೂಡ ಒಂದಕ್ಕೊಂದು connectivity ಮಾಡಿ, ಎಂಟು ವಿಭಾಗದಲ್ಲಿ, road, railways, airport, ports, mass transport, water ways, logistics infrastructure ಇವುಗಳೆಲ್ಲವನ್ನು ಸಹ ಜೊತೆಗೂಡಿಸಿ, ಅಭಿವೃದ್ಧಿಯನ್ನು ಮಾಡಿದರೆ ಯಾವ ರೀತಿ ಆಗುತ್ತದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಅದರ ಅನುಷ್ಠಾನ ಆಗುವಂಥದ್ದು ಕೂಡ ಆಗುತ್ತದೆ. ನಾವು ಬಹಳ ವಿಶೇಷವಾಗಿ ಮಹಿಳೆಯರ ಕಾಳಜಿಯ ಬಗ್ಗೆ ಹೇಳುತ್ತಲೇ ಇರುತ್ತೇವೆ. ಆದರೆ, ಇವತ್ತು ಮಹಿಳೆಯರಿಗೆ ಹೆಚ್ಚು ಸಹಾಯ ಮತ್ತು ಸಹಕಾರವನ್ನು ನೀಡಿರುವುದು ಯಾವುದಾದರೂ ಸರ್ಕಾರ ಎಂದರೆ ಅದು ನಮ್ಮ ಸರ್ಕಾರ. ಹಿಂದಿನಿಂದಲೂ ನಾವು ಹಲವಾರು ನಂಜುಕೆಗಳನ್ನು ಇಟ್ಟುಕೊಂಡಿರುವಂತಹ ಯೋಜನೆಗಳನ್ನು ಮಹಿಳೆಯರಿಗೆ ಕೊಟ್ಟಿರುವುದು ಅದು ನಮ್ಮ ಸರ್ಕಾರ. ಆ ಯೋಜನೆಗಳೆಂದರೆ, “ಮಡಿಲು”, “ಭಾಗ್ಯಲಕ್ಷ್ಮಿ” “ಸೈಕಲ್ ವಿತರಣೆ” ಮಹಿಳೆಯರಿಗೆ ಡಿಗ್ರಿ ಆಗುವವರೆಗೆ “ಉಚಿತ ಶಿಕ್ಷಣ” ನೀಡುವಂಥದ್ದು. ವಿಶೇಷವಾಗಿ ತುರ್ತು ಸೇವೆಗಳಿಗೆ 112 ಅನ್ನು ಪ್ರಾರಂಭ ಮಾಡಿರುವುದು ನಮ್ಮ ಸರ್ಕಾರ. ಈ ರೀತಿ ಹಲವು ವಿನೂತನವಾದ ಯೋಜನೆಗಳು ಮತ್ತು National Education Policy ಯನ್ನು ಕೂಡ implement ಮಾಡಿದ್ದು ನಮ್ಮ ರಾಜ್ಯ ಸರ್ಕಾರ. ಕಾಫಿ ಬೆಳೆಗಾರರಿಗೆ subsidy ಹಾಗೂ ತೆಂಗು ಮತ್ತು ತೆಂಗಿನ ಉತ್ಪನ್ನಗಳಿಗೆ ರಕ್ಷಿತನ ಅವಕಾಶ ಇರಬಹುದು. ಇಷ್ಟು ವರ್ಷವೂ ಕೂಡ ಅತಿ ಹೆಚ್ಚು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ, ಈಗ ನಮ್ಮ ದೇಶದಿಂದ ವಸ್ತುಗಳನ್ನು ರಫ್ತು ಮಾಡುವಂತಹ ಅವಕಾಶವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿಕೊಟ್ಟಿವೆ. ಆಗಾಗ ಇಡೀ ರಾಜ್ಯದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗುತ್ತಿರುತ್ತದೆ. ಆ ಬಿಗುವಿನ ವಾತಾವರಣ ಕರಾವಳಿಯಲ್ಲಿ ಇರಬಹುದು, ಶಿವಮೊಗ್ಗದಲ್ಲಿ ಇರಬಹುದು ಮತ್ತು ಬೇರೆ ಬೇರೆ ಕಡೆ ಇರಬಹುದು. ಅಂತಹ ವಾತಾವರಣವನ್ನು ನಿಯಂತ್ರಣ ಮಾಡಿದ್ದು ಯಾವುದಾದರೂ ಸರ್ಕಾರವೆಂದರೆ, ಅದು ನಮ್ಮ ಸರ್ಕಾರ. ಮಹಿಳೆಯರಿಗೆ ವಿಶೇಷವಾದ ಒತ್ತು ಕೊಡಬೇಕು ಎಂದು ದೇಶದಲ್ಲಿ ಮತ್ತು ರಾಜ್ಯದಲ್ಲಿ ಮಹಿಳಾ ಪೊಲೀಸ್‌ನವರನ್ನು ಅತಿ ಹೆಚ್ಚು ಮತ್ತು ದುಷ್ಟಟ್ಟು ಮಾಡಿರುವಂಥದ್ದು ಯಾವುದಾದರೂ ಎಂದರೆ ಅದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಮ್ಮ ಸರ್ಕಾರ. ನಾನು ಇಲ್ಲ ಮೊದಲನೆ ದಿವಸ ಮಾತನಾಡುತ್ತಿದ್ದೇನೆ. ನಾನು ಯಾವುದೇ ಕಾರಣಕ್ಕೂ ಮೊದಲನೆ ದಿವಸ ವಿರೋಧ ಪಕ್ಷದವರನ್ನು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷದವರನ್ನು ಟೀಕೆ ಮಾಡಬಾರದು ಎಂದುಕೊಂಡಿದ್ದೆ. ಆದರೆ, ಅನಿವಾರ್ಯ ಅನಿಸುತ್ತದೆ. ನನಗೆ ಮುಂದೆ ಆರು ವರ್ಷಗಳಲ್ಲ ಇನ್ನು ಹೆಚ್ಚಿಗೆ ಮಾತನಾಡುವ ಅವಕಾಶಗಳು ಸಹ ಸಿಗುತ್ತವೆ. ಆದರೆ, ಅವರು ಮಾತನಾಡುತ್ತಿರಬೇಕಾದರೆ, ಈಗಿನ ಬಿಗುವಿನ ವಾತಾವರಣ ತುರ್ತು ಪರಿಸ್ಥಿತಿಯಲ್ಲಿದ್ದೇವೆಂದು ಮಾತನಾಡುತ್ತಿದ್ದರು. ಈಗ ಯಾರು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆಂದು ನಾನು ಸುಮ್ಮನೆ ಅವಲೋಕನ ಮಾಡುತ್ತಿದ್ದೆ. ಈಗ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯ ತುರ್ತು ಪರಿಸ್ಥಿತಿಯೇ? ಕೈಯಲ್ಲ ತಲವಾರ್ ಹಿಡಿದುಕೊಂಡು ಹೋಗುವಂಥದ್ದು ತುರ್ತು ಪರಿಸ್ಥಿತಿಯೇ? ಈಗ ನಾವು ಯಾವ ತುರ್ತು ಪರಿಸ್ಥಿತಿಯಲ್ಲ ಇದ್ದೇವೆ. ಈಗ ಕರಾವಳಿಯಲ್ಲ ಬಿಗುವಿನ ವಾತಾವರಣ ಬಂದಾಗ ಅದನ್ನು ನಿಯಂತ್ರಿಸಿದ್ದು ಯಾರು?

(ಮುಂದು...)

(040) 15.02.2022 05.20 LL-KS

(ವೈಸ್ ಚೇರ್ಮನ್‌ರವರ ಉಪಸ್ಥಿತಿ)

ಶ್ರೀ ಡಿ.ಎಸ್. ಅರುಣ್(ಮುಂದು...):-

1974-75ನೇ ಇಸವಿಯಲ್ಲ ಇದ್ದಂಥ ಆ ತುರ್ತು ಪರಿಸ್ಥಿತಿನಾ? ಏಕೆಂದರೆ, ಅದನ್ನು ನಾವು ಕೇವಲ ಓದಿರುವಂಥದ್ದು ಹಾಗೂ ನೋಡಿರುವಂಥದ್ದು. ನಾನು ಆಗ ಸಣ್ಣ ವಯಸ್ಸಿನ ಹುಡುಗ. ಆ ತುರ್ತು ಪರಿಸ್ಥಿತಿನಾ ಎಂದು ನನಗನ್ನಿಸುತ್ತಿತ್ತು. ಇವೊತ್ತಿನ ದಿವಸ ತಲ್ಲಾರ್ ಹಿಡಿದುಕೊಂಡು ಹೋಗಿರುವಂಥ ತುರ್ತು ಪರಿಸ್ಥಿತಿನಾ ಅಥವಾ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ವಾಹನಗಳಿಗೆ ಬೆಂಕಿ ಹಾಕಿದಂತಹ ತುರ್ತು ಪರಿಸ್ಥಿತಿನಾ ಅಥವಾ ಬೇರೆ ಬೇರೆ ಗಲಭೆಗಳನ್ನು ಸೃಷ್ಟಿ ಮಾಡುವಂತಹ ತುರ್ತು ಪರಿಸ್ಥಿತಿನಾ ಎಂದು ನನಗನ್ನಿಸುತ್ತಿತ್ತು. ಈ ಹಿಂದೆ ಯಾವುದೇ ತಲ್ಲಾರ್ ಅಥವಾ ಯಾವುದೇ ಗೂಂಡಾಗಳು ಇಲ್ಲದೇ ಇರುವಂತಹ ಸಂದರ್ಭದಲ್ಲ 'ಭಾರತ್ ಮಾತಾಕೀ ಜೈ', 'ವಂದೇ ಮಾತರಂ' ಎಂದು ಹೇಳಿದಾಗ ಜೈಅನೊಳಗೆ ಇಟ್ಟದಂತಹ ತುರ್ತು ಪರಿಸ್ಥಿತಿನಾ ಎಂಬ ಬಗ್ಗೆ ನನಗೆ ಅನುಮಾನಗಳು ಇವೆ.

1974-75ನೇ ಇಸವಿಯಲ್ಲಿ 'ಭಾರತ್ ಮಾತಾಕೀ ಜೈ', 'ವಂದೇ ಮಾತರಂ' ಎಂದು ಹೇಳಿದಾಗ ತುರ್ತು ಪರಿಸ್ಥಿತಿಯಲ್ಲಿ ಸಾವಿರಾರು/ಲಕ್ಷಾಂತರ ಜನರನ್ನು ಜೈಲನೊಳಗೆ ಹಾಕಿದ್ದಂತಹ ತುರ್ತು ಪರಿಸ್ಥಿತಿನಾ ಎಂಬ ಬಗ್ಗೆಯೂ ಸಹ ನನಗೆ ಅನುಮಾನಗಳು ಇವೆ. ಏಕೆಂದರೆ, ನಮ್ಮ ಕುಟುಂಬದಲ್ಲ 14 ಜನರನ್ನು ಜೈಲನಲ್ಲಿ ಇಟ್ಟಿದ್ದರು. ಇಲ್ಲ ಕುಳಿತಿರುವಂಥ ಹಲವಾರು ಜನರನ್ನು ಸಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲ ಜೈಲನಲ್ಲಿಟ್ಟಿದ್ದರು. ಆ ಒಂದೇ ಕಾರಣಕ್ಕೆ ಅವರು 'ಭಾರತ್ ಮಾತಾಕೀ ಜೈ', 'ವಂದೇ ಮಾತರಂ' ರಾಷ್ಟ್ರೀಯತೆಯನ್ನು ನಂಬಿರುವಂತಹ ಒಂದು ಸಿದ್ಧಾಂತದ ಬಗ್ಗೆ ಅವರನ್ನು ಜೈಲನೊಳಗೆ ಇಟ್ಟಿದ್ದಂತಹ ತುರ್ತು ಪರಿಸ್ಥಿತಿನಾ ಎನ್ನುವುದರ ಬಗ್ಗೆಯೂ ಸಹ ಚರ್ಚೆಗಳು ಆಗಬೇಕೆಂದು ಅನ್ನಿಸುತ್ತದೆ.

ನಿಜವಾಗಿಯೂ ಅತ್ಯುತ್ತಮವಾದಂತಹ ಭಾಷಣವನ್ನು ರಾಜ್ಯಪಾಲರು ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಸಹ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಪ್ರತಿಯೊಬ್ಬ ಮಂತ್ರಿಯೂ ಅವರವರ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವಂಥದ್ದನ್ನು ಇವೊತ್ತು ಗಮನಿಸುತ್ತಿದ್ದೇವೆ. ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಆಡಳಿತವನ್ನು ನಾವು ಇದುವರೆಗೆ ಕೇವಲ ಪುಸ್ತಕಗಳಲ್ಲಿ ಓದುತ್ತಿದ್ದೆವು. ಆದರೆ, ಅದನ್ನು 2019ರಿಂದ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುವುದರೊಳಗೆ ಅಥವಾ ಅಭಿವೃದ್ಧಿ ಮಾಡುವುದರೊಳಗೆ ಕಾಣಬಹುದು. ಆಗಲೇ ಮಾನ್ಯ ಸದಸ್ಯರು ಮಾತನಾಡುತ್ತಾ, ಶಿವಮೊಗ್ಗ ಜಿಲ್ಲೆಯ ಬಗ್ಗೆ ಹೇಳಿದರು. ಅದರಂತೆ, ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಶಿವಮೊಗ್ಗ ಜಿಲ್ಲೆಗೆ ತರುವಂಥದ್ದಾಗಿದೆ. ಕಳೆದ 75 ವರ್ಷಗಳಲ್ಲಿ ಒಬ್ಬೊಬ್ಬ ಮುಖ್ಯಮಂತ್ರಿಗಳು ಒಂದೊಂದು ಜಿಲ್ಲೆಯನ್ನು ತೆಗೆದುಕೊಂಡು ಎಲ್ಲರ ಸಹಕಾರದಿಂದ ಅಭಿವೃದ್ಧಿಪಡಿಸುತ್ತಾ ಹೋದರೆ, ಇಷ್ಟರಲ್ಲಿ ಇಡೀ ರಾಜ್ಯವೇ ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ಅದರಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವಂಥದ್ದಾಗಿದೆ. ಇವೊತ್ತಿನ ದಿವಸ ಬಹಳ ಅವಶ್ಯಕತೆ ಇರುವಂತಹ ಕನಿಷ್ಠವಿಟಗೆ ಏನು ಬೇಕು ಅದನ್ನು ಮಾಡುತ್ತಿರುವಂಥದ್ದಾಗಿದೆ.

ಕೋವಿಡ್-19 ವಿಷಯದಲ್ಲಿ ನಾನು ಇಡೀ ರಾಜ್ಯದ ವಿಷಯ ಮಾತನಾಡದೇ ಕೇವಲ ಶಿವಮೊಗ್ಗ ಜಿಲ್ಲೆಯ ಬಗ್ಗೆ ಮಾತನಾಡುತ್ತೇನೆ. ಅದರಂತೆ, ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮ ಎಲ್ಲಾ ಸಚಿವರು ಅಂದರೆ, ಶ್ರೀ ಕೆ.ಎಸ್. ಈಶ್ವರಪ್ಪನವರ ಆದಿಯಾಗಿ, ಶಿವಮೊಗ್ಗ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು

ಮಾಡಿದಂತಹ ಕೆಲಸಗಳು ಶ್ಲಾಘನೀಯವಾಗಿವೆ. ಕೋವಿಡ್-19 ಇಡೀ ದೇಶದಲ್ಲೂ ಒಂದು ಭಾಗವಾದರೆ, ಇಡೀ ಪ್ರಪಂಚವೇ ದಿವಾಳ ಆಗುತ್ತಿದ್ದನ್ನು ಗಮನಿಸಿದರೆ, ನಮ್ಮ ಭಾರತ ಇನ್ನೂ ಬಲಷ್ಠವಾಗಿದೆ. ಅಷ್ಟೇ ಅಲ್ಲದೇ, ಕೇಂದ್ರ ಸರ್ಕಾರದವರು ಮತ್ತು ನಮ್ಮ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಮುಂದಿನ ದಿನಗಳಲ್ಲಿ ನಮ್ಮ ಭಾರತ ದೇಶ ವಿಶ್ವಗುರು ಸಹ ಆಗುತ್ತೇವೆ ಎಂಬ ಮನೋಭಾವನೆಯಿಂದ ನಮಗೆ ಗೊತ್ತಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್-19 ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುತ್ತದೆ. ಇಡೀ ದೇಶದಲ್ಲೂ ಪರಿಸ್ಥಿತಿಯನ್ನು ಅವಲೋಕಿಸಿದರೆ ಅತ್ಯಂತ ಕಡಿಮೆ ಕೋವಿಡ್-19 ಪ್ರಕರಣಗಳು ಬಂದಿದ್ದು ಎಲ್ಲ ಎಂದರೆ ಅದು ನಮ್ಮ ಕರ್ನಾಟಕ ರಾಜ್ಯದಲ್ಲೂ ಎಂದು ಹೇಳಬಹುದಾಗಿರುತ್ತದೆ. ಆ ರೀತಿ ನಾವು ಕೋವಿಡ್-19ನ್ನು ತಡೆಗಟ್ಟುತ್ತೇವೆ. ಸ್ವಾಭಾವಿಕವಾಗಿ ಈ ಸಾಂಕ್ರಾಮಿಕ ರೋಗ ಎಲ್ಲಾ ಕಡೆ ಹರಡಬೇಕು, ಅದರಂತೆ ಈ ರೋಗ ಎಲ್ಲಾ ಕಡೆ ಹರಡಿತು. ಕರ್ನಾಟಕ ರಾಜ್ಯದಲ್ಲೂ ಸಹ ಅತೀ ಹೆಚ್ಚು ಪ್ರಕರಣಗಳಿದ್ದಾಗ ರಾಜ್ಯ ಸರ್ಕಾರ ಒಂದೊಂದು ಜಿಲ್ಲೆಗೂ ಸಹ ಬೇಕಾದಂತಹ ಎಲ್ಲಾ ರೀತಿಯ ಸಹಕಾರಗಳನ್ನು ಕೊಟ್ಟಿರುತ್ತದೆ. ಆ ಸಂದರ್ಭದಲ್ಲಿ ಬೇಕಾದಂತಹ ಆಕ್ಸಿಜನ್ ಇರಬಹುದು, ವೆಂಟಿಲೇಟರ್ ಇರಬಹುದು ಅದನ್ನೆಲ್ಲಾ ಕೊಟ್ಟಿರುವಂಥದ್ದು ನಮ್ಮ ರಾಜ್ಯ ಸರ್ಕಾರ.

ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಮಾಡಿರುವುದರ ಬಗ್ಗೆ ನಮಗೆ ಬಹಳ ಹೆಮ್ಮೆ ಇದೆ. ಅಲ್ಲ ಇಡೀ ಜನಪ್ರತಿನಿಧಿಗಳ ತಂಡ ಬೆಳಗ್ಗೆ ರಾತ್ರಿ ಕಾರ್ಯನಿರ್ವಹಿಸಿ ಕೋವಿಡ್-19 ಅನ್ನು ನಿಯಂತ್ರಣ ಮಾಡುವುದಕ್ಕೆ ಸಹಕಾರ ನೀಡಿರುತ್ತಾರೆ. ಪ್ರಾರಂಭದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಬಂದಂತಹ ಸಂದರ್ಭದಲ್ಲೂ ಸಹ ಅದನ್ನು ನಿಯಂತ್ರಿಸುವುದಕ್ಕೆ ಜನಪ್ರತಿನಿಧಿಗಳು ಸಹ ಸಹಕಾರ ನೀಡಿರುತ್ತಾರೆ. ಈ ಮಧ್ಯೆ ಶಿವಮೊಗ್ಗ ಜಿಲ್ಲೆ ತುಂಬಾ ಚೆನ್ನಾಗಿ ಬೆಳವಣಿಗೆಯಾಗುತ್ತಿದೆ ಎನ್ನುವಂತಹ ಸಂದರ್ಭದಲ್ಲಿ ಇತ್ತೀಚೆಗೆ ಅಲ್ಲ ಒಂದು ಪ್ರಕರಣವಾಯಿತು. ಅದರಿಂದಾಗಿ, ನಮಗೆ ಬಹಳ ನೋವಾಗುತ್ತದೆ. ಏಕೆಂದರೆ, ಶಿವಮೊಗ್ಗ ಜಿಲ್ಲೆ ಇವೊತ್ತಿನ ದಿವಸ ತುಂಬಾ ಚೆನ್ನಾಗಿ ಬೆಳೆಯುತ್ತಿದ್ದು, ಬೇರೆ ಬೇರೆ ಕಡೆಯಿಂದ ಹೂಡಿಕೆದಾರರು ಶಿವಮೊಗ್ಗ ಜಿಲ್ಲೆಗೆ ಬರುತ್ತಿರುವಂತಹ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಹೆಸರಿಗೆ ಮನಿ ಬಳಯಬೇಕು ಎನ್ನುವಂತಹ ಯೋಜನೆಗಳನ್ನು ಕೆಲವರು ಮಾಡುತ್ತಿರುವುದು ನಮಗೆ ನಿಜವಾಗಿಯೂ ಬಹಳ ಬೇಜಾರಾಗುತ್ತದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಂದು ರಾಷ್ಟ್ರೀಯ ಪಕ್ಷದ ಕಾರ್ಯಾಧ್ಯಕ್ಷರು ಅವರಿಗೆ ವಿಷಯ ಗೊತ್ತಿಲ್ಲದೆ ಇದ್ದರೂ ಸಹ ಒಂದು ಪತ್ರಿಕಾ ಹೇಳಿಕೆಯನ್ನು ನೀಡುತ್ತಾರೆ. ಜನಪ್ರತಿನಿಧಿಗಳಾದ ನಮಗೆ ಎಲ್ಲಾ ವಿಷಯಗಳು ತಿಳಿದಿರುವುದಿಲ್ಲ. ನಾವು ಎಲ್ಲಾ ವಿಷಯಗಳನ್ನು ಮೊದಲು ತಿಳಿದುಕೊಳ್ಳಬೇಕು. ನಮಗೆ ನಮ್ಮದೇ ಆದಂತಹ ವ್ಯವಸ್ಥೆಗಳಿರುತ್ತದೆ. ಪೊಲೀಸ್ ಇಲಾಖೆ ಇರುತ್ತದೆ ಅಥವಾ ಗುಪ್ತಚರ ಇಲಾಖೆಯ ಬಳಿ ವಿಷಯಗಳನ್ನು ತಿಳಿದುಕೊಂಡು ನಾವು ಹೇಳಿಕೆಯನ್ನು ನೀಡಬೇಕು.

ಶಿವಮೊಗ್ಗ ಜಿಲ್ಲೆಯ ಬಾಪೂಜಿ ನಗರದಲ್ಲರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಘಟನೆ ಆಯಿತು. ಆ ಘಟನೆಯ ಬಗ್ಗೆ ಪೂರ್ಣ ವಿವರ ತಿಳಿದುಕೊಳ್ಳದೇ ಒಂದು ರಾಷ್ಟ್ರದ್ವಜವನ್ನು ಇಳಿಸಿ, ಒಂದು ಕೇಸರಿ ದ್ವಜವನ್ನು ಏರಿಸಿದ್ದಾರೆ ಎನ್ನುವಂತಹದನ್ನು ಹೇಳಿದಾಗ, ಇಡೀ ದೇಶದ ಮತ್ತು ಇಡೀ ಪ್ರಪಂಚದ ಕಣ್ಣು ಶಿವಮೊಗ್ಗ ಜಿಲ್ಲೆಯ ಮೇಲೆ ಬಿತ್ತು. ಯಾವತ್ತೂ ಸುಳ್ಳು ಬಹು ಬೇಗ ಪ್ರಚಾರ ಆಗುತ್ತದೆ. ಅದನ್ನು ಸರಿ ಮಾಡಬೇಕೆಂದು ಹೊರಟಾಗ ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ, ಇಲ್ಲ ಆ ರೀತಿ ಆಗಿರುವುದಿಲ್ಲವೆಂದು ಎಲ್ಲಾ ಕಡೆ ಹೇಳಬೇಕಾಗುತ್ತದೆ. ಅದನ್ನು ಹೇಳುವಷ್ಟರಲ್ಲಿ ರಾತ್ರಿಯಾಯಿತು. ಈ ಬಗ್ಗೆ ಮೊದಲು ಜನರಿಗೆ ಗೊತ್ತಾಗಲಿಲ್ಲ. ಎಲ್ಲರೂ ಏನು ತಿಳಿದುಕೊಂಡಿದ್ದರೆಂದರೆ, ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರದ್ವಜವನ್ನು ಇಳಿಸಿ, ಕೇಸರಿ ದ್ವಜವನ್ನು ಏರಿಸಿದ್ದಾರೆ ಎಂದು. ಆದರೆ, ಆ ರೀತಿ ಆಗಿರುವುದಿಲ್ಲ. ಆ ದ್ವಜಸ್ತಂಭದಲ್ಲಿ ನಾವು ಎನ್.ಸಿ.ಸಿ. ದಿನದಂದು ಎನ್.ಸಿ.ಸಿ. ದ್ವಜ ಹಾಕಿ ದಿನಾಚರಣೆ ಮಾಡುತ್ತೇವೆ. ಅದೇ ರೀತಿ ಎನ್.ಎಸ್.ಎಸ್. ದಿನದಂದು ಎನ್.ಎಸ್.ಎಸ್. ದ್ವಜ ಹಾಕಿ ದಿನಾಚರಣೆ ಮಾಡುತ್ತೇವೆ. ಕನ್ನಡ ರಾಜ್ಯೋತ್ಸವ ದಿನದಂದು ಕನ್ನಡ ದ್ವಜವನ್ನು ಏರಿಸಿ ಕನ್ನಡ ರಾಜ್ಯೋತ್ಸವ ಮಾಡುತ್ತೇವೆ. ಅಂತಹ ದ್ವಜಸ್ತಂಭದಲ್ಲಿ ಕೇಸರಿ ಬಣ್ಣದ ದ್ವಜವನ್ನು ಹಾಕಿದ್ದು ಉಂಟು ಹಾಗೂ ಆ ದ್ವಜವನ್ನು ಹಾಕಲಾಗಿರುತ್ತದೆ. ಅದಾದ ಮೇಲೆ ಆ ದ್ವಜವನ್ನು ತೆಗೆಯಲಾಗಿರುತ್ತದೆ. ಅದಾದ ಮೇಲೆ ಏನಾಯಿತೆಂದರೆ, ಶಿವಮೊಗ್ಗ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದಾಗ, ಯಾರು ಸಹ ಆ ಜಾಗಕ್ಕೆ ಬರಬಾರದು ಎನ್ನುವಂತಹ ಜಾಗಲದಲ್ಲಿ ಒಂದಷ್ಟು ಜನ ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾಷ್ಟ್ರದ್ವಜವನ್ನು ಏರಿಸುತ್ತಾರೆಂದರೆ, ಈ ದೇಶ ಎಲ್ಲರಿಗೂ ಹೋಗುತ್ತಿದೆ. ಆ ಮಕ್ಕಳಿಗೆ ಶಿಕ್ಷಣದ ಬಗ್ಗೆ ನಾವು ಏನು ಹೇಳಿಕೊಡಬೇಕು ಅಥವಾ ಅವರ ಮುಂದಿನ

ಭವಿಷ್ಯದ ಬಗ್ಗೆ ನಾವು ಏನು ಹೇಳಿಕೊಡಬೇಕು ಎಂದು ಯೋಚನೆ ಮಾಡಿದರೆ ಇವೊತ್ತಿನ ದಿವಸ ನಾವು ಹೇಳಿಕೊಡುತ್ತಿರುವುದು ಬೇರೆಯೇ ಆಗಿದೆ.

ಶ್ರೀ ಸಅಂ ಅಹಮದ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ದ್ವಜಸ್ತಂಭದಲ್ಲಿ ರಾಷ್ಟ್ರದ್ವಜವನ್ನು ಹಾಕುವುದು ತಪ್ಪಾ? ಅಲ್ಲದೇ, ಆಡಳಿತ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಯಲ್ಲಿರುವ ಕೆಂಪುಕೋಟೆಯ ಮೇಲೆ ಕೇಸರಿ ದ್ವಜವನ್ನು ಹಾರಿಸುತ್ತೇವೆಂದು ಹೇಳಿರುವುದು ಸರಿಯೇ? ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಕ್ಕೆ ಅವರಿಗೆ ನಾಚಿಕೆಯಾಗಬೇಕು.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ರಾಷ್ಟ್ರದ್ವಜವನ್ನು ಹಾರಿಸಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ, ಅಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ಅಲ್ಲಿ ಬಿಗುವಿನ ವಾತಾವರಣ ಇಡೀ ಊರಿನಲ್ಲಿ ಇದೆ. ಅದನ್ನು ನಾನು ಹೇಳುತ್ತಿದ್ದೇನೆಯೇ ಹೊರತು, ರಾಷ್ಟ್ರದ್ವಜ ಏರಿಸಿದ್ದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆ ಬಿಗುವಿನ ವಾತಾವರಣದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದೆಂಬುದು ನನ್ನ ಉದ್ದೇಶ ಆಗಿರುತ್ತದೆ.

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಅಲ್ಲಿ ರಾಷ್ಟ್ರದ್ವಜವನ್ನು ಏರಿಸಿರುವುದರಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿರುವುದಿಲ್ಲ. ಏಕೆಂದರೆ, ಈ ಹಿಂದೆ ಬ್ರಿಟಿಷರ ವಿರುದ್ಧ ತಮ್ಮ ಪ್ರಾಣವನ್ನು ಕೊಟ್ಟು ನಮ್ಮ ರಾಷ್ಟ್ರದ್ವಜವನ್ನು ಹಾಕಿರುತ್ತಾರೆ. ಆ ಸಂದರ್ಭದಲ್ಲಿ ಸೆಕ್ಷನ್ 144 ಅಲ್ಲದೇ, ಇನ್ನೂ ಗಂಭೀರವಾದ ಸೆಕ್ಷನ್‌ಗಳು ಸಹ ಇದ್ದವು. ಆ ಸಂದರ್ಭದಲ್ಲಿ ಸಾವಿರಾರು ಜನರು ಸತ್ತಿರುತ್ತಾರೆ. ಅದರಲ್ಲಿ ಕಾನೂನು ಪ್ರಶ್ನೆ ಅಥವಾ ಸೆಕ್ಷನ್ 144 ಪ್ರಶ್ನೆ ಬರುವುದಿಲ್ಲ. (ಗೊಂದಲ) ಮಾನ್ಯ ಡಿ.ಎಸ್. ಅರುಣ್‌ರವರು ಯುವಕರಾಗಿದ್ದು, ಬಹಳ ಚೆನ್ನಾಗಿ ಮಾತನಾಡುತ್ತಿದ್ದಾರೆ. ಆ ವಿಷಯದ ಬಗ್ಗೆ ನಾನು ಸಹ ಮಾತನಾಡಬೇಕಾಗಿತ್ತು. ಆದರೆ, ಪೀಠದಿಂದ ನನಗೆ ಆದೇಶ ಬಂದಿದ್ದರಿಂದ ನಾನು ಮಾತನಾಡುವ ಕಾಲಾವಕಾಶವನ್ನು ಬಿಟ್ಟುಕೊಟ್ಟಿರುತ್ತೇನೆ. ತದನಂತರ, ಶ್ರೀ ದಿನೇಶ್ ಗೊಳಗೌಡರವರು ಮಾತನಾಡುತ್ತಾರೆ. ಅವರು ಸಹ ಹೊಸ ಸದಸ್ಯರಾಗಿರುತ್ತಾರೆ. ಮಾನ್ಯ ಅರುಣ್‌ರವರು ಚೆನ್ನಾಗಿ ಭಾಷಣ ಶುರು ಮಾಡಿದರು. ಅವರ ವಯಸ್ಸು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸುಮಾರು 35 ರಿಂದ 40 ಇರಬಹುದು. ಮಾನ್ಯ ಸದಸ್ಯರು ತುರ್ತು ಪರಿಸ್ಥಿತಿ ಬಗ್ಗೆ ಅವರು ಮಾತನಾಡಬೇಕಾದರೆ, ಅವರಿಗೆ ಅದು ಇತಿಹಾಸ. ಆದರೆ, ಅದು ನನಗೆ ಮತ್ತು ಶ್ರೀ ಆಯನೂರು ಮಂಜುನಾಥ್‌ರವರಿಗೆ ಅದು ಘಟನೆ. ಸೆಕ್ಷನ್ 144 ಜಾರಿಯಲ್ಲಿದ್ದಾಗ ರಾಷ್ಟ್ರದ್ವಜವನ್ನು ಏರಿಸಿದ್ದು ತಪ್ಪು ಎನ್ನುವುದಿದ್ದರೆ, ಈ ದೇಶಕ್ಕೆ ಅದಕ್ಕಿಂತಲೂ ದೊಡ್ಡ ದ್ರೋಹ ಯಾವುದು ಇರುವುದಿಲ್ಲ. ಹಾಗಾಗಿ, ದಯಮಾಡಿ ಮಾನ್ಯ ಸದಸ್ಯರು ಚೆನ್ನಾಗಿ ಮಾತನಾಡುತ್ತಿದ್ದು, constructive ಆಗಿ ಮಾತನಾಡುವುದನ್ನು ಕಾಯುವುದು ಬಹಳ ಉತ್ತಮವೆಂಬುದು ನನ್ನ ಸಲಹೆ.

ಶ್ರೀ ಪಿ.ಹೆಚ್. ಪೂಜಾರ್:- ಮಾನ್ಯ ಸಭಾಪತಿಯವರೇ...

ವೈಸ್ ಚೇರ್ಮನ್:- ಮಾನ್ಯ ಪೂಜಾರ್‌ರವರೇ, ಒಂದು ನಿಮಿಷ. ಮಾನ್ಯ ಅರುಣ್‌ರವರು ತಮ್ಮ ಮಾತನ್ನು ಪೂರ್ಣಗೊಳಿಸಲಿ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ...

ಶ್ರೀ ಪಿ.ಹೆಚ್. ಪೂಜಾರ್:- ಮಾನ್ಯ ಸಭಾಪತಿಯವರೇ, ರಾಷ್ಟ್ರದ್ವಜವನ್ನು ನಾವು ಎರಡು ಸಂದರ್ಭಗಳಲ್ಲಿ ಹಾರಿಸಬೇಕು. ಒಂದು ಜನವರಿ 26 ರಂದು ಹಾರಿಸಬೇಕು ಮತ್ತು ಇನ್ನೊಂದು ಆಗಸ್ಟ್ 15 ರಂದು ಹಾರಿಸಬೇಕು. ಇನ್ನೂ ಬೇರೆ ಬೇರೆ ಕಾರಣಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸುವಂತಹ ಅವಕಾಶ ಇರುವುದಿಲ್ಲ.

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಶ್ರೀ ನವೀನ್ ಜಿಂದಾಲ್ ಎಂಬುವವರು, ಒಂದು ರಾಷ್ಟ್ರದ್ವಜವನ್ನು 365 ದಿನಗಳಲ್ಲಿಯೂ ಸಹ ಹಾರಿಸಬಹುದೆಂದು ಹೇಳಿರುತ್ತದೆ. ಆ ಬಗ್ಗೆ ಮಾನ್ಯ ಸದಸ್ಯರು ಮಾಹಿತಿ ತೆಗೆದುಕೊಳ್ಳಲಿ. ಅಲ್ಲದೇ, ಈ ಸದನದಲ್ಲಿ ಏನಾದರೂ ಹೇಳುವಾಗ, ಆ ಬಗ್ಗೆ ಮೊದಲು ಹೋಂ ವರ್ಕ್ ಮಾಡಬೇಕು. ಬದಲಾಗಿ, ಇಲ್ಲಿ ಏನೇನೋ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ, ಅವರು ಸುಮ್ಮನಿರಬೇಕು.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, National Flag ಸಹ ಒಂದು ಆಕ್ಟ್ ಅಡಿ ಬರುತ್ತದೆ.

(ಗೊಂದಲ)

ವೈಸ್ ಚೇರ್ಮನ್:- ಮಾನ್ಯ ಅರುಣ್‌ರವರು ತಾವು ತಮ್ಮ ಮಾತನ್ನು ಮುಂದುವರೆಸಿ. ದಯಮಾಡಿ ಎಲ್ಲರೂ ಸಹ ಕುಳಿತುಕೊಳ್ಳಬೇಕು.

(ಗೊಂದಲ)

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ಈಗಾಗಲೇ ನಾನು ಹೇಳಿದಂತಹ ಕಾಲೇಜಿನಲ್ಲಿ ಮಾನ್ಯ ಸದಸ್ಯರು ಹೇಳಿದ ಹಾಗೆ, ವರ್ಷದಲ್ಲಿ ಎರಡು ಬಾರಿ ರಾಷ್ಟ್ರಧ್ವಜವನ್ನು ಹಾರಿಸುವ ಅಭ್ಯಾಸ ಇರುತ್ತದೆ. ಅದು ಜನವರಿ 26ರಂದು ಮತ್ತು ಆಗಸ್ಟ್ 15 ರಂದು ಹಾರಿಸುತ್ತೇವೆ. ಹಾಗಾಗಿ, ಈ ವಿಷಯದ ಬೇರೆ ಚರ್ಚೆ ಮಾಡದೇ ಹಾಗೂ ಈ ರೀತಿಯಾದಂತಹ ಘಟನೆಗಳು ನಾವು ಮುಂದಿನ ದಿನಗಳಲ್ಲಿ ಆಗದೇ ಇರುವ ರೀತಿಯಲ್ಲಿ ಜನಪ್ರತಿನಿಧಿಗಳು ಯಾವುದೇ ಗೊಂದಲ ವಾತಾವರಣ ಸೃಷ್ಟಿ ಮಾಡದೇ ಈ ದೇಶವನ್ನು ಮತ್ತು ಈ ರಾಜ್ಯವನ್ನು ನಾವು ಕಾಪಾಡುವಂತಹ ಕೆಲಸವನ್ನು ನಾವು ಮಾಡಬೇಕೆನ್ನುವುದಾಗಿದೆ. ಈ ಮೇಲ್ಕನಿಗಿ ಬರಬೇಕೆನ್ನುವುದು ನನ್ನ ಬಹಳ ವರ್ಷದ ಕನಸು.

(ಮುಂದು...)

(41) 15.02.2022 5.30 YL-KS

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಡಿ.ಎಸ್.ಅರುಣ್ (ಮುಂದು):-

1988ನೇ ಸಾಲಿನಲ್ಲಿ ನನ್ನ ತಂದೆಯವರು ಮೊದಲ ಬಾರಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಕನಿಷ್ಠ 10, 15 ದಿನಗಳ ಕಾಲ ಸದನ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಸಹ ನಮ್ಮ ತಂದೆಯವರೊಂದಿಗೆ ಬಂದು ವಿಲಕ್ಷಣ ಗ್ಯಾಲರಿಯಲ್ಲಿ ಕುಳಿತು ಈ ಸದನದಲ್ಲಿನ ಚರ್ಚೆಯನ್ನು ನೋಡುತ್ತಿದ್ದೆ. ಆಗ ನಾನು ಇಲ್ಲಿನ ಚರ್ಚೆಗಳನ್ನು ನೋಡಿ ಮುಂದೆ ಒಂದು ದಿನ ನಾನು ಸಹ ಆಯ್ಕೆಯಾಗಿ ಈ ಸದನಕ್ಕೆ ಬಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನನಗೆ ಮಾತನಾಡುವ ಅವಕಾಶ ಸಿಗಬಹುದೆಂದು ಪ್ರೇರಿತನಾಗಿದ್ದೆನು. ಈಗ ಅಂತಹ ಅವಕಾಶ ನನಗೆ ದೊರೆತ್ತಿದ್ದು, ನನಗೆ ಮಾತನಾಡಲು ಅವಕಾಶ ಕಲ್ಪಿಸಿದ್ದ ತಮಗೂ, ಗೌರವಾನ್ವಿತ ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತಾ ನನ್ನ ಮಾತಿಗೆ ವಿರಾಮ ನೀಡುತ್ತೇನೆ.

ಶ್ರೀ ಜಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಮ್ಮ ಪಕ್ಷದ senior leaders ಗಳ meeting 6.00 ಗಂಟೆಗೆ ಇದೆ. ಈಗಾಗಲೇ ಮಾನ್ಯ ಸಭಾಪತಿಯವರಲ್ಲಿ 6.00 ಗಂಟೆಗೆ ಸದನ ಮುಗಿಸಬೇಕೆಂದು ಮನವಿ ಮಾಡಿಕೊಂಡಿದ್ದೇವೆ. ಜೊತೆಗೆ ಹೊಸ ಸದಸ್ಯರು ಸದನಕ್ಕೆ ಆಗಮಿಸಿದ್ದು, ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ನಾನು yield ಆಗಿದ್ದೇನೆ. ನಾನು ಭಾಷಣ ಮಾಡುವಾಗ ಏನಾದರೂ 6.00 ಗಂಟೆಯಾದರೆ ನನ್ನ ಮಾತನ್ನು ಮಧ್ಯದಲ್ಲೆಯೇ ನಿಲ್ಲಿಸುತ್ತೇನೆ. ಹಾಗಾಗಿ ನಾಳೆ ನನ್ನ ಮಾತನ್ನು ಮುಂದುವರೆಸಲು ಅವಕಾಶ ಕಲ್ಪಿಸಬೇಕು.

ವೈಸ್ ಛೀಮನ್:- ಆಯಿತು. ಮಾನ್ಯ ದಿನೇಶ್ ಗೋಷ್ಠಿಡರವರೆ ಗಮನ ಸೆಳೆಯುವ ಸೂಚನೆ ಮೇಲೆ ಮಾತನಾಡಿ.

11. ಗಮನ ಸೆಳೆಯುವ ಸೂಚನೆ

ವಿಷಯ:-ಇ) ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ ಕಾರೆಕಟ್ಟಿ ಗ್ರಾಮದ ಸಮೀಪದಲ್ಲರುವ ರಾಸಾಯನಿಕ ತಯಾರಿಕಾ ಕಾರ್ಖಾನೆಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರದ ವತಿಯಿಂದ ಸೂಕ್ತ ಸೂಕ್ತ ಪರಿಹಾರ ನೀಡುವ ಕುರಿತು.

ಶ್ರೀ ದಿನೇಶ್ ಗೋಷ್ಠಿಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ ಕಾರೆಕಟ್ಟಿ ಗ್ರಾಮದ ಸಮೀಪದಲ್ಲರುವ ರಾಸಾಯನಿಕ ತಯಾರಿಕಾ ಕಾರ್ಖಾನೆಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರದ ವತಿಯಿಂದ ಸೂಕ್ತ ಸೂಕ್ತ ಪರಿಹಾರ ನೀಡುವ ಕುರಿತು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರ ಗಮನ ಸೆಳೆಯಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ಸಭಾಪತಿಯವರೇ, ಬಸರಾಳು ಹೋಬಳಿ ಕಾರಕಟ್ಟೆ ಗ್ರಾಮದಲ್ಲೂ ಖಾಸಗಿಯಾಗಿ ರಸಗೊಬ್ಬರ ತಯಾರು ಮಾಡುತ್ತೇವೆ ಎಂದು ಕಾರ್ಖಾನೆಯ ಲೈಸೆನ್ಸ್ ಪಡೆದು ಸದರಿ ಕಾರ್ಖಾನೆಯಲ್ಲಿ ಆಸಿಡ್ ತಯಾರು ಮಾಡುವಂಥ ಕೆಲಸವನ್ನು ಕಾರ್ಖಾನೆಯವರು ಮಾಡುತ್ತಿದ್ದಾರೆ. ಅದರಿಂದ ಬರುತ್ತಿರುವ ವಿಷಾನೀಲ ಸೋರಿಕೆಯಾಗಿ 15 ಎಕರೆ ಜಮೀನಿನಲ್ಲಿ ರೈತರು ಬೆಳೆದ ಬೆಳೆಗಳು ಹಾಗೂ ಅದರ ಪಕ್ಕದಲ್ಲಯೇ ಇದ್ದ ಅರಣ್ಯ ಗಿಡಗಳು ನಾಶಗೊಂಡಿವೆ. ರಸಗೊಬ್ಬರ ಕಾರ್ಖಾನೆಗೆ 4 ಎಕರೆ ಜಮೀನಿಗೆ ಅನುಮತಿ ಪಡೆದು ಅದರ ಪಕ್ಕದಲ್ಲಯೇ ಇದ್ದ ಸರ್ಕಾರದ ಜಮೀನನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅಲ್ಲಿಯ ರೈತರು ಹೇಳುತ್ತಿದ್ದಾರೆ. ರಾಗಿ, ಟೊಮ್ಯಾಟೋ, ಹುರಳ, ತೆಂಗಿನ ಗಿಡಗಳು ನಾಶಗೊಂಡಿವೆ. ಇದಕ್ಕೆ ಯಾವುದೇ ಪರಿಹಾರವನ್ನು ಕಾರ್ಖಾನೆ ಮಾಲೀಕರು ನೀಡಿರುವುದಿಲ್ಲ. ಜೊತೆಗೆ ಅಂದಿನಿಂದ ಕಾರ್ಖಾನೆ ಮಾಲೀಕರು ಆ ಕಡೆ ತಲೆ ಸಹ ಹಾಕಿಲ್ಲ. ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಆ ವಿಷ ಅನಿಲವನ್ನು ಅಲ್ಲಿಯೇ ಪಕ್ಕದಲ್ಲ ನೀರುಗಾಲುವೆ ಸಹ ಇದ್ದು, ಕುಡಿಯುವ ನೀರಿಗೆ ಉಪಯೋಗಿಸುತ್ತಿದ್ದಾರೆ. ಇದರಿಂದಾಗಿ ನೀರಿಗೆ ಆ ವಿಷಾನೀಲ ಬೆರೆತರೆ ಜನರಿಗೆ ತುಂಬಾ ಹಾನಿಯಾಗುತ್ತಿದ್ದು, ಆ ಕಾರ್ಖಾನೆಯನ್ನು ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಜೊತೆಗೆ ಲೈಸೆನ್ಸ್ ನೀಡಿದವರನ್ನು ಅಮಾನತುಗೊಳಿಸಬೇಕೆಂದು ತಮ್ಮ ಮೂಲಕ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ.

ಡಾ|| ಮುರುಗೇಶ್ ಆರ್ ನಿರಾಣಿ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು):- ಮಾನ್ಯ ಸಭಾಪತಿಯವರೇ,

(ಹೇಳಿಕೆಯನ್ನು ಲಗತ್ತಿಸಲಾಗಿದೆ)

ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ ಇವರು ಬಸರಾಳು ಹೋಬಳಿ ಕಾರೆಕಟ್ಟೆ ಸರ್ವೆ ನಂ.113/1, 113/2 ರಲ್ಲಿ ಸ್ಥಾಪಿಸಿರುವ ಮೆ|| ಕೀರ್ತಿ ರಸಾಯನಿಕ ಸಲ್ಫೂರಿಕ್ ಆಸಿಡ್ ತಯಾರಿಕಾ ಕಾರ್ಖಾನೆಯಲ್ಲಿ ವಿಷಾನೀಲ ಸೋರಿಕೆಯಾಗಿರುವ ಬಗ್ಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಫ್ಯಾಕ್ಟರೀಸ್ ಹಾಗೂ ಬಾಯ್ಲರ್ ಇಲಾಖೆ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಈಗಾಗಲೇ ವರದಿಯನ್ನು ಸಲ್ಲಿಸಿದ್ದಾರೆ. ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಜಿಲ್ಲೆ ಕಾರ್ಖಾನೆ ಮತ್ತು ಬಾಯ್ಲರ್ ಅಧಿಕಾರಿಗಳು ನೀಡಿರುವ ವರದಿಗೂ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀಡಿರುವ ವರದಿಗೂ ವ್ಯತ್ಯಾಸ ಇರುವುದರಿಂದ ಅವರಿಬ್ಬರೂ ಜಂಟಿಯಾಗಿ ಸ್ಥಳ ಪರಿಶೀಲನೆ ಮಾಡಿ, 07 ದಿವಸಗಳೊಳಗೆ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಇನ್ನು 03 ದಿವಸಗಳೊಳಗೆ ಆ ವರದಿ ಬರುತ್ತದೆ. ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು.

ಶ್ರೀ ದಿನೇಶ್ ಗುಳಗೌಡ:- ಮಾನ್ಯ ಸಭಾಪತಿಯವರೇ, ರೈತರಿಗೆ ಪರಿಹಾರ ನೀಡುವ ಕೆಲಸ ಸಹ ಮಾಡಬೇಕಾಗಿದೆ.

(ಈ ಹಂತದಲ್ಲಿ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಡಾ|| ಮುರುಗೇಶ ಆರ್ ನಿರಾಣಿ:- ಮಾನ್ಯ ಸಭಾಪತಿಯವರೇ, ವರದಿ ಬಂದ ನಂತರ ಪರಿಹಾರವನ್ನು ಸಹ ನೀಡಲಾಗುವುದು.

12. ರಾಜ್ಯಪಾಲರ ಭಾಷಣಕ್ಕೆ ಸಲ್ಲಿಸತಕ್ಕ ವಂದನಾ ನಿರ್ಣಯದ ಮೇಲಿನ ಮುಂದುವರೆದ ಚರ್ಚೆ

ಶ್ರೀ ಎಸ್.ರುದ್ರೇಗೌಡ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣದ ಅಭಿನಂದನಾ ನಿರ್ಣಯದ ಮೇಲೆ ಮಾತನಾಡಲು ನನಗೆ ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಗೌರವಾನ್ವಿತ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಒಟ್ಟಾರೆಯಾಗಿ ಸಮರ್ಥ ನಿರ್ವಹಣೆಗೆ ನೀಡಿರುವಂಥ ಭಾಷಣದ ಹೆಚ್ಚಿನ ಸಾರಾಂಶದ ಕುರಿತು ಹಾಗೂ ಜೊತೆ ಜೊತೆಯಾಗಿ ಸರ್ವರ ಕಲ್ಯಾಣಕ್ಕೂ ಸಹ ಆದ್ಯತೆ ನೀಡಿ, ಹಲವಾರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾರ್ಯಕ್ರಮಗಳ ಬಗ್ಗೆ ಗೌರವಾನ್ವಿತ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಮಾಡಿರುವುದನ್ನು ಗಮನಿಸುತ್ತೇವೆ. ಕೋವಿಡ್-19 ಬಗ್ಗೆ ಸಾಕಷ್ಟು ವಿಸ್ತಾರವಾಗಿ ಎಲ್ಲಾ ಸದಸ್ಯರು ಸಹ ಮಾತನಾಡಿದ್ದಾರೆ. ಅದರ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ. ಆದರೆ, ಕೋವಿಡ್-19 ನಿಂದಾಗಿ ಎಲ್ಲಾ ವಿಷಯದಲ್ಲಿ ಕೋವಿಡ್ ಕಾರಣವನ್ನು ನೀಡಿ, ಎಲ್ಲಾ ಆರ್ಥಿಕತೆಯನ್ನು ಅಲೆಗಡವಿದ್ದಾರೆ ಎನ್ನುವ ಭಾವನೆಯನ್ನು ವಿರೋಧ ಪಕ್ಷದ ಗೌರವಾನ್ವಿತ ಸದಸ್ಯರು ಉಲ್ಲೇಖ ಮಾಡಿದ್ದಾರೆ. ಅದಕ್ಕಾಗಿ ನಾನು ಹೇಳುವುದೇನೆಂದರೆ, “ಜೀವ ಇದ್ದರೆ ಜೀವನ” ಎನ್ನುವ ಮಾತನ್ನು ಹೇಳಬಯಸುತ್ತೇನೆ. ಆ ಹಿನ್ನೆಲೆಯಲ್ಲಿ ಜನಪರವಾದ ಜವಾಬ್ದಾರಿಯುತ ಸರ್ಕಾರ ಎಲ್ಲಾ ರೀತಿಯ ಕಾರ್ಯವನ್ನು ಕೈಗೊಂಡಿದೆ ಎನ್ನುವುದನ್ನು ಸದನದ ಮೂಲಕ ಎಲ್ಲರ ಗಮನಕ್ಕೆ ತರಬಯಸುತ್ತೇನೆ. ಮಾನ್ಯ ಸದಸ್ಯರಾದ ಶ್ರೀ ಎಂ.ಕೆ.ಪ್ರಾಣೇಶ್‌ವರರು ಕೋವಿಡ್-19 ಬರುತ್ತದೆ ಎಂದು ಯಾರೂ ಸಹ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲದಂಥ ಮಹಾಮಾರಿಯಾಗಿದ್ದು, ಅದನ್ನು ಹಂತ ಹಂತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಯಾವ ರೀತಿ ನಿರ್ವಹಣೆ ಮಾಡಿದ್ದರು ಹಾಗೂ ಅದಕ್ಕೆ ಇಡೀ ರಾಷ್ಟ್ರದ ಜನತೆ ಯಾವ ರೀತಿ ಕೈಜೋಡಿಸಿದ್ದರು ಎನ್ನುವುದನ್ನು ಬಹಳ ಚೆನ್ನಾಗಿ ತಿಳಿಸಿದ್ದಾರೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ನಮ್ಮ ವ್ಯವಸ್ಥೆ ಯಾವ ರೀತಿ ಇತ್ತು, ಆಸ್ಪತ್ರೆಯ ಸ್ಥಿತಿಗತಿ ಹೇಗೆ ಇತ್ತು ಎಂಬುದನ್ನು ನೋಡಬೇಕಾಗಿದೆ. ಯಾವುದೇ ಅನುಕೂಲ ಇಲ್ಲದ ಸಂದರ್ಭದಲ್ಲಿ ಮೊದಲ ಅವಧಿಯಲ್ಲಿ ಕಡಿಮೆ ಸಾವು-ನೋವು ಉದ್ಭವಿಸಿದ್ದು, ನಂತರದ ಬಂದ ಮಹಾಮಾರಿಯಿಂದ ಬಹಳ ದೊಡ್ಡ ಸಾವು-ನೋವು ಉದ್ಭವಿಸಿದ ಸಂದರ್ಭದಲ್ಲಿ ಕಂಡಿರುವ ನ್ಯೂನತೆಗಳನ್ನು ರಾಜ್ಯ ಸರ್ಕಾರ ಅತ್ಯಂತ ಯಶಸ್ವಿಯಾಗಿ '5T formula'- testing, tracking, tracing, triaging and technology ಗಳಾದ ತಪಾಸಣೆ ನಡೆಸಿ, ನಂತರ ಅದನ್ನು ನಿರಂತರವಾಗಿ follow up ಮಾಡಿ, ಅವರಿಗೆ ಸೂಕ್ತವಾದ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಲಸಿಕೆಯನ್ನು ಕಂಡು ಹಿಡಿದ ಸಂದರ್ಭದಲ್ಲಿ ಆ ಲಸಿಕೆ ನಿಜವಾಗಿಯು ಪರಿಣಾಮಕಾರಿಯಾಗುತ್ತದೆಯೇ ಎಂದು ಇಡೀ ರಾಷ್ಟ್ರದಲ್ಲಿ ಚರ್ಚೆಯಾಗಿತ್ತು. ಬಹಳಷ್ಟು ಜನ ಅದಕ್ಕೆ ಹಿಂದೇಟು ಹಾಕಿದ್ದರು ಹಾಗೂ ಅಪಪ್ರಚಾರ ಸಹ ಮಾಡಿದ್ದರು. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಹಿಂದೆ ಇಷ್ಟು ಶೀಘ್ರವಾಗಿ ಯಾವುದೇ ಲಸಿಕೆಯನ್ನು ಕಂಡು ಹಿಡಿದ ಉದಾಹರಣೆಗಳೇ ಇಲ್ಲ. ಕೇಂದ್ರ ಸರ್ಕಾರದ ಆಸಕ್ತಿ ಮತ್ತು ಮಾನ್ಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನೀಡಿದ ಪ್ರೋತ್ಸಾಹದ ಹಿನ್ನೆಲೆಯಲ್ಲಿ ಲಸಿಕೆ ಬಂತು, ಆ ಲಸಿಕೆ ಬರುತ್ತಿದೆ ಎಂಬ ವಿಚಾರ ಗೊತ್ತಾದ ನಂತರವೇ ಸರ್ಕಾರವು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಪ್ರಾರಂಭ ಮಾಡಿತ್ತು. ಬಹುಶಃ ಆ ಕೆಲಸ ಆಗದೇ ಇದ್ದಿದ್ದರೆ ಇಡೀ ರಾಷ್ಟ್ರದಲ್ಲೂ ಇಷ್ಟು ಶೀಘ್ರವಾಗಿ ನೂರು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುವಂಥ ಸತ್ಯವನ್ನು ಈ ಸದನದ ಮೂಲಕ ಎಲ್ಲರಿಗೂ ತಿಳಿಸಬಯಸುತ್ತೇನೆ. ಹಾಗೆಯೇ ಆ ಲಸಿಕೆಯನ್ನು ತಪಾಸಣೆ ಮಾಡಿ, ಆಸ್ಪತ್ರೆಗೆ ಬಂದ ರೋಗಿಗಳನ್ನು ಅವರವರ ಮನೆಗಳಲ್ಲಿಯೇ ಐಸೋಲೇಶನ್‌ನಲ್ಲಿ ಔಷಧಿಯನ್ನು ಒದಗಿಸಿರುವುದು ಸರ್ಕಾರದ ಆದ್ಯತೆಯಾಗಿದ್ದು, ಅದರ ಜೊತೆಗೆ ಜನಸಾಮಾನ್ಯರ ಜೀವಕ್ಕೆ ನೀಡಿರುವ ಗೌರವ ಮತ್ತು ಬೆಲೆ ಎಂದು ಭಾವಿಸುತ್ತೇನೆ. ಎರಡನೆಯ ಅಲೆ ಬಂದ ಸಂದರ್ಭದಲ್ಲಿ ನಾವು ಮಾಡಿದಂಥ ಹಲವಾರು ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯಪಾಲರ ವರದಿಯಲ್ಲಿ ಉಲ್ಲೇಖವಾಗಿದೆ. ವಿಶೇಷವಾಗಿ ಗಮನ ಸೆಳೆಯುವುದೇನೆಂದರೆ, ಪ್ರತಿ ದಿನ ಸಾವಿರದ ಇನ್ನೂರು ಮೆಟ್ರಿಕ್ ಟನ್‌ನಷ್ಟು ಆಕ್ಸಿಜನ್ ಉತ್ಪಾದನೆಯನ್ನು ಕೇವಲ ಆರು ತಿಂಗಳ ಕಾಲಾವಧಿಯಲ್ಲಿ ಉನ್ನತೀಕರಿಸಿದ್ದು, ಪ್ರತಿಯೊಬ್ಬರು ಮೆಚ್ಚಿಕೊಳ್ಳಲೇಬೇಕಾದ ಕೆಲಸ ಎಂದು ಹೇಳುತ್ತೇನೆ.

(...ಮುಂದು)

(42) 15.02.2022/5.40/ಎಸ್‌ಕೆ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್. ರುದ್ರೇಗೌಡ (ಮುಂದು):-

ಇವೆಲ್ಲವೂ ಕೂಡ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖವಾಗಿದೆ. ಇದರ ಜೊತೆಗೆ ಬರಗಾಲ, ಕೋವಿಡ್, ಪ್ರವಾಹ ಇದ್ದಂತಹ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನ ಕೆಲವು ವೃತ್ತಿ ಮತ್ತು ಕೂಲಿಯನ್ನು ನಂಬಿಕೊಂಡಿದ್ದರು. ಅವರಿಗೂ ಯಾವುದೇ ಕೆಲಸ ಇಲ್ಲದಂತಾದಾಗ, ಅವರ ಆದಾಯ ಸಂಪೂರ್ಣವಾಗಿ ನಿಂತು ಹೋಯಿತು. ಅವರು ಬೇರೆ ಬೇರೆ ಊರುಗಳಿಗೆ ಹೋಗಿ ಜೀವನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡುವಂತಹ ಪರಿಸ್ಥಿತಿ ಇತ್ತು. ಅಲ್ಲಿ ಕೂಡ ಅತಂತ್ರ ಸ್ಥಿತಿಯಿದ್ದಾಗ, ರಾಜ್ಯ ಸರ್ಕಾರ ಸ್ವಂದಿಸಿದ ರೀತಿ, ಅವರಿಗೆ ಕೊಟ್ಟಂತಹ ಸಹಕಾರವನ್ನು ನಾವು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರವನ್ನು ಅಭಿನಂದಿಸಬೇಕಾಗುತ್ತದೆ. ಸುಮಾರು 85,862 ನೆರೆ ಸಂತ್ರಸ್ತ ಕುಟುಂಬಗಳು ಮನೆ, ಬಟ್ಟೆ ಪಾತ್ರೆಗಳು ಎಲ್ಲವನ್ನೂ ಕಳೆದುಕೊಂಡಿರುತ್ತಾರೆ. ಅಂತಹ ಸಂದರ್ಭದಲ್ಲಿ ಆ ಕುಟುಂಬಗಳ ಪುನರ್ವಸತಿಗಾಗಿ ಸರ್ಕಾರ ನೇರವಾಗಿ ಹತ್ತು ಸಾವಿರ ರೂಪಾಯಿಗಳನ್ನು ತಕ್ಷಣ ನೀಡಿರುವುದೊಂದು ದೊಡ್ಡ ಸಾಧನೆಯಾಗಿದೆ. ನೆರೆ ಸಂತ್ರಸ್ತ ಕುಟುಂಬಗಳು ಯಾರಿಗೂ ಕೂಡ ಪರಿಚಯವಾಗಬೇಕಾಗಿರಲಿಲ್ಲ ಮತ್ತು ಕಛೇರಿ ಮುಂದೆ ಕಾಯಬೇಕಾಗಿರಲಿಲ್ಲ. ಸ್ವತಃ ಸರ್ಕಾರದ ಅಧಿಕಾರಿಗಳು ನೇರವಾಗಿ ಹೋಗಿ, ಆ ಕುಟುಂಬಗಳಿಗೆ ತಲುಪಿಸಿರುವಂತಹದ್ದು. ಬೆಳೆ ಹಾನಿಗೆ ಯಾವುದೇ ಪರಿಹಾರ ಸಿಗಲಿಲ್ಲವೆಂಬ ಆರೋಪ ಮಾಡಿರುವ ಮಾತುಗಳನ್ನು ನಾನು ಇಲ್ಲ ಕೇಳಿದೆ. ಬೆಳೆ ಹಾನಿಗೆ ಸುಮಾರು 1135.00 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿ, ಸುಮಾರು 1129.00 ಕೋಟಿ ರೂಪಾಯಿಗಳನ್ನು ನೇರವಾಗಿ ಬೆಳೆ ಹಾನಿಗೊಳಗಾದ ಕುಟುಂಬಗಳಿಗೆ ಕೊಟ್ಟಿರುವಂತಹದ್ದು ಕೂಡ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಮಾಡಿರುವುದರ ಬಗ್ಗೆ ನಾನು ಸದನದ ಗಮನಕ್ಕೆ ತರಬಯಸುತ್ತೇನೆ. ಅದೇ ರೀತಿ ಶಿಕ್ಷಣದಲ್ಲಿ ಮಾಡಿರುವಂತಹ ಹಲವಾರು ಉನ್ನತೀಕರಣ ಮತ್ತು ಕೋವಿಡ್ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟ ಕುಂಠಿತವಾಗಬಾರದು ಎಂಬ ಕಾರಣಕ್ಕಾಗಿ ಹಲವಾರು ಅಂದರೆ, internet ಮೂಲಕ, ಅವರು ಇದ್ದಂತಹ ಜಾಗದಲ್ಲಿ ಹೋಗಿ ಪಾಠ ಮಾಡಿರುವಂತಹದ್ದು. ಈ ರೀತಿಯ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರ ಆಲೋಚನೆ ಮಾಡಿ, ಕೆಲಸಗಳನ್ನು ಮಾಡಿರುವುದು ಕೂಡ ಈ ಸಂದರ್ಭದಲ್ಲಿ ಸರ್ಕಾರವನ್ನು ನಾವು ಅಭಿನಂದಿಸಬೇಕಾಗುತ್ತದೆ. ಈಗಾಗಲೇ ಕರ್ನಾಟಕ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಾಕಷ್ಟು ಮುಂಚೂಣಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡು, ಅವರಿಗೆ ಬೇಕಾದಂತಹ ತರಬೇತಿಯನ್ನು ಕೂಡ ಕೊಟ್ಟಿದೆ. ಮತ್ತೊಂದು ಹೊಸ ಆಲೋಚನೆಗಳೇನಿವೆ, ಆ ಹೊಸ ಆಲೋಚನೆಗಳಲ್ಲಿ ಬಹಳ ವಿಶೇಷವಾದಂತಹದ್ದು ಎಂದರೆ, ನಮ್ಮ ಭಾರತೀಯರು ವಿದೇಶದಲ್ಲಿ ಏನು ನೆಲೆಸಿದ್ದಾರೆ? ಅವರಿಗೆ ಇರುವಂತಹ ಜ್ಞಾನವನ್ನು ನಮ್ಮ ದೇಶದ ಬೆಳವಣಿಗೆ ಮತ್ತು ತಾಂತ್ರಿಕ ಉನ್ನತೀಕರಣಕ್ಕೆ ಉಪಯೋಗಿಸಿಕೊಳ್ಳುವಂತಹ ಒಂದು ವಿನೂತನವಾದ ಚಿಂತನೆಯನ್ನು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ.

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಟ್ಟಿರುವುದು ಬರೀ ಘೋಷಣೆ ಅಷ್ಟೇ ಅಲ್ಲ. ಸುಮಾರು 5.2 ಲಕ್ಷ ವಿದ್ಯಾರ್ಥಿಗಳ ಖಾತೆಗಳಿಗೆ ಸುಮಾರು 126 ಕೋಟಿ ರೂಪಾಯಿಗಳಷ್ಟು ವಿದ್ಯಾರ್ಥಿ ವೇತನವನ್ನು ಕೊಟ್ಟಿರುವುದು ಸಾಕಷ್ಟು ಪರಿಣಾಮ ಮಾಡಿದೆ ಎಂದು ಈ ಸಂದರ್ಭದಲ್ಲಿ ಹೇಳುತ್ತೇನೆ. ಇಂಜಿನಿಯರಿಂಗ್ ಸಂಶೋಧನೆ ಎಂದರೆ, ನಮ್ಮ ದೇಶದಲ್ಲಿ ಸರ್ಕಾರದ ಕೆಲವು ವಿಶ್ವವಿದ್ಯಾನಿಲಯಗಳ ಕೆಲವು ವಿಭಾಗಗಳ ಮಾತ್ರ ಸಂಶೋಧನೆಗಳು ನಡೆಯುತ್ತದೆ. ಕೆಲವು ಸಾರಿ ನಮ್ಮ ದಿನ ನಿತ್ಯ ಜೀವನಕ್ಕೆ ಉಪಯೋಗವಾಗದೇ ಇರುವಂತಹ ಸಂಶೋಧನೆಗಳು ನಡೆಯುತ್ತವೆ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ಮೊದಲ ಬಾರಿಗೆ ಡಿವಿಷನ್‌ನಲ್ಲರುವಂತಹ Engineering Research and Development ನಲ್ಲಿ ಸಾಕಷ್ಟು ಅವಿಷ್ಕಾರಗಳನ್ನು ಮಾಡುವುದಕ್ಕೆ ಒಂದು ವಿನೂತನವಾದ ಪರಿಕಲ್ಪನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ. ಅದೇ ರೀತಿ ಜಲ ಸಂಪನ್ಮೂಲಕ್ಕೆ ಸಂಬಂಧಪಟ್ಟಂತೆ ಕೃಷ್ಣಾ ಮೇಲ್ದಂಡೆ ಬಗ್ಗೆ ಸಾಕಷ್ಟು ಬಾರಿ ಚರ್ಚೆಯಾಗಿದೆ. ಅದರ ಬಗ್ಗೆ ಬೆಳಗಾವಿಯಲ್ಲಿಯೂ ಕೂಡ ದಿನವಿಡೀ ಚರ್ಚೆಯಾಗಿದೆ. ಅಲ್ಲಿ ಮುಳುಗುವಂತಹ ಸುಮಾರು ಇಪ್ಪತ್ತು ಹಳ್ಳಿಗಳಿಗೆ ಪುನರ್ವಸತಿಗೆ ಒತ್ತು ಕೊಟ್ಟಿರುವುದನ್ನು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಮಾಡಲಾಗಿದೆ.

ತುಂಗಾಭದ್ರಾ ಮತ್ತು ಕೃಷ್ಣಾ ನದಿಗಳಿಂದ ಕೊಪ್ಪಳ ಮತ್ತು ಯಲಬುರ್ಗಾ ಜಿಲ್ಲೆಗಳಲ್ಲಿರುವ ಸುಮಾರು 290 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರನ್ನು ತುಂಬಿಸುವಂತಹ ಯೋಜನೆಯನ್ನು ಕೂಡ ಇಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಉದ್ಯೋಗ ಮತ್ತು ಕೈಗಾರಿಕೆಗಳ ಬಗ್ಗೆ ಕರ್ನಾಟಕ ರಾಜ್ಯದಲ್ಲಿ ಹೇಗಿರಬೇಕು ಎನ್ನುವುದಕ್ಕೆ ಈಗಾಗಲೇ ಒಂದು ಹೊಸ ಯೋಜನೆಯ ಬಗ್ಗೆ ಇತ್ತೀಚೆಗೆ ಜವಾಬ್ದಾರಿ ತೆಗೆದುಕೊಂಡಂತಹ ಶ್ರೀ ಮುರುಗೇಶ್ ನಿರಾಣಿಯವರು ಕೈಗಾರಿಕಾ ಮಂತ್ರಿಗಳು. ಉದ್ಯಮಿಯಾಗು-ಉದ್ಯೋಗಿತನಾಗು ಎಂದರೆ ನೀನೇ ಉದ್ಯಮಿಯಾಗಿ, ಉದ್ಯೋಗವನ್ನು ಕೊಡು. 1980 ರ ದಶಕದಲ್ಲಿ ಸನ್ಮಾನ್ಯ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ, ಶ್ರೀ ಎಸ್.ಆರ್. ಬೊಮ್ಮಾಯಿಯವರು ಕೈಗಾರಿಕಾ ಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ ಇದೇ ರೀತಿಯ ಒಂದು ಯೋಜನೆಯನ್ನು ಕೊಟ್ಟರು. ಆಗ ಒಂದು ತಿಂಗಳಿಗೆ ಒಂದು ಸಾವಿರ ಕೈಗಾರಿಕೆಗಳು ಆಗಬೇಕೆಂದು ಹೇಳಿ, ಆಗ ನಾನೊಬ್ಬ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೈಗಾರಿಕೋದ್ಯಮಿಯಾಗಿ, ಆ ಸಂದರ್ಭದಲ್ಲಿ ಪ್ರಾರಂಭ ಮಾಡಿದ್ದೆ. ಆಗ ದೊಡ್ಡ ಯಶಸ್ಸನ್ನು ಕಂಡಿತು. ಆ ರೀತಿಯ ಆಲೋಚನೆಯಿಂದ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಮಾಡಲಾಗಿದೆ.

ನಮ್ಮ ಭಾರತೀಯ Foreign Direct Investment ಬಗ್ಗೆ ಈಗಾಗಲೇ ಹೇಳಿದ್ದಾರೆ. ಕರ್ನಾಟಕ ಈಗಾಗಲೇ ಅಗ್ರಸ್ಥಾನದಲ್ಲಿದೆ. ಈ ರೀತಿಯ ಹಲವಾರು ವಿಷಯಗಳಲ್ಲಿ ಕರ್ನಾಟಕವನ್ನು ಮುಂದೆ ನಡೆಸುವಂತಹ ಬಹಳ ಜವಾಬ್ದಾರಿಯುತವಾದ ನಿರ್ಧಾರಗಳನ್ನು ಕರ್ನಾಟಕ ಸರ್ಕಾರ ತೆಗೆದುಕೊಂಡು ಕಾಲ ಕಾಲಕ್ಕೆ ಮಾಡುತ್ತಿದೆ. ವಿಶೇಷವಾಗಿ ಯುವಕರಿಗೆ ಆರ್ಥಿಕತೆಯಲ್ಲಿ ಅನಾನುಕೂಲವಾಗಿದ್ದಂತಹವರು ಮತ್ತು ಅವಿಷ್ಕಾರ ಮಾಡುವ ಮನಸ್ಸು ಇರುವಂತಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಶಿಷ್ಯ ವೇತನ ಕೊಡುವಂತಹ ಒಂದು ವಿನೂತನವಾದ ಪರಿಕಲ್ಪನೆಯನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿದ್ದಾರೆ.

ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ಗ್ರಾಮ ಒನ್ ಯೋಜನೆ. ಇದು ಅತ್ಯಂತ ಪ್ರಶಂಸೆಗೆ ಒಳಪಟ್ಟಿದೆ. ನಾನು ಹಲವಾರು ಗ್ರಾಮಗಳಿಗೆ ಹೋದಂತಹ ಸಂದರ್ಭದಲ್ಲಿ ಇಲ್ಲಿನ ಸೇವಾ ಸಿಂಧೂ ಮೂಲಕ ಗ್ರಾಮ ಒನ್ ಯೋಜನೆಯಲ್ಲಿ ರೈತರು ತಮಗೆ ಬೇಕಾದಂತಹ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆಯುವ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇಷ್ಟೆಲ್ಲಾ ಕೋವಿಡ್ ಇರುವ ಅವಾಂತರ ಮಧ್ಯೆದಲ್ಲ ಕರ್ನಾಟಕ ಸರ್ಕಾರ ಅತ್ಯಂತ ಯಶಸ್ವಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಅಂದರೆ ಶಿಕ್ಷಣ ಕ್ಷೇತ್ರವಾಗಲೀ, ನೀರಾವರಿ ಕ್ಷೇತ್ರವಾಗಲೀ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ದಾಪುಗಾಲನ್ನು ಹಾಕುತ್ತಿದೆ ಎಂಬ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಪಾಲರಿಗೂ ಮತ್ತು ಸರ್ಕಾರಕ್ಕೂ ಕೂಡ ನನ್ನ ಅಭಿನಂದನೆಗಳನ್ನು ತಿಳಿಸಿ, ನನ್ನ ಮಾತನ್ನು ಮುಗಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಈಗ ಸಭೆಯು ಮುಕ್ತಾಯವಾಗಿ ನಾಳೆ ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಸೇರುವುದು.

(ಸದನವು ನಾಯಂಕಾಲ 5 ಗಂಟೆ 47 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ಬುಧವಾರ 16ನೇ ಫೆಬ್ರವರಿ ಮಾಹೇ 2022 ರಂದು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಸಮಾವೇಶಗೊಳ್ಳಲು ತೀರ್ಮಾನಿಸಿತು)

<><><>